



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೬	ಬೆಂಗಳೂರು, ಗುರುವಾರ, ಜುಲೈ ೨೮, ೨೦೧೧ (ಶ್ರಾವಣ ೬ ಶಕ ವರ್ಷ ೧೯೩೩)	ಸಂಚಿಕೆ ೩೦
-----------	--	-----------

ಭಾಗ-೩

ಸರ್ಕಾರದ ಆಯಾ ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ ಸಂಬಂಧಿಸಿದ ಅಧಿಸೂಚನೆಗಳು

ಶಿಕ್ಷಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಇಡಿ 180 ಎಸ್‌ಓಎಚ್ 2010, ಬೆಂಗಳೂರು, ದಿನಾಂಕ:15.06.2011

ವಿಷಯ : ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್-ಬಿ ವೃಂದದ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ದಿ:01-01-2008ರಲ್ಲಿದ್ದಂತೆ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.

ಉಲ್ಲೇಖ : 1. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಜ್ಞಾಪನ ಸಂಖ್ಯೆ : ಸಿ1(1) ಜೇಮುಶಿ 4/2003-04, ದಿ :24.11.2008.

2. ಮಾನ್ಯ ಕೆ.ಎ.ಟಿ. ನ್ಯಾಯಾಲಯವು ಅರ್ಜಿ ಸಂಖ್ಯೆ : 1640-1662/2009ರಲ್ಲಿ ದಿ :17-12-2009ರಂದು ನೀಡಿರುವ ತೀರ್ಮಾನ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್-ಬಿ ವೃಂದದ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ದಿನಾಂಕ:01.01.2008ರಲ್ಲಿದ್ದಂತೆ ಅಂತಿಮ ಜೇಷ್ಠತಾ ಪಟ್ಟಿಯನ್ನು ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ ಇವರು ದಿನಾಂಕ :24.11.2008ರ ಜ್ಞಾಪನದಲ್ಲಿ ಪ್ರಕಟಿಸಿದ್ದು ಇದನ್ನು ಶ್ರೀ. ಎಂ.ಎಸ್. ಪ್ರಶಾಂತ್ ಹಾಗೂ ಇತರರು ಪ್ರಶ್ನಿಸಿ ಮಾನ್ಯ ಕೆ.ಎ.ಟಿ. ನ್ಯಾಯಾಲಯದಲ್ಲಿ ಅರ್ಜಿ ಸಂಖ್ಯೆ : 1640-1662/2009ನ್ನು ದಾಖಲಿಸಿದ್ದು, ಮಾನ್ಯ ನ್ಯಾಯಾಲಯವು ದಿನಾಂಕ :17.12.2009ರಂದು ನೀಡಿರುವ ತೀರ್ಪಿನಲ್ಲಿ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು. ಇವರು ದಿನಾಂಕ :24.11.2009ರಂದು ಪ್ರಕಟಿಸಿದ್ದ ಅಂತಿಮ ಜೇಷ್ಠತಾ ಪಟ್ಟಿಯನ್ನು ತಳ್ಳಿಹಾಕಿದ್ದು ಸರ್ಕಾರದ ಹಂತದಲ್ಲಿ ಪ್ರಕಟಿಸುವಂತೆ ತೀರ್ಮಾನ ನೀಡಿದೆ.

ಆದುದರಿಂದ ಮಾನ್ಯ ನ್ಯಾಯಾಲಯದ ಆದೇಶದಂತೆ ಮುಖ್ಯ ಶಿಕ್ಷಕರ ಹಾಗೂ ತತ್ಸಮಾನ ವೃಂದದ ಗ್ರೂಪ್-ಬಿ ಅಧಿಕಾರಿಗಳ ದಿನಾಂಕ :01.01.2008ರಲ್ಲಿದ್ದಂತೆ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ತಯಾರಿಸಿ ದಿನಾಂಕ :20-12-2010ರ ಸರ್ಕಾರದ ಅಧಿಸೂಚನೆಯಲ್ಲಿ ಹೊರಡಿಸಿ ದಿನಾಂಕ :27-01-2011ರ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿ ಬಾಧಿತರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಕರ್ನಾಟಕ ರಾಜ್ಯ ಪತ್ರದಲ್ಲಿ ಕರಡು ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿದ 30ದಿನಗಳ ಒಳಗಾಗಿ ಯಾವುದೇ ಆಕ್ಷೇಪಣೆ ಬಾರದೆ ಇರುವುದರಿಂದ ಮಾನ್ಯ ಕೆ.ಎ.ಟಿ. ನ್ಯಾಯಾಲಯವು ದಿನಾಂಕ :17-12-2009ರಂದು ಕೆ.ಎ.ಟಿ. ಅರ್ಜಿ ಸಂಖ್ಯೆ :1640-1662/2009ರಲ್ಲಿ ನೀಡಿರುವ ತೀರ್ಪಿನಂತೆ ದಿನಾಂಕ :01-01-2008ರಲ್ಲಿ ಇದ್ದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್ 'ಬಿ' ಹಾಗೂ ತತ್ಸಮಾನ ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ಅನುಬಂಧ-1ರಲ್ಲಿ ಇರುವಂತೆ ಪ್ರಕಟಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಹೆಚ್.ಟಿ.ಜಯರಾಂ

ಸರ್ಕಾರದ ಅಧೀನ ಕಾರ್ಯದರ್ಶಿ,

ಶಿಕ್ಷಣ ಇಲಾಖೆ (ಪ್ರೌಢ ಶಿಕ್ಷಣ).

ಅನುಬಂಧ-1

ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್-ಬಿ (ಬೋಧಕ) ವೃಂದದ ಅಧಿಕಾರಿಗಳ ದಿನಾಂಕ: 14-01-1994 ರಿಂದ 11-12-2007 ರ ಅವಧಿಯಲ್ಲಿ ಮುಂಬಡ್ತಿ ಹಾಗೂ ನೇರ ನೇಮಕಾತಿ ಹೊಂದಿದ ಅಧಿಕಾರಿಗಳ ದಿ:01-01-2008ರಲ್ಲಿದ್ದಂತೆ ಪರಿಷ್ಕೃತ ಜೇಷ್ಠತಾ ಪಟ್ಟಿ (ಈ ಪಟ್ಟಿಯನ್ನು ಸರ್ಕಾರದ ಸೀನಿಯಾರಿಟಿ ಮಾರ್ಗಸೂಚಿ ಅಧಿಸೂಚನೆ ಸಂಖ್ಯೆ: ಡಿ.ಎಲ್.ಆರ್.ಇ.1987 ದಿ: 14-12-1987 ನಿಯಮ-7 (ಎಫ್) ರಂತೆ ಪರಿಷ್ಕರಿಸಿ ತಯಾರಿಸಿದೆ) 10ನೇ ಬ್ಲಾಕ್ ದಿನಾಂಕ: 14-01-1994 ರಿಂದ 11-12-2007. ಮುಂಬಡ್ತಿ ಅನುಪಾತ: ಸರ್ಕಾರ-06, ಟಿ.ಡಿ.ಬಿ-

02, ಮುನಿಸಿಪಲ್-01

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
1	ಸರ್ಕಾರಿ	2290	ನಿಂಗಪ್ಪ ಡಿ	01/01/1952	29/10/1996	ಎಸ್.ಸಿ
2	ಟಿಡಿಬಿ	613	ಪಾಂಡುರಂಗ ಶೆಟ್ಟಿ ಬಿ	14/01/1942	29/10/1996	
3	ಟಿಡಿಬಿ	620	ಹಾಲೇಗೌಡ ಹೆಚ್.ಕೆ	14/12/1938	29/10/1996	
4	ಮುನಿಸಿಪಲ್	594	ಶಾಂತಮ್ಮ ಬಿ.ಎಸ್	05/04/1940	29/10/1996	
5	ಸರ್ಕಾರಿ	2351	ಮರಳಸಿದ್ದಯ್ಯ ಎಸ್	30/04/1939	29/10/1996	
6	ಸರ್ಕಾರಿ	2384	ವಿರೂಪಣ್ಣ ಎಲ್	28/01/1939	29/10/1996	
7	ಸರ್ಕಾರಿ	2399	ಸೊಪ್ಪಣ್ಣ ವಿಕೆ	25/11/1939	29/10/1996	
8	ಸರ್ಕಾರಿ	2400	ಕೃಷ್ಣಮೂರ್ತಿ ಹೆಚ್	15/12/1939	29/10/1996	
9	ಸರ್ಕಾರಿ	2417	ಶಿವಮೂರ್ತಿ ಎಂ	14/06/1939	29/10/1996	
10	ಸರ್ಕಾರಿ	2674	ಅನಂತ ಪದ್ಮನಾಭಯ್ಯ	12/03/1942	29/10/1996	
11	ಟಿಡಿಬಿ	622	ಶ್ರೀನಿವಾಸ ಶೆಟ್ಟಿ ಕೆ	08/07/1941	29/10/1996	
12	ಟಿಡಿಬಿ	632	ರಾಯಪ್ಪ ಡಿ	05/05/1939	29/10/1996	
13	ಮುನಿಸಿಪಲ್	608	ಸರೋಜಮ್ಮ ಎಂ	10/11/1941	29/10/1996	
14	ಸರ್ಕಾರಿ	2812	ಮೂರ್ತಿ ಬಿ ಸಿ	04/08/1946	29/10/1996	ಎಸ್.ಸಿ
15	ಸರ್ಕಾರಿ	3084	ಭಾಸ್ಕರ್ ಹೆಚ್ ಎಸ್	04/02/1940	29/10/1996	
16	ಸರ್ಕಾರಿ	3171	ಮೀರದ್ ಆಲಿ	30/06/1941	29/10/1996	
17	ಸರ್ಕಾರಿ	3209	ಗೋವಿಂದರೆಡ್ಡಿ ಎನ್ ಎನ್	08/02/1939	29/10/1996	
18	ಸರ್ಕಾರಿ	341	ಹನುಮಂತಪ್ಪ ಎನ್ ಬಿ	13/01/1943	29/10/1996	
19	ಸರ್ಕಾರಿ	3590	ಮಹಾರುದ್ರಪ್ಪ	02/11/1941	29/10/1996	
20	ಟಿಡಿಬಿ	634	ಗಂಗಾಧರ ಬಿ ಹೆಚ್	10/06/1940	29/10/1996	
21	ಟಿಡಿಬಿ	636	ಸಂಪತ್ ಕುಮಾರ್ ಸಿ.ಎನ್	10/04/1939	29/10/1996	
22	ಮುನಿಸಿಪಲ್	615	ಮೀನಾಕ್ಷಮ್ಮ ಹೆಚ್ ಆರ್	04/06/1939	29/10/1996	
23	ಸರ್ಕಾರಿ	3599	ಗಂಗಾಧರ ದೋಣಿ	10/06/1940	29/10/1996	
24	ಸರ್ಕಾರಿ	3625	ಶ್ರೀನಿವಾಸ ಹೆಚ್	05/07/1940	29/10/1996	
25	ಸರ್ಕಾರಿ	573	ವಿಮಲಮ್ಮ ಎಂ ಹೆಚ್	12/08/1939	29/10/1996	
26	ಸರ್ಕಾರಿ	939	ಗಿರಿಜಾಬಾಯಿ ಎಂ	15/12/1939	29/10/1996	
27	ಟಿಡಿಬಿ	640	ಕಾಳಪ್ಪಗೌಡ ಕೆ ಎ	19/09/1940	29/10/1996	
28	ಟಿಡಿಬಿ	645	ರಾಮಲಿಂಗಯ್ಯ ಪಿ ಎಲ್	02/05/1941	29/10/1996	
29	ಮುನಿಸಿಪಲ್	622	ಕಬೀರ್ ಪಾಷಾ ಎಂ	01/02/1940	29/10/1996	
30	ಟಿಡಿಬಿ	652	ವೆಂಕಟರೆಡ್ಡಿ ಎನ್	06/04/1939	29/10/1996	
31	ಟಿಡಿಬಿ	655 ಎ	ಮೊಹಮ್ಮದ್ ಕರಾಮತುಲ್ಲಾ	10/07/1944	29/10/1996	
32	ಮುನಿಸಿಪಲ್	626	ಶ್ರೀನಿವಾಸಮೂರ್ತಿ ಸಿ ಎನ್	16/06/1942	29/10/1996	
33	ಟಿಡಿಬಿ	658	ಬಶೆಟ್ಟಿ ಎ ಎಸ್	02-02-194	29/10/1996	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
34	ಟಿಡಿಬಿ	821	ಬಸವರಾಜು ಬಿ ಸಿ	05/04/1939	29/10/1996	
35	ಮುನಿಸಿಪಲ್	655	ಗಣೇಶ ಹೆಚ್ ಎನ್	20/02/1940	29/10/1996	
36	ಟಿಡಿಬಿ	857	ಹಶೇಗೌಡ	08/10/1939	29/10/1996	
37	ಮುನಿಸಿಪಲ್	471	ಸಾವಿತ್ರಿ ಜಿ	02/06/1939	29/10/1996	
1999 ನೇ ಸಾಲಿನ ನೇರ ನೇಮಕಾತಿಯಾದ ಪ್ರೊಫೇಷನರಿ ಅಧಿಕಾರಿಗಳು						
38	ಸರ್ಕಾರಿ	1	ಎಂ.ವಿ.ಕೃಷ್ಣಮೂರ್ತಿ	01/06/1965	27/04/1999	
39	ಸರ್ಕಾರಿ	3	ಡಿ.ಭಾರತಿ	02/10/1974	29/04/1999	ಇಲಾಖೆ ಬಿಟ್ಟಿರುತ್ತಾರೆ
40	ಸರ್ಕಾರಿ	4	ವಿ. ಆದಿಲಕ್ಷ್ಮಮ್ಮ	24/08/1963	30/04/1999	
41	ಸರ್ಕಾರಿ	5	ಕೆ.ವಿ.ಗಂಗಾಧರಸ್ವಾಮಿ	20/05/1967	28/04/1999	
42	ಸರ್ಕಾರಿ	6	ಅನಿಲ್ ಕುಮಾರ ಚಂದ್ರಶೇಖರ ಗಂಗಾಧರ	06/12/1964	03/05/1999	
43	ಸರ್ಕಾರಿ	7	ಕೆ.ಆರ್.ಬಿಂಬಾ	22/04/1965	30/04/1999	
44	ಸರ್ಕಾರಿ	8	ವಸಂತ	01/02/1965	05/05/1999	
45	ಸರ್ಕಾರಿ	9	ಜಿ.ವಿ.ಲೋಕೇಶ್	05/06/1966	05/05/1999	
46	ಸರ್ಕಾರಿ	10	ಎಸ್.ಸ್ವಾಮಿ	06/04/1973	03/05/1999	
47	ಸರ್ಕಾರಿ	11	ಆರ್.ಜಿ.ಮಜೇರ್ ಹುಸೇನ್	01/07/1964	03/05/1999	
48	ಸರ್ಕಾರಿ	12	ಡಿ.ಆರ್.ಅಮಿತ	03/03/1971	30/04/1999	
49	ಸರ್ಕಾರಿ	13	ಕೆ.ಎಂ.ಸುನಿತ	01/06/1965	30/04/1999	
50	ಸರ್ಕಾರಿ	14	ಕೆ.ಸಮೀನಾಯಾಸ್ವೀನ್	01/06/1975	29/04/1999	ನಿಧನ
51	ಸರ್ಕಾರಿ	15	ಬಿ.ಹನುಮಂತರಾಯಪ್ಪ ಇವರ ಹೆಸರನ್ನು ಹನುಮಂತರಾಯ ಸಚಿದಾನಂದ ಜಮದಗ್ನಿ ಎಂಬುದಾಗಿ ಬದಲಾಯಿಸಿ ಕೊಂಡಿರುತ್ತಾರೆ	08/12/1964	28/04/1999	ಸರ್ಕಾರದ ಆದೇಶ
52	ಸರ್ಕಾರಿ	16	ಎನ್.ಗಾಯತ್ರಿ	19/05/1965	29/04/1999	
53	ಸರ್ಕಾರಿ	17	ವಹೀದಾನಸರೀನ್	16/09/1961	29/04/1999	
54	ಸರ್ಕಾರಿ	18	ಎಂ.ಡಿ.ಉಷಾ	20/09/1970	30/04/1999	
55	ಸರ್ಕಾರಿ	19	ಎನ್.ಲಕ್ಷ್ಮೀಪತಿ	22/02/1968	30/04/1999	
56	ಸರ್ಕಾರಿ	20	ನಿತ್ಯಾನಂದಾರಾಧ್ಯ	10/06/1959	30/04/1999	
57	ಸರ್ಕಾರಿ	21	ಗಣಪತಿಭಟ್	02/01/1967	30/04/1999	
58	ಸರ್ಕಾರಿ	22	ಶಂಕರನಿಂಗಪ್ಪ	01/06/1967	05/05/1999	
59	ಸರ್ಕಾರಿ	23	ಓ.ಡಿ.ಪ್ರಕಾಶ್	09/05/1967	03/05/1999	
60	ಸರ್ಕಾರಿ	24	ಎಂ.ವಿವೇಕಾನಂದ	12/02/1973	30/04/1999	
61	ಸರ್ಕಾರಿ	25	ಎ.ಎನ್.ಗುರುಪ್ರಸಾದ್	02/06/1966	28/04/1999	
62	ಸರ್ಕಾರಿ	26	ಎ.ಎನ್.ನಾಗೇಂದ್ರಪ್ರಸಾದ್	02/11/1962	30/04/1999	
63	ಸರ್ಕಾರಿ	27	ಎಸ್.ಆರ್.ಮಂಜುನಾಥ	20/07/1967	30/04/1999	
64	ಸರ್ಕಾರಿ	28	ಇನಾಯಿತ್ತುರ್ ರೆಹಮಾನ್	10/03/1963	03/05/1999	
65	ಸರ್ಕಾರಿ	29	ಬಿ.ಹೆಚ್.ಗಿರಿಜ	20/07/1972	29/04/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
66	ಸರ್ಕಾರಿ	30	ವಿನೋದ ಗೋವಿಂದರಾಯ ನಾಯಕ್	01/03/1963	30/04/1999	
67	ಸರ್ಕಾರಿ	31	ಆರ್.ಎಸ್.ಸೀತಾರಾಮು	13/05/1967	05/05/1999	
68	ಸರ್ಕಾರಿ	32	ಎಸ್.ಎಲ್.ಪ್ರಸನ್ನಕುಮಾರ್	12/05/1971	03/05/1999	
69	ಸರ್ಕಾರಿ	33	ಚನ್ನಬಸಪ್ಪ	08/12/1972	03/05/1999	
70	ಸರ್ಕಾರಿ	34	ಲಕ್ಷ್ಮಣಭಟ್ಟ ಜೋಶಿ	01/06/1971	05/05/1999	
71	ಸರ್ಕಾರಿ	35	ಶಿವರಾಜಪ್ಪ	08/06/1967	03/05/1999	
72	ಸರ್ಕಾರಿ	36	ವೈ.ಸಿ.ರವಿಕುಮಾರ	01/06/1969	04/05/1999	
73	ಸರ್ಕಾರಿ	37	ಆರ್.ಮಹದೇವಪ್ಪ	20/06/1962	30/04/1999	
74	ಸರ್ಕಾರಿ	38	ಲೀಲಾವತಿಶಿವಯ್ಯ	19/06/1972	04/05/1999	
75	ಸರ್ಕಾರಿ	39	ಸಿ.ಬಿ.ಷಂಕುನ್ವೀಸಾ	02/04/1964	28/04/1999	
76	ಸರ್ಕಾರಿ	40	ಯು.ಆರ್.ಲಿಂಗರಾಜಅರಸ್	31/08/1967	30/04/1999	
77	ಸರ್ಕಾರಿ	41	ಆರ್.ಶಾಂತಲಾ	31/08/1969	29/04/1999	
78	ಸರ್ಕಾರಿ	42	ಕೆ.ಜಿ.ಅಂಜನಪ್ಪ	15/06/1967	05/05/1999	
79	ಸರ್ಕಾರಿ	43	ವೆಂಕಟೇಶ	01/07/1967	05/05/1999	
80	ಸರ್ಕಾರಿ	44	ಹೆಚ್.ಆರ್.ಕೃಷ್ಣಮೂರ್ತಿ	25/05/1971	30/04/1999	
81	ಸರ್ಕಾರಿ	45	ಎಸ್.ಎನ್.ಕನ್ನಯ್ಯ	05/08/1964	30/04/1999	
82	ಸರ್ಕಾರಿ	46	ಎಸ್. ಆರ್.ಸವರೀನಾಥನ್	12/03/1965	30/04/1999	
83	ಸರ್ಕಾರಿ	47	ತಿಮ್ಮರಾಜು	01/06/1969	30/04/1999	
84	ಸರ್ಕಾರಿ	48	ಪಿ.ಶ್ರೀನಿವಾಸ್	10/05/1971	05/05/1999	
85	ಸರ್ಕಾರಿ	49	ಟಿ.ಆರ್.ಲತಾ	06/09/1974	29/04/1999	
86	ಸರ್ಕಾರಿ	50	ಗಿರಿಮಲ್ಲಯ್ಯ	20/07/1964	05/05/1999	
87	ಸರ್ಕಾರಿ	51	ಎಸ್.ಸಿ.ಮಂಜುನಾಥ	27/10/1966	03/05/1999	
88	ಸರ್ಕಾರಿ	52	ರಾಜಶೇಖರ	18/07/1969	05/05/1999	
89	ಸರ್ಕಾರಿ	53	ಪುಷ್ಪಲತಾ	10/05/1967	29/04/1999	
90	ಸರ್ಕಾರಿ	54	ಮಂಜುನಾಥ	09/02/1971	30/04/1999	
91	ಸರ್ಕಾರಿ	55	ಸಿ.ಎಂ.ತಿಪ್ಪೇಸ್ವಾಮಿ	06/05/1971	03/05/1999	
92	ಸರ್ಕಾರಿ	56	ಕೆ.ಲಕ್ಷ್ಮಣ	01/08/1960	30/04/1999	ಎಸ್.ಟಿ
93	ಸರ್ಕಾರಿ	57	ಎನ್.ಶಿವಪ್ರಕಾಶ	03/11/1964	30/04/1999	
94	ಸರ್ಕಾರಿ	58	ಎಸ್.ಭಾರತಿ	15/07/1965	04/05/1999	
95	ಸರ್ಕಾರಿ	59	ಸಿರ್ನಾಬ್ ಮೆಹಬೂಬ್ ಸಾಬ್ ಹುಡೇದಮನಿ	20/05/1971	30/04/1999	
96	ಸರ್ಕಾರಿ	60	ಮಹದೇವ	22/05/1967	30/04/1999	
97	ಸರ್ಕಾರಿ	61	ಐ.ಎಸ್.ಮಹೇಶ	10/06/1972	30/04/1999	
98	ಸರ್ಕಾರಿ	62	ಅಯೀಷಾ ಪಿರದೋಶ್	20/05/1968	29/04/1999	
99	ಸರ್ಕಾರಿ	63	ಎ.ಮಹದೇವರೆಡ್ಡಿ	30/05/1971	30/04/1999	
100	ಸರ್ಕಾರಿ	64	ಸೈಯಿದಾಬೇಗಂ	02/04/1963	29/04/1999	
101	ಸರ್ಕಾರಿ	65	ಶ್ರೀಪತಿ	11/06/1964	04/05/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
102	ಸರ್ಕಾರಿ	66	ಕೆ.ಎನ್.ಬಲರಾಮ	10/07/1969	05/05/1999	
103	ಸರ್ಕಾರಿ	67	ವಿ.ಆರ್.ರವಿಕುಮಾರ	12/07/1972	05/05/1999	
104	ಸರ್ಕಾರಿ	68	ಶರಣಬಸವ	04/09/1967	04/05/1999	
105	ಸರ್ಕಾರಿ	69	ಬವಸವರಾಜ ಎಸ್ ಮಿಲ್ಲಾನಟ್ಟಿ	20/06/1973	04/05/1999	ಎಸ್.ಸಿ
106	ಸರ್ಕಾರಿ	70	ಬಿ.ವೆಂಕಟೇಶ	05/04/1964	04/05/1999	ಇಲಾಖೆ ಬಿಟ್ಟಿರುತ್ತಾರೆ
107	ಸರ್ಕಾರಿ	71	ಎಂ.ಬಿ.ಕುಮಾರಿ	12/07/1964	29/04/1999	
108	ಸರ್ಕಾರಿ	72	ಕೆ.ಎಲ್.ರಮೇಶಯ್ಯ	20/12/1962	03/05/1999	
109	ಸರ್ಕಾರಿ	73	ಜಿ.ಎಸ್.ಶಶಿಧರ	20/07/1973	30/04/1999	
110	ಸರ್ಕಾರಿ	74	ಕೆ.ವಿ.ಸುರೇಶ	21/12/1970	30/04/1999	
111	ಸರ್ಕಾರಿ	75	ಆರ್.ಮಂಜುನಾಥ	13/01/1971	05/05/1999	
112	ಸರ್ಕಾರಿ	76	ಜೈನುಲ್ಲಾಬುದ್ದೀನ್ ಎಂ ಖಾಜಿ	21/07/1971	04/05/1999	
113	ಸರ್ಕಾರಿ	77	ಚಂದ್ರಶೇಖರ	25/06/1970	03/05/1999	
114	ಸರ್ಕಾರಿ	78	ಬಸವರಾಜಮುರಿಗೆಪ್ಪ	04/02/1971	30/04/1999	
115	ಸರ್ಕಾರಿ	79	ಕೆ.ವಿ.ವಿಮಲಾ	15/07/1965	29/04/1999	
116	ಸರ್ಕಾರಿ	80	ವೈ.ಬಿ.ಸುಂದರೇಶ	09/03/1967	05/05/1999	
117	ಸರ್ಕಾರಿ	81	ಜಿ. ಜಕೀರ್ ಅಹ್ಮದ್ ಖಾನ್	14/07/1971	04/05/1999	
118	ಸರ್ಕಾರಿ	82	ಅನ್ನರ್ ಅಲಿ ಬೇಗ್	22/06/1966	04/05/1999	
119	ಸರ್ಕಾರಿ	83	ಬಿ.ಎನ್.ಮರೀಗೌಡ	22/07/1964	03/05/1999	
120	ಸರ್ಕಾರಿ	84	ಗಂಗಾಧರ ಬಿ.ಕೆ.	16/05/1967	03/05/1999	ಇಲಾಖೆ ಬಿಟ್ಟಿರುತ್ತಾರೆ
121	ಸರ್ಕಾರಿ	85	ಅಶೋಕ ಕಾಮತ್	30/01/1967	03/05/1999	
122	ಸರ್ಕಾರಿ	86	ಗುರಣ್ಣ ಗುಂಡಗುರ್ತಿ	20/06/1963	04/05/1999	
123	ಸರ್ಕಾರಿ	87	ಅಂಜಲಿನಾ ಕ್ರಿಸ್ತಿನಾ	20/12/1963	03/05/1999	
124	ಸರ್ಕಾರಿ	88	ಎಂ.ಜಗದೀಶ	06/08/1965	30/04/1999	
125	ಸರ್ಕಾರಿ	89	ಅರೀಫಾ	18/04/1970	30/04/1999	
126	ಸರ್ಕಾರಿ	90	ನರಸಿಂಹರಾಮ ಹೆಗ್ಗಡೆ	18/09/1967	04/05/1999	
127	ಸರ್ಕಾರಿ	91	ಬಿ.ಹೆಚ್.ಕೃಷ್ಣಪ್ರಸಾದ್	15/05/1968	30/04/1999	
128	ಸರ್ಕಾರಿ	92	ಸೋಮಶೇಖರಯ್ಯ	25/02/1963	04/05/1999	
129	ಸರ್ಕಾರಿ	93	ಕೆ.ಯೋಗೀಶ	18/06/1967	04/05/1999	
130	ಸರ್ಕಾರಿ	94	ಚಂದ್ರಕಾಂತರೆಡ್ಡಿ	15/07/1966	03/05/1999	
131	ಸರ್ಕಾರಿ	95	ಮೋಹನನಿಂಗಪ್ಪ	22/07/1967	30/04/1999	
132	ಸರ್ಕಾರಿ	96	ಕೆ.ವೆಂಕಟೇಶ	26/04/1969	30/04/1999	
133	ಸರ್ಕಾರಿ	97	ಆರ್.ಶ್ರೀನಿವಾಸ	04/02/1963	05/05/1999	
134	ಸರ್ಕಾರಿ	98	ನಾಗರಾಜ ಕೃಷ್ಣರಾವ್	21/06/1965	03/05/1999	
135	ಸರ್ಕಾರಿ	99	ಬಿ.ರೇವಣ್ಣ	09/11/1966	30/04/1999	
136	ಸರ್ಕಾರಿ	100	ಅಲ್ಮಾಸ್ ಪರವೀನ್ ತಾಜ್	10/03/1969	04/05/1999	
137	ಸರ್ಕಾರಿ	101	ಭಗವಾನಿ ಅಪ್ಪಾಸಾಹೇಬ್	01/06/1967	30/04/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
138	ಸರ್ಕಾರಿ	102	ಎನ್.ವೈ. ಸ್ವಾಮಿ	11/05/1966	03/05/1999	
139	ಸರ್ಕಾರಿ	103	ಬಿ.ಸಿ.ಸಿದ್ದಪ್ಪ	04/03/1968	30/04/1999	
140	ಸರ್ಕಾರಿ	104	ಬಾಬುಪ್ಪ ಮತ್ತು ಸಾಬ್	01/06/1962	30/04/1999	
141	ಸರ್ಕಾರಿ	105	ಜಿ.ಮಂಗಳ	15/08/1973	29/04/1999	
142	ಸರ್ಕಾರಿ	106	ಜೆ.ಎಂ.ತಿಪ್ಪೇಸ್ವಾಮಿ	22/07/1973	30/04/1999	
143	ಸರ್ಕಾರಿ	107	ಅಜ್ಜಪ್ಪ ಚೂನಪ್ಪ	01/11/1968	03/05/1999	
144	ಸರ್ಕಾರಿ	108	ಮಂಗಲತಪಾಸ್ಕರ್	19/10/1965	03/05/1999	
145	ಸರ್ಕಾರಿ	109	ಎಂ.ಉದಯಕುಮಾರ್	14/07/1966	04/05/1999	ಎಸ್.ಸಿ
146	ಸರ್ಕಾರಿ	110	ಷಕೀರ್ ಅಲಿ ಖಾನ್	21/07/1966	04/05/1999	
147	ಸರ್ಕಾರಿ	111	ಜಿ.ಎಸ್.ರಾಜಶೇಖರಪ್ಪ	30/08/1965	30/04/1999	
148	ಸರ್ಕಾರಿ	112	ಎ.ಎಸ್.ಅನಂತಕುಮಾರ್	24/10/1966	03/05/1999	
149	ಸರ್ಕಾರಿ	113	ಶಿವಕುಮಾರ್ ವೀರಯ್ಯ	28/05/1960	04/05/1999	
150	ಸರ್ಕಾರಿ	114	ಡಿ.ಉದಯಕುಮಾರ್	22/05/1967	30/04/1999	
151	ಸರ್ಕಾರಿ	115	ಸಾಲಿಮತ ವೀರಯ್ಯ	30/03/1973	04/05/1999	
152	ಸರ್ಕಾರಿ	116	ಗುರುನಾಥಯ್ಯಪ್ಪ ಹೂಗಾರ	15/08/1965	04/05/1999	
153	ಸರ್ಕಾರಿ	117	ಮಧುಮತಿ	27/06/1960	03/05/1999	
154	ಸರ್ಕಾರಿ	118	ಅಶೋಕಕುಮಾರ	01/06/1966	30/04/1999	
155	ಸರ್ಕಾರಿ	119	ರೆಹನಾಬೇಗಂ	01/06/1959	29/04/1999	
156	ಸರ್ಕಾರಿ	120	ಸೋಮಶೇಖರಗೌಡ ಬಸನಗೌಡ	01/06/1967	06/05/1999	
157	ಸರ್ಕಾರಿ	121	ಎನ್.ವೆಂಕಟೇಶ	08/06/1969	30/04/1999	
158	ಸರ್ಕಾರಿ	122	ಕೆ.ಜಿ.ರಘುಚಂದ್ರ	12/10/1969	03/05/1999	
159	ಸರ್ಕಾರಿ	123	ಎ.ವಿ.ಸದಾನಂದಪೂಂಜಾ	18/07/1970	30/04/1999	
160	ಸರ್ಕಾರಿ	124	ಜಿ.ವಿ.ಹರಪ್ರಸಾದ್	20/05/1974	30/04/1999	
161	ಸರ್ಕಾರಿ	125	ಬಸವರಾಜು	01/02/1968	04/05/1999	
162	ಸರ್ಕಾರಿ	126	ವಿ.ರಮೇಶ	01/06/1968	30/04/1999	
163	ಸರ್ಕಾರಿ	127	ಬಿ.ಚಂದ್ರಶೇಖರ	27/05/1972	30/04/1999	
164	ಸರ್ಕಾರಿ	128	ಹೆಚ್.ಜಿ.ಸುರೇಶ	21/05/1966	29/04/1999	
165	ಸರ್ಕಾರಿ	129	ಪಿ.ಜಯಪ್ರಕಾಶ್	01/06/1968	04/05/1999	
166	ಸರ್ಕಾರಿ	130	ಡಿ.ಶಿವಕುಮಾರ್	18/07/1972	30/04/1999	
167	ಸರ್ಕಾರಿ	131	ಎನ್.ಎಸ್.ಸುಧಾಕರ	20/04/1973	30/04/1999	
168	ಸರ್ಕಾರಿ	132	ಎಸ್.ಪಿ.ನಟರಾಜ	10/05/1973	30/04/1999	
169	ಸರ್ಕಾರಿ	133	ಹನುಮಂತಪ್ಪ	01/08/1966	04/05/1999	
170	ಸರ್ಕಾರಿ	134	ಹೆಚ್.ಜಿ.ರಾಜಶೇಖರಯ್ಯ	01/06/1971	29/04/1999	
171	ಸರ್ಕಾರಿ	135	ರವೀಂದ್ರ ಟಿ ಬಳಿಗಾರ್	22/07/1965	30/04/1999	
172	ಸರ್ಕಾರಿ	136	ಪಿ.ನಾಗರಾಜ	20/12/1968	30/04/1999	
173	ಸರ್ಕಾರಿ	137	ಸಿ.ಶ್ರೀನಿವಾಸ	16/07/1973	05/05/1999	
174	ಸರ್ಕಾರಿ	138	ಆರ್.ರಾಮರಾಧ್ಯ	01/04/1963	30/04/1999	
175	ಸರ್ಕಾರಿ	139	ಪ್ರಭಾ ಅಲೆಕ್ಸಾಂಡರ್	11/10/1969	28/04/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
176	ಸರ್ಕಾರಿ	140	ಸಿ.ವಿಜಯಕುಮಾರ	12/06/1971	03/05/1999	
177	ಸರ್ಕಾರಿ	141	ಟಿ.ಕೆ.ರಾಘವೇಂದ್ರ	02/07/1965	29/04/1999	
178	ಸರ್ಕಾರಿ	142	ಅಡಿವೆಪ್ಪ ಬಸಪ್ಪ ಅಡಕಿ	15/07/1970	05/05/1999	
179	ಸರ್ಕಾರಿ	143	ಕೆ.ಮಂಜುನಾಥ	01/06/1963	30/04/1999	
180	ಸರ್ಕಾರಿ	144	ಎ.ಎಸ್.ಸುರೇಶ್	23/05/1965	30/04/1999	
181	ಸರ್ಕಾರಿ	145	ಚನ್ನಬಸಯ್ಯ	15/11/1965	04/05/1999	
182	ಸರ್ಕಾರಿ	146	ಉಮಾದೇವಿ ಬೀಮಪ್ಪ ಬಸಾಪುರ	21/04/1971	30/04/1999	
183	ಸರ್ಕಾರಿ	147	ಗೋಪಾಲಕೃಷ್ಣ	27/06/1971	30/04/1999	
184	ಸರ್ಕಾರಿ	148	ಬಿ.ಮಹದೇವಪ್ಪ	01/06/1964	30/04/1999	
185	ಸರ್ಕಾರಿ	149	ಟಿ.ಜಿ.ಸಿದ್ದಯ್ಯ	29/07/1961	30/04/1999	
186	ಸರ್ಕಾರಿ	150	ಎನ್.ಶ್ರೀಧರ	05/07/1969	30/04/1999	
187	ಸರ್ಕಾರಿ	151	ನಾಗರಾಜ ಗುಂಡೇರಾವ್	03/06/1966	03/05/1999	
188	ಸರ್ಕಾರಿ	152	ಸಿ.ಎಸ್.ರಾಜು	20/07/1971	30/04/1999	
189	ಸರ್ಕಾರಿ	153	ಡಿ.ನರಸಿಂಹಪ್ಪ	03/03/1972	03/05/1999	
190	ಸರ್ಕಾರಿ	154	ಅಕ್ಕಪ್ಪ ಕಲ್ಲಪ್ಪ	01/06/1966	03/05/1999	
191	ಸರ್ಕಾರಿ	155	ಎಂ.ಸಿ.ಆನಂದ	12/07/1963	30/04/1999	
192	ಸರ್ಕಾರಿ	156	ಕೆ.ಗೋವಿಂದಪ್ಪ	02/02/1968	04/05/1999	
193	ಸರ್ಕಾರಿ	157	ಸಿ.ಹೆಚ್.ಕಾಲೇರಯ್ಯ	02/01/1965	30/04/1999	
194	ಸರ್ಕಾರಿ	158	ರುದ್ರಗೌಡ	08/05/1965	30/04/1999	
195	ಸರ್ಕಾರಿ	159	ಗಾಯತ್ರಿದೇವಿ	07/08/1965	03/05/1999	
196	ಸರ್ಕಾರಿ	160	ಶಿವಾನಂದ	26/10/1965	03/05/1999	
197	ಸರ್ಕಾರಿ	161	ಪಾರಯ್ಯ ಬಸಯ್ಯ	10/08/1967	30/04/1999	
198	ಸರ್ಕಾರಿ	162	ಮಲ್ಲಿಕಾರ್ಜುನ್	01/04/1969	30/04/1999	
199	ಸರ್ಕಾರಿ	163	ಶಂಕರಪ್ಪ ಲಿಂಗಣ್ಣ	07/07/1971	03/05/1999	ಇಲಾಖೆ ಬಿಟ್ಟಿರುತ್ತಾರೆ
200	ಸರ್ಕಾರಿ	164	ಕೆ.ವಿ.ವಿಶ್ವನಾಥ	20/07/1973	28/04/1999	
201	ಸರ್ಕಾರಿ	165	ಈರಪ್ಪ ಯಮನಪ್ಪ	02/01/1964	04/05/1999	
202	ಸರ್ಕಾರಿ	166	ಹೆಚ್.ಕುಮಾರಸ್ವಾಮಿ	04/08/1964	05/05/1999	
203	ಸರ್ಕಾರಿ	167	ಹೆಚ್.ಎಸ್.ಆನಂದ	23/05/1964	05/04/1999	
204	ಸರ್ಕಾರಿ	168	ಎಸ್.ರುದ್ರೇಶ	18/05/1969	30/04/1999	
205	ಸರ್ಕಾರಿ	169	ಬಿ.ಎಸ್.ಶ್ರೀಕಂಠ ಪ್ರಸಾದ್	15/06/1970	04/05/1999	
206	ಸರ್ಕಾರಿ	170	ಹಜರೇಸಾಬ್ ಬಿ ನಡಾಫ್	18/06/1971	05/05/1999	
207	ಸರ್ಕಾರಿ	171	ಸಿ. ಮತೀಗೌಡ	04/05/1973	30/04/1999	
208	ಸರ್ಕಾರಿ	172	ಜನಾರ್ದನರೆಡ್ಡಿ	01/06/1966	30/04/1999	
209	ಸರ್ಕಾರಿ	173	ಜಾವಿದ್ ಅಹಮದ್ ಸೈಯದ್	01/08/1969	30/04/1999	
210	ಸರ್ಕಾರಿ	174	ಭಾನುಮತಿ	28/12/1961	05/05/1999	
211	ಸರ್ಕಾರಿ	175	ಹೆಚ್.ಎನ್.ಗಿರಿಜಮ್ಮ	02/11/1972	29/04/1999	
212	ಸರ್ಕಾರಿ	176	ಕೆ.ಪ್ರಕಾಶ	20/06/1962	03/05/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
213	ಸರ್ಕಾರಿ	177	ಹೂಗಾರ ಶಂಕರಲಿಂಗ	22/07/1962	30/04/1999	
214	ಸರ್ಕಾರಿ	178	ವಿಠಲ್ ಎಲ್ಲಪ್ಪ	18/06/1963	04/05/1999	
215	ಸರ್ಕಾರಿ	179	ಟಿ.ಎಂ.ಸತ್ಯನಾರಾಯಣ	24/03/1964	05/05/1999	
216	ಸರ್ಕಾರಿ	180	ಡಿ.ಆರ್.ರಾಮಮೂರ್ತಿ	29/06/1968	30/04/1999	
217	ಸರ್ಕಾರಿ	181	ವೈ.ಕೆ.ತಿಮ್ಮೇಗೌಡ	13/04/1970	28/04/1999	
218	ಸರ್ಕಾರಿ	182	ಬಿ.ಜಗದೀಶ	10/05/1964	05/05/1999	
219	ಸರ್ಕಾರಿ	183	ಬಸವರಾಜಮಹದೇವು	15/07/1965	29/04/1999	
220	ಸರ್ಕಾರಿ	184	ಎಸ್.ಪಿ.ನಾಗರಾಜು	01/05/1967	03/05/1999	
221	ಸರ್ಕಾರಿ	185	ರವಿಕುಮಾರ	03/02/1971	03/05/1999	
222	ಸರ್ಕಾರಿ	186	ಎನ್.ಎನ್.ಪರವಿನ್	26/03/1965	05/05/1999	
223	ಸರ್ಕಾರಿ	187	ಮಲ್ಲಿಕಾರ್ಜುನ ರುದ್ರಣ್ಣ	20/05/1974	04/05/1999	
224	ಸರ್ಕಾರಿ	189	ಹೆಚ್.ಬಿ.ಶಿವಾನಂದ	01/07/1968	30/04/1999	
225	ಸರ್ಕಾರಿ	190	ಮಂಗಳಲಕ್ಷ್ಮಿ ಮಂಜುನಾಥ 'ಪಾಟೀಲ	27/08/1968	30/04/1999	
226	ಸರ್ಕಾರಿ	191	ಹೆಚ್.ಬಿ.ಮೋಹನ್‌ಕುಮಾರ್	22/07/1969	03/05/1999	
227	ಸರ್ಕಾರಿ	192	ಶ್ರೀಲತಾಕೋಟೇಮಠ್	05/01/1971	30/04/1999	
228	ಸರ್ಕಾರಿ	193	ಶಿವಾನಂದ	01/06/1971	05/05/1999	
229	ಸರ್ಕಾರಿ	194	ಎಸ್.ಎನ್.ಲೀಲಾವತಿ	10/03/1962	29/04/1999	
230	ಸರ್ಕಾರಿ	195	ಸಿ.ಎಂ.ಹೊನ್ನರಾಜು	12/06/1967	05/05/1999	
231	ಸರ್ಕಾರಿ	196	ಹೆಚ್.ಎಸ್.ಯತಿಕುಮಾರ	05/05/1963	03/05/1999	
232	ಸರ್ಕಾರಿ	197	ಎಸ್.ಎಂ.ವೀರಭದ್ರಯ್ಯ	22/05/1963	05/05/1999	
233	ಸರ್ಕಾರಿ	198	ಕೆ.ಎಸ್.ಶಿವಕುಮಾರ	12/05/1965	05/05/1999	
234	ಸರ್ಕಾರಿ	199	ಕೆ.ಹೆಚ್.ಚಂದ್ರಶೇಖರ	06/06/1968	30/04/1999	
235	ಸರ್ಕಾರಿ	200	ಎನ್.ನಂಜುಂಡಯ್ಯ	21/06/1968	03/05/1999	
236	ಸರ್ಕಾರಿ	201	ಮೊಹಮ್ಮದ್ ಗುಲ್ಷನ್	01/08/1968	29/04/1999	
237	ಸರ್ಕಾರಿ	202	ವಿ.ಉಮಾದೇವಿ	13/12/1971	29/04/1999	
238	ಸರ್ಕಾರಿ	203	ರೇಣುಕಪ್ಪ ಶಿವಪ್ಪ ಬುರುಡಿ	01/08/1973	04/05/1999	ಎಸ್.ಸಿ
239	ಸರ್ಕಾರಿ	204	ಕೆ.ಕಣ್ಣನ್ ಪ್ರಭು	05/10/1966	30/04/1999	
240	ಸರ್ಕಾರಿ	205	ಮೊರುಟಗಿ ಮಡಿವಾಳಪ್ಪ	15/04/1968	03/05/1999	
241	ಸರ್ಕಾರಿ	206	ಬ್ರಹ್ಮಪ್ಪ ಬಿ ಕಂದಟೆ	05/04/1967	30/04/1999	
242	ಸರ್ಕಾರಿ	207	ಬಿ.ಟಿ.ಚಂದ್ರಕಾಂತ	08/04/1971	29/04/1999	
243	ಸರ್ಕಾರಿ	208	ರಾಜೇಂದ್ರ	28/07/1968	30/04/1999	
244	ಸರ್ಕಾರಿ	209	ಹೆಚ್.ಬಿ.ನಾರಾಯಣ	25/08/1960	05/05/1999	
245	ಸರ್ಕಾರಿ	210	ಕೆ.ಎನ್.ಶಿವನಂಜೇಗೌಡ	20/07/1963	30/04/1999	
246	ಸರ್ಕಾರಿ	211	ಬಿ.ಎಸ್.ಲೋಕೇಶ	01/06/1966	29/04/1999	ಇಲಾಖೆ ಬಿಟ್ಟಿರುತ್ತಾರೆ
247	ಸರ್ಕಾರಿ	212	ಸಿ. ಸದಾನಂದಸ್ವಾಮಿ	18/02/1968	04/05/1999	
248	ಸರ್ಕಾರಿ	213	ಕೆ.ಸಿ.ರಮೇಶ	15/07/1971	30/04/1999	
249	ಸರ್ಕಾರಿ	214	ಬಿ.ಎಸ್.ಕೆಂಪಲಿಂಗಪ್ಪ	22/07/1965	30/04/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
250	ಸರ್ಕಾರಿ	215	ಆಂಥೋನಿರಾಜ್	01/01/1968	29/04/1999	
251	ಸರ್ಕಾರಿ	216	ಬೈಯಪ್ಪರೆಡ್ಡಿ	23/02/1970	30/04/1999	
252	ಸರ್ಕಾರಿ	217	ಬಿ.ವಿ.ನಂಜುಂಡಸ್ವಾಮಿ	20/07/1963	03/05/1999	
253	ಸರ್ಕಾರಿ	218	ಪಿ.ವೇದವತಿ	14/05/1964	30/04/1999	
254	ಸರ್ಕಾರಿ	219	ಶಾಂತೇಶರಾಮಚಂದ್ರ ನಾಯಕ	09/11/1966	30/04/1999	
255	ಸರ್ಕಾರಿ	220	ಶಿವಾಜಿಮನೋಹರ ಹತ್ತಿ	01/06/1967	30/04/1999	ಎಸ್.ಸಿ
256	ಸರ್ಕಾರಿ	221	ರಾಜೇಗೌಡ	23/08/1970	30/04/1999	
257	ಸರ್ಕಾರಿ	222	ಮುಲ್ಲಾಸಮೀರ್ ಅಹಮ್ಮದ್	11/11/1973	04/05/1999	
258	ಸರ್ಕಾರಿ	223	ಪಿ.ಎಂ.ಸಿದ್ದಲಿಂಗಮೂರ್ತಿ	08/08/1975	30/04/1999	
259	ಸರ್ಕಾರಿ	224	ನಾಡಿಗೇರ ವಿಧ್ಯಾ ಅಶೋಕ್	30/09/1964	30/04/1999	
260	ಸರ್ಕಾರಿ	225	ಜಗದೇವಿ ಭೀಮಾಶಂಕರ	26/08/1972	30/04/1999	
261	ಸರ್ಕಾರಿ	226	ಎಂ.ಅಶೋಕಲಿಂಗರ	04/03/1965	04/05/1999	
262	ಸರ್ಕಾರಿ	227	ಪ್ರಭಯ್ಯ ಕಲ್ಲಯ್ಯ ಚಿಕ್ಕಮಠ	01/06/1966	30/04/1999	
263	ಸರ್ಕಾರಿ	228	ಎಸ್.ರೇವಣ್ಣ	10/07/1967	30/04/1999	
264	ಸರ್ಕಾರಿ	229	ಎಸ್.ಸಿ.ಉಮಾದೇವಿ	13/07/1969	03/05/1999	
265	ಸರ್ಕಾರಿ	230	ಜಗದೀಶ್ ಬಾಬು ಸಾಹೇಬ್	28/07/1969	30/04/1999	
266	ಸರ್ಕಾರಿ	231	ಎ.ಎನ್.ಅನಿಲ	23/07/1973	04/05/1999	
267	ಸರ್ಕಾರಿ	232	ಆರ್.ಮೋಹನ	04/07/1963	30/04/1999	
268	ಸರ್ಕಾರಿ	233	ಲಕ್ಷ್ಮೀಬಾಯಿ ಲಾಚಪ್ಪ ಲಾಲಿ	22/07/1969	29/04/1999	
269	ಸರ್ಕಾರಿ	234	ಮಂಜುನಾಥ ಗುಳೇದಗುಡ್ಡ	10/06/1974	03/05/1999	
270	ಸರ್ಕಾರಿ	235	ಎಂ.ಜಿ.ಕುಮಾರಸ್ವಾಮಿ	01/06/1968	03/05/1999	
271	ಸರ್ಕಾರಿ	236	ಪ್ರಸಾದಿ ಮಠ್	01/06/1963	05/05/1999	
272	ಸರ್ಕಾರಿ	237	ಡಿ.ಎನ್.ಸುಕನ್ಯಾ	02/06/1967	29/04/1999	
273	ಸರ್ಕಾರಿ	238	ಸಿ.ಲೋಕೇಶ	12/05/1973	03/05/1999	ಎಸ್.ಸಿ
274	ಸರ್ಕಾರಿ	239	ಎಸ್.ಚಂದ್ರಪಾಟೀಲ್	25/06/1969	05/05/1999	ಎಸ್.ಸಿ
275	ಸರ್ಕಾರಿ	240	ಸಾದತ್ ಹುಸೇನ	20/09/1962	04/05/1999	
276	ಸರ್ಕಾರಿ	241	ಬಿ.ಮೋಹನಕುಮಾರ್	18/07/1969	03/05/1999	
277	ಸರ್ಕಾರಿ	242	ಪ್ರಭಾವತಿ ಭೀಮಗೌಡ	04/04/1970	30/04/1999	
278	ಸರ್ಕಾರಿ	243	ಮಹಾದೇವ ರೆಡ್ಡಿ	24/08/1964	30/04/1999	
279	ಸರ್ಕಾರಿ	244	ಕೆ.ಎಸ್.ಅಶ್ವಥನಾರಾಯಣ	01/02/1971	03/05/1999	
280	ಸರ್ಕಾರಿ	245	ಎ.ಬಿ.ಡಿ.ಫಾನಿ	05/04/1963	05/05/1999	
281	ಸರ್ಕಾರಿ	246	ಆನಂದಕುಮಾರ್	26/04/1963	29/04/1999	
282	ಸರ್ಕಾರಿ	247	ಕೆ.ಕಲೀಲೂರ್ ರಹಮಾನ್	13/03/1966	03/05/1999	
283	ಸರ್ಕಾರಿ	248	ಎನ್.ಶಂಕರ	05/07/1971	30/04/1999	
284	ಸರ್ಕಾರಿ	249	ವೆಂಕಟೇಶ	01/06/1974	30/04/1999	
285	ಸರ್ಕಾರಿ	250	ಟಿ.ಆರ್.ಸ್ವಾಮಿ	15/08/1974	30/04/1999	ಎಸ್.ಟಿ
286	ಸರ್ಕಾರಿ	251	ಹೆಚ್.ಬಿ.ಚಂದ್ರಶೇಖರ	20/07/1965	30/04/1999	
287	ಸರ್ಕಾರಿ	252	ಪ್ರಭಾಕರ ಮಿಶ್ರಾಂತ	31/08/1965	04/05/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
288	ಸರ್ಕಾರಿ	253	ಅಕ್ಕರ್ ಅಲಿ ಖಾಜಿ	21/07/1969	04/05/1999	
289	ಸರ್ಕಾರಿ	254	ಸಿ.ಗೊಂಡ ಶೆಟ್ಟಿ	06/06/1961	04/05/1999	
290	ಸರ್ಕಾರಿ	255	ಐ.ಪಿ.ಉಮೇಶ್	09/12/1967	03/05/1999	
291	ಸರ್ಕಾರಿ	256	ಕೆ.ಪುರುಷೋತ್ತಮಕುಮಾರ್	06/02/1968	30/04/1999	
292	ಸರ್ಕಾರಿ	257	ಎಲ್.ಹೆಚ್.ಮುತ್ತಯ್ಯ	01/06/1970	03/05/1999	
293	ಸರ್ಕಾರಿ	258	ಉಮೇಶ್ ಯಲ್ಲಪ್ಪ ಬಮ್ಮಕನವರ್	01/07/1971	04/05/1999	ಎಸ್.ಟಿ
294	ಸರ್ಕಾರಿ	259	ಜಿ.ಇ.ರಾಜೀವ	20/05/1964	03/05/1999	
295	ಸರ್ಕಾರಿ	260	ಯು.ಬಸವರಾಜಪ್ಪ	26/08/1964	30/04/1999	
296	ಸರ್ಕಾರಿ	261	ಎಸ್.ಸಿದ್ದೇಶ್ವರ	01/06/1962	07/05/1999	
297	ಸರ್ಕಾರಿ	262	ಶ್ರೀಶೈಲ ಬೀಳಗಿ	01/06/1963	07/05/1999	
298	ಸರ್ಕಾರಿ	263	ಮಹದೇವಬಸವಾನಿಮಾಳಗಿ	12/08/1964	30/04/1999	ಎಸ್.ಸಿ
299	ಸರ್ಕಾರಿ	264	ವೀರಣ್ಣಭೀಮರಾಯ	24/10/1968	03/05/1999	
300	ಸರ್ಕಾರಿ	265	ಕೃಷ್ಣ	10/03/1969	05/05/1999	
301	ಸರ್ಕಾರಿ	266	ಎಂ.ವಿ.ರಾಜಣ್ಣ	15/05/1969	04/05/1999	
302	ಸರ್ಕಾರಿ	267	ರಾಜೇಂದ್ರ ಲಕ್ಷ್ಮೀನಾರಾಯಣ ಭಟ್ಟ	29/05/1969	04/05/1999	
303	ಸರ್ಕಾರಿ	268	ಹೆಚ್.ಕೆ.ತಾರಾನಾಥ	07/02/1972	03/05/1999	
304	ಸರ್ಕಾರಿ	269	ಅಪ್ಪಣ್ಣ ನಿಂಗಪ್ಪ ಪಾಯಟಿ	15/07/1968	04/05/1999	
305	ಸರ್ಕಾರಿ	270	ಪ್ರಮೋದ್ ಕೇಶವ ಮಹಾಲೆ	15/03/1972	05/05/1999	
306	ಸರ್ಕಾರಿ	271	ಎಂ.ಶಿವಕುಮಾರ್	26/07/1959	03/05/1999	
307	ಸರ್ಕಾರಿ	272	ಅಬ್ದುಲ್ ಗಫಾರ್ ಮುಲ್ಲಾ	01/03/1962	03/05/1999	
308	ಸರ್ಕಾರಿ	273	ಎನ್.ಜೆ.ಸೋಮನಾಥ	29/01/1963	03/05/1999	
309	ಸರ್ಕಾರಿ	274	ಶ್ಯಾಮಸುಂದರ ಸುಬ್ರಾಯ	13/09/1969	05/05/1999	
310	ಸರ್ಕಾರಿ	275	ಎಂ.ನಿರಂಜನಮೂರ್ತಿ	01/10/1971	03/05/1999	
311	ಸರ್ಕಾರಿ	276	ಕೆಂಪಣ್ಣ ನಾಂದೇರ	01/03/1963	05/05/1999	
312	ಸರ್ಕಾರಿ	277	ಬಬೀತ	21/07/1973	30/04/1999	
313	ಸರ್ಕಾರಿ	278	ಹೊನ್ನೇಶಕುಮಾರ್	27/05/1966	03/05/1999	
314	ಸರ್ಕಾರಿ	279	ಹೆಚ್.ಎಸ್.ಸಿದ್ದರಾಜಪ್ಪ	01/06/1966	06/05/1999	
315	ಸರ್ಕಾರಿ	280	ಎನ್.ಆರ್.ತಿಪ್ಪೇಸ್ವಾಮಿ	01/06/1968	03/05/1999	
316	ಸರ್ಕಾರಿ	281	ಸಿ.ವಿ.ತಿಮ್ಮರಾಯಪ್ಪ	08/06/1968	03/05/1999	
317	ಸರ್ಕಾರಿ	282	ಷೇಕ್ ಬಷೀರ್ ಅಹ್ಮದ್	02/04/1970	30/04/1999	
318	ಸರ್ಕಾರಿ	283	ಮಲ್ಲಿಕಾರ್ಜುನ	01/06/1970	04/05/1999	ಎಸ್.ಸಿ
319	ಸರ್ಕಾರಿ	284	ಹೆಚ್.ಆರ್.ಗಂಗಾಧರ	22/07/1974	04/05/1999	
320	ಸರ್ಕಾರಿ	285	ಆರ್.ಪಿ.ಮಹೇಶ	20/03/1971	28/04/1999	
321	ಸರ್ಕಾರಿ	286	ಎಲ್.ಜಯಪ್ಪ	20/07/1970	05/05/1999	
322	ಸರ್ಕಾರಿ	287	ಕೆ.ಆರ್.ಉಮಾಮಹೇಶ	19/04/1969	03/05/1999	
323	ಸರ್ಕಾರಿ	288	ಆರ್.ಶ್ಯಾಮಸುಂದರ್	22/07/1970	30/04/1999	
324	ಸರ್ಕಾರಿ	289	ಪ್ರಕಾಶ ಶಿವಮೂರ್ತಯ್ಯ	01/06/1971	03/05/1999	
325	ಸರ್ಕಾರಿ	290	ಎಂ.ಮಂಗಳ	23/03/1972	29/04/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
326	ಸರ್ಕಾರಿ	291	ಅಡಿವೆಪ್ಪ ಹತ್ತಳ್ಳಿ	27/08/1965	03/05/1999	ಜಿ.ಎಂ/ ಎಸ್.ಸಿ
327	ಸರ್ಕಾರಿ	292	ಬಿ.ಎಂ.ಚಂದ್ರಮೌಳಿ	22/07/1959	30/04/1999	
328	ಸರ್ಕಾರಿ	293	ಸಿ.ಎ.ನರೇಂದ್ರಕುಮಾರ್	25/06/1970	30/04/1999	
329	ಸರ್ಕಾರಿ	294	ಎಸ್.ಸಿ.ಶಿವಮೂರ್ತಿ	25/08/1971	03/05/1999	
330	ಸರ್ಕಾರಿ	295	ಡಿ.ಕೃಷ್ಣ	17/03/1962	03/05/1999	
331	ಸರ್ಕಾರಿ	296	ಎಸ್.ಆರ್.ಚಂದ್ರಯ್ಯ	16/12/1961	05/05/1999	
332	ಸರ್ಕಾರಿ	297	ಸಿದ್ದಾಮಯ್ಯ	15/02/1962	04/05/1999	
333	ಸರ್ಕಾರಿ	298	ಪಿ.ಸೋಮಲಿಂಗಯ್ಯ	10/02/1970	03/05/1999	
334	ಸರ್ಕಾರಿ	299	ಹೆರಾಲ್ಡ್ ಕ್ಲಡ್ವಾಸ್	16/11/1969	30/04/1999	
335	ಸರ್ಕಾರಿ	300	ಹೆಚ್.ಆರ್.ಶೈರಾಲಿ	13/07/1965	05/05/1999	
336	ಸರ್ಕಾರಿ	301	ಹನುಮಂತೇಗೌಡ	12/12/1965	30/04/1999	
337	ಸರ್ಕಾರಿ	302	ಹೆಚ್.ಶಿವಗುಂಡಪ್ಪ	01/06/1967	03/05/1999	
338	ಸರ್ಕಾರಿ	303	ರವಿಕುಮಾರ ಭಾರಾಟಕ್ಕೆ	01/06/1969	04/05/1999	
339	ಸರ್ಕಾರಿ	304	ಬಿ.ಟಿ.ಐ ಫಾತಿಮಾ	10/09/1970	30/04/1999	
340	ಸರ್ಕಾರಿ	305	ಎ.ಟಿ.ರಂಗದಾಸಪ್ಪ	29/04/1971	05/05/1999	ಎಸ್.ಸಿ
341	ಸರ್ಕಾರಿ	306	ಮೊಹಮ್ಮದ್ ಅಹ್ಮದ್	20/05/1972	03/05/1999	
342	ಸರ್ಕಾರಿ	307	ದೀಪಕಕುಲಕರ್ಣಿ	04/06/1969	04/05/1999	
343	ಸರ್ಕಾರಿ	308	ಚಿತ್ರಶೇಖರ ಶರಣಪ್ಪ	20/07/1970	03/05/1999	ಎಸ್.ಸಿ
344	ಸರ್ಕಾರಿ	309	ಪಿ.ನರಸಿಂಹರಾಜು	29/03/1971	03/05/1999	ಎಸ್.ಸಿ
345	ಸರ್ಕಾರಿ	310	ಶಿವಾನಂದಭೀಮಪ್ಪ ಹೆಳವಾರ	18/06/1959	06/05/1999	
346	ಸರ್ಕಾರಿ	310ಎ	ನಾಗರಾಜ	10/02/1963	01/09/1999	
347	ಸರ್ಕಾರಿ	311	ಪ್ರಕಾಶ್ ರಾಮಚಂದ್ರಪ್ಪ ಮಂಜುನಾಥ	01/05/1965	03/05/1999	
348	ಸರ್ಕಾರಿ	312	ಮೊಹಮ್ಮದ್ ಅಯೂಬ್ ಸೊರಾಬ್	03/07/1967	05/05/1999	
349	ಸರ್ಕಾರಿ	313	ವಿರೋಬ ಮಲ್ಲೇಶಪ್ಪ	01/06/1968	04/05/1999	
350	ಸರ್ಕಾರಿ	314	ಯಲ್ಲಪ್ಪ ಜಲದಪ್ಪ ಭಜಂತ್ರಿ	01/06/1971	30/04/1999	ಎಸ್.ಸಿ
351	ಸರ್ಕಾರಿ	315	ಮಹಾವೀರ ಅಣ್ಣಪ್ಪ	01/09/1959	05/05/1999	
352	ಸರ್ಕಾರಿ	316	ಪಿ.ಸುನಂದ	09/01/1964	30/04/1999	ಎಸ್.ಟಿ
353	ಸರ್ಕಾರಿ	317	ಪಾರ್ವತಿ ಮಲ್ಲಯ್ಯ	01/06/1964	30/04/1999	
354	ಸರ್ಕಾರಿ	318	ಎನ್.ಸೋಮಶೇಖರ	28/06/1969	30/04/1999	
355	ಸರ್ಕಾರಿ	319	ಜ್ಯೋತಿ ಜಗದೇವಪ್ಪ ಪಾಟೀಲ್	28/01/1971	03/05/1999	
356	ಸರ್ಕಾರಿ	320	ಸಿ.ವೇದಮೂರ್ತಿ	08/07/1974	03/05/1999	
357	ಸರ್ಕಾರಿ	321	ವಿ.ಎ.ಅನುಪಮ	07/08/1967	29/04/1999	
358	ಸರ್ಕಾರಿ	322	ಎಂ.ಶಂಕರಯ್ಯ	20/01/1963	03/05/1999	
359	ಸರ್ಕಾರಿ	323	ನಿಂಗಪ್ಪ ಸೊಲಬಣ್ಣ	01/06/1963	04/05/1999	
360	ಸರ್ಕಾರಿ	324	ಚನ್ನಪ್ಪ ನೆಮಗೌಡ	12/10/1964	03/05/1999	
361	ಸರ್ಕಾರಿ	325	ಷರೀಫ್ ಸಾಹೇಬ್	20/06/1966	03/05/1999	
362	ಸರ್ಕಾರಿ	326	ಬಿ.ಎಸ್.ವಿನುತಾ	21/05/1967	04/05/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
363	ಸರ್ಕಾರಿ	327	ಬಿ.ಹೆಚ್. ವಿಜಯಶ್ರೀ	31/05/1968	30/04/1999	
364	ಸರ್ಕಾರಿ	328	ಕೆ.ಬಿ.ಲೋಕೇಶಪ್ಪ	06/08/1969	04/05/1999	
365	ಸರ್ಕಾರಿ	329	ಬೀನಾ ದಶರಥ ಕಾರದಾಗೆ	15/05/1968	04/05/1999	ಎಸ್.ಸಿ
366	ಸರ್ಕಾರಿ	330	ಅರ್ಪಣಾ ಗಣಪತಿ ರಾವ್	03/01/1974	30/04/1999	
367	ಸರ್ಕಾರಿ	331	ಚಂದ್ರಶೇಖರ ಗೌಡ	10/04/1967	03/05/1999	
368	ಸರ್ಕಾರಿ	332	ಮೊಹಮ್ಮದ್‌ರಫೀಕ್ ಖಾನ್	17/07/1964	03/05/1999	
369	ಸರ್ಕಾರಿ	333	ಶರಣಪ್ಪ ವಾಟಗಲ್	01/06/1966	05/05/1999	
370	ಸರ್ಕಾರಿ	334	ಎಸ್.ಆರ್.ಲೋಕೇಶ	05/06/1967	03/05/1999	
371	ಸರ್ಕಾರಿ	335	ಜೇಮ್ಮ ಕುಟೇನೊ	15/01/1968	04/05/1999	
372	ಸರ್ಕಾರಿ	336	ಎ.ಬಿ.ದೊಡ್ಡರಂಗೇಗೌಡ	10/07/1970	06/05/1999	ನಿಧನ
373	ಸರ್ಕಾರಿ	337	ಕೆ.ಮಂಜುಳ	23/04/1975	04/05/1999	
374	ಸರ್ಕಾರಿ	338	ಡಿ.ಎ.ಶ್ರೀದೇವಿ	16/08/1970	29/04/1999	
375	ಸರ್ಕಾರಿ	339	ಚಿಕ್ಕಸ್ವಾಮಿ	01/06/1964	05/05/1999	
376	ಸರ್ಕಾರಿ	340	ರುದ್ರಪ್ಪ ಹುರುಳಿ	11/04/1965	03/05/1999	
377	ಸರ್ಕಾರಿ	341	ಎನ್.ವೆಂಕಟೇಶಪ್ಪ	01/06/1967	05/05/1999	
378	ಸರ್ಕಾರಿ	342	ಗಿರಿಯಪ್ಪ ತಾಯಪ್ಪಲಾಟಿ	01/06/1967	03/05/1999	
379	ಸರ್ಕಾರಿ	343	ಮಲ್ಲಿಕಾರ್ಜುನ	31/07/1970	04/05/1999	ಎಸ್.ಸಿ
380	ಸರ್ಕಾರಿ	344	ರಿಜ್ವಾನ್ ಕೌಸರ್	21/12/1966	30/04/1999	
381	ಸರ್ಕಾರಿ	345	ಕೆ.ಆರ್.ಚಂದ್ರಶೇಖರ	01/06/1969	03/05/1999	
382	ಸರ್ಕಾರಿ	346	ಉಮ್ಮೆ ಅಸ್ತ	14/04/1974	29/04/1999	
383	ಸರ್ಕಾರಿ	347	ಬಿ.ಎಂ.ದಾರುಕೇಶ	02/08/1974	03/05/1999	
384	ಸರ್ಕಾರಿ	348	ಎನ್.ಶ್ರೀವಲ್ಲಿ	22/07/1964	03/05/1999	
385	ಸರ್ಕಾರಿ	349	ಬಿ.ವಿ.ವಸಂತಕುಮಾರ್	05/06/1966	04/05/1999	ಇಲಾಖೆ ಬಿಟ್ಟಿರುತ್ತಾರೆ
386	ಸರ್ಕಾರಿ	350	ಕೆ.ಎಸ್.ಲೀಲಾವತಿ	14/01/1968	05/05/1999	
387	ಸರ್ಕಾರಿ	351	ಹೆಚ್.ಶ್ರೀನಿವಾಸ	28/02/1970	04/05/1999	
388	ಸರ್ಕಾರಿ	352	ಇಮಾಮ್‌ಸಾಬ್‌ರಫೀಸಾಬ್ ಅಕ್ತಿ	12/10/1971	04/05/1999	
389	ಸರ್ಕಾರಿ	353	ಮಲ್ಲಪ್ಪ ರಾಮಪ್ಪ	15/06/1972	04/05/1999	
390	ಸರ್ಕಾರಿ	354	ವಿಜಯ ಬೆನಕಟ್ಟಿ ಲಕ್ಷ್ಮಣ	23/07/1970	04/05/1999	
391	ಸರ್ಕಾರಿ	355	ಆರ್.ವಿ. ಶುಭಮಂಗಳ	20/07/1974	03/05/1999	
392	ಸರ್ಕಾರಿ	356	ನಜೀಮಾ ಖಾಟೂನ್	16/05/1962	29/04/1999	
393	ಸರ್ಕಾರಿ	357	ಕೆ.ಎಂ.ನಾಗೇಶ	24/04/1965	30/04/1999	ಇಲಾಖೆ ಬಿಟ್ಟಿರುತ್ತಾರೆ
394	ಸರ್ಕಾರಿ	358	ಎಂ.ರೇಣುಕಮ್ಮ	07/05/1968	29/04/1999	ಎಸ್.ಸಿ
395	ಸರ್ಕಾರಿ	359	ಜ್ಯೋತಿ ಕೃಷ್ಣಜೀ	22/04/1975	30/04/1999	
396	ಸರ್ಕಾರಿ	360	ಆರ್.ಎನ್.ಶಶಿಕಲಾ	20/05/1975	03/05/1999	
397	ಸರ್ಕಾರಿ	361	ಬಿ.ಎಲ್.ನಾಗೇಂದ್ರ ಸಿಂಗ್	12/12/1960	30/04/1999	
398	ಸರ್ಕಾರಿ	362	ಕಂಬೋಗಿ ಅರ್ಜುನ ನಾಗಪ್ಪ	01/06/1972	04/05/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
399	ಸರ್ಕಾರಿ	363	ಹೆಚ್.ಕಾತ್ಯಾಯಿನಿ	24/11/1972	29/04/1999	
400	ಸರ್ಕಾರಿ	364	ಎಂ.ಹೆಚ್.ಚಂದ್ರಯ್ಯ	12/05/1961	30/04/1999	ಎಸ್.ಸಿ
401	ಸರ್ಕಾರಿ	365	ಎಂ.ಸುರೇಶ	20/07/1961	30/04/1999	
402	ಸರ್ಕಾರಿ	366	ಶೋಭಾವತಿ ಬಸಪ್ಪ ನಾಯ್ಡರ್	17/08/1962	29/04/1999	
403	ಸರ್ಕಾರಿ	367	ಬಿ.ತಿರುಮಲಾಚಾರಿ	06/07/1964	30/04/1999	
404	ಸರ್ಕಾರಿ	368	ಸಿ.ಆರ್.ಅಶೋಕ	15/12/1964	03/05/1999	
405	ಸರ್ಕಾರಿ	369	ಎಂ.ಮಂಜುನಾಥಸ್ವಾಮಿ	03/08/1966	04/05/1999	
406	ಸರ್ಕಾರಿ	370	ಸುಜಾತ ಹುನ್ನೂರು	22/05/1971	03/05/1999	
407	ಸರ್ಕಾರಿ	371	ಶಿವಶಂಕರಯ್ಯ	18/07/1972	03/05/1999	
408	ಸರ್ಕಾರಿ	372	ರೇವಣ್ಣ ಮಡಿವಾಳಯ್ಯ	01/06/1970	30/04/1999	
409	ಸರ್ಕಾರಿ	373	ಭರಮಪ್ಪ ಮೈಸೂರು	23/07/1960	06/05/1999	
410	ಸರ್ಕಾರಿ	374	ಕೆ.ಎಂ.ಪುಷ್ಪಲತಾ	10/04/1970	03/05/1999	
411	ಸರ್ಕಾರಿ	375	ಜೆಸ್ಸೀನ್ ಬೇಗಂ	20/07/1974	30/04/1999	
412	ಸರ್ಕಾರಿ	376	ಬಿ.ಆರ್ ಕೃಷ್ಣಮೂರ್ತಿ	20/02/1963	04/05/1999	ಇಲಾಖೆ ಬಿಟ್ಟಿರುತ್ತಾರೆ
413	ಸರ್ಕಾರಿ	377	ಜಿ.ಎನ್.ಶೋಭಾ	10/02/1964	29/04/1999	
414	ಸರ್ಕಾರಿ	378	ಆರ್.ಎನ್.ಶೈಲಾ	09/12/1971	30/04/1999	
415	ಸರ್ಕಾರಿ	379	ಎಂ.ಬಿ. ಶೋಭಾ	21/07/1972	29/04/1999	
416	ಸರ್ಕಾರಿ	380	ಆರ್.ಕೆ.ಉಷಾ	03/04/1964	29/04/1999	
417	ಸರ್ಕಾರಿ	381	ಜೆ.ಬಿ.ತಮ್ಮಣ್ಣಗೌಡ	15/08/1964	03/05/1999	
418	ಸರ್ಕಾರಿ	382	ಶಾಂತಪ್ಪ ಗಂಗಪ್ಪ	24/08/1965	30/04/1999	
419	ಸರ್ಕಾರಿ	383	ಈಶ್ವರಪ್ಪ	05/04/1967	03/05/1999	
420	ಸರ್ಕಾರಿ	384	ಸ್ವೆಯಿದಾ ಅನ್ನೀಸ್	15/05/1967	29/04/1999	
421	ಸರ್ಕಾರಿ	385	ಸಾಜನ್ ಗಾಯತ್ರಿದೇವಿ	03/07/1969	30/04/1999	
422	ಸರ್ಕಾರಿ	386	ಎಸ್.ಆರ್.ಶಿವಣ್ಣ	01/06/1971	30/04/1999	
423	ಸರ್ಕಾರಿ	387	ಎನ್.ಅಸ್ಮಾಣಿ	18/02/1965	29/04/1999	
424	ಸರ್ಕಾರಿ	388	ಕೃಷ್ಣಪ್ಪ ಕೇಧರಿನಾಯ್ಡು	05/01/1967	03/05/1999	
425	ಸರ್ಕಾರಿ	389	ಹೊನ್ನಪ್ಪ	30/11/1968	03/05/1999	
426	ಸರ್ಕಾರಿ	390	ಎಸ್.ನಾಗಭೂಷಣ	21/05/1973	04/05/1999	ಎಸ್.ಟಿ
427	ಸರ್ಕಾರಿ	391	ಕೆ.ಬಿ.ಶಶಿಕಲಾ	20/02/1963	29/04/1999	
428	ಸರ್ಕಾರಿ	392	ಎಸ್.ಸಿ.ನಂಜ ರಾಜ	20/05/1964	03/05/1999	
429	ಸರ್ಕಾರಿ	393	ರಾಜೇಶ್ವರಿ ಶಿವರಾಯ	13/12/1964	30/04/1999	
430	ಸರ್ಕಾರಿ	394	ಎಸ್.ಡಿ. ರಾಮಚಂದ್ರ	25/01/1965	30/04/1999	
431	ಸರ್ಕಾರಿ	395	ಸಿ.ಮಹೇಶ	30/03/1970	03/05/1999	
432	ಸರ್ಕಾರಿ	396	ರಾಮಕೃಷ್ಣ ರೇವಪ್ಪ	10/05/1970	03/05/1999	
433	ಸರ್ಕಾರಿ	397	ಸ್ವೆಯಿದ್ ಮೊಹಿಸಿನ್	21/07/1971	06/05/1999	
434	ಸರ್ಕಾರಿ	398	ಬಿ.ಎಂ.ಮಹಂತೇಶ	01/06/1972	07/05/1999	
435	ಸರ್ಕಾರಿ	399	ಎಂ.ಮಹೇಶ	01/10/1968	30/04/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
436	ಸರ್ಕಾರಿ	400	ಬಿ.ಎಂ.ಗೀತಾ	15/05/1970	30/04/1999	
437	ಸರ್ಕಾರಿ	401	ಗೀತಾ ಜಿ. ಕುಲಕರ್ಣಿ	22/07/1974	29/04/1999	
438	ಸರ್ಕಾರಿ	402	ಸಾವಿತ್ರಿ ಕೊಂಡಗಲ್ಲಿ	20/06/1964	03/05/1999	
439	ಸರ್ಕಾರಿ	403	ಎಸ್.ಸಿದ್ದಪ್ಪ	06/08/1963	30/04/1999	
440	ಸರ್ಕಾರಿ	404	ಬಿ.ಮಹೇಶ	04/07/1973	03/05/1999	
441	ಸರ್ಕಾರಿ	405	ಪಿ.ಲೋಕೇಶ	12/02/1970	03/05/1999	
442	ಸರ್ಕಾರಿ	406	ಡಿ. ಸೋಮಣ್ಣೇ ಗೌಡ	22/03/1964	30/04/1999	
443	ಸರ್ಕಾರಿ	407	ಎಸ್.ಆರ್.ಸುರೇಶಬಾಬು	18/08/1969	30/04/1999	
444	ಸರ್ಕಾರಿ	408	ಸಿ.ವಿ.ಕುಮಾರಸ್ವಾಮಿ	22/06/1962	30/04/1999	
445	ಸರ್ಕಾರಿ	409	ಸವಿತ ಪ್ರಕಾಶ ನಾಯ್ಕ	12/02/1962	29/04/1999	
446	ಸರ್ಕಾರಿ	410	ವಿ.ತಿಪ್ಪೇಸ್ವಾಮಿ	01/03/1963	03/05/1999	
447	ಸರ್ಕಾರಿ	411	ಸಿ.ಶಾರದಮ್ಮ	22/07/1963	04/05/1999	
448	ಸರ್ಕಾರಿ	412	ಬಿ.ಬಿ.ಸುಧಾ	24/01/1966	29/04/1999	
449	ಸರ್ಕಾರಿ	413	ವಿ.ಸರ್ವಮಂಗಳ	20/07/1970	30/04/1999	
450	ಸರ್ಕಾರಿ	414	ಸಿದ್ದವೀರಯ್ಯ	11/01/1971	03/05/1999	
451	ಸರ್ಕಾರಿ	415	ಖಿಲೀದಾ ಪರವೀನ್	30/12/1961	29/04/1999	
452	ಸರ್ಕಾರಿ	416	ಟಿ.ಮಂಜಪ್ಪ	03/02/1967	04/05/1999	
453	ಸರ್ಕಾರಿ	417	ಸುರೇಶಬಾಬು ಗುಡ್ಡಪ್ಪ	07/07/1966	03/05/1999	
454	ಸರ್ಕಾರಿ	418	ಟಿ.ಎನ್.ಮುಷ್ಕವಲ್ಲಿ	16/09/1966	04/05/1999	
455	ಸರ್ಕಾರಿ	419	ಗೋಪಾಲಕೃಷ್ಣಸುಬ್ಬರಾಯ	20/07/1971	04/05/1999	
456	ಸರ್ಕಾರಿ	420	ಲಲಿತಾಬಾಯಿ ಕೊಟ್ಟಪ್ಪ	12/12/1962	04/05/1999	
457	ಸರ್ಕಾರಿ	421	ಜಕಿಯಾ ಸುಲ್ತಾನಾ ಸೈಯೀದಾ	20/08/1966	30/04/1999	
458	ಸರ್ಕಾರಿ	422	ಪಿ.ರಾಧಾ	18/02/1967	05/05/1999	
459	ಸರ್ಕಾರಿ	423	ನಿಂಗಪ್ಪ ಆರ್ ಪಾಟೀಲ್	12/10/1967	03/05/1999	
460	ಸರ್ಕಾರಿ	424	ಎಸ್.ಸಿ.ಪ್ರಸಾದ್	29/05/1969	06/05/1999	
461	ಸರ್ಕಾರಿ	425	ಟಿ.ಮಲ್ಲಿಕಾರ್ಜುನ	01/06/1969	05/05/1999	
462	ಸರ್ಕಾರಿ	426	ಹೆಚ್.ಎಸ್. ವಿರುಪಾಕ್ಷಪ್ಪ	24/04/1970	04/05/1999	
463	ಸರ್ಕಾರಿ	427	ಕಮಲಮ್ಮ	25/01/1964	03/05/1999	
464	ಸರ್ಕಾರಿ	428	ಮಂಜುಳ ಎಸ್.ರಾಘೋಡ್	30/10/1974	24/04/1999	ಎಸ್.ಸಿ
465	ಸರ್ಕಾರಿ	429	ದೇವರಾಜು	30/06/1964	03/05/1999	
466	ಸರ್ಕಾರಿ	430	ಚನ್ನಪ್ಪ	15/12/1966	04/05/1999	
467	ಸರ್ಕಾರಿ	431	ಚಂದ್ರಶೇಖರ	01/06/1967	04/05/1999	ಎಸ್.ಸಿ
468	ಸರ್ಕಾರಿ	432	ಎಸ್.ರೇಣುಕಾ	05/08/1972	04/05/1999	
469	ಸರ್ಕಾರಿ	433	ಟಿ.ತೆಹರಾ	10/03/1975	03/05/1999	
470	ಸರ್ಕಾರಿ	434	ಹೆಚ್.ಎಸ್.ಚಂದ್ರಕಲಾ	30/04/1970	29/04/1999	
471	ಸರ್ಕಾರಿ	435	ಪೌಸಿಯಾಬಾನು	27/09/1963	30/04/1999	
472	ಸರ್ಕಾರಿ	436	ಎಂ.ಪದ್ಮಾವತಿ	16/10/1966	30/04/1999	
473	ಸರ್ಕಾರಿ	437	ಎಂ.ಹೆಚ್.ತಿಮ್ಮಯ್ಯ	01/06/1970	05/05/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
474	ಸರ್ಕಾರಿ	438	ಹಸೀನಾಬಾನು	24/08/1962	30/04/1999	
475	ಸರ್ಕಾರಿ	439	ಕೆ.ಆರ್.ಗಂಗರಾಮಯ್ಯ	20/12/1964	03/05/1999	
476	ಸರ್ಕಾರಿ	440	ಬಿ.ಕೆ.ಸುಮಾ	23/04/1972	29/04/1999	
477	ಸರ್ಕಾರಿ	441	ಪಿ.ಎನ್.ಮಂಜುಳ	07/04/1973	05/05/1999	
478	ಸರ್ಕಾರಿ	442	ಕೆ.ಪಿ.ನಾರಾಯಣ	20/06/1973	03/05/1999	
479	ಸರ್ಕಾರಿ	443	ಸಿ.ಎಸ್.ಇಂದಿರಾ	15/07/1973	28/04/1999	
480	ಸರ್ಕಾರಿ	444	ಟಿ.ಲಕ್ಷ್ಮೀ	02/05/1974	30/04/1999	
481	ಸರ್ಕಾರಿ	445	ಎಸ್.ಕೆ.ಪದ್ಮನಾಭ	20/07/1974	03/05/1999	
482	ಸರ್ಕಾರಿ	446	ಎಂ.ನಾಗಮಣಿ	27/03/1969	30/04/1999	
483	ಸರ್ಕಾರಿ	447	ಎನ್.ಗುರುಲಿಂಗಯ್ಯ	22/07/1972	03/05/1999	ಎಸ್.ಸಿ
484	ಸರ್ಕಾರಿ	448	ಟಿ.ಎಸ್.ಲುಬಾನಾ ತನವೀನ್	24/07/1965	29/04/1999	ನಿಧನ
485	ಸರ್ಕಾರಿ	449	ಬಿ.ಬಿ.ಸಾವಿತ್ರಿ	03/03/1962	03/05/1999	
486	ಸರ್ಕಾರಿ	450	ಜೆ.ಸಿ.ಪಂಕಜ	09/06/1965	04/05/1999	
487	ಸರ್ಕಾರಿ	451	ಕೆ.ಎಲ್.ಬೋರೇಗೌಡ	12/02/1966	03/05/1999	
488	ಸರ್ಕಾರಿ	452	ಜಿ.ಎನ್.ಮಂಜುಳ	22/07/1970	03/05/1999	
489	ಸರ್ಕಾರಿ	453	ಗಣೇಶ ಅನಂತ ನಾಯ್ಕ	26/06/1967	30/04/1999	
490	ಸರ್ಕಾರಿ	454	ಜಿ.ಎಸ್.ರೂಪ	02/08/1972	29/04/1999	
491	ಸರ್ಕಾರಿ	455	ಚಂದ್ರಕಲಾ	22/07/1964	03/05/1999	
492	ಸರ್ಕಾರಿ	456	ಹನುಮಂತ ಶಿವಪ್ಪ	01/04/1966	30/04/1999	
493	ಸರ್ಕಾರಿ	457	ಎನ್.ಉಷಾ	30/06/1968	30/04/1999	
494	ಸರ್ಕಾರಿ	458	ಪ್ರೇಮಲತಾ	18/08/1968	30/04/1999	
495	ಸರ್ಕಾರಿ	459	ಸಿ.ನಾಗರಾಜ	01/06/1969	04/05/1999	ಎಸ್.ಸಿ
496	ಸರ್ಕಾರಿ	460	ಎಂ.ಇ ಮಮತಾಮಣಿ	20/07/1972	29/04/1999	
497	ಸರ್ಕಾರಿ	461	ಧರ್ಮಶೆಟ್ಟಿ	20/07/1967	04/05/1999	
498	ಸರ್ಕಾರಿ	462	ಕೆ.ಟಿ.ಸೌಭಾಗ್ಯ	26/03/1970	28/04/1999	
499	ಸರ್ಕಾರಿ	463	ನಸರೀನ್ ತಾಜ್	28/07/1968	29/04/1999	
500	ಸರ್ಕಾರಿ	464	ಲಕ್ಷ್ಮಣರಾವ್ ವಿ ಯಕ್ಕಂಡಿ	22/07/1970	30/04/1999	ಎಸ್.ಸಿ.
501	ಸರ್ಕಾರಿ	465	ಎಸ್.ಪುಷ್ಪ	22/07/1971	30/04/1999	
502	ಸರ್ಕಾರಿ	466	ಟಿ.ವಿ.ಭಾನುಮತಿ	01/07/1973	03/05/1999	
503	ಸರ್ಕಾರಿ	467	ಬಿ.ನಿರ್ಮಲಾ	12/04/1970	03/05/1999	
504	ಸರ್ಕಾರಿ	468	ಅಲ್ ಹುಸ್ನಾ	02/06/1974	05/05/1999	
505	ಸರ್ಕಾರಿ	469	ಚನ್ನಪ್ಪಗೌಡ	22/06/1965	04/05/1999	
506	ಸರ್ಕಾರಿ	470	ಹೆಚ್.ಎ ಪರಶುರಾಮಪ್ಪ	09/06/1968	04/05/1999	
507	ಸರ್ಕಾರಿ	471	ಎಸ್.ಪ್ರಭಾ	31/12/1961	29/04/1999	
508	ಸರ್ಕಾರಿ	472	ಶಂಕರೇಗೌಡ	18/03/1965	03/05/1999	
509	ಸರ್ಕಾರಿ	473	ಬಿ.ಸಿ.ರಾಜೇಶ್ವರಿ	29/07/1969	30/04/1999	
510	ಸರ್ಕಾರಿ	474	ಕೆ.ಮುದ್ದಪ್ಪ	25/07/1961	04/05/1999	
511	ಸರ್ಕಾರಿ	475	ಸಿ.ಎನ್.ಗೋವಿಂದಪ್ಪ	01/06/1969	04/05/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
512	ಸರ್ಕಾರಿ	476	ಕೆ.ವನಮಾಲ	08/04/1971	03/05/1999	
513	ಸರ್ಕಾರಿ	478	ಬಿ.ಎಸ್.ನಿರ್ಮಲಾ	05/08/1974	30/04/1999	
514	ಸರ್ಕಾರಿ	479	ಎಸ್.ಶಿವಣ್ಣ	01/06/1962	30/04/1999	
515	ಸರ್ಕಾರಿ	480	ಎ.ಪ್ರೇಮಲತಾ	08/05/1964	29/04/1999	
516	ಸರ್ಕಾರಿ	481	ಎಸ್. ಜಮೀರ್ ಪಾಷಾ	01/06/1972	03/05/1999	
517	ಸರ್ಕಾರಿ	482	ಬಿ.ಜಿ.ಮಂಜುಳಕುಮಾರಿ	07/06/1973	29/04/1999	
518	ಸರ್ಕಾರಿ	483	ಕೆ.ಎಸ್.ಸ್ವರೂಪ	28/06/1973	04/05/1999	
519	ಸರ್ಕಾರಿ	484	ನಜಮುನ್ನೀಸಾ ಇಮಾಮ್ ಸಾಬ್	29/06/1958	29/04/1999	
520	ಸರ್ಕಾರಿ	485	ಮುನೇಗೌಡ	01/06/1964	30/04/1999	
521	ಸರ್ಕಾರಿ	486	ಸಿ.ಎನ್.ಕೃಷ್ಣಪ್ಪ	23/07/1967	04/05/1999	
522	ಸರ್ಕಾರಿ	487	ಎಸ್.ಎಸ್.ಸೌಮ್ಯ	08/03/1973	30/04/1999	
523	ಸರ್ಕಾರಿ	488	ಡಿ.ಜಿ.ಗುರುಶಾಂತಪ್ಪ	01/06/1972	03/05/1999	
524	ಸರ್ಕಾರಿ	489	ಡಿ.ಶ್ರೀನಿವಾಸಯ್ಯ	12/03/1961	30/04/1999	
525	ಸರ್ಕಾರಿ	490	ಡಿ.ಸಿ.ಅರಸಪ್ಪ	01/07/1962	03/05/1999	
526	ಸರ್ಕಾರಿ	491	ಗಾಯತ್ರಿದೇವಿ	02/05/1964	29/04/1999	
527	ಸರ್ಕಾರಿ	492	ಕೆ.ಎಸ್.ರೇಣುಕಾ	10/06/1960	03/05/1999	
528	ಸರ್ಕಾರಿ	493	ಡಿ.ಎನ್.ರವಿಪ್ರಸನ್ನ	20/06/1967	03/05/1999	
529	ಸರ್ಕಾರಿ	494	ವಿದ್ಯಾ ಕಂದರಗಿ	15/08/1967	30/04/1999	
530	ಸರ್ಕಾರಿ	495	ಎಂ.ಪಿ.ಜ್ಞಾನೇಶಾ	22/07/1968	05/05/1999	ಎಸ್.ಸಿ
531	ಸರ್ಕಾರಿ	496	ರಾಘವೇಂದ್ರಸ್ವಾಮಿ	20/07/1969	03/05/1999	
532	ಸರ್ಕಾರಿ	497	ಕೆ.ರಂಗನಾಥ	20/07/1969	03/05/1999	
533	ಸರ್ಕಾರಿ	498	ಮಶಕಸನಬೀಸಾ	05/01/1970	04/05/1999	
534	ಸರ್ಕಾರಿ	499	ಎ.ಜಿ.ಕೃಷ್ಣಗೌಡ	20/06/1973	05/05/1999	
535	ಸರ್ಕಾರಿ	500	ಈ. ಪರಶುರಾಮಪ್ಪ	25/08/1971	03/05/1999	
536	ಸರ್ಕಾರಿ	501	ವಸುಧಾಬಾಯಿ ಹುಚ್ಚಪ್ಪ	01/07/1964	30/04/1999	
537	ಸರ್ಕಾರಿ	502	ನರಸಿಂಹಯ್ಯ	12/07/1965	30/04/1999	ಎಸ್.ಸಿ
538	ಸರ್ಕಾರಿ	503	ಜಿ.ಎನ್.ಸೋಮಲಿಂಗೇಗೌಡ	14/07/1967	30/04/1999	
539	ಸರ್ಕಾರಿ	504	ಹೆಚ್.ಸಿ.ರವೀಶು	21/07/1967	30/04/1999	
540	ಸರ್ಕಾರಿ	505	ಉಮೇಶನಾಗಪ್ಪ ನಾಯ್ಕ	20/06/1968	03/05/1999	
541	ಸರ್ಕಾರಿ	506	ನಿರುಪಾಮೆಸ್ವಿ	07/01/1974	30/04/1999	
542	ಸರ್ಕಾರಿ	507	ಎನ್.ಅಶ್ವಥನಾರಾಯಣ	16/07/1966	30/04/1999	ಎಸ್.ಸಿ
543	ಸರ್ಕಾರಿ	508	ಡಿ.ಹೆಚ್.ಚಂದ್ರೇಗೌಡ	23/12/1966	04/05/1999	
544	ಸರ್ಕಾರಿ	509	ನೆಲ್ಲೇರಿ ಉಮೇಶ್ವರಿ	05/10/1972	30/04/1999	
545	ಸರ್ಕಾರಿ	510	ಕಮಲಾಕುಲಕರ್ಣಿ	08/03/1973	29/04/1999	
546	ಸರ್ಕಾರಿ	511	ಹೆಚ್.ಎನ್.ದೀಪಾ	24/07/1973	29/04/1999	
547	ಸರ್ಕಾರಿ	512	ಚನ್ನಬಸಪ್ಪ	16/03/1965	03/05/1999	
548	ಸರ್ಕಾರಿ	513	ಕೆ.ಆರ್.ಪುಷ್ಪ	03/08/1965	29/04/1999	
549	ಸರ್ಕಾರಿ	514	ಮಹದೇವಪ್ಪ	10/03/1967	05/05/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
550	ಸರ್ಕಾರಿ	515	ಬಿ.ಎನ್.ಪದ್ಮಜಾ	11/02/1968	04/05/1999	
551	ಸರ್ಕಾರಿ	516	ಬಿ.ಸಿ.ದೊಡ್ಡೇಗೌಡ	20/02/1971	05/05/1999	
552	ಸರ್ಕಾರಿ	517	ಎಲ್.ರವಿ	22/05/1971	03/05/1999	ಎಸ್.ಸಿ
553	ಸರ್ಕಾರಿ	518	ಎಸ್.ಆರ್.ವೀಣಾ	11/08/1971	29/04/1999	
554	ಸರ್ಕಾರಿ	519	ಬಸವರಾಜು	05/03/1973	05/05/1999	
555	ಸರ್ಕಾರಿ	520	ಸುಮಂಗಲಸುಬ್ಬರಾಯ	25/03/1973	30/04/1999	
556	ಸರ್ಕಾರಿ	522	ಸುಜಾತ ಎಸ್ ಬಾಳೇಕುಂದ್ರಿ	05/01/1974	03/05/1999	
557	ಸರ್ಕಾರಿ	523	ಎಂ.ಪ್ರಕಾಶ	18/07/1966	30/04/1999	
558	ಸರ್ಕಾರಿ	524	ಅಶೋಕ ಕರಿಯಪ್ಪ	01/07/1970	04/05/1999	ಎಸ್.ಸಿ
559	ಸರ್ಕಾರಿ	525	ಚಂದ್ರಪ್ಪ	01/08/1959	04/05/1999	
560	ಸರ್ಕಾರಿ	526	ವಿ.ವಿಮಲ	18/03/1962	03/05/1999	
561	ಸರ್ಕಾರಿ	527	ಸಹೀರಾಬಾನು	20/04/1967	30/04/1999	
562	ಸರ್ಕಾರಿ	528	ಎಸ್.ಕೆ.ಸುಮ	23/09/1968	29/04/1999	
563	ಸರ್ಕಾರಿ	529	ಎಂ.ಆರ್.ರೇಣುಕಾಂಭ	05/01/1972	03/05/1999	
564	ಸರ್ಕಾರಿ	530	ವಿ.ಶೋಭಾ	19/02/1974	30/04/1999	
565	ಸರ್ಕಾರಿ	531	ಎಂ.ಎನ್.ಹೇಮಾವತಿ	26/08/1966	29/04/1999	ಇಲಾಖೆ ಬಿಟ್ಟಿರುತ್ತಾರೆ
566	ಸರ್ಕಾರಿ	532	ಕಮಲಾಕರಬಾಗಿಲವೈದ್ಯ	08/01/1967	30/04/1999	
567	ಸರ್ಕಾರಿ	533	ಸುಜಾತ ಹನುಮಂತ ತಿಮ್ಮಾಪುರ	01/05/1969	04/05/1999	
568	ಸರ್ಕಾರಿ	534	ವೈ.ಗಣೇಶ	01/06/1973	03/05/1999	
569	ಸರ್ಕಾರಿ	535	ಕೆ.ಎಸ್.ಲೀಲಾವತಿ	24/08/1962	29/04/1999	
570	ಸರ್ಕಾರಿ	536	ಉಸೇನ್ ಸಾಬಿ	22/06/1961	04/05/1999	
571	ಸರ್ಕಾರಿ	537	ಎಸ್. ರಾಮಶೆಟ್ಟಿ	01/06/1963	03/05/1999	
572	ಸರ್ಕಾರಿ	538	ಕೆ.ರಾಮಲಿಂಗಯ್ಯ	18/06/1967	03/05/1999	
573	ಸರ್ಕಾರಿ	539	ಎನ್.ಶಾಂತಲಾ	09/07/1969	03/05/1999	
574	ಸರ್ಕಾರಿ	540	ಬಿ.ಶಂಕರಮ್ಮ	10/06/1974	30/04/1999	
575	ಸರ್ಕಾರಿ	541	ಜಿ.ಶೋಭಾ	19/09/1974	30/04/1999	
576	ಸರ್ಕಾರಿ	542	ಶ್ರೀಮತಿ ಶುಭಾ ನಾಗೇಂದ್ರ ನಾಯಕ್	18/04/1975	30/04/1999	
577	ಸರ್ಕಾರಿ	543	ಚಂದ್ರಹಾಸ್	01/06/1972	03/05/1999	
578	ಸರ್ಕಾರಿ	544	ಎ.ಯಲ್ಲಪ್ಪ	06/08/1964	03/05/1999	ಎಸ್.ಸಿ
579	ಸರ್ಕಾರಿ	545	ಮೊಹಮ್ಮದ್ ಸಾದಿಕ್	15/05/1962	05/05/1999	
580	ಸರ್ಕಾರಿ	546	ಟಿ.ನಟರಾಜನ್	18/05/1964	03/05/1999	
581	ಸರ್ಕಾರಿ	547	ಜೆ.ಎನ್.ಉಷಾ	06/03/1970	30/04/1999	
582	ಸರ್ಕಾರಿ	548	ಎನ್.ಗೀತಾ	03/01/1964	04/05/1999	
583	ಸರ್ಕಾರಿ	549	ನಾಗಪ್ಪ ಸಾಹೇಬ್‌ಣ್ಣ	15/09/1961	06/05/1999	
584	ಸರ್ಕಾರಿ	550	ಹೆಚ್.ಗಂಗಾಧರ	08/02/1964	03/05/1999	
585	ಸರ್ಕಾರಿ	551	ಹೆಚ್. ಶೋಭಾಶೆಟ್ಟಿ	28/07/1969	30/04/1999	
586	ಸರ್ಕಾರಿ	552	ಎಂ.ಆರ್.ಅನಂತರಾಜು	22/07/1971	05/05/1999	ಎಸ್.ಸಿ

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
587	ಸರ್ಕಾರಿ	553	ಇಸರತ್ ಸುಲ್ತಾನ್	08/10/1965	29/04/1999	
588	ಸರ್ಕಾರಿ	554	ಭೀಮಾನಾಯ್ಕ	06/05/1970	03/05/1999	ಎಸ್.ಸಿ
589	ಸರ್ಕಾರಿ	555	ಜಿ.ರಾ.ಚಂದ್ರಯ್ಯ	08/06/1972	03/05/1999	
590	ಸರ್ಕಾರಿ	556	ಕೆ. ಮೊಹಮ್ಮದ್ ಉಸ್ಸನ್	24/02/1959	10/05/1999	
591	ಸರ್ಕಾರಿ	557	ನಾಯ್ಕ ಗಣಪತಿಚಾರಾ	15/01/1964	03/05/1999	
592	ಸರ್ಕಾರಿ	558	ಮೆಹರುನ್ನೀಸಾ ಎಂ ಕರಜಗಿ	22/07/1964	30/04/1999	
593	ಸರ್ಕಾರಿ	559	ನಾಗರತ್ನ ಪಾಂಡುರಂಗ	01/06/1967	04/05/1999	
594	ಸರ್ಕಾರಿ	560	ನಾಗರಾಜ ನಾಯ್ಕ	01/07/1967	03/05/1999	
595	ಸರ್ಕಾರಿ	561	ವೆಂಕಟೇಶ ಗೋವಿಂದರಾಯ್	01/06/1968	03/05/1999	
596	ಸರ್ಕಾರಿ	562	ಸಿ.ಎಸ್.ಕಾಂತರಾಜು	31/03/1974	03/05/1999	
597	ಸರ್ಕಾರಿ	563	ಎ.ಸೇಹ ಲತಾ	16/11/1967	30/04/1999	
598	ಸರ್ಕಾರಿ	564	ಬಿ.ಪಿ.ಪಾರ್ವತಮ್ಮ	22/07/1973	06/05/1999	
599	ಸರ್ಕಾರಿ	565	ಶಿವಶರಣಪ್ಪ	19/09/1961	04/05/1999	ಎಸ್.ಸಿ
600	ಸರ್ಕಾರಿ	566	ಹೆಚ್.ಎಂ.ಸೌಭಾಗ್ಯ	11/02/1966	30/04/1999	
601	ಸರ್ಕಾರಿ	567	ಟಿ. ಗೋವಿಂದಪ್ಪ	04/02/1971	05/05/1999	
602	ಸರ್ಕಾರಿ	568	ಡಿ.ಎ. ನರಸಿಂಹಮೂರ್ತಿ	14/04/1968	05/05/1999	
603	ಸರ್ಕಾರಿ	569	ಹೆಚ್.ಎಸ್.ಶಿವಣ್ಣ	01/11/1962	03/05/1999	
604	ಸರ್ಕಾರಿ	570	ನಯೀಮ್ ಉರ್ ರೆಹಮಾನ್ ಕೆ.ಎಸ್.ಎಸ್	05/05/1965	04/05/1999	
605	ಸರ್ಕಾರಿ	571	ಆರ್. ಪಿ.ಪದ್ಮಶ್ರೀ	07/12/1968	29/04/1999	
606	ಸರ್ಕಾರಿ	572	ಸಿ.ವಿ.ನಟರಾಜ	15/07/1970	30/04/1999	ಎಸ್.ಟಿ
607	ಸರ್ಕಾರಿ	573	ಪಿ.ಪಿ.ಸೌಮ್ಯ	30/04/1971	30/04/1999	
608	ಸರ್ಕಾರಿ	574	ಆರ್.ಪುಷ್ಪ	08/07/1972	29/04/1999	
609	ಸರ್ಕಾರಿ	575	ಮಾಗುಂಡಪ್ಪ	20/06/1968	03/05/1999	
610	ಸರ್ಕಾರಿ	576	ಹನುಮಂತನಾಯಕ	22/05/1972	30/04/1999	ಎಸ್.ಸಿ.
611	ಸರ್ಕಾರಿ	577	ಜೆ.ವಿ. ಪರಮೇಶ	01/06/1960	05/05/1999	
612	ಸರ್ಕಾರಿ	578	ಸಾಹೇಬ್‌ಜಿಲಾನ್ ವೈ. ಸಿಲಾಸ್	07/03/1964	29/04/1999	
613	ಸರ್ಕಾರಿ	579	ಪುಟ್ಟತಾಯಮ್ಮ	10/07/1973	29/04/1999	
614	ಸರ್ಕಾರಿ	580	ಕೇಶವ ವಾಮನ ಪಟ್ಟೂರ್	16/04/1971	30/04/1999	ಎಸ್.ಸಿ
615	ಸರ್ಕಾರಿ	581	ಜಿ.ಜ್ಞಾನೇಶ್ವರಿ	25/12/1968	29/04/1999	
616	ಸರ್ಕಾರಿ	582	ಎನ್.ಎಂ.ಹಂಸವೇಣಿ	28/06/1976	03/05/1999	
617	ಸರ್ಕಾರಿ	583	ಎಸ್.ಎನ್.ಶೈಲಜಮ್ಮ	08/06/1959	04/05/1999	
618	ಸರ್ಕಾರಿ	584	ಮೈನುದ್ದೀನ್ ಗರೀಬ್ ನವಾಜ್	01/06/1960	03/05/1999	
619	ಸರ್ಕಾರಿ	585	ಹೆಚ್.ಆರ್. ವಿಶಾಲಾಕ್ಷಿ	20/07/1970	29/04/1999	
620	ಸರ್ಕಾರಿ	585ಎ	ಕೆ.ಜಿ.ಲಕ್ಷ್ಮಣಶೆಟ್ಟಿ	03/04/1960	03/08/1999	
621	ಸರ್ಕಾರಿ	586	ಮೊಹಮ್ಮದ್ ಇನಾಯಿಲ್ಲಾ	16/07/1967	03/05/1999	
622	ಸರ್ಕಾರಿ	587	ಕೆ.ಟಿ.ನಿಂಗಪ್ಪ	25/09/1969	03/05/1999	
623	ಸರ್ಕಾರಿ	588	ಅಸ್ತಾಬೇಗಂ	11/06/1971	29/04/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
624	ಸರ್ಕಾರಿ	589	ಎಲ್.ಜ್ಯೋತಿ	07/04/1971	30/04/1999	
625	ಸರ್ಕಾರಿ	590	ನಾಗರಾಜ ಇಂದ್ರಗೌಡ	27/04/1971	03/05/1999	
626	ಸರ್ಕಾರಿ	591	ಎ.ಟಿ.ಶಿವಲಿಂಗಯ್ಯ	15/02/1971	03/05/1999	ಎಸ್.ಸಿ
627	ಸರ್ಕಾರಿ	592	ಹೆಚ್.ಟಿ. ಶಶಿಕಲಾ	06/04/1965	30/04/1999	
628	ಸರ್ಕಾರಿ	593	ವಿಜಯಲಕ್ಷ್ಮೀ ನಿಂಗಪ್ಪ ಕುಂಚಿ	06/02/1971	30/04/1999	
629	ಸರ್ಕಾರಿ	594	ಎಂ.ಉಮಾದೇವಿ	12/03/1972	05/05/1999	
630	ಸರ್ಕಾರಿ	595	ಜಕಣಾಚಾರಿ	24/11/1964	30/04/1999	
631	ಸರ್ಕಾರಿ	596	ಎಲ್.ತಾರಾಮಣಿ	14/12/1963	29/04/1999	
632	ಸರ್ಕಾರಿ	597	ಸೌಕತ್ ಬಾನು	03/04/1964	29/04/1999	
633	ಸರ್ಕಾರಿ	598	ಮೋಹನ ಪುಂಡಲೀಕ	01/06/1964	03/05/1999	ಎಸ್.ಸಿ
634	ಸರ್ಕಾರಿ	599	ಬಿ.ಈ ರಮೇಶ	20/07/1964	03/05/1999	
635	ಸರ್ಕಾರಿ	600	ಹೆಚ್.ಡಿ.ಮಂಜುನಾಥ	05/11/1964	03/05/1999	
636	ಸರ್ಕಾರಿ	601	ವಿ.ನಾಗರಾಜಯ್ಯ	01/06/1968	30/04/1999	ಎಸ್.ಸಿ
637	ಸರ್ಕಾರಿ	602	ಶೇಖರಪ್ಪ ಮಲ್ಲಪ್ಪ	01/06/1970	04/05/1999	
638	ಸರ್ಕಾರಿ	603	ನಫೀಸಾಬಾನು	03/06/1972	03/05/1999	
639	ಸರ್ಕಾರಿ	604	ಸಿ.ಡಿ.ಜಯಲಕ್ಷ್ಮೀ	20/01/1974	30/04/1999	
640	ಸರ್ಕಾರಿ	605	ಹೆಚ್.ಆರ್. ಪನಮೇಶಲು	01/06/1965	05/05/1999	
641	ಸರ್ಕಾರಿ	606	ಕೆ.ವಿ.ಶ್ರೀನಿವಾಸಮೂರ್ತಿ	29/08/1965	03/05/1999	ಎಸ್.ಸಿ
642	ಸರ್ಕಾರಿ	607	ರಫೀಯಾತಬಸ್ಸಮ್	28/08/1966	03/05/1999	
643	ಸರ್ಕಾರಿ	608	ಎನ್. ಅಖಿಲಾಂಡೇಶ್ವರಿ	07/07/1969	29/04/1999	
644	ಸರ್ಕಾರಿ	609	ಬಿ.ಪುಷ್ಪಲತಾ	03/01/1970	29/04/1999	
645	ಸರ್ಕಾರಿ	610	ಕೆ.ವಿ.ಶ್ರೀನಿವಾಸಮೂರ್ತಿ	20/04/1971	30/04/1999	ಎಸ್.ಟಿ
646	ಸರ್ಕಾರಿ	611	ಹೆಚ್.ಗಿರಿಜ	12/06/1971	29/04/1999	
647	ಸರ್ಕಾರಿ	612	ನಿಂಗಪ್ಪ ಚಂದ್ರಪ್ಪ	20/07/1970	03/05/1999	
648	ಸರ್ಕಾರಿ	613	ಬಿ.ಗೋಪಾಲ	15/04/1961	03/05/1999	
649	ಸರ್ಕಾರಿ	614	ಆರ್.ಕೃಷ್ಣಪ್ಪ	10/08/1974	03/05/1999	
650	ಸರ್ಕಾರಿ	615	ಮಹಬೂಬ್ ಬೆಂಗಳೂರು	21/07/1974	03/05/1999	
651	ಸರ್ಕಾರಿ	616	ಎನ್. ಮಲ್ಲಿಕಾರ್ಜುನಾಚಾರಿ	20/03/1960	03/05/1999	
652	ಸರ್ಕಾರಿ	617	ಸಿ.ಹೆಚ್.ದೇವರಾಜಯ್ಯ	21/07/1961	03/05/1999	
653	ಸರ್ಕಾರಿ	618	ಎನ್.ಬಿ.ರಮ	25/07/1963	05/05/1999	
654	ಸರ್ಕಾರಿ	619	ಹೆಚ್.ಬಿ.ನಾಗಭೂಷಣ	14/11/1963	03/05/1999	
655	ಸರ್ಕಾರಿ	620	ಆರ್.ರಂಗಪ್ಪ	01/02/1964	05/05/1999	ಎಸ್.ಸಿ
656	ಸರ್ಕಾರಿ	621	ಮುನಿವೆಂಕಟರಾಮಾಚಾರಿ	22/05/1965	05/05/1999	
657	ಸರ್ಕಾರಿ	622	ಬಿ.ಎನ್.ನಾಗೇಂದ್ರ	08/05/1974	03/05/1999	
658	ಸರ್ಕಾರಿ	623	ಜೀವನ್ ಸಾಬ್	23/07/1967	05/05/1999	
659	ಸರ್ಕಾರಿ	624	ಶಿವಕುಮಾರ	10/06/1961	05/05/1999	ಎಸ್.ಸಿ
660	ಸರ್ಕಾರಿ	625	ಟಿ.ಅಂಭಣ್ಣ	01/06/1964	03/05/1999	
661	ಸರ್ಕಾರಿ	626	ವಸಂತ ಉದ್ಧರಾಥೋಡ್	23/07/1966	03/05/1999	ಎಸ್.ಸಿ

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
662	ಸರ್ಕಾರಿ	627	ಸಿ.ಎಸ್.ವೆಂಕಟೇಶಪ್ಪ	01/06/1969	03/05/1999	ಎಸ್.ಸಿ
663	ಸರ್ಕಾರಿ	628	ಮಂಜಪ್ಪ ಹನುಮಂತ	19/10/1973	04/05/1999	
664	ಸರ್ಕಾರಿ	629	ಚಾಂದ್ ಬಾಯಿ	20/07/1964	03/05/1999	
665	ಸರ್ಕಾರಿ	630	ಅಡಮೂರ್ ರಾಮಣ್ಣ	01/06/1974	03/05/1999	
666	ಸರ್ಕಾರಿ	631	ಎಲ್.ಜಿ. ಕೃಷ್ಣನಾಯ್ಕ	01/07/1971	03/05/1999	ಎಸ್.ಸಿ
667	ಸರ್ಕಾರಿ	632	ಹೆಚ್.ಬಿ.ಗಣಪತಿ	08/04/1959	03/05/1999	
668	ಸರ್ಕಾರಿ	633	ಸಿ.ಎಂ.ಸಿದ್ದಲಿಂಗಪ್ಪ	22/04/1960	03/05/1999	
669	ಸರ್ಕಾರಿ	634	ಸೂರ್ಯಕಲಾ	03/03/1967	29/04/1999	
670	ಸರ್ಕಾರಿ	635	ಪಿ.ರಾಜಣ್ಣ	28/07/1967	03/05/1999	ಎಸ್.ಸಿ
671	ಸರ್ಕಾರಿ	636	ಪ್ರಮೋದಿನಿ ಶೇಖರ್ ಬಳ್ಳೋಲಮಟ್ಟಿ	22/07/1972	04/05/1999	
672	ಸರ್ಕಾರಿ	637	ಎನ್.ಗಂಗಾಧರ	02/03/1968	05/05/1999	ಎಸ್.ಸಿ
673	ಸರ್ಕಾರಿ	638	ಬಿ.ಪ್ರತಿಭಾ	19/07/1971	03/05/1999	
674	ಸರ್ಕಾರಿ	639	ಅಲ್ಲಾಪ್ ಮಹದಿ	01/06/1966	03/05/1999	
675	ಸರ್ಕಾರಿ	640	ಎಂ.ಜಿ.ಶೈಲಜಾಕುಮಾರಿ	10/07/1966	29/04/1999	
676	ಸರ್ಕಾರಿ	641	ಶಭಾನಾ ಅಂಬುಮ್	28/05/1973	03/05/1999	
677	ಸರ್ಕಾರಿ	642	ಪರಶಪ್ಪ ದ್ಯಾಮಪ್ಪ	02/06/1973	03/05/1999	ಎಸ್.ಸಿ
678	ಸರ್ಕಾರಿ	643	ಕೆ.ಆರ್.ರಾಮಪ್ಪ	01/06/1962	05/05/1999	
679	ಸರ್ಕಾರಿ	644	ಕೆ.ರೇಖಾ	01/09/1970	29/04/1999	
680	ಸರ್ಕಾರಿ	645	ಉದಯ್ ರಾಮಚಂದ್ರ ನಾಯ್ಕ	01/07/1974	03/05/1999	
681	ಸರ್ಕಾರಿ	646	ಜಿ.ಆರ್.ಮಂಜಪ್ಪ	22/07/1974	03/05/1999	
682	ಸರ್ಕಾರಿ	647	ಇಕ್ಕಾಲ್ ಅಹ್ಮದ್ ಪಕ್ರುದ್ದೀನ್ ಅರಳಿಮಟ್ಟಿ	11/07/1963	04/05/1999	
683	ಸರ್ಕಾರಿ	648	ಹನುಮಂತಪ್ಪ	01/05/1972	03/05/1999	
684	ಸರ್ಕಾರಿ	649	ಅರುಣ್ ಬಲವಂತರಾವ್ ಪೋಟೆ	12/04/1955	04/05/1999	
685	ಸರ್ಕಾರಿ	650	ರಂಗರೇಜ ಜಯಶ್ರೀ	01/06/1960	29/04/1999	
686	ಸರ್ಕಾರಿ	651	ಪಿ.ಚಂದ್ರಶೇಖರ	20/10/1964	03/05/1999	ಎಸ್.ಸಿ
687	ಸರ್ಕಾರಿ	652	ಲವೀನರೇಖಾಫರ್ನಾಂಡೀಸ್	26/09/1968	29/04/1999	
688	ಸರ್ಕಾರಿ	653	ಜಿ.ಎ.ವೆಂಕಟೇಶ	08/06/1963	05/05/1999	
689	ಸರ್ಕಾರಿ	654	ಬಿ.ಪಿ.ಕೆಂಪಯ್ಯ	01/12/1969	05/05/1999	ಎಸ್.ಸಿ
690	ಸರ್ಕಾರಿ	655	ಬಸವರಾಜ ಕುಸುಗಲ್	30/07/1964	30/04/1999	
691	ಸರ್ಕಾರಿ	657	ಬಾಸ್ಕರ ಪಿ. ಗಾವಂಕರ್	16/04/1967	04/05/1999	
692	ಸರ್ಕಾರಿ	658	ನಾಗೇಶಕುಪ್ಪಿನಾಯ್ಕ	01/06/1970	05/05/1999	
693	ಸರ್ಕಾರಿ	659	ಎಸ್.ಭಾಗ್ಯಮ್ಮ	05/07/1971	29/04/1999	
694	ಸರ್ಕಾರಿ	660	ಎಂ. ವೆಂಕಟೇಶ	01/12/1972	03/05/1999	ಎಸ್.ಸಿ
695	ಸರ್ಕಾರಿ	661	ಎಂ.ಭಾಗ್ಯವತಮ್ಮ	26/06/1964	30/04/1999	
696	ಸರ್ಕಾರಿ	662	ಮಾರುತಿಹನುಮಗೌಡ	22/07/1970	03/05/1999	ಎಸ್.ಟಿ
697	ಸರ್ಕಾರಿ	663	ಸಿ.ಆರ್.ತಿಮ್ಮರಾಜು	22/07/1970	03/05/1999	
698	ಸರ್ಕಾರಿ	664	ವೆಂಕಟರಾಯ್ ಟಿ ನಾಯಕ	02/06/1971	04/05/1999	
699	ಸರ್ಕಾರಿ	665	ಆರ್.ಸಿದ್ದರಾಜುನಾಯಕ್	20/08/1971	03/05/1999	ಎಸ್.ಸಿ

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
700	ಸರ್ಕಾರಿ	666	ಟಿ.ಎಸ್.ಶಂಕರಯ್ಯ	20/07/1974	03/05/1999	ಎಸ್.ಸಿ
701	ಸರ್ಕಾರಿ	667	ಬಸವರಾಜು ಸಿ ಪೂಜಾರಿ	20/04/1962	03/05/1999	
702	ಸರ್ಕಾರಿ	668	ಈ. ಹಾಲಮೂರ್ತಿ	05/08/1974	03/05/1999	ಎಸ್.ಟಿ
703	ಸರ್ಕಾರಿ	669	ಎಸ್.ಎನ್.ಪುರುಷೋತ್ತಮ	12/03/1962	05/05/1999	
704	ಸರ್ಕಾರಿ	670	ಶ್ರೀಕಂಠೇಶ	13/06/1962	06/05/1999	
705	ಸರ್ಕಾರಿ	671	ಹನುಮಂತರಾಯ	22/10/1966	04/05/1999	
706	ಸರ್ಕಾರಿ	672	ಮುತ್ತಪ್ಪಕಾಂಬ್ಲಿ	01/04/1967	03/05/1999	
707	ಸರ್ಕಾರಿ	673	ರಾಘವೀನಾಯಕ	25/08/1967	29/04/1999	
708	ಸರ್ಕಾರಿ	674	ರೇಣುಕಾ ಚನ್ನಬಸಪ್ಪ	01/08/1970	29/04/1999	
709	ಸರ್ಕಾರಿ	675	ಕೆ.ಎಸ್.ಸುರೇಶ	23/09/1971	03/05/1999	ಎಸ್.ಟಿ
710	ಸರ್ಕಾರಿ	676	ಸಗೀರಾ ಅಂಜುಮ್	02/01/1974	30/04/1999	
711	ಸರ್ಕಾರಿ	677	ಎಸ್.ಪಿ. ಮಹದೇವ	01/06/1973	03/05/1999	ಎಸ್.ಸಿ
712	ಸರ್ಕಾರಿ	678	ಜಿ.ರಂಗನಾಥ	28/08/1963	05/05/1999	
713	ಸರ್ಕಾರಿ	679	ಬಿ.ಸಿ.ಮುನಿಲಕ್ಷ್ಮಯ್ಯ	18/10/1966	05/05/1999	
714	ಸರ್ಕಾರಿ	680	ಎಲ್.ಎಂ.ಯರಪ್ಪ	01/04/1961	06/05/1999	
715	ಸರ್ಕಾರಿ	681	ಮುಮ್ಮದ್ ಇಲಿಯಾಸ್	15/08/1963	03/05/1999	
716	ಸರ್ಕಾರಿ	682	ಬಸವರಾಜ ಸಿದ್ದಪ್ಪ	20/07/1970	04/05/1999	ಎಸ್.ಟಿ
717	ಸರ್ಕಾರಿ	683	ಬಸವರಾಜ	22/11/1963	05/05/1999	ಎಸ್.ಸಿ
718	ಸರ್ಕಾರಿ	684	ಹೆಚ್.ಗುರಪ್ಪ	01/06/1968	06/05/1999	ಎಸ್.ಸಿ
719	ಸರ್ಕಾರಿ	685	ಬಿ.ಎ.ಲೋಕೇಶ	18/04/1969	05/05/1999	
720	ಸರ್ಕಾರಿ	686	ಬಸವರಾಜು	01/06/1961	06/05/1999	ಎಸ್.ಸಿ
721	ಸರ್ಕಾರಿ	687	ತಿಪ್ಪಣ್ಣ ಸೋಮಣ್ಣ	01/06/1969	04/05/1999	ಎಸ್.ಸಿ
722	ಸರ್ಕಾರಿ	688	ರಮೇಶ	24/08/1970	05/05/1999	ಎಸ್.ಸಿ
723	ಸರ್ಕಾರಿ	689	ಗೋಪಿನಾಥ ನೀಲಕಂಠ	15/01/1971	03/05/1999	
724	ಸರ್ಕಾರಿ	690	ಬಸಪ್ಪ ಶಂಕರಪ್ಪ	20/06/1974	03/05/1999	
725	ಸರ್ಕಾರಿ	691	ಎ.ಎನ್.ಶೀಲಾ	22/07/1976	29/04/1999	
726	ಸರ್ಕಾರಿ	692	ಅದಪ್ಪ ದೇವಪ್ಪ	24/12/1958	05/05/1999	
727	ಸರ್ಕಾರಿ	693	ಜೆ.ಎಂ.ಜಯಲಕ್ಷ್ಮೀ	05/05/1973	30/04/1999	ಎಸ್.ಸಿ
728	ಸರ್ಕಾರಿ	694	ರಾಮಲಿಂಗ ಕೋಬಣ್ಣ	01/06/1964	03/05/1999	ಎಸ್.ಸಿ
729	ಸರ್ಕಾರಿ	695	ಡಿ.ಗಿರಿಜೇಶ್ವರದೇವಿ	23/02/1963	29/04/1999	ಎಸ್.ಸಿ
730	ಸರ್ಕಾರಿ	696	ಲೀನಾ ಗಣಪತಿ ನಾಯಕ್	01/07/1974	29/04/1999	
731	ಸರ್ಕಾರಿ	697	ಮೈತಾದೇವಿ ಪರಪ್ಪ	01/06/1965	05/05/1999	
732	ಸರ್ಕಾರಿ	698	ಟಿ.ಆರ್.ರುದ್ರಪ್ಪ	17/06/1972	05/05/1999	
733	ಸರ್ಕಾರಿ	699	ಎಸ್.ಜಿ.ಸರಸ್ವತಿ	28/12/1973	30/04/1999	
734	ಸರ್ಕಾರಿ	700	ಎನ್.ಬಿ ನಜೀರ್ ಅಹ್ಮದ್	31/01/1961	06/05/1999	
735	ಸರ್ಕಾರಿ	701	ಪ್ರಮೀತಾ ಅದೋನಿ	29/06/1966	06/05/1999	ಎಸ್.ಟಿ
736	ಸರ್ಕಾರಿ	702	ಹೆಚ್.ಲೇಪಾಕ್ಷಪ್ಪ	15/05/1971	03/05/1999	
737	ಸರ್ಕಾರಿ	703	ಎಂ.ಬಿ.ವೆಂಕಟರಮಣ	02/05/1959	05/05/1999	ಎಸ್.ಸಿ

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
738	ಸರ್ಕಾರಿ	704	ಹಾಜೀಮಲಾಂಗ್ ಅಬ್ದುಲ್ ರಜಾಕ್	01/06/1964	03/05/1999	
739	ಸರ್ಕಾರಿ	705	ಕೆ.ಎಂ.ಲೋಕೇಶಪ್ಪ	22/07/1965	05/05/1999	
740	ಸರ್ಕಾರಿ	706	ನಾಗಪ್ಪ ಹನುಮಪ್ಪ	10/06/1970	04/05/1999	ಎಸ್.ಟಿ
741	ಸರ್ಕಾರಿ	707	ಜಿ.ಬಿ.ರಾಮಪ್ಪ	01/07/1964	05/05/1999	
742	ಸರ್ಕಾರಿ	708	ಬಿ.ಜಿ.ಹೇಮಲತಾ	25/02/1972	30/04/1999	
743	ಸರ್ಕಾರಿ	709	ಹುಂಬಣ್ಣ ಲಕ್ಷ್ಮಪ್ಪ	01/06/1969	03/05/1999	ಎಸ್.ಸಿ
744	ಸರ್ಕಾರಿ	710	ಆರ್.ಹನುಮಂತರಾಜ	22/07/1971	05/05/1999	ಎಸ್.ಸಿ
745	ಸರ್ಕಾರಿ	711	ಸುನಂದ ಬಸಪ್ಪ	01/11/1959	30/04/1999	
746	ಸರ್ಕಾರಿ	712	ಡಿ.ಸುಭಾಷ್	09/06/1964	05/05/1999	
747	ಸರ್ಕಾರಿ	713	ದೊರೈಸಿ ರೇಬೆಲ್ಮೋ	15/07/1964	04/05/1999	
748	ಸರ್ಕಾರಿ	714	ಹಾಲಾಸಿದ್ದಪ್ಪ ಕರಿಯಪ್ಪ	01/06/1967	05/05/1999	
749	ಸರ್ಕಾರಿ	715	ಬಿ.ಸಿ.ಚೆನ್ನೇಗೌಡ	23/07/1964	30/04/1999	
750	ಸರ್ಕಾರಿ	716	ಎಸ್.ಸಿದ್ದರಾಜು	01/06/1960	06/05/1999	ಎಸ್.ಸಿ
751	ಸರ್ಕಾರಿ	717	ಮೈಬುಸಾ ಯಮನುರಸಾ	01/06/1962	04/05/1999	
752	ಸರ್ಕಾರಿ	718	ಡಿ.ದುರ್ಗಪ್ಪ	01/06/1967	04/05/1999	ಎಸ್.ಸಿ
753	ಸರ್ಕಾರಿ	719	ವಿ.ಇ.ಉಮಾ	31/08/1971	30/04/1999	
754	ಸರ್ಕಾರಿ	720	ಎಸ್.ಪಿ.ಶಿವಕುಮಾರ	01/06/1962	05/05/1999	ಎಸ್.ಸಿ
755	ಸರ್ಕಾರಿ	721	ಸಿ.ಪ್ರೇಮಕುಮಾರಿ	08/01/1964	03/05/1999	
756	ಸರ್ಕಾರಿ	722	ಕೆ.ಸತ್ಯಪ್ರೇಮಾ	13/06/1964	04/05/1999	
757	ಸರ್ಕಾರಿ	723	ಎಸ್.ಸಿ.ಚಂದ್ರಶೇಖರ	02/03/1969	05/05/1999	ಎಸ್.ಸಿ
758	ಸರ್ಕಾರಿ	724	ಎಂ.ಎಸ್.ನಟರಾಜ	15/07/1969	03/05/1999	
759	ಸರ್ಕಾರಿ	725	ಬಿ.ರಾಜಶ್ರೀ	16/03/1971	04/05/1999	
760	ಸರ್ಕಾರಿ	726	ಬುರ್ರಾನುದ್ದೀನ್ ಚೋಪ್ಲಾರ್	05/03/1974	03/05/1999	
761	ಸರ್ಕಾರಿ	727	ಗುಡಿಜಯಶ್ರೀಬಸಯ್ಯ	26/01/1967	03/05/1999	
762	ಸರ್ಕಾರಿ	728	ಆರ್ ಮಹದೇವ	01/10/1962	05/05/1999	ಎಸ್.ಸಿ
763	ಸರ್ಕಾರಿ	729	ಎಸ್. ಮಂಜಮ್ಮಲೋಕೇಶ	02/03/1969	30/04/1999	
764	ಸರ್ಕಾರಿ	730	ಮಾರುತಿ	10/07/1972	04/05/1999	
765	ಸರ್ಕಾರಿ	731	ಪಿ.ನಾಗರಾಜ	03/04/1966	06/05/1999	ಎಸ್.ಸಿ
766	ಸರ್ಕಾರಿ	732	ವಿ.ರುದ್ರಸ್ವಾಮಿ	01/06/1967	04/05/1999	ಎಸ್.ಟಿ
767	ಸರ್ಕಾರಿ	733	ಸಿ.ಎಸ್.ಕಮಲ	13/04/1973	29/04/1999	ಎಸ್.ಸಿ
768	ಸರ್ಕಾರಿ	734	ಕೆ.ವಿ.ವೆಂಕಟೇಶ	08/06/1965	06/05/1999	ಎಸ್.ಸಿ
769	ಸರ್ಕಾರಿ	735	ಕೆ.ಕಾಂತರಾಜು	01/06/1966	03/05/1999	ಎಸ್.ಸಿ
770	ಸರ್ಕಾರಿ	736	ಎಂ.ಮುನೇಶಾ	28/05/1971	03/05/1999	
771	ಸರ್ಕಾರಿ	737	ಈಶ್ವರಪ್ಪ	16/02/1959	05/05/1999	ಎಸ್.ಟಿ
772	ಸರ್ಕಾರಿ	738	ವಿ.ಪಿ.ಗೀತಾ	12/12/1963	30/04/1999	
773	ಸರ್ಕಾರಿ	739	ಕೆ.ಹೆಚ್.ಗೋಪಾಲನಾಯಕ	27/08/1964	05/05/1999	
774	ಸರ್ಕಾರಿ	740	ಜಿ.ರಾಮಚಂದ್ರ	15/01/1957	05/05/1999	ಎಸ್.ಸಿ
775	ಸರ್ಕಾರಿ	741	ಲಕ್ಷ್ಮಣ ಚಂದ್ರಪ್ಪ	24/12/1957	05/05/1999	ಎಸ್.ಸಿ

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
776	ಸರ್ಕಾರಿ	742	ಎಸ್. ಜಮೀಲುಧೀನ್	22/09/1964	05/05/1999	
777	ಸರ್ಕಾರಿ	743	ಸಿ.ಹನುಮಶೆಟ್ಟಿ	03/12/1971	03/05/1999	
778	ಸರ್ಕಾರಿ	744	ವಿರುಪಾಕ್ಷಪ್ಪ ವೀರಪ್ಪ	15/05/1973	04/05/1999	ಎಸ್.ಸಿ
779	ಸರ್ಕಾರಿ	745	ಈರಣ್ಣ	12/03/1967	03/05/1999	ಎಸ್.ಸಿ
780	ಸರ್ಕಾರಿ	746	ಕುಬೇರಪ್ಪ ವೀರಬಸಪ್ಪ	20/06/1962	03/05/1999	
781	ಸರ್ಕಾರಿ	747	ಶಶಿಧರ	14/04/1974	04/05/1999	
782	ಸರ್ಕಾರಿ	748	ಮೀನಾಕ್ಷಿ ವೀರಪ್ಪ	01/08/1968	30/04/1999	
783	ಸರ್ಕಾರಿ	749	ಎನ್.ಹೆಚ್.ಬಾಗ್ಗಲಕ್ಷ್ಮೀ	30/11/1970	03/05/1999	
784	ಸರ್ಕಾರಿ	750	ದುರ್ಗಪ್ಪ ಭೀಮಪ್ಪ ಕುಂಜಗ	22/07/1958	07/05/1999	ಎಸ್.ಟಿ./ ನಿಧನ
785	ಸರ್ಕಾರಿ	751	ಸಂಜೀವಪ್ಪ	01/06/1960	03/05/1999	
786	ಸರ್ಕಾರಿ	751ಎ	ಎಂ.ಕೃಷ್ಣಪ್ಪ	25/04/1965		
787	ಸರ್ಕಾರಿ	752	ಸಿ.ಎಸ್.ಶಾಂತಾ	31/03/1967	03/05/1999	
788	ಸರ್ಕಾರಿ	753	ಸುಖದೇವ್	01/06/1972	06/05/1999	ಎಸ್.ಸಿ
789	ಸರ್ಕಾರಿ	754	ಸುವರ್ಣ	05/11/1966	03/05/1999	ಎಸ್.ಸಿ
790	ಸರ್ಕಾರಿ	755	ಲಕ್ಷ್ಮಿ ದೇವಿ ಶಂಕರಪ್ಪ	26/12/1972	30/04/1999	
791	ಸರ್ಕಾರಿ	756	ಎನ್.ಓಂಕಾರನಾಯ್ಕ	12/09/1959	05/05/1999	ಎಸ್.ಸಿ
792	ಸರ್ಕಾರಿ	757	ಉದ್ದಪ್ಪ ದುಂಡಪ್ಪ	22/01/1968	03/05/1999	
793	ಸರ್ಕಾರಿ	758	ಎಸ್.ಆರ್.ಗಿರಿಜಮ್ಮ	08/08/1968	30/04/1999	
794	ಸರ್ಕಾರಿ	759	ಎಂ.ಕೃಷ್ಣಪ್ಪ	18/06/1971	30/04/1999	ಎಸ್.ಸಿ
795	ಸರ್ಕಾರಿ	760	ಮಾದರ್‌ಖಾನ್ ಅಲೀಖಾನ್	02/01/1973	03/05/1999	
796	ಸರ್ಕಾರಿ	761	ಟಿ.ಜಿ.ಅನುರಾಧ	01/04/1974	03/05/1999	ಎಸ್.ಟಿ
797	ಸರ್ಕಾರಿ	762	ಜಿ.ಬಿ.ಮಲ್ಲಿಕಾರ್ಜುನ	01/06/1960	04/05/1999	ಎಸ್.ಸಿ
798	ಸರ್ಕಾರಿ	763	ಡಿ.ರಾಜಪ್ಪ	10/09/1960	05/05/1999	ಎಸ್.ಸಿ
799	ಸರ್ಕಾರಿ	764	ಸಾದಪ್ಪ ಪಕ್ಕಪ್ಪ	12/07/1965	03/05/1999	ಎಸ್.ಸಿ
800	ಸರ್ಕಾರಿ	765	ಶಮಂತ	26/12/1968	30/04/1999	
801	ಸರ್ಕಾರಿ	766	ಡಿ.ಟಿ. ತೇನ್ ಸಿಂಗ್ ನಾಯ್ಕ	27/02/1973	04/05/1999	ಎಸ್.ಸಿ
802	ಸರ್ಕಾರಿ	767	ಟಿ.ಪುಷ್ಪವತಿ	29/06/1965	03/05/1999	
803	ಸರ್ಕಾರಿ	768	ಸಿ.ಎಂ.ಮಲ್ಲಮ್ಮ	15/09/1971	30/04/1999	
804	ಸರ್ಕಾರಿ	769	ರಾಜೇಂದ್ರ ಹೊಂಗಲ	12/05/1957	04/05/1999	ಎಸ್.ಸಿ
805	ಸರ್ಕಾರಿ	770	ಸೇವು ಜಗ್ಗುನಾಯಕ	01/06/1966	03/05/1999	ಎಸ್.ಸಿ
806	ಸರ್ಕಾರಿ	771	ಜಿ.ಬಸವರಾಜ	21/06/1969	03/05/1999	ಎಸ್.ಸಿ ಇಲಾಖೆ ಬಿಟ್ಟಿರುತ್ತಾರೆ
807	ಸರ್ಕಾರಿ	772	ಎಸ್.ಜ್ಞಾನೇಶ್ವರಿ	10/02/1968	04/05/1999	
808	ಸರ್ಕಾರಿ	773	ಕೆ.ಭಾಗ್ಯಲಕ್ಷ್ಮೀ	13/08/1964	03/05/1999	
809	ಸರ್ಕಾರಿ	774	ಗಾಲೆಪ್ಪತಾಯಿಮಲ್ಲಪ್ಪಮುಂದಿನಮನಿ	20/07/1966	29/04/1999	ಎಸ್.ಸಿ
810	ಸರ್ಕಾರಿ	775	ಸುರೇಂದ್ರ ಆರ್ ಕಾಂಬ್ಲೇ	18/07/1970	03/05/1999	ಎಸ್.ಸಿ

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
811	ಸರ್ಕಾರಿ	776	ಓಂಕಾರ ಶಿವರಾಯ್	26/12/1970	03/05/1999	ಎಸ್.ಸಿ
812	ಸರ್ಕಾರಿ	777	ಟಿ.ಜಿ.ಆನಂದ	08/05/1970	03/05/1999	
813	ಸರ್ಕಾರಿ	778	ಎ.ಕೆ.ನಾಗೇಂದ್ರಪ್ಪ	01/06/1966	03/05/1999	ಎಸ್.ಸಿ
814	ಸರ್ಕಾರಿ	779	ಹಂಚಲಪ್ಪ ಹನುಮಪ್ಪ ಮೇಟಿ	18/06/1962	04/05/1999	
815	ಸರ್ಕಾರಿ	780	ಬಿ.ಎಂ.ಹನುಮಂತಪ್ಪ	22/01/1969	03/05/1999	
816	ಸರ್ಕಾರಿ	781	ತುಲಸೀರಾಮ ರಾಮಣ್ಣ	01/06/1965	05/05/1999	ಎಸ್.ಸಿ
817	ಸರ್ಕಾರಿ	782	ಪಿ.ಎಸ್.ಜಯಪ್ಪ	26/06/1961	03/05/1999	ಎಸ್.ಸಿ
818	ಸರ್ಕಾರಿ	783	ಅಂಜನೇಯಲು ರೋಗಣ್ಣ	01/06/1966	06/05/1999	ಎಸ್.ಸಿ
819	ಸರ್ಕಾರಿ	784	ಹೆಚ್.ಆರ್. ಈಶ್ವರ	15/10/1970	07/05/1999	ಎಸ್.ಸಿ
820	ಸರ್ಕಾರಿ	785	ಎಂ.ಜಿ.ಮಂಜುನಾಥನ್	22/11/1965	05/05/1999	ಎಸ್.ಸಿ
821	ಸರ್ಕಾರಿ	786	ಟಿ.ಎಸ್.ತಾರಾಮಣಿ	22/07/1973	03/05/1999	
822	ಸರ್ಕಾರಿ	787	ವೆಂಕಟರಮಣ ದುರ್ಗಪ್ಪ	22/07/1964	04/05/1999	ಎಸ್.ಸಿ
823	ಸರ್ಕಾರಿ	788	ಎಂ.ನಾಗರಾಜ	20/07/1964	05/05/1999	ಎಸ್.ಸಿ
824	ಸರ್ಕಾರಿ	789	ಶಂಕರಪ್ಪ	22/07/1967	04/05/1999	ಎಸ್.ಸಿ
825	ಸರ್ಕಾರಿ	790	ಹುಲಮನಿ ಪ್ರಕಾಶ	24/07/1967	03/05/1999	ಎಸ್.ಟಿ
826	ಸರ್ಕಾರಿ	791	ಜಿ.ಸುಮ	20/01/1969	03/05/1999	
827	ಸರ್ಕಾರಿ	792	ಕಮರ್ ಸುಲ್ತಾನಾ	01/06/1974	05/05/1999	
828	ಸರ್ಕಾರಿ	793	ಆರ್.ಲಿಂಗರಾಜು	19/04/1962	03/05/1999	ಎಸ್.ಸಿ
829	ಸರ್ಕಾರಿ	794	ಶಂಕರ ಮಲ್ಲಪ್ಪ	04/03/1973	03/05/1999	ಎಸ್.ಟಿ
830	ಸರ್ಕಾರಿ	795	ನಾಯ್ಕ ಮಹದೇವ್ ಅಪ್ಪಾಜಿ	10/06/1974	29/04/1999	ಎಸ್.ಟಿ
831	ಸರ್ಕಾರಿ	796	ಎಸ್.ಜ್ಞಾನೇಶ್ವರ	20/02/1965	03/05/1999	ಎಸ್.ಸಿ
832	ಸರ್ಕಾರಿ	797	ಬಸವಂತರಾಯ್ ಯಲ್ಲಪ್ಪ	22/07/1973	04/05/1999	ಎಸ್.ಸಿ
833	ಸರ್ಕಾರಿ	798	ಕೆ.ಹನುಮಂತರಾಯಪ್ಪ	21/12/1968	05/05/1999	ಎಸ್.ಟಿ
834	ಸರ್ಕಾರಿ	799	ನಿಜಲಿಂಗಪ್ಪ ಮಲ್ಲಪ್ಪ	22/07/1957	05/05/1999	ಎಸ್.ಟಿ
835	ಸರ್ಕಾರಿ	800	ಜಿ.ಗುರುಮೂರ್ತಿ	01/06/1968	05/05/1999	ಎಸ್.ಸಿ
836	ಸರ್ಕಾರಿ	801	ಎಂ.ಹನುಮಂತಪ್ಪ	05/01/1970	03/05/1999	ಎಸ್.ಸಿ
837	ಸರ್ಕಾರಿ	802	ಜಿ.ರಾಜು	07/04/1964	03/05/1999	ಎಸ್.ಸಿ
838	ಸರ್ಕಾರಿ	803	ಎಂ.ನಾಗರತ್ನಮ್ಮ	22/02/1965	03/05/1999	ಎಸ್.ಸಿ
839	ಸರ್ಕಾರಿ	804	ಎಲ್.ಪದ್ಮಾವತಿ	23/07/1960	30/04/1999	
840	ಸರ್ಕಾರಿ	805	ಹೆಚ್.ಸಿ.ಚನ್ನಯ್ಯ	20/05/1961	05/05/1999	ಎಸ್.ಸಿ
841	ಸರ್ಕಾರಿ	806	ಎಂ.ಮಹದೇವಸ್ವಾಮಿ	20/08/1965	04/05/1999	ಎಸ್.ಸಿ
842	ಸರ್ಕಾರಿ	807	ಹನುಮಂತಪ್ಪ	01/04/1959	30/04/1999	ಎಸ್.ಸಿ
843	ಸರ್ಕಾರಿ	808	ಪಿ.ಪಾತೆಣ್ಣ	03/07/1967	03/05/1999	ಎಸ್.ಟಿ
844	ಸರ್ಕಾರಿ	809	ಎಸ್.ಬಿ.ಶಿವಾನಂದ	23/07/1957	03/05/1999	ಎಸ್.ಸಿ
845	ಸರ್ಕಾರಿ	810	ಆರ್.ಕೃಷ್ಣನಾಯ್ಕ್	01/06/1969	05/05/1999	ಎಸ್.ಸಿ
846	ಸರ್ಕಾರಿ	811	ಎಂ.ಮಾರಯ್ಯ	01/01/1970	06/05/1999	ಎಸ್.ಸಿ
847	ಸರ್ಕಾರಿ	813	ಬಿ.ಎಲ್.ಉಮಾ	01/03/1964	29/04/1999	
848	ಸರ್ಕಾರಿ	814	ಜಹೀದಾ ಬೇಗಂ	15/08/1968	30/04/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
849	ಸರ್ಕಾರಿ	815	ವಿಜಯಕುಮಾರ್	01/06/1968	04/05/1999	ಎಸ್.ಸಿ
850	ಸರ್ಕಾರಿ	816	ಎಂ. ಲಲಿತಮ್ಮ	22/05/1971	30/04/1999	ಎಸ್.ಸಿ
851	ಸರ್ಕಾರಿ	817	ತಾರಕೇಶ್ವರಿ	10/02/1966	29/04/1999	
852	ಸರ್ಕಾರಿ	818	ಎ.ಜೆ. ಸಜೀದಾಬೇಗಂ	30/05/1967	05/05/1999	
853	ಸರ್ಕಾರಿ	819	ಎಂ. ಶಶಿಕಲ	10/12/1972	03/05/1999	
854	ಸರ್ಕಾರಿ	820	ತಾಜ್ ಪರ್ವೀನ್	04/01/1961	30/04/1999	
855	ಸರ್ಕಾರಿ	821	ಅಸ್ಸಾ ತಬಸಮ್	16/06/1969	30/04/1999	
856	ಸರ್ಕಾರಿ	822	ಇಂದ್ರಾಣಮ್ಮ	26/06/1965	04/05/1999	ಎಸ್.ಸಿ
857	ಸರ್ಕಾರಿ	823	ನವೀದಾ ಖಾನೂಂ	05/05/1968	30/04/1999	
858	ಸರ್ಕಾರಿ	824	ಚೌಡಯ್ಯ	01/06/1959	15/05/1999	ಇಲಾಖೆ ಬಿಟ್ಟಿರುತ್ತಾರೆ
859	ಸರ್ಕಾರಿ	825	ಜಿ.ವರಲಕ್ಷ್ಮೀ	22/07/1966	30/04/1999	
860	ಸರ್ಕಾರಿ	826	ಶ್ರೀಮತಿ ಕಲ್ಪನಾ ಸುಬ್ರಾಯ್ ನಾಯ್ಡು	15/04/1967	29/04/1999	
861	ಸರ್ಕಾರಿ	827	ಶಹನಾಜ್ ಬೇಗಂ	25/02/1958	04/05/1999	
862	ಸರ್ಕಾರಿ	828	ಸಿ.ರಮಾದೇವಿ	13/01/1965	03/05/1999	
863	ಸರ್ಕಾರಿ	829	ಎನ್.ಮೋಹನಕುಮಾರಿ	20/12/1969	30/04/1999	
864	ಸರ್ಕಾರಿ	830	ಬಿ.ಭಾರತಿನಾಯ್ಡು	27/01/1973	29/04/1999	
865	ಸರ್ಕಾರಿ	831	ಎನ್.ವಿ. ಗೀತಾ	01/07/1970	30/04/1999	
866	ಸರ್ಕಾರಿ	832	ಸೈಯಿದಾ ನಹೀದ್ ಫಾತೀಮಾ	17/08/1970	30/04/1999	
867	ಸರ್ಕಾರಿ	833	ಕೆ.ತ್ರಿವೇಣಿ	07/09/1970	30/04/1999	
868	ಸರ್ಕಾರಿ	834	ಭಾಗ್ಯವತಿ	01/06/1967	29/04/1999	
869	ಸರ್ಕಾರಿ	835	ಮಧುಮಾಲತಿ ಪಡುವಣಿ	30/11/1966	03/05/1999	
870	ಸರ್ಕಾರಿ	836	ಎಸ್.ಆರ್.ಅನಿತಾ	23/07/1971	30/04/1999	
871	ಸರ್ಕಾರಿ	837	ಟಿ.ಎಸ್.ರಾಜೇಶ್ವರಿ	01/11/1973	29/04/1999	
872	ಸರ್ಕಾರಿ	838	ಕೆ.ಬಿ.ಮೀರಾ	11/09/1971	29/04/1999	
873	ಸರ್ಕಾರಿ	839	ಎಂ.ಬಿ.ಭಾರತಿ	10/07/1969	29/04/1999	
874	ಸರ್ಕಾರಿ	840	ಪಾಸಂಕೃಷ್ಣಕುಮಾರಿ	26/01/1973	29/04/1999	
875	ಸರ್ಕಾರಿ	841	ನಾಗರತ್ನಮ್ಮ	04/02/1965	03/05/1999	ಎಸ್.ಸಿ
876	ಸರ್ಕಾರಿ	842	ಎಂ.ಮೋಹನ	29/06/1958	03/05/1999	
877	ಸರ್ಕಾರಿ	843	ಟಿ.ಹೆಚ್.ಯಶೋಧ	20/07/1968	29/04/1999	
878	ಸರ್ಕಾರಿ	844	ಎನ್.ಲೋಲಾಕ್ಷೀ	08/06/1974	29/04/1999	ಎಸ್.ಟಿ
879	ಸರ್ಕಾರಿ	845	ಆರ್.ಪದ್ಮಾವತಿ	08/08/1962	29/04/1999	
880	ಸರ್ಕಾರಿ	846	ಎಂ.ಆರ್.ಅನುರಾಧ	08/05/1974	29/04/1999	
881	ಸರ್ಕಾರಿ	847	ರೂಪಾಬಾಬುರಾವ್ ಪುರಮಕರ	06/10/1968	04/05/1999	ಎಸ್.ಸಿ
882	ಸರ್ಕಾರಿ	848	ಹೆಚ್.ಹೇಮಾಕ್ಷಮ್ಮ	01/01/1959	30/04/1999	ಎಸ್.ಸಿ
883	ಸರ್ಕಾರಿ	849	ಬಿ.ಎನ್.ಅನಿತಾ	01/07/1974	30/04/1999	
884	ಸರ್ಕಾರಿ	850	ಆರ್.ಮನೋರಮಾ	05/02/1968	05/05/1999	
885	ಸರ್ಕಾರಿ	851	ಡಿ.ಅರುಂಧತಿ	12/01/1963	04/05/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
886	ಸರ್ಕಾರಿ	852	ಬಿ.ಹೆಚ್.ಶಶಿಕಲಾ	09/06/1974	03/05/1999	
887	ಸರ್ಕಾರಿ	853	ಬಿ.ಹೆಚ್.ಕುಸುಮಾ	23/06/1968	03/05/1999	ಎಸ್.ಸಿ
888	ಸರ್ಕಾರಿ	854	ಆರ್.ಕಾಮಾಕ್ಷಮ್ಮ	25/07/1963	30/04/1999	
889	ಸರ್ಕಾರಿ	855	ಉಮಾರಾಣಿ	01/06/1966	30/04/1999	
890	ಸರ್ಕಾರಿ	856	ಜಿ.ಗೀತಾ	05/07/1968	30/04/1999	
891	ಸರ್ಕಾರಿ	857	ಜಯಶ್ರೀ ಪಕೀರಪ್ಪ	20/06/1970	30/04/1999	ಎಸ್.ಸಿ
892	ಸರ್ಕಾರಿ	858	ಡಿ.ಲಕ್ಷ್ಮೀದೇವಿ	15/07/1966	04/05/1999	
893	ಸರ್ಕಾರಿ	859	ಷಹದಾಬೇಗಂ	01/04/1964	30/04/1999	ನಿಧನ
894	ಸರ್ಕಾರಿ	860	ಶಿವಮ್ಮ	28/05/1967	30/04/1999	
895	ಸರ್ಕಾರಿ	861	ಮಹಾದೇವಿ ಅಡಿವೆಪ್ಪ ಮಾಡಲಗೇರಿ	31/05/1967	29/04/1999	ಎಸ್.ಟಿ
896	ಸರ್ಕಾರಿ	862	ಹೆಚ್.ಬಿ.ಇಂದ್ರಾಣಿ	20/02/1969	03/05/1999	ಎಸ್.ಸಿ
897	ಸರ್ಕಾರಿ	863	ಟಿ.ಜಯಲಕ್ಷ್ಮೀ	07/06/1969	30/04/1999	ಎಸ್.ಸಿ
898	ಸರ್ಕಾರಿ	864	ಸರಸ್ವತಿ ಡಿ ಕನವಳ್ಳಿ	20/03/1975	30/04/1999	ಎಸ್.ಸಿ
899	ಸರ್ಕಾರಿ	865	ಪವಾರ್ ಛಾಯಾ ನಾಗನಾಥ	21/05/1970	30/04/1999	ಎಸ್.ಸಿ
900	ಸರ್ಕಾರಿ	866	ಶ್ರೀಮತಿ ರೇಖಾ ಚಂದ್ರಶೇಖರ ನಾಯ್ಕ	28/06/1971	30/04/1999	
901	ಸರ್ಕಾರಿ	867	ಸರೋಜಿನಿ ಕೃಷ್ಣಸಾ	14/01/1959	30/04/1999	
902	ಸರ್ಕಾರಿ	868	ಹೆಚ್.ಸಾವಿತ್ರಮ್ಮ	16/10/1963	29/04/1999	
903	ಸರ್ಕಾರಿ	869	ನಸೀಮಾ ಬಾನು	28/03/1964	30/04/1999	
904	ಸರ್ಕಾರಿ	870	ವಿಜಯಲಕ್ಷ್ಮೀ	04/01/1969	30/04/1999	ಎಸ್.ಸಿ
905	ಸರ್ಕಾರಿ	871	ಮುಮಾಜ್ ಪಿಂಜರಾ ನಬೀಲಾಲ್	01/06/1960	30/04/1999	
906	ಸರ್ಕಾರಿ	872	ಚಂದ್ರಕಲಾ	25/08/1966	30/04/1999	ಎಸ್.ಸಿ
907	ಸರ್ಕಾರಿ	873	ಕೆ.ಎಲ್.ಚಂದ್ರಕಲಾ	24/01/1969	03/05/1999	ಎಸ್.ಸಿ
908	ಸರ್ಕಾರಿ	874	ಶ್ರೀಮತಿ ತ್ರಿವೇಣಿನಾರಾಯಣ ನಾಯಕ	21/05/1974	29/04/1999	
909	ಸರ್ಕಾರಿ	875	ಶಂಕರ ಗಣಪತರಾವ್	16/09/1961	04/05/1999	
910	ಸರ್ಕಾರಿ	875(ಎ)	ಹಂಚಿನಾಳ ವಿಜಯಲಕ್ಷ್ಮಿ	09/06/1967	18/12/2000	
911	ಸರ್ಕಾರಿ	876	ಎನ್.ವೈ. ತ್ರಿವೇಣಿ	26/04/1975	01/05/1999	ಎಸ್.ಸಿ
912	ಸರ್ಕಾರಿ	877	ಶಾರದಾ ಅಣ್ಣಪ್ಪ ನಾಯ್ಕ	04/05/1966	30/04/1999	
913	ಸರ್ಕಾರಿ	878	ಸರೋಜ	02/06/1968	03/05/1999	ಎಸ್.ಸಿ
914	ಸರ್ಕಾರಿ	879	ಬಿ.ಜ್ಯೋತಿ	11/03/1974	17/05/1999	ಎಸ್.ಸಿ
915	ಸರ್ಕಾರಿ	880	ಎಂ.ಮಂಜುಳ	06/04/1972	08/05/1999	ಎಸ್.ಸಿ
916	ಸರ್ಕಾರಿ	881	ಶಕುಂತಲಾ	14/04/1965	29/04/1999	ಎಸ್.ಸಿ
917	ಸರ್ಕಾರಿ	882	ಡಿ.ಯಶೋಧಮ್ಮ	06/02/1958	04/05/1999	ಎಸ್.ಸಿ
918	ಸರ್ಕಾರಿ	883	ಪುಷ್ಪಲತಾ	12/07/1972	04/05/1999	ಎಸ್.ಸಿ
919	ಸರ್ಕಾರಿ	884	ಎಸ್.ಗೀತಾ	07/04/1970	29/04/1999	
920	ಸರ್ಕಾರಿ	885	ಎಂ.ತನುಜ	15/06/1971	03/05/1999	ಎಸ್.ಸಿ.
921	ಸರ್ಕಾರಿ	886	ಎಂ. ವಸುಂಧರ	01/07/1972	29/04/1999	
922	ಸರ್ಕಾರಿ	887	ಕೆ.ಬೇಬಿ ಸುನೀತಾ	08/07/1964	03/05/1999	ಎಸ್.ಸಿ
923	ಸರ್ಕಾರಿ	888	ಯಲ್ಲಮ್ಮ	01/06/1971	04/05/1999	ಎಸ್.ಸಿ

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
924	ಸರ್ಕಾರಿ	889	ವಿಜಯಲಕ್ಷ್ಮೀ ಸಿದ್ದಯ್ಯ	19/04/1974	30/04/1999	
925	ಸರ್ಕಾರಿ	890	ಬಿ.ನಿರ್ಮಲ	01/06/1966	03/05/1999	ಎಸ್.ಟಿ
926	ಸರ್ಕಾರಿ	891	ಎಸ್.ಮಂಜುಳ	23/08/1967	03/05/1999	ಎಸ್.ಸಿ
927	ಸರ್ಕಾರಿ	892	ಎಸ್.ಎನ್.ಕುಮಾರಿಶೈಲಜಾ	20/07/1968	03/05/1999	
928	ಸರ್ಕಾರಿ	893	ಎನ್.ಶ್ರೀಮತಿ	15/11/1965	30/04/1999	
929	ಸರ್ಕಾರಿ	894	ವಜೇದಾ ಮಜೇದ್	15/03/1965	30/04/1999	
930	ಸರ್ಕಾರಿ	895	ಮುರ್ತುಜ್ ಸಾಹೇಬ್	01/06/1949	03/05/1999	
931	ಸರ್ಕಾರಿ	896	ಎಸ್.ಡಿ.ತಬೀತಾ	19/07/1958	29/04/1999	ಎಸ್.ಸಿ
932	ಸರ್ಕಾರಿ	897	ಕೆ.ಎ.ರಾಮಚಂದ್ರ	10/05/1961	03/05/1999	
933	ಸರ್ಕಾರಿ	898	ಡಿ.ಭಾಗೀರಥಿ	21/05/1964	03/05/1999	ಎಸ್.ಸಿ
934	ಸರ್ಕಾರಿ	899	ಕೆ.ಉಮಾ	05/05/1968	29/04/1999	
935	ಸರ್ಕಾರಿ	900	ಬಿ.ಪಿ.ಭಾರತಿ	20/05/1970	30/04/1999	
936	ಸರ್ಕಾರಿ	901	ಸಿದ್ದಪ್ಪ ಬಾಲಗೌಡ	01/06/1964	03/05/1999	
937	ಸರ್ಕಾರಿ	902	ಹೆಚ್.ಎಂ.ಸೌಭಾಗ್ಯಮ್ಮ	17/01/1969	03/05/1999	ಎಸ್.ಸಿ
938	ಸರ್ಕಾರಿ	903	ಆರ್.ಜಯಮ್ಮ	05/09/1966	30/04/1999	
939	ಸರ್ಕಾರಿ	904	ಸುಧಾರಾಣಿ	14/07/1969	03/05/1999	ಎಸ್.ಟಿ
940	ಸರ್ಕಾರಿ	905	ಸುಗಂದಾನಿಂಗಪ್ಪ	20/06/1970	29/04/1999	ಎಸ್.ಟಿ
941	ಸರ್ಕಾರಿ	906	ಎಸ್.ಆರ್.ಪೂರ್ಣಿಮಾ	05/07/1974	03/05/1999	ಎಸ್.ಸಿ
942	ಸರ್ಕಾರಿ	907	ಸ್ವೆಯೇದಾ ಉಲ್ಲಾ ಫಾತಿಮಾ	22/03/1960	30/04/1999	
943	ಸರ್ಕಾರಿ	908	ಎನ್.ಎ.ಮೀನಾಕ್ಷಿ	20/07/1969	30/04/1999	ಎಸ್.ಸಿ
944	ಸರ್ಕಾರಿ	909	ಬಿ.ರೇಣುಕಾ	25/06/1968	29/04/1999	ಎಸ್.ಸಿ
945	ಸರ್ಕಾರಿ	910	ಕೆ.ಆರ್.ತ್ರಿವೇಣಿ	17/05/1971	29/04/1999	ಎಸ್.ಟಿ
946	ಸರ್ಕಾರಿ	912	ಪೈರೋಜ್ ಬೇಗಂ	01/06/1970	04/05/1999	
947	ಸರ್ಕಾರಿ	913	ಟಿ.ವಿ.ನಾಗವೇಣಿ	01/02/1965	03/05/1999	ಎಸ್.ಸಿ
948	ಸರ್ಕಾರಿ	914	ಬಿ.ರೇಣುಕಮ್ಮ	03/10/1959	29/04/1999	ಎಸ್.ಸಿ
949	ಸರ್ಕಾರಿ	915	ಅರ್ಪರ್ ಮೋಹನ ಮೊದಲಿಯಾರ್	15/12/1960	04/05/1999	
950	ಸರ್ಕಾರಿ	916	ಎಸ್.ರುಕ್ಮಿಣಿ	02/02/1973	03/05/1999	ಎಸ್.ಸಿ
951	ಸರ್ಕಾರಿ	917	ಅರ್ಪಮಂದ್ ಬಾನೊ	10/07/1969	04/05/1999	
952	ಸರ್ಕಾರಿ	918	ಸಿ.ಸುಜಾತ	28/06/1969	29/04/1999	ಎಸ್.ಸಿ
953	ಸರ್ಕಾರಿ	919	ಎಂ.ಶೈಲಜಾ	13/05/1971	29/04/1999	ಎಸ್.ಸಿ
954	ಸರ್ಕಾರಿ	920	ಆರ್.ಪುಷ್ಪ	17/07/1971	04/05/1999	ಎಸ್.ಟಿ
955	ಸರ್ಕಾರಿ	921	ಎಂ.ಪ್ರಭಾ	09/06/1966	30/04/1999	ಎಸ್.ಸಿ
956	ಸರ್ಕಾರಿ	922	ಆಶಾದೇವಿರಾಮಚಂದ್ರ	15/05/1960	04/05/1999	ಎಸ್.ಸಿ
957	ಸರ್ಕಾರಿ	923	ಟಿ.ಎಂ..ಲತಾಮಣಿ	27/05/1969	30/04/1999	ಎಸ್.ಟಿ
958	ಸರ್ಕಾರಿ	924	ರೇಖಾ ಭಜಂತ್ರಿ	13/06/1971	30/04/1999	ಎಸ್.ಸಿ
959	ಸರ್ಕಾರಿ	925	ಆರ್.ಯಶೋಧಾ	24/06/1971	03/05/1999	ಎಸ್.ಸಿ
960	ಸರ್ಕಾರಿ	926	ವಿ.ಮಹೇಶ್ವರಿ	04/08/1958	30/04/1999	ಎಸ್.ಸಿ
961	ಸರ್ಕಾರಿ	927	ಜಿ.ಎಸ್.ವಸಂತಲಕ್ಷ್ಮಿ	07/05/1961	30/04/1999	ಎಸ್.ಸಿ

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
962	ಸರ್ಕಾರಿ	928	ಈ.ನಿರ್ಮಲಾದೇವಿ	26/11/1972	03/05/1999	ಎಸ್.ಟಿ
963	ಸರ್ಕಾರಿ	929	ಬಿ.ಜೆ ಜಾದವ್	01/06/1946	03/05/1999	
964	ಸರ್ಕಾರಿ	930	ಶರಣಪ್ಪ	01/06/1954	04/05/1999	
965	ಸರ್ಕಾರಿ	931	ಚಂದ್ರಶೇಖರ	01/06/1965	05/05/1999	
966	ಸರ್ಕಾರಿ	933	ಪಿ.ಶಿವಶಂಕರಗೌಡ	09/11/1949	05/05/1999	
967	ಸರ್ಕಾರಿ	934	ಶಶಿಕಾಮತ ಶಿವರಾಮ	07/02/1956	29/04/1999	ಎಸ್.ಸಿ
968	ಸರ್ಕಾರಿ	935	ಅಶೋಕಮಲ್ಲಪ್ಪ	20/02/1961	04/05/1999	
969	ಸರ್ಕಾರಿ	936	ಸಣ್ಣಚಿಕ್ಕಯ್ಯ	22/07/1964	06/05/1999	
970	ಸರ್ಕಾರಿ	937	ಅಪ್ಪಣ್ಣಬಸಲಿಂಗಪ್ಪ	15/02/1959	05/05/1999	
971	ಸರ್ಕಾರಿ	937ಎ	ಸಿಂಗಯ್ಯ	12/06/1957	16/07/1999	ಎಸ್.ಸಿ.
972	ಸರ್ಕಾರಿ	937ಬಿ	ಪಿ.ಆರ್.ವೆಂಕಟೇಶ	15/10/1963	16/08/1999	
973	ಸರ್ಕಾರಿ	937ಸಿ	ನಾಗರಾಜ್	10/02/1963	01/09/1999	
974	ಸರ್ಕಾರಿ	937ಡಿ	ತಸಮೀಮ್ ಬಾದಷಾ	20/07/1972	16/08/1999	
975	ಸರ್ಕಾರಿ	937ಎಫ್	ಪಿ.ಚಂದ್ರಶೇಖರ	20/10/1964	16/08/1999	
976	ಸರ್ಕಾರಿ	937ಜಿ	ಹೆಚ್.ಬಿ.ನಟೇಶ	15/07/1999	01/09/1999	
ಸರ್ಕಾರದ ಅಧಿಸೂಚನೆ ಸಂಖ್ಯೆ: ಇಡಿ 105 ಡಿಪಿಎ 96 ದಿನಾಂಕ: 24-09-1999 (ಮುಂಬಡ್ತಿ ಹೊಂದಿರುವವರು)						
977	ಸರ್ಕಾರಿ	1752 ಎ	ಭೀಮರಾಯ	08/06/1948	24/09/1999	
978	ಸರ್ಕಾರಿ	1988ಎ	ಸಿದ್ದಲಿಂಗಯ್ಯ	16/08/1947	24/09/1999	ಎಸ್.ಸಿ
979	ಸರ್ಕಾರಿ	1990	ತಂಗಮಣಿ ಪಿ	25/06/1942	24/09/1999	ಎಸ್.ಸಿ
980	ಸರ್ಕಾರಿ	1991	ವಿಜಯಲಕ್ಷ್ಮಿ ಎಂ.ಆರ್	25/03/1949	24/09/1999	ಎಸ್.ಸಿ
981	ಸರ್ಕಾರಿ	1985	ಭೇಗಾರ ಎಸ್.ಟಿ	12/02/1947	24/09/1999	ಎಸ್.ಸಿ
982	ಸರ್ಕಾರಿ	1995	ವಸಂತ ಟಿ.ಆರ್	06/06/1951	24/09/1999	ಎಸ್.ಸಿ
983	ಸರ್ಕಾರಿ	2001	ಗಜಕೋಶ ವಿ.ಎನ್	15/05/1951	24/09/1999	ಎಸ್.ಸಿ
984	ಸರ್ಕಾರಿ	2005	ನಾಗರಾಜೇಂದ್ರಪ್ಪ ಆರ್	08/05/1948	24/09/1999	ಎಸ್.ಸಿ
985	ಸರ್ಕಾರಿ	2009	ವೆಂಕಟಸ್ವಾಮಿ ಎಸ್.ವಿ	05/06/1947	24/09/1999	ಎಸ್.ಸಿ
986	ಸರ್ಕಾರಿ	2010	ಕಳ್ಳಿಮನಿ ಎನ್ ಎನ್	23/10/1949	24/09/1999	ಎಸ್.ಸಿ
987	ಸರ್ಕಾರಿ	2257	ಜಯರಾಮದಾಸ್ ಎಂ ಕುಲಕರ್ಣಿ	14/09/1943	24/09/1999	
988	ಸರ್ಕಾರಿ	2277	ಅಣ್ಣಪ್ಪ ಮಲ್ಲಪ್ಪ ಕೀಶಿ	16/05/1942	24/09/1999	ಎಸ್.ಟಿ
989	ಸರ್ಕಾರಿ	2288	ಸಿದ್ದರಾಜು ಹೆಚ್	06/07/1948	24/09/1999	ಎಸ್.ಸಿ
990	ಸರ್ಕಾರಿ	2293	ಮರಿಸಿದ್ದಯ್ಯ ಜಿ.ಎಸ್	10/10/1947	24/09/1999	ಎಸ್.ಸಿ
991	ಸರ್ಕಾರಿ	2295	ಮಾರುತಿ ಬಿ ಡಾಂಗಿ	15/11/1949	24/09/1999	ಎಸ್.ಸಿ
992	ಸರ್ಕಾರಿ	2296	ಪೂಜಿ ಎಂ ಕೆ	16/03/1947	24/09/1999	ಎಸ್.ಸಿ
993	ಸರ್ಕಾರಿ	2297	ಸಿಂದೇ ಆರ್.ಜಿ	12/09/1948	24/09/1999	ಎಸ್.ಸಿ
994	ಸರ್ಕಾರಿ	2298	ಜನವಾಡಕರ್ ಎಸ್.ಎಂ	03/01/1950	24/09/1999	ಎಸ್.ಸಿ
995	ಸರ್ಕಾರಿ	2299	ನಂದೀಶ್ ಸಿ	12/08/1948	24/09/1999	ಎಸ್.ಸಿ
996	ಸರ್ಕಾರಿ	2300	ಕಲ್ಲಾಣಿ ಜಿ	17/06/1948	24/09/1999	ಎಸ್.ಸಿ
997	ಸರ್ಕಾರಿ	2301	ಚೆಲುವಾದಿ ಎನ್ ಜಿ	01/06/1950	24/09/1999	ಎಸ್.ಸಿ

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
998	ಸರ್ಕಾರಿ	2302	ಚೌರ ವೈ.ಎನ್	05/06/1946	24/09/1999	ಎಸ್.ಸಿ
999	ಟಿಡಿಬಿ	411	ವೆಂಕಟರಾಮ್ ಎ	07/04/1944	24/09/1999	
1000	ಟಿಡಿಬಿ	533	ರಾಘವೇಂದ್ರ ಬಿ ಕೆ	04/05/1940	24/09/1999	
1001	ಮುನಿಸಿಪಲ್	670	ಈಶ್ವರಪ್ಪ ಎ	10/03/1944	24/09/1999	
1002	ಸರ್ಕಾರಿ	2303	ಕುರುಣಿ ಟಿ ಡಿ	01/06/1948	24/09/1999	ಎಸ್.ಸಿ
1003	ಸರ್ಕಾರಿ	2304	ಸುಶೀಲಾ ಹೆಚ್ ದಾಸರ್	01/06/1948	24/09/1999	ಎಸ್.ಸಿ
1004	ಸರ್ಕಾರಿ	2305	ಮೈತ್ರಿ ಹೆಚ್.ಎನ್	07/02/1946	24/09/1999	ಎಸ್.ಸಿ
1005	ಸರ್ಕಾರಿ	2308	ಸುಂದರ ಲಕ್ಷ್ಮಿ ಜಿ	04/08/1947	24/09/1999	ಎಸ್.ಸಿ
1006	ಸರ್ಕಾರಿ	2309	ಗಂಗಪ್ಪ	04/02/1951	24/09/1999	ಎಸ್.ಸಿ
1007	ಸರ್ಕಾರಿ	2310	ನಾರಾಯಣ ವಿ	02/07/1942	24/09/1999	ಎಸ್.ಸಿ
1008	ಟಿಡಿಬಿ	534	ಕೃಷ್ಣಮೂರ್ತಿ ಕೆ	03/08/1942	24/09/1999	
1009	ಟಿಡಿಬಿ	657	ಆನಂದರಾಮ ರೆಡ್ಡಿ ಕೆ ಎನ್	11/12/1941	24/09/1999	
1010	ಮುನಿಸಿಪಲ್	676	ಲಕ್ಷ್ಮೀನರಸಿಂಹಯ್ಯ ಟಿ ವಿ	12/12/1943	24/09/1999	
1011	ಸರ್ಕಾರಿ	2312	ಸಂಕದ ಕೆ.ಆರ್	26/02/1943	24/09/1999	ಎಸ್.ಸಿ
1012	ಸರ್ಕಾರಿ	2313	ಪದ್ಮ ಸಿ ಪಿ	21/05/1953	24/09/1999	ಎಸ್.ಟಿ
1013	ಸರ್ಕಾರಿ	2322	ವೇಲಾಯುಧಂ ಎ	01/06/1943	24/09/1999	ಎಸ್.ಸಿ
1014	ಸರ್ಕಾರಿ	2323	ಅಂಬಲಪ್ಪ	01/08/1954	24/09/1999	ಎಸ್.ಸಿ
1015	ಸರ್ಕಾರಿ	2324	ಯಂಕಪ್ಪ	08/10/1953	24/09/1999	ಎಸ್.ಸಿ
1016	ಸರ್ಕಾರಿ	2325	ಕುಜಾಚಾಳ್ ಎಸ್.ಬಿ	01/06/1951	24/09/1999	ಎಸ್.ಸಿ
1017	ಟಿಡಿಬಿ	671	ರಾಮಚಂದ್ರ ಭಟ್ ಬಿ	11/10/1941	24/09/1999	
1018	ಟಿಡಿಬಿ	677	ಅಬ್ದುಲ್ ಅಲೀಂ	10/10/1941	24/09/1999	
1019	ಮುನಿಸಿಪಲ್	678	ರುದ್ರಪ್ಪ ಬಿ	08/04/1942	24/09/1999	
1020	ಸರ್ಕಾರಿ	2326	ನಿವರ್ತಿ ಜಿ	07/06/1953	24/09/1999	ಎಸ್.ಸಿ
1021	ಸರ್ಕಾರಿ	2327	ವಿಷ್ಣು ಭಜಂತ್ರಿ	01/03/1954	24/09/1999	ಎಸ್.ಸಿ
1022	ಸರ್ಕಾರಿ	2329	ಲಮಾಣಿ ಎಲ್	01/02/1952	24/09/1999	ಎಸ್.ಸಿ
1023	ಸರ್ಕಾರಿ	2330	ರುದ್ರಯ್ಯ ಕೆ ಕೆ	19/09/1952	24/09/1999	ಎಸ್.ಸಿ
1024	ಸರ್ಕಾರಿ	2331	ದೇನಾ ನಾಯಕ್	08/06/1954	24/09/1999	ಎಸ್.ಸಿ
1025	ಸರ್ಕಾರಿ	2332	ಮ್ಯಾಗೀನಕೇರಿ ಎನ್ ಬಿ	01/06/1952	24/09/1999	ಎಸ್.ಸಿ
1026	ಟಿಡಿಬಿ	706	ಅನಂತಜಿ ಕುಲಕರ್ಣಿ	13/01/1945	24/09/1999	
1027	ಟಿಡಿಬಿ	716	ವೀರಯ್ಯ ಸಂಗಯ್ಯ	28/01/1944	24/09/1999	
1028	ಮುನಿಸಿಪಲ್	721	ಶ್ರೀನಿವಾಸಮೂರ್ತಿ ಬಿ ಆರ್	04/06/1944	24/09/1999	
1029	ಸರ್ಕಾರಿ	2333ಎ	ಸೋಮಶೇಖರಯ್ಯ	10/02/1962	24/09/1999	ಎಸ್.ಟಿ
1030	ಸರ್ಕಾರಿ	2342ಎ	ಪಾಪಯ್ಯ ಜೆ	20/08/1946	24/09/1999	ಎಸ್.ಟಿ
1031	ಸರ್ಕಾರಿ	2343	ನಾಗಶೆಟ್ಟಿ ವಿ	25/08/1942	24/09/1999	
1032	ಸರ್ಕಾರಿ	2390	ಕರುಣಾ ಎನ್ ಮಾಲೂರ	10/10/1942	24/09/1999	
1033	ಸರ್ಕಾರಿ	2428	ರಮಾಮಣಿ ಡಿ ಆರ್	28/10/1942	24/09/1999	
1034	ಸರ್ಕಾರಿ	2430	ಕೊಟ್ಟಯ್ಯ ಹೆಚ್ ಎಂ	14/09/1942	24/09/1999	
1035	ಟಿಡಿಬಿ	726	ಪೋಲೀಸ್ ಪಾಟೀಲ್ ಬಿ ಎಸ್	13/12/1946	24/09/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
1036	ಟಿಡಿಬಿ	741	ಶ್ರೀರಾಮರೆಡ್ಡಿ ಎನ್ ಡಿ	05/02/1943	24/09/1999	
1037	ಮುನಿಸಿಪಲ್	725	ಶಿವಶಂಕರರಾವ್ ಜಿ ಎನ್	20/05/1946	24/09/1999	
1038	ಸರ್ಕಾರಿ	2485	ಗುಡಾಳೆ ಆರ್ ಹೆಚ್	12/11/1949	24/09/1999	ಎಸ್.ಟಿ
1039	ಸರ್ಕಾರಿ	2488	ಶಿವಮೂರ್ತಿ ಹೆಚ್	05/09/1952	24/09/1999	ಎಸ್.ಸಿ
1040	ಸರ್ಕಾರಿ	2489	ಚಿಲಕದ ವಿ ಟಿ	14/02/1952	24/09/1999	ಎಸ್.ಸಿ
1041	ಸರ್ಕಾರಿ	2491	ಬೆಣ್ಣೆರಪ್ಪ ಎಂ	02/11/1948	24/09/1999	ಎಸ್.ಸಿ
1042	ಸರ್ಕಾರಿ	2492	ಚಂದ್ರಾ ನಾಯ್ಕ ಆರ್	20/04/1949	24/09/1999	ಎಸ್.ಸಿ
1043	ಸರ್ಕಾರಿ	2493	ಪ್ರಸಾದ್ ಆರ್.ಬಿ	01/06/1943	24/09/1999	ಎಸ್.ಸಿ
1044	ಟಿಡಿಬಿ	758	ಗೋಪಾಲಕೃಷ್ಣ ಎನ್ ಆರ್	15/05/1944	24/09/1999	
1045	ಟಿಡಿಬಿ	764	ಚಂದ್ರಶೇಖರ ಬಿ	27/10/1942	24/09/1999	
1046	ಮುನಿಸಿಪಲ್	729	ಕೆಂಚೇಗೌಡ ಬಿ	01/07/1943	24/09/1999	
1047	ಸರ್ಕಾರಿ	2494	ಹನುಮಂತರಾಯ ಡಿ	09/05/1950	24/09/1999	ಎಸ್.ಸಿ
1048	ಸರ್ಕಾರಿ	2495	ಸಿದ್ದರಾಮಪ್ಪ	04/10/1948	24/09/1999	ಎಸ್.ಸಿ
1049	ಸರ್ಕಾರಿ	2496	ಸಿದ್ದಗಂಗಯ್ಯ ಎನ್	01/03/1946	24/09/1999	ಎಸ್.ಸಿ
1050	ಸರ್ಕಾರಿ	2497	ಸೋಮನಾಯಕ್	27/03/1951	24/09/1999	ಎಸ್.ಸಿ
1051	ಸರ್ಕಾರಿ	2498	ನರಸಿಂಹಸ್ವಾಮಿ ಎನ್	27/05/1953	24/09/1999	ಎಸ್.ಸಿ
1052	ಸರ್ಕಾರಿ	2500	ಹನುಮಂತರಾಯ್ ಜಿ	02/03/1949	24/09/1999	ಎಸ್.ಸಿ
1053	ಟಿಡಿಬಿ	769	ತಿಪ್ಪರಾಜು ಕೆ	19/08/1943	24/09/1999	
1054	ಟಿಡಿಬಿ	779	ರಾಮಮೂರ್ತಿ ಆರ್ ಎಲ್	26/02/1944	24/09/1999	
1055	ಮುನಿಸಿಪಲ್	737	ವೆಂಕಟಸುಬ್ಬರಾವ್ ಎನ್	15/06/1944	24/09/1999	
1056	ಸರ್ಕಾರಿ	2502	ವೆಂಕಟರಾಮಯ್ಯ ಎಸ್ ಕೆ	10/07/1949	24/09/1999	ಎಸ್.ಸಿ
1057	ಸರ್ಕಾರಿ	2503	ಕವಿತಾ ಬಸಣ್ಣ ಟಿ	01/11/1955	24/09/1999	ಎಸ್.ಸಿ
1058	ಸರ್ಕಾರಿ	2512	ಮಾಧವರಾವ್ ಎ	14/07/1952	24/09/1999	ಎಸ್.ಸಿ
1059	ಸರ್ಕಾರಿ	2513	ಮಾಧೇಶ್ವರರಾವ್	03/03/1948	24/09/1999	ಎಸ್.ಸಿ
1060	ಸರ್ಕಾರಿ	2521	ಸುಬ್ರಮಣ್ಯ ಬಿ	03/09/1944	24/09/1999	
1061	ಸರ್ಕಾರಿ	2522	ಬಸರೆಡ್ಡಿ	08/02/1942	24/09/1999	
1062	ಟಿಡಿಬಿ	784	ನಾಗಶೆಟ್ಟಿ ವೀರಭದ್ರಪ್ಪ ಯಲಾಲ್	01/11/1941	24/09/1999	
1063	ಟಿಡಿಬಿ	791	ಕೃಷ್ಣಮೂರ್ತಿ ಹೆಚ್ ಕೆ	01/06/1944	24/09/1999	
1064	ಮುನಿಸಿಪಲ್	748	ನಾರಾಯಣ ಸಿ	16/10/1943	24/09/1999	
1065	ಸರ್ಕಾರಿ	2532	ಬೇಬಿ ಸರೋಜಮ್ಮ	16/11/1945	24/09/1999	
1066	ಸರ್ಕಾರಿ	2566	ಅನಂತಕುಮಾರ ಎಂ ಪಿ	26/04/1946	24/09/1999	
1067	ಸರ್ಕಾರಿ	2587	ರಾಘವೇಂದ್ರಾಚಾರ್ ಕೆ	18/01/1943	24/09/1999	
1068	ಸರ್ಕಾರಿ	2608	ಚಂದ್ರಣ್ಣ ಜಿ ಎನ್	02/03/1944	24/09/1999	
1069	ಸರ್ಕಾರಿ	2622	ಸುಧಾದೇವಿ ಹೆಚ್ ವಿ	09/04/1945	24/09/1999	
1070	ಸರ್ಕಾರಿ	2684	ರಾಮಕೃಷ್ಣ ಎಂ ಎನ್	03/08/1943	24/09/1999	
1071	ಟಿಡಿಬಿ	808	ಶ್ರೀಕಂಠಯ್ಯ ಎಂ ಕೆ	09/06/1946	24/09/1999	
1072	ಟಿಡಿಬಿ	811	ಶಿವಪ್ಪ ಎ ಸಿ	03/03/1942	24/09/1999	
1073	ಮುನಿಸಿಪಲ್	749	ಉಮಾದೇವಿ	04/12/1946	24/09/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
1074	ಸರ್ಕಾರಿ	2687	ಶಾರದ ಜಿ	17/02/1942	24/09/1999	
1075	ಸರ್ಕಾರಿ	2688	ಸರೋಜ ಹೆಚ್	01/05/1945	24/09/1999	
1076	ಸರ್ಕಾರಿ	2693	ಸೂರ್ಯಕುಮಾರಿ ಎಂ	05/10/1943	24/09/1999	
1077	ಸರ್ಕಾರಿ	2729	ಲಾತೂರ ಬಿ ಆರ್	03/04/1943	24/09/1999	
1078	ಸರ್ಕಾರಿ	2759	ಅಬ್ದುಲ್ ಅಫೀಜ್	10/11/1942	24/09/1999	
1079	ಸರ್ಕಾರಿ	2769	ರಾಮು ಟಿ ವಿ	03/04/1945	24/09/1999	
1080	ಟಿಡಿಬಿ	813	ನರಸಿಂಹೇಗೌಡ ಹೆಚ್ ವಿ	21/02/1942	24/09/1999	
1081	ಟಿಡಿಬಿ	814	ಶ್ರೀನಿವಾಸ ಐಯ್ಯಂಗಾರ್ ಎನ್	02/01/1944	24/09/1999	
1082	ಮುನಿಸಿಪಲ್	761	ನಾಗೇಶ್ ಸಿ	01/03/1942	24/09/1999	
1083	ಸರ್ಕಾರಿ	2826	ಚಂದ್ರಪ್ಪ ಟಿ ಹೆಚ್	02/05/1948	24/09/1999	ಎಸ್.ಟಿ
1084	ಸರ್ಕಾರಿ	2827	ಕೆ.ಎನ್ ಡಂಗಾ	01/06/1950	24/09/1999	ಎಸ್.ಟಿ
1085	ಸರ್ಕಾರಿ	2828	ರಾಜಪ್ಪ ಎಂ	01/05/1945	24/09/1999	ಎಸ್.ಟಿ
1086	ಸರ್ಕಾರಿ	2832	ಜವರಾನಾಯಕ್ ಕೆ ಎಲ್	08/10/1945	24/09/1999	ಎಸ್.ಟಿ
1087	ಸರ್ಕಾರಿ	2834	ಜಯಲಕ್ಷ್ಮಿ	15/10/1949	24/09/1999	ಎಸ್.ಟಿ
1088	ಸರ್ಕಾರಿ	2836	ಗುರುಮೂರ್ತಿ ನಾಯ್ಕ ಎನ್	03/10/1948	24/09/1999	ಎಸ್.ಟಿ
1089	ಸರ್ಕಾರಿ	2837	ವಲದೇವರ್ ವಿ ಬಿ	01/06/1950	24/09/1999	ಎಸ್.ಟಿ
1090	ಟಿಡಿಬಿ	823	ಗಂಗಣ್ಣ ವಿ ಜಿ	06/10/1941	24/09/1999	
1091	ಟಿಡಿಬಿ	824	ಆನಂದ ಕೆ ಆರ್	07/11/1941	24/09/1999	
1092	ಮುನಿಸಿಪಲ್	762	ಸದಾಶಿವಯ್ಯ ಜಿ ಎಲ್	22/12/1941	24/09/1999	
1093	ಸರ್ಕಾರಿ	2839	ಕುರುಪಿ ಆರ್ ಟಿ	02/06/1949	24/09/1999	ಎಸ್.ಟಿ
1094	ಸರ್ಕಾರಿ	2840	ನಾಗರಾಜು ಬಿ	01/08/1947	24/09/1999	ಎಸ್.ಟಿ
1095	ಸರ್ಕಾರಿ	2853	ಹಳೇಮನಿ ಬಿ ಎನ್	02/02/1944	24/09/1999	
1096	ಸರ್ಕಾರಿ	2865	ಕುರ್ಷಿಡ್ ಮಿಯಾ	05/02/1946	24/09/1999	
1097	ಸರ್ಕಾರಿ	2866	ಚನ್ನಬಸಪ್ಪ ಜಿ ವಾಲಿ	18/06/1946	24/09/1999	
1098	ಸರ್ಕಾರಿ	2874	ದೇಶನೂರ ಎಂ ಸಿ	01/09/1943	24/09/1999	
1099	ಟಿಡಿಬಿ	826	ಮೊಹಮ್ಮದ್ ಸಲಾಹುದ್ದೀನ್‌ಖಾನ್	04/10/1943	24/09/1999	
1100	ಟಿಡಿಬಿ	835	ಬಸವರಾಜಪ್ಪ ಡಿ	08/02/1942	24/09/1999	
1101	ಮುನಿಸಿಪಲ್	765	ಷಡಾಕ್ಷರಯ್ಯ ಬಿ ಎಂ	10/09/1945	24/09/1999	
1102	ಸರ್ಕಾರಿ	2875	ನಾಗಶೆಟ್ಟಿ ಎಸ್ ಎನ್	01/06/1942	24/09/1999	
1103	ಸರ್ಕಾರಿ	2878	ಪಾಟೀಲ್ ಕೆ ಬಿ	28/09/1947	24/09/1999	
1104	ಸರ್ಕಾರಿ	2894	ಅಗಸ್ತಿ ಮ್ಯಾಥ್ಸ್	27/08/1947	24/09/1999	
1105	ಸರ್ಕಾರಿ	2895	ಪಾವರ್ತಿ ಎನ್ ಎ	03/01/1948	24/09/1999	
1106	ಸರ್ಕಾರಿ	2925	ವಾಸುಶೆಟ್ಟಿ ಬಿ	07/05/1943	24/09/1999	
1107	ಸರ್ಕಾರಿ	2930	ಅಂಥೋಣಿ ಮನ್ಸು ರೇವನ್	02/12/1942	24/09/1999	
1108	ಟಿಡಿಬಿ	836	ಚನ್ನಬಸವಯ್ಯ ಸಿ ಎನ್	05/04/1944	24/09/1999	
1109	ಟಿಡಿಬಿ	838	ತಾರಾಮಣಿ ಕೆ	09/09/1944	24/09/1999	
1110	ಮುನಿಸಿಪಲ್	766	ಮುರಳೀಧರ ಸಿ	01/11/1941	24/09/1999	
1111	ಸರ್ಕಾರಿ	2931	ಅನಂತರಾಜ ಜೈನ್ ಎಂ	30/06/1943	24/09/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
1112	ಸರ್ಕಾರಿ	2941	ಸಹೀದಾ ಸುಲ್ತಾನ	03/10/1944	24/09/1999	
1113	ಸರ್ಕಾರಿ	2947	ಮಲ್ಲಾಳ್ಕರ್ ಐ ಬಿ	26/03/1942	24/09/1999	
1114	ಸರ್ಕಾರಿ	2964	ಅಜಗುಂಡಿ ಹೆಚ್ ಎಫ್	09/05/1942	24/09/1999	
1115	ಸರ್ಕಾರಿ	2966	ಬೈಗಾನಪಲ್ಲಿ ಎಂ ಎಂ	13/09/1947	24/09/1999	
1116	ಸರ್ಕಾರಿ	2972	ಜಯಣ್ಣ ಎ ಡಿ	05/04/1942	24/09/1999	
1117	ಟಿಡಿಬಿ	862	ಶ್ರೀನಿವಾಸನ್	16/07/1943	24/09/1999	
1118	ಟಿಡಿಬಿ	864	ಕೃಷ್ಣಮೂರ್ತಿ ಎನ್ ವಿ	06/06/1943	24/09/1999	
1119	ಮುನಿಸಿಪಲ್	770	ಹುಲ್ಲೂರ ಎನ್ ಟಿ	01/03/1944	24/09/1999	
1120	ಸರ್ಕಾರಿ	3013	ಸಿದ್ದಪ್ಪ ಇಮ್ಮದಾಪುರ	01/01/1946	24/09/1999	
1121	ಸರ್ಕಾರಿ	3018	ಸಾವುಕಾರ ಪಿ ಸಿ	04/03/1945	24/09/1999	
1122	ಸರ್ಕಾರಿ	3019	ಬಸನಗೌಡ ಕೆ ಆರ್	24/06/1942	24/09/1999	
1123	ಸರ್ಕಾರಿ	3029	ಲಕ್ಷ್ಮೀ ನರಸು ಕೆ	10/03/1948	24/09/1999	
1124	ಸರ್ಕಾರಿ	3033	ಬಸವರಾಜು ಎ	01/07/1945	24/09/1999	
1125	ಸರ್ಕಾರಿ	3034	ಸಾರಂಗಪಾಣಿ ಪಿ	01/12/1945	24/09/1999	
1126	ಟಿಡಿಬಿ	877	ಸಿದ್ದಪ್ಪ ಎಂ	05/04/1942	24/09/1999	
1127	ಟಿಡಿಬಿ	887	ಕೃಷ್ಣಮೂರ್ತಿ ಸಿ	04/06/1943	24/09/1999	
1128	ಮುನಿಸಿಪಲ್	775	ಚೆಲುವರಾಜು ಎಂ ಎನ್	04/12/1942	24/09/1999	
1129	ಸರ್ಕಾರಿ	3036	ಮಾರೇಗೌಡ ಬಿ	01/10/1946	24/09/1999	
1130	ಸರ್ಕಾರಿ	3037	ಕರ್ಕಿಹಳ್ಳಿ ಡಿ ಜಿ	13/06/1947	24/09/1999	
1131	ಸರ್ಕಾರಿ	3038	ಮುರುಗೇಂದ್ರ ಪ್ರಸಾದ್	14/06/1945	24/09/1999	
1132	ಸರ್ಕಾರಿ	3040	ರವೀಂದ್ರನಾಥ ಗೌಡ	03/09/1945	24/09/1999	
1133	ಸರ್ಕಾರಿ	3042	ಕೃಷ್ಣ ಮೋಹನ	21/10/1941	24/09/1999	
1134	ಸರ್ಕಾರಿ	3088	ಅನ್ವರ್ ಷರೀಫ್	06/08/1944	24/09/1999	
1135	ಟಿಡಿಬಿ	888	ತಿಪ್ಪಾ ರೆಡ್ಡಿ ಆರ್	07/03/1944	24/09/1999	
1136	ಟಿಡಿಬಿ	891	ಪರಮೇಶ್ವರಯ್ಯ ಜಿ ಎಂ	10/09/1944	24/09/1999	
1137	ಮುನಿಸಿಪಲ್	792	ರಾಜಾರಾಂ ಎನ್	08/03/1945	24/09/1999	
1138	ಸರ್ಕಾರಿ	3094	ವೆಂಕಟರಮಣಪ್ಪ ಸಿ	12/12/1941	24/09/1999	
1139	ಸರ್ಕಾರಿ	3107	ಸ್ಕೈಯದ್ ಮಹಮೂದ್ ಬೇಗಂ	02/01/1948	24/09/1999	
1140	ಸರ್ಕಾರಿ	3127	ಮಾಧವರಾವ್ ಬಿರುಜೂದಾರ್	09/10/1943	24/09/1999	
1141	ಸರ್ಕಾರಿ	3130	ಲಕ್ಷ್ಮಪ್ಪ ಕೆ	21/11/1944	24/09/1999	
1142	ಸರ್ಕಾರಿ	3133	ಸ್ಕೈಯದ್ ಮಹಮೂದ್ ಹುಸೇನಿ	03/01/1942	24/09/1999	
1143	ಸರ್ಕಾರಿ	3141	ಪ್ರಕಾಶ ಡಿ	01/12/1944	24/09/1999	
1144	ಟಿಡಿಬಿ	903	ಬಸವರಾಜಪ್ಪ ಕೆ	08/04/1943	24/09/1999	
1145	ಟಿಡಿಬಿ	912	ಲಕ್ಷ್ಮೀನಾರಾಯಣ	20/08/1944	24/09/1999	
1146	ಮುನಿಸಿಪಲ್	793	ನಾಗರಾಜು ಎಂ ಕೆ	15/06/1946	24/09/1999	
1147	ಸರ್ಕಾರಿ	3142	ರಾಮಲಿಂಗಂ ಆರ್	01/06/1944	24/09/1999	
1148	ಸರ್ಕಾರಿ	3143	ದೇವರಮಣಿ ಕೆ ಜಿ	20/03/1945	24/09/1999	
1149	ಸರ್ಕಾರಿ	3145	ಶೇಖರಪ್ಪ ಜಿ	10/07/1942	24/09/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
1150	ಸರ್ಕಾರಿ	3146	ಗುರುಬಸವಯ್ಯ ಜಿ ಎಂ	01/06/1947	24/09/1999	
1151	ಸರ್ಕಾರಿ	3149	ನಾಗೇಶ್ವರರಾವ್ ಆರ್	05/05/1944	24/09/1999	
1152	ಸರ್ಕಾರಿ	3151	ಪ್ರಭಾಕರ ಪಿ ಎಂ	05/01/1944	24/09/1999	
1153	ಟಿಡಿಬಿ	937	ಷಣ್ಮುಖ ಉಪಾಧ್ಯಾಯ	10/09/1941	24/09/1999	
1154	ಟಿಡಿಬಿ	938	ಶಂಕರ ಪಡಸೆಟ್ಟಿ	04/08/1942	24/09/1999	
1155	ಮುನಿಸಿಪಲ್	799	ಶ್ರೀಲಕ್ಷ್ಮಮ್ಮ ಆರ್ ಸಿ	02/03/1946	24/09/1999	
1156	ಸರ್ಕಾರಿ	3155	ಮಠದ್ ಎನ್ ಎಸ್	09/04/1947	24/09/1999	
1157	ಸರ್ಕಾರಿ	3166	ವಿಠಲಶೆಟ್ಟಿ ಬಿ	15/12/1942	24/09/1999	
1158	ಸರ್ಕಾರಿ	3177	ಜೋಲಿನಾ ಇ ಸಿ	10/03/1944	24/09/1999	
1159	ಸರ್ಕಾರಿ	3183	ಚವಾಣ್ ಪಿ ಆರ್	20/05/1942	24/09/1999	
1160	ಸರ್ಕಾರಿ	3184	ಕುಲಕರ್ಣಿ ಎಸ್ ಎ	09/04/1945	24/09/1999	
1161	ಸರ್ಕಾರಿ	3187	ಜಳಕಿ ಎನ್ ಎನ್	11/11/1945	24/09/1999	
1162	ಟಿಡಿಬಿ	939	ಪರಮಶಿವಪ್ಪ ಡಿ ಎಂ	25/06/1944	24/09/1999	
1163	ಟಿಡಿಬಿ	941	ನಾಗಭೂಷಣರಾಧ್ಯ ಬಿ	20/02/1948	24/09/1999	
1164	ಮುನಿಸಿಪಲ್	818	ಅಬ್ದುಲ್ ಅಜೀಜ್	15/03/1942	24/09/1999	
1165	ಸರ್ಕಾರಿ	3188	ಶೈಲಜಾ ಎಂ ಹಲ್ಲೂರ	13/11/1942	24/09/1999	
1166	ಸರ್ಕಾರಿ	3189	ಚೌದರಿ ಎಸ್ ಜಿ	01/05/1942	24/09/1999	
1167	ಸರ್ಕಾರಿ	3196	ಮಲ್ಲಿಕಾರ್ಜುನಪ್ಪ ಎ	01/07/1945	24/09/1999	
1168	ಸರ್ಕಾರಿ	3197	ಬಣಗಾರ್ ವಿ ಎ	01/03/1943	24/09/1999	
1169	ಸರ್ಕಾರಿ	3199	ಕುಲಕರ್ಣಿ ಎಂ ಎಂ	23/09/1943	24/09/1999	
1170	ಸರ್ಕಾರಿ	3201	ಗುಡಿಹಾಳ್ ವಿ ಕೆ	22/08/1946	24/09/1999	
1171	ಟಿಡಿಬಿ	949	ನಾಗರತ್ನಂ ಕೆ ವಿ	07/05/1944	24/09/1999	
1172	ಟಿಡಿಬಿ	952	ವಿಶ್ವನಾಥ ರೆಡ್ಡಿ	08/05/1944	24/09/1999	
1173	ಮುನಿಸಿಪಲ್	823	ಮಲ್ಲಿಕಾರ್ಜುನಯ್ಯ ವೈ ಕೆ	15/04/1945	24/09/1999	
1174	ಸರ್ಕಾರಿ	3202	ವಸಂತ ವಿ ನಾಯಕ್	01/01/1944	24/09/1999	
1175	ಸರ್ಕಾರಿ	3204	ಖಾದ್ರಿ ಎನ್ ಎನ್	20/03/1945	24/09/1999	
1176	ಸರ್ಕಾರಿ	3217	ಪಾಟೀಲ್ ಎನ್ ಸಿ	18/03/1944	24/09/1999	
1177	ಸರ್ಕಾರಿ	3220	ಬೇರೂರಟ್ಟಿ ವಿ ಬಿ	18/08/1945	24/09/1999	
1178	ಸರ್ಕಾರಿ	3221	ಹಿಪ್ಪರಗಿ ಬಿ ಆರ್	05/01/1947	24/09/1999	
1179	ಸರ್ಕಾರಿ	3225	ಬಣಕಾರ ಎನ್ ಹೆಚ್	01/03/1946	24/09/1999	
1180	ಟಿಡಿಬಿ	953	ವಿಜಯೇಂದ್ರ ಕೆ.ಆರ್	23/02/1945	24/09/1999	
1181	ಟಿಡಿಬಿ	966	ಮಧುರವಾಣಿ ಆರ್ ಎ	30/06/1946	24/09/1999	
1182	ಮುನಿಸಿಪಲ್	827	ಅಬ್ದುಲ್ ವಾಜೀದ್‌ಪಾಷಾ ಮುನೀರ್	09/05/1945	24/09/1999	
1183	ಸರ್ಕಾರಿ	3226	ಜಿನಗುಡಿ ಸಿ ಎನ್	03/03/1946	24/09/1999	
1184	ಸರ್ಕಾರಿ	3227	ಅಂಗಡಿ ಎಂ ಬಿ	01/05/1947	24/09/1999	
1185	ಸರ್ಕಾರಿ	3229	ನವಾಬ ಕೆ ಬಿ	15/04/1944	24/09/1999	
1186	ಸರ್ಕಾರಿ	3232	ನಾಯಕ್ ವಿ ಹೆಚ್	01/01/1946	24/09/1999	
1187	ಸರ್ಕಾರಿ	3235	ಬಸ್ಸವಾಡ ಎನ್ ಎನ್	22/05/1948	24/09/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
1188	ಸರ್ಕಾರಿ	3238	ಜ್ಞಾನೇಶ್ವರ ಎಸ್	20/03/1945	24/09/1999	
1189	ಟಿಡಿಬಿ	968	ಶಿವರಾಜ್ ಎಸ್ ಪಾಟೀಲ್	01/11/1941	24/09/1999	
1190	ಟಿಡಿಬಿ	996	ರಾಮಕೃಷ್ಣರೆಡ್ಡಿ ಜಿ ಸಿ	05/06/1943	24/09/1999	
1191	ಮುನಿಸಿಪಲ್	829	ಸೈಯದ್ ಮುಖ್ಸಾರ್ ಅಹ್ಮದ್	15/04/1946	24/09/1999	
1192	ಸರ್ಕಾರಿ	3241	ಶಾರದಮ್ಮ ಕೆ ಎನ್	10/08/1942	24/09/1999	
1193	ಸರ್ಕಾರಿ	3748ಎ	ಪಾಟೀಲ್ ಆರ್ ಜಿ	08/10/1946	24/09/1999	
1194	ಸರ್ಕಾರಿ	3251	ಧ್ರುವಕುಮಾರ್	11/09/1941	24/09/1999	
1195	ಸರ್ಕಾರಿ	3252	ಮುಲ್ಲಾ ಎಂ ಹೆಚ್	01/06/1945	24/09/1999	
1196	ಸರ್ಕಾರಿ	3256	ವಿಶ್ವನಾಥ ರಾವ್	12/09/1941	24/09/1999	
1197	ಸರ್ಕಾರಿ	3263	ಚಂದ್ರಪ್ರಶಂತ್ ಎನ್ ಹೆಚ್	04/08/1942	24/09/1999	
1198	ಟಿಡಿಬಿ	997	ಅಜೀಮುನ್ನೀಸಾ	05/09/1945	24/09/1999	
1199	ಟಿಡಿಬಿ	999	ಸತ್ಯನಾರಾಯಣ ಗುಪ್ತ	12/10/1946	24/09/1999	
1200	ಮುನಿಸಿಪಲ್	832	ರಾಘವೇಂದ್ರರಾವ್ ಟಿ ಕೆ	08/12/1941	24/09/1999	
1201	ಸರ್ಕಾರಿ	3265	ನರಸಿಂಹಮೂರ್ತಿ	10/05/1945	24/09/1999	ಎಸ್.ಟಿ
1202	ಸರ್ಕಾರಿ	3266	ಶನಿವಾರಪ್ಪ	11/10/1950	24/09/1999	ಎಸ್.ಸಿ
1203	ಸರ್ಕಾರಿ	3267	ನರಸಿಂಹಯ್ಯ	08/01/1951	24/09/1999	ಎಸ್.ಟಿ
1204	ಸರ್ಕಾರಿ	3274	ಕಾಶೀನಾಥ ವ್ಯಾಗೆ	04/03/1932	24/09/1999	ಎಸ್.ಸಿ
1205	ಸರ್ಕಾರಿ	3277	ಶಿವಪ್ಪ ಕೆ	08/10/1952	24/09/1999	ಎಸ್.ಸಿ
1206	ಸರ್ಕಾರಿ	3278	ಭಾಗಮ್ಮ ಎನ್	01/06/1955	24/09/1999	ಎಸ್.ಸಿ
1207	ಟಿಡಿಬಿ	1001	ಶಾರದ ಸಿ ಎನ್	03/08/1943	24/09/1999	
1208	ಟಿಡಿಬಿ	1008	ಗೌರಮ್ಮ ಎನ್ ಆರ್	02/04/1945	24/09/1999	
1209	ಮುನಿಸಿಪಲ್	833	ರಾಮಪ್ಪ ಜಿ	03/08/1942	24/09/1999	
1210	ಸರ್ಕಾರಿ	3279	ಕುಲಕರ್ಣಿ ಎ ಆರ್	31/08/1942	24/09/1999	
1211	ಸರ್ಕಾರಿ	3281	ಬಡಪ್ಪ ವಿ	01/02/1944	24/09/1999	
1212	ಸರ್ಕಾರಿ	3282	ಪದ್ಮಾವತಮ್ಮ ಹೆಚ್ ಎಂ	05/04/1945	24/09/1999	
1213	ಸರ್ಕಾರಿ	3283	ಸೀತಮ್ಮ ಎಂ ಆರ್	08/05/1946	24/09/1999	
1214	ಸರ್ಕಾರಿ	3284	ನಂಜುಂಡಸ್ವಾಮಿ ಹೆಚ್ ಕೆ	08/06/1947	24/09/1999	
1215	ಸರ್ಕಾರಿ	3289	ಮಠ್ ಆರ್ ಎಸ್	08/06/1942	24/09/1999	
1216	ಟಿಡಿಬಿ	1009	ರಾಮಲಿಂಗೇಗೌಡ	10/01/1942	24/09/1999	
1217	ಟಿಡಿಬಿ	1014	ನಾಗರಾಜೇಗೌಡ ಎ ಪಿ	12/10/1941	24/09/1999	
1218	ಮುನಿಸಿಪಲ್	838	ಪಡ್ನೀಸ್ ಆರ್ ಎನ್	01/01/1942	24/09/1999	
1219	ಸರ್ಕಾರಿ	3296	ರಾಜಲಕ್ಷ್ಮಿ ಕೆ	10/03/1942	24/09/1999	
1220	ಸರ್ಕಾರಿ	3298	ಹಬೀಬುಲ್ಲಾಖಾನ್	15/04/1943	24/09/1999	
1221	ಸರ್ಕಾರಿ	3299	ಶಿವಪ್ಪ ಜಿ ಪಿ	22/06/1944	24/09/1999	
1222	ಸರ್ಕಾರಿ	3300	ನಸೀಮಾ ಬೇಗಂ	02/11/1949	24/09/1999	
1223	ಸರ್ಕಾರಿ	3302	ಸ್ವಾಮಿ ಹೆಚ್ ಎನ್	16/06/1943	24/09/1999	
1224	ಸರ್ಕಾರಿ	3309	ಶ್ರೀನಿವಾಸ ಎಂ ಡಿ	22/06/1942	24/09/1999	
1225	ಟಿಡಿಬಿ	1016	ದೊಡ್ಡವೀರಯ್ಯ	08/04/1943	24/09/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
1226	ಟಿಡಿಬಿ	1017	ವೈರಾಜೇ ಎಂ ಬಿ	17/06/1943	24/09/1999	
1227	ಮುನಿಸಿಪಲ್	839	ಕುಮಾರಿ ಲೀಲಾ ಬಿ ಆರ್	01/09/1945	24/09/1999	
1228	ಸರ್ಕಾರಿ	3310	ಇಂದಿರಮ್ಮ ಎಂ	05/05/1943	24/09/1999	
1229	ಸರ್ಕಾರಿ	3313	ರಾಮಲಿಂಗಂ ಸಿ	05/03/1945	24/09/1999	
1230	ಸರ್ಕಾರಿ	3321	ಕಲ್ಲೇಶ್ವರರಾವ್ ಎನ್	20/10/1946	24/09/1999	
1231	ಸರ್ಕಾರಿ	3325	ಗುರುರಾಜರಾವ್ ಪಿ	05/06/1947	24/09/1999	
1232	ಸರ್ಕಾರಿ	3326	ರಘುನಾಥಯ್ಯ ಆರ್	21/05/1942	24/09/1999	
1233	ಸರ್ಕಾರಿ	3327	ಬಸವರಾಜಯ್ಯ ಡಿ ಹೆಚ್	22/06/1948	24/09/1999	
1234	ಟಿಡಿಬಿ	1018	ಸುಬ್ರಹ್ಮಣ್ಯ ಬಿ ಕೆ	03/05/1945	24/09/1999	
1235	ಟಿಡಿಬಿ	1022	ಸುಬ್ರಹ್ಮಣ್ಯ ಎನ್	10/11/1944	24/09/1999	
1236	ಮುನಿಸಿಪಲ್	843	ಶಶಿಧರ ಶೆಟ್ಟಿ ಬಿ	09/10/1942	24/09/1999	
1237	ಸರ್ಕಾರಿ	3330	ನಾಗರಾಜು ಟಿ ಎನ್	01/01/1942	24/09/1999	
1238	ಸರ್ಕಾರಿ	3332	ಕುಮಾರಪ್ಪ ಜಿ ಸಿ	04/05/1944	24/09/1999	
1239	ಸರ್ಕಾರಿ	3335	ಜಯವರ್ಮ ಶೆಟ್ಟಿ ಕೆ	05/04/1948	24/09/1999	
1240	ಸರ್ಕಾರಿ	3336	ನರಸಪ್ಪ ಬಿ	01/07/1944	24/09/1999	
1241	ಸರ್ಕಾರಿ	3341	ವೀರಣ್ಣ ಐ ಎನ್	01/06/1944	24/09/1999	
1242	ಸರ್ಕಾರಿ	3342	ಮಲ್ಲಿಕಾರ್ಜುನ ಶೆಟ್ಟಿ ಬಿ ಎ	05/04/1946	24/09/1999	
1243	ಟಿಡಿಬಿ	1026	ವೆಂಕಟೇಶ ಎನ್	16/12/1944	24/09/1999	
1244	ಟಿಡಿಬಿ	1031	ಬಸವಣ್ಣಪ್ಪ ಬಿ ಎಂ	12/12/1942	24/09/1999	
1245	ಮುನಿಸಿಪಲ್	844	ವಾಮನ ಭಟ್ ಜಿ	26/09/1943	24/09/1999	
1246	ಸರ್ಕಾರಿ	3344	ಪಾಟೀಲ್ ಜೆ ಡಿ	28/09/1947	24/09/1999	
1247	ಸರ್ಕಾರಿ	3346	ಶಾರದಾ ಆರ್	17/12/1942	24/09/1999	
1248	ಸರ್ಕಾರಿ	3348	ವೆಂಕಟರಮಣಯ್ಯ ಆರ್	03/10/1948	24/09/1999	
1249	ಸರ್ಕಾರಿ	3353	ಲಿಂಗಾರೆಡ್ಡಿ ಜಿ ಎಸ್	30/11/1942	24/09/1999	
1250	ಸರ್ಕಾರಿ	3355	ಶರಣಪ್ಪ ಬಿ	01/07/1944	24/09/1999	
1251	ಸರ್ಕಾರಿ	3356	ಮಹದೇವಪ್ಪ ಎ ಸಿ	15/06/1945	24/09/1999	
1252	ಟಿಡಿಬಿ	1043	ರಾಮಚಂದ್ರಯ್ಯ ಹೆಚ್ ಎಸ್	15/04/1942	24/09/1999	
1253	ಟಿಡಿಬಿ	1048	ಮಲ್ಲಿಕಾರ್ಜುನ ಐ ಗೊಂಗಡಿ	08/10/1942	24/09/1999	
1254	ಮುನಿಸಿಪಲ್	854	ನರೇಗಲ್ ಎನ್ ಸಿ	01/06/1942	24/09/1999	
1255	ಸರ್ಕಾರಿ	3358	ಸಾಧಿಕ್ ಬಾನು ಎಸ್ ಎ	15/03/1948	24/09/1999	
1256	ಸರ್ಕಾರಿ	3359	ಸುರೇಂದ್ರನಾಥ ಬ್ಯಾನರ್ಜಿ	06/06/1948	24/09/1999	
1257	ಸರ್ಕಾರಿ	3360	ಸೈಯದ್ ಯುನಸ್	10/06/1948	24/09/1999	
1258	ಸರ್ಕಾರಿ	3363	ಜಗದೀಶಗೌಡ ಎನ್ ಸಿ	01/07/1943	24/09/1999	
1259	ಸರ್ಕಾರಿ	3364	ಕೋದಂಡರಾಮಯ್ಯ ಟಿ ಕೆ	13/05/1947	24/09/1999	
1260	ಸರ್ಕಾರಿ	3366	ಮೋಹನಕುಮಾರ್ ಎಸ್	20/01/1946	24/09/1999	
1261	ಟಿಡಿಬಿ	1049	ಕಮಲಾಕರ್ ರಾವ್	19/03/1943	24/09/1999	
1262	ಟಿಡಿಬಿ	1050	ಲೋಕನಾಥ ಎನ್	06/06/1944	24/09/1999	
1263	ಮುನಿಸಿಪಲ್	855	ಕೃಷ್ಣಮೂರ್ತಿ ಎಂ ಆರ್	08/05/1945	24/09/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
1264	ಸರ್ಕಾರಿ	3367	ಚಂದ್ರಸೇಖರಪ್ಪ ಪಿ	21/03/1946	24/09/1999	
1265	ಸರ್ಕಾರಿ	3368	ಜಯಶ್ರೀ ಕೆ ಎನ್	15/08/1947	24/09/1999	
1266	ಸರ್ಕಾರಿ	3373	ಗುರುನಂಜಮ್ಮ ಹೆಚ್ ಎನ್	10/06/1947	24/09/1999	
1267	ಸರ್ಕಾರಿ	3385	ನಾಗರಾಜು	08/01/1942	24/09/1999	
1268	ಸರ್ಕಾರಿ	3388	ಮಾದಪ್ಪ ಕೆ ಎ	28/08/1942	24/09/1999	
1269	ಸರ್ಕಾರಿ	3402	ಶ್ರೀನಿವಾಸರಾವ್ ಡಿ ಎನ್	30/04/1945	24/09/1999	
1270	ಟಿಡಿಬಿ	1063	ನರಸಿಂಹಮೂರ್ತಿ ಎಸ್	10-04-1948	24/09/1999	
1271	ಟಿಡಿಬಿ	1058	ವಿಶ್ವನಾಥಾಚಾರಿ	18/06/1943	24/09/1999	
1272	ಮುನಿಸಿಪಲ್	868	ಚಂದ್ರಶೇಖರಪ್ಪ ಎಂ ಎನ್	12/03/1942	24/09/1999	
1273	ಸರ್ಕಾರಿ	3411	ಕೌಸಲ್ಯ ಎ	06/01/1948	24/09/1999	
1274	ಸರ್ಕಾರಿ	3412	ಕೃಷ್ಣಮೂರ್ತಿ ಎನ್ ಎಸ್	01/01/1944	24/09/1999	
1275	ಸರ್ಕಾರಿ	3413	ಶಾಂತಿ ಎಂ ಎನ್	17/03/1944	24/09/1999	
1276	ಸರ್ಕಾರಿ	3414	ವಿಶ್ವನಾಥ ಕೆ ಎನ್	31/05/1945	24/09/1999	
1277	ಸರ್ಕಾರಿ	3418	ಕೊಟಬಾಗಿ ಬಿ ಬಿ	27/07/1943	24/09/1999	
1278	ಸರ್ಕಾರಿ	3423	ಶಿವಪ್ಪ ಕೆ ಪಿ	10/03/1945	24/09/1999	
1279	ಟಿಡಿಬಿ	1059	ನರಸಿಂಹರಾಜು ಬಿ	10/08/1943	24/09/1999	
1280	ಟಿಡಿಬಿ	1066	ಅಪ್ಪಾ ರಾವ್ ಕೆ	10/11/1946	24/09/1999	
1281	ಮುನಿಸಿಪಲ್	880	ಶಾಂತಕುಮಾರ	01/07/1945	24/09/1999	
1282	ಸರ್ಕಾರಿ	3424	ಉಮೇಶ ಎಸ್	14/05/1947	24/09/1999	
1283	ಸರ್ಕಾರಿ	3436	ರಮೇಶ ಎಂ ವಿ	09/10/1946	24/09/1999	
1284	ಸರ್ಕಾರಿ	3445	ನಾಯಕ್ ವಿ ಬಿ	01/02/1942	24/09/1999	
1285	ಸರ್ಕಾರಿ	3446	ಷೇಕ್ ಮೆಹಬೂಬ್	11/05/1944	24/09/1999	
1286	ಸರ್ಕಾರಿ	3447	ಲೀಲಾವತಿ ಬಿ ಎಸ್	02/01/1945	24/09/1999	
1287	ಸರ್ಕಾರಿ	3448	ಅವೇರ್ ಪಾಷಾ	06/04/1942	24/09/1999	
1288	ಟಿಡಿಬಿ	1075	ಕಿರ್ನಾಳೆ ಎಲ್ ಕೆ	08/12/1942	24/09/1999	
1289	ಟಿಡಿಬಿ	1076	ಯಜುರ್ವೇದಿ ಜಿ ಎಂ	04/03/1943	24/09/1999	
1290	ಮುನಿಸಿಪಲ್	881	ಪರಮೇಶ್ವರಪ್ಪ ಬಿ ವಿ	10/04/1943	24/09/1999	
1291	ಸರ್ಕಾರಿ	3453	ಬಸವರಾಜ ಹೆಚ್ ಎಂ	20/07/1945	24/09/1999	
1292	ಸರ್ಕಾರಿ	3455	ಬಸವರಾಜಪ್ಪ ಜಿ ಎಸ್	18/05/1944	24/09/1999	
1293	ಸರ್ಕಾರಿ	3468	ರುದ್ರಸ್ವಾಮಿ ವೈ ಎಸ್	27/08/1942	24/09/1999	
1294	ಸರ್ಕಾರಿ	3481	ಮಹಾಬಲೇಶ್ವರ ರಾವ್ ಎ	23/06/1943	24/09/1999	
1295	ಸರ್ಕಾರಿ	3482	ಯಶೋಧ ಕೆ	19/01/1944	24/09/1999	
1296	ಸರ್ಕಾರಿ	3484	ಆನಂದ ರೈ ಕೆ	05/05/1942	24/09/1999	
1297	ಟಿಡಿಬಿ	1082	ರಂಗೇಗೌಡ ಎಂ ಜಿ	06/10/1943	24/09/1999	
1298	ಟಿಡಿಬಿ	1090	ಶಿವರಾಮರೆಡ್ಡಿ ಪಿ ವಿ	29/05/1946	24/09/1999	
1299	ಮುನಿಸಿಪಲ್	893	ಮಲ್ಲಪ್ಪ ಹೆಚ್ ವಿ	13/07/1943	24/09/1999	
1300	ಸರ್ಕಾರಿ	3488	ಶಿವರಾಮೇಗೌಡ ಕೆ	16/05/1944	24/09/1999	
1301	ಸರ್ಕಾರಿ	3490	ದೇವಾಡಿಗ ಜಿ ವಿ	01/03/1945	24/09/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
1302	ಸರ್ಕಾರಿ	3491	ನಾಗೇಶರಾವ್ ಬಿ ಎನ್	20/04/1946	24/09/1999	
1303	ಸರ್ಕಾರಿ	3493	ಭಾಗ್ಯ ಎನ್	20/03/1946	24/09/1999	
1304	ಸರ್ಕಾರಿ	3495	ರಾಮಮೂರ್ತಿ ಸಿ ಜಿ	24/03/1942	24/09/1999	
1305	ಸರ್ಕಾರಿ	3496	ಭಟ್ ಎನ್ ಎಲ್	05/06/1945	24/09/1999	
1306	ಟಿಡಿಬಿ	1103	ಮನೋಹರರಾವ್ ಬಿ	10/05/1942	24/09/1999	
1307	ಟಿಡಿಬಿ	1106	ವೆಂಕಟಪತಿ ವೈ ಎಸ್	30/04/1945	24/09/1999	
1308	ಮುನಿಸಿಪಲ್	898	ನಾಗರಾಜ ಟಿ	30/05/1944	24/09/1999	
1309	ಸರ್ಕಾರಿ	3497	ಲಕ್ಷ್ಮಣ ಹೆಚ್ ಕೆ	02/02/1945	24/09/1999	
1310	ಸರ್ಕಾರಿ	3499	ಶಂಕರಪ್ಪ ಎಸ್ ಬಿ	25/06/1945	24/09/1999	
1311	ಸರ್ಕಾರಿ	3501	ಜಯಲಕ್ಷ್ಮಿ	01/03/1945	24/09/1999	
1312	ಸರ್ಕಾರಿ	3512	ಲಕ್ಷ್ಮಿನಾರಾಯಣ ಎನ್ ಎ	05/11/1943	24/09/1999	
1313	ಸರ್ಕಾರಿ	3528	ಮನೋಳಿ ಸಿ ಎ	10/07/1943	24/09/1999	
1314	ಸರ್ಕಾರಿ	3534	ಪ್ರಭಾಕರ ಹೆಚ್ ಎ	04/11/1942	24/09/1999	
1315	ಟಿಡಿಬಿ	1108	ಪೂಜಾರಿ ಪಿ ಎನ್	15/12/1942	24/09/1999	
1316	ಟಿಡಿಬಿ	1114	ವೆಂಕಟಾಚಲ	06/06/1943	24/09/1999	
1317	ಮುನಿಸಿಪಲ್	900	ರಂಗಾಚಾರ್ಯ	10/05/1946	24/09/1999	
1318	ಸರ್ಕಾರಿ	3541	ಬನ್ನಣ್ಣನವರ್ ಹೆಚ್ ಎಸ್	01/06/1946	24/09/1999	
1319	ಸರ್ಕಾರಿ	3560	ಕ್ಷೀರಸಾಗರ ಎಸ್ ಬಿ	26/04/1944	24/09/1999	
1320	ಸರ್ಕಾರಿ	3563	ಹಿರೇಮಠ್ ವಿ ಆರ್	20/05/1943	24/09/1999	
1321	ಸರ್ಕಾರಿ	3564	ಪಾಟೀಲ್ ಎಲ್	03/03/1942	24/09/1999	
1322	ಸರ್ಕಾರಿ	3565	ಬಸವಂತರಾಜ ಎನ್	25/02/1946	24/09/1999	
1323	ಸರ್ಕಾರಿ	3566	ಮಹೇಂದ್ರಕರ್ ವಿ ಡಿ	07/01/1949	24/09/1999	
1324	ಟಿಡಿಬಿ	1118	ಶೇಷಾಚಲ ಮೂರ್ತಿ ಕೆ ವಿ	24/05/1942	24/09/1999	
1325	ಟಿಡಿಬಿ	1122	ನಾಯ್ಕ ಆರ್ ಹೆಚ್	01/03/1943	24/09/1999	
1326	ಮುನಿಸಿಪಲ್	910	ಗವಿಸಿದ್ದಪ್ಪ ಕೆ	10/09/1941	24/09/1999	
1327	ಸರ್ಕಾರಿ	3571	ಸಜ್ಜನ್ ಬಿ ಎಸ್	01/06/1948	24/09/1999	
1328	ಸರ್ಕಾರಿ	3573	ಶೀಲಾ ಸಿ ಪಿ	10/12/1943	24/09/1999	
1329	ಸರ್ಕಾರಿ	3582	ಅಬ್ದುಲ್ ರಹೀಂ	06/07/1942	24/09/1999	
1330	ಸರ್ಕಾರಿ	3583	ಅಹೀರ್ ಸಿಂಗ್ ಎಂ ಕೆ	10/08/1943	24/09/1999	
1331	ಸರ್ಕಾರಿ	3586	ತಂಗಮ್ಮ ಕೆ ಎಂ	05/08/1944	24/09/1999	
1332	ಸರ್ಕಾರಿ	3615	ನರಸಿಂಹಮೂರ್ತಿ ಎ ಕೆ	01/07/1942	24/09/1999	
1333	ಟಿಡಿಬಿ	1123	ರುದ್ರಮುನಿ ಸ್ವಾಮಿ ಕೆ	04/06/1943	24/09/1999	
1334	ಟಿಡಿಬಿ	1135	ಶಿವಪ್ಪ ಪಿ	19/01/1945	24/09/1999	
1335	ಮುನಿಸಿಪಲ್	913	ಕಾವೇರಮ್ಮ ಎಂ ಕೆ	11/04/1946	24/09/1999	
1336	ಸರ್ಕಾರಿ	3622	ಸೋಮಶೇಖರ ವೈ ಎನ್	03/01/1942	24/09/1999	
1337	ಸರ್ಕಾರಿ	3628	ನಳಿನಿ ಕೆ	15/07/1943	24/09/1999	
1338	ಸರ್ಕಾರಿ	3631	ವನಿತಾ ಉಪೂರ	30/04/1942	24/09/1999	
1339	ಸರ್ಕಾರಿ	3640	ಲಕ್ಷ್ಮಣರಾವ್ ಪಾಟೀಲ್	25/10/1941	24/09/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
1340	ಸರ್ಕಾರಿ	3641	ಜಮುನಾಬಾಯಿ ತಾಕೂರ್	04/10/1942	24/09/1999	
1341	ಸರ್ಕಾರಿ	3644	ಕೋದಂಡ ರಾಮಯ್ಯ ಜಿ	06/10/1949	24/09/1999	ಎಸ್.ಸಿ
1342	ಟಿಡಿಬಿ	1141	ಹನುಮಂತ	05/08/1942	24/09/1999	
1343	ಟಿಡಿಬಿ	1146	ಬಸವರಾಜು ಎನ್ ಜೆ	06/03/1942	24/09/1999	
1344	ಮುನಿಸಿಪಲ್	926	ಶ್ಯಾಮಸುಂದರ ವಿ	15/06/1947	24/09/1999	
1345	ಸರ್ಕಾರಿ	3646	ಗಂಗಣ್ಣ ಎಂ	03/01/1950	24/09/1999	ಎಸ್.ಸಿ
1346	ಸರ್ಕಾರಿ	3647	ಮರಂಕಯ್ಯ ಹೆಚ್ ಕೆ	20/04/1954	24/09/1999	ಎಸ್.ಸಿ
1347	ಸರ್ಕಾರಿ	3648	ದೇವೂರ ವೈ ಎನ್	01/06/1954	24/09/1999	
1348	ಸರ್ಕಾರಿ	3650	ರಂಗಸ್ವಾಮಿ ಎಸ್ ಆರ್	28/02/1956	24/09/1999	ಎಸ್.ಸಿ
1349	ಸರ್ಕಾರಿ	3651	ಕೃಷ್ಣಪ್ಪ ವಿ	10/01/1959	24/09/1999	ಎಸ್.ಸಿ
1350	ಸರ್ಕಾರಿ	3653	ವೆಂಕಟರಾಮಯ್ಯ ಎಂ ಕೆ	20/12/1948	24/09/1999	ಎಸ್.ಸಿ
1351	ಟಿಡಿಬಿ	1151	ನಾಗೇಂದ್ರಪ್ಪ	20/08/1942	24/09/1999	
1352	ಟಿಡಿಬಿ	1168	ಅಬೂಬಕರ್ ಸಿ ಹೆಚ್	20/02/1942	24/09/1999	
1353	ಮುನಿಸಿಪಲ್	946	ದ್ವೈವಕುಮಾರ್ ಟಿ ಆರ್	07/11/1945	24/09/1999	
1354	ಸರ್ಕಾರಿ	3655	ನಾಗರತ್ನಮ್ಮ ಕೆ	27/11/1951	24/09/1999	ಎಸ್.ಸಿ
1355	ಸರ್ಕಾರಿ	3656	ನರಸಿಂಹಯ್ಯ	06/10/1953	24/09/1999	ಎಸ್.ಸಿ
1356	ಸರ್ಕಾರಿ	3657	ಬಸವರಾಜು ಸಿ	11/03/1956	24/09/1999	ಎಸ್.ಸಿ
1357	ಸರ್ಕಾರಿ	3658	ಚಿಕ್ಕಸಿದ್ದನಾಯಕ ಬಿ ಎನ್	08/07/1946	24/09/1999	ಎಸ್.ಟಿ
1358	ಸರ್ಕಾರಿ	3659	ತಿಮ್ಮಯ್ಯ ಟಿ	02/03/1949	24/09/1999	ಎಸ್.ಸಿ
1359	ಸರ್ಕಾರಿ	3660	ನರಸಿಂಹಯ್ಯ ಬಿ ಎನ್	05/06/1949	24/09/1999	ಎಸ್.ಸಿ
1360	ಟಿಡಿಬಿ	1172	ಜಿ ಟಿ ಭಟ್	09/03/1944	24/09/1999	
1361	ಟಿಡಿಬಿ	1174	ಉಮಾಶಂಕರ ನಾಯಕ್ ಪಿ	07/08/1944	24/09/1999	
1362	ಮುನಿಸಿಪಲ್	952	ಯಶೋಧರಮ್ಮ	18/05/1946	24/09/1999	
1363	ಸರ್ಕಾರಿ	3661	ಜಯಲಕ್ಷ್ಮಿ ಕೆ ತಿವಾರಿ	04/12/1950	24/09/1999	ಎಸ್.ಸಿ
1364	ಸರ್ಕಾರಿ	3662	ಧರ್ಮೇಂದ್ರ ಪಾಟೀಲ್	08/01/1951	24/09/1999	ಎಸ್.ಸಿ
1365	ಸರ್ಕಾರಿ	3663	ಮಹದೇವಯ್ಯ ಎನ್	12/02/1951	24/09/1999	ಎಸ್.ಸಿ
1366	ಸರ್ಕಾರಿ	3666	ರಂಗಸ್ವಾಮಯ್ಯ ಎಂ	15/06/1947	24/09/1999	ಎಸ್.ಸಿ
1367	ಸರ್ಕಾರಿ	3667	ರಂಗಸ್ವಾಮಿ ಎನ್	10/01/1950	24/09/1999	ಎಸ್.ಸಿ
1368	ಸರ್ಕಾರಿ	3668	ವೆಂಕಟರಮಣ ಸ್ವಾಮಿ	20/01/1946	24/09/1999	ಎಸ್.ಸಿ
1369	ಟಿಡಿಬಿ	1177	ಮನೋಹರಿ ಪಿ	20/01/1946	24/09/1999	
1370	ಟಿಡಿಬಿ	1178	ಕೇಶವ ಭಟ್ ಎಂ ಸಿ	01/08/1946	24/09/1999	
1371	ಮುನಿಸಿಪಲ್	954	ಮುರಳಿ ಮಾಧವ ಶರ್ಮ	04/08/1940	24/09/1999	
1372	ಸರ್ಕಾರಿ	3669	ಶಂಕರಪ್ಪ ಕೆ	01/06/1950	24/09/1999	ಎಸ್.ಸಿ
1373	ಸರ್ಕಾರಿ	3670	ಚಂದ್ರಪ್ಪ ಎ	19/03/1951	24/09/1999	ಎಸ್.ಸಿ
1374	ಸರ್ಕಾರಿ	3671	ನಾಗರಾಜು ಎನ್	13/04/1951	24/09/1999	ಎಸ್.ಸಿ
1375	ಸರ್ಕಾರಿ	3672	ಕೆಂಭಾವಿ ಎ ವೈ	18/06/1951	24/09/1999	ಎಸ್.ಸಿ
1376	ಸರ್ಕಾರಿ	3674	ಬೈರಯ್ಯ ಎ	06/05/1954	24/09/1999	ಎಸ್.ಸಿ
1377	ಸರ್ಕಾರಿ	3675	ತಿಮ್ಮಯ್ಯ	29/05/1954	24/09/1999	ಎಸ್.ಸಿ

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
1378	ಟಿಡಿಬಿ	1188	ಬಸವರಾಜು	11/10/1941	24/09/1999	
1379	ಟಿಡಿಬಿ	1196	ಹಾಲಯ್ಯ ಎಂ	01/07/1942	24/09/1999	
1380	ಮುನಿಸಿಪಲ್	958	ಪುಷ್ಪಮ್ಮ	08/11/1942	24/09/1999	
1381	ಸರ್ಕಾರಿ	3676	ಹನುಮಂತಪ್ಪ ಬಿ	01/06/1954	24/09/1999	ಎಸ್.ಸಿ
1382	ಸರ್ಕಾರಿ	3677	ರಂಗಸ್ವಾಮಿ ಬಿ ಆರ್	06/12/1950	24/09/1999	ಎಸ್.ಸಿ
1383	ಸರ್ಕಾರಿ	3678	ರಾಮಚಂದ್ರಪ್ಪ ಕೆ ಆರ್	29/08/1952	24/09/1999	ಎಸ್.ಸಿ
1384	ಸರ್ಕಾರಿ	3680	ದುರ್ಗಪ್ಪ ಎ ಕೆ	03/03/1949	24/09/1999	ಎಸ್.ಸಿ
1385	ಸರ್ಕಾರಿ	3681	ದೊಡ್ಡಯ್ಯ ಡಿ	01/04/1951	24/09/1999	ಎಸ್.ಸಿ
1386	ಸರ್ಕಾರಿ	3682	ಹೊನ್ನಪ್ಪ ಎ ಎಂ	30/10/1951	24/09/1999	ಎಸ್.ಸಿ
1387	ಟಿಡಿಬಿ	1203	ಬೆಟ್ಟಸ್ವಾಮಿ ಗೌಡ	05/05/1944	24/09/1999	
1388	ಟಿಡಿಬಿ	1210	ಸುಬ್ಬೇಗೌಡ ಎ ಎಸ್	19/03/1942	24/09/1999	
1389	ಮುನಿಸಿಪಲ್	964	ಶಂಕರ ಎಂ	20/02/1946	24/09/1999	
1390	ಸರ್ಕಾರಿ	3683	ಬಸವಯ್ಯ	09/10/1952	24/09/1999	ಎಸ್.ಸಿ
1391	ಸರ್ಕಾರಿ	3684	ಶಾಂತರಾಜು ವಿ	05/03/1952	24/09/1999	ಎಸ್.ಸಿ
1392	ಸರ್ಕಾರಿ	3686	ಶಿವಲಿಂಗಯ್ಯ	09/01/1948	24/09/1999	ಎಸ್.ಸಿ
1393	ಸರ್ಕಾರಿ	3688	ದೇವಿರಮ್ಮ ಜಿ ಎಂ	06/02/1951	24/09/1999	ಎಸ್.ಟಿ
1394	ಸರ್ಕಾರಿ	3689	ದೇವಕ್ಕನರ್ ಎಲ್ ಎನ್	01/06/1952	24/09/1999	ಎಸ್.ಸಿ
1395	ಸರ್ಕಾರಿ	3690	ನರಸಿಂಹಯ್ಯ	10/06/1954	24/09/1999	ಎಸ್.ಸಿ
1396	ಟಿಡಿಬಿ	1219	ರಂಗನಾಥ ಶೆಟ್ಟಿ ಬಿ	31/07/1942	24/09/1999	
1397	ಟಿಡಿಬಿ	1224	ವಾಸುದೇವ ಉಡುಪ ಟಿ	15/01/1947	24/09/1999	
1398	ಮುನಿಸಿಪಲ್	968	ಸತ್ಯನಾರಾಯಣ ರಾವ್ ಹೆಚ್	28-02-1948*	24/09/1999	
1399	ಸರ್ಕಾರಿ	3691	ಸ್ವಾಮಿನಾಥ ಡಿ ಎಂ	15/06/1950	24/09/1999	ಎಸ್.ಸಿ
1400	ಸರ್ಕಾರಿ	3692	ದ್ವಾಮಪ್ಪ ಎಂ ಪಿ	06/08/1950	24/09/1999	ಎಸ್.ಸಿ
1401	ಸರ್ಕಾರಿ	3694	ತಿಪ್ಪೇಸ್ವಾಮಿ ಆರ್	04/02/1951	24/09/1999	ಎಸ್.ಟಿ
1402	ಸರ್ಕಾರಿ	3695	ಚಿಕ್ಕ ವೆಂಕಟಯ್ಯ ವೈ	28/05/1952	24/09/1999	ಎಸ್.ಸಿ
1403	ಸರ್ಕಾರಿ	3696	ಮೂಡಲಗಿರಿಯಪ್ಪ ಕೆ ಟಿ	08/09/1952	24/09/1999	ಎಸ್.ಸಿ
1404	ಸರ್ಕಾರಿ	3697ಎ	ಬಸವರಾಜು ಸಿ	10/02/1952	24/09/1999	
1405	ಟಿಡಿಬಿ	1231	ವಸಂತಕುಮಾರಿ ಟಿ	25/08/1945	24/09/1999	
1406	ಟಿಡಿಬಿ	1234	ಶಣಿವಿ ಕೆ ಎನ್	01/03/1944	24/09/1999	
1407	ಮುನಿಸಿಪಲ್	978	ಹೇಮಾವತಿ ವಿ ಸಿ	12/02/1944	24/09/1999	
1408	ಸರ್ಕಾರಿ	3697	ಮಂಜುಳ ವಿ	10/08/1957	24/09/1999	ಎಸ್.ಸಿ
1409	ಸರ್ಕಾರಿ	3698ಎ	ಸೂರ್ಯವಂಶಿ ವಿ ವಿ	01/06/1951	24/09/1999	ಎಸ್.ಸಿ
1410	ಸರ್ಕಾರಿ	3698	ಶೂಲಯ್ಯ ಎ	12/04/1954	24/09/1999	ಎಸ್.ಟಿ
1411	ಸರ್ಕಾರಿ	3699	ಲಿಂಗರಾಜಯ್ಯ ಎಸ್	25/04/1945	24/09/1999	ಎಸ್.ಸಿ
1412	ಸರ್ಕಾರಿ	3700	ಬೇವೂರು ಬಿ ಎಸ್	02/06/1948	24/09/1999	ಎಸ್.ಸಿ
1413	ಸರ್ಕಾರಿ	3701	ಮಹಿಮಾಗೋಳ ಎನ್ ಆರ್	19/07/1948	24/09/1999	ಎಸ್.ಸಿ
1414	ಟಿಡಿಬಿ	1239	ನೀಲಕಂಠಯ್ಯ ವಿ ಸ್ವಾಮಿ	27/08/1942	24/09/1999	
1415	ಟಿಡಿಬಿ	1242	ಸುಬ್ಬರಾವ್ ಎನ್	18/07/1942	24/09/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
1416	ಮುನಿಸಿಪಲ್	979	ರಾಜಶೇಖರಯ್ಯ ಎಂ ಸಿ	02/02/1944	24/09/1999	
1417	ಸರ್ಕಾರಿ	3702	ಕರುಣಿ ವಿ ಜಿ	01/04/1950	24/09/1999	ಎಸ್.ಸಿ
1418	ಸರ್ಕಾರಿ	3703	ಚಲುವಾದಿ ಎಂ ಎಲ್	01/06/1950	24/09/1999	ಎಸ್.ಸಿ
1419	ಸರ್ಕಾರಿ	3704	ಕಾಂಬಳೆ ಹೆಚ್ ಎಸ್	01/06/1951	24/09/1999	ಎಸ್.ಟಿ
1420	ಸರ್ಕಾರಿ	3705	ಶಿವಲಿಂಗಯ್ಯ ಎಂ	20/03/1952	24/09/1999	ಎಸ್.ಸಿ
1421	ಸರ್ಕಾರಿ	3707	ಭಜಂತ್ರಿ ಆರ್ ವೈ	01/12/1955	24/09/1999	ಎಸ್.ಸಿ
1422	ಸರ್ಕಾರಿ	3709	ಪದ್ಮಮ್ಮ ಬಿದ್ದಿ	02/02/1948	24/09/1999	ಎಸ್.ಸಿ
1423	ಟಿಡಿಬಿ	1244	ಆದಿ ನಾರಾಯಣಶೆಟ್ಟಿ ಎಸ್ ಎ	07/11/1942	24/09/1999	
1424	ಟಿಡಿಬಿ	1246	ಹಕ್ಕಲಮನಿ ಸಿ ಎಂ	20/03/1944	24/09/1999	
1425	ಮುನಿಸಿಪಲ್	981	ಶ್ರೀನಿವಾಸನ್ ಎನ್	25/08/1948	24/09/1999	
1426	ಸರ್ಕಾರಿ	3710	ಭೀಮಪ್ಪ ವಿ	02/01/1950	24/09/1999	ಎಸ್.ಸಿ
1427	ಸರ್ಕಾರಿ	3711	ಕೊರವ ಎಂ ಎಲ್	05/07/1956	24/09/1999	ಎಸ್.ಸಿ
1428	ಸರ್ಕಾರಿ	3713	ಕಂದಗಲ್ ಕೊಟ್ಟೇಶ	01/07/1950	24/09/1999	ಎಸ್.ಟಿ
1429	ಸರ್ಕಾರಿ	3714	ನಾಯಕ್ ಬಿ ಪಿ	20/06/1952	24/09/1999	ಎಸ್.ಸಿ
1430	ಸರ್ಕಾರಿ	3717	ಬೇವಿನಮರದ ಜಿ ವಿ	10/02/1946	24/09/1999	ಎಸ್.ಸಿ
1431	ಸರ್ಕಾರಿ	3722	ಕೊರವ ಬಿ ಎನ್	01/06/1951	24/09/1999	ಎಸ್.ಸಿ
1432	ಟಿಡಿಬಿ	1250	ಸಿದ್ದನಗೌಡ ಬಿ	01/07/1944	24/09/1999	
1433	ಟಿಡಿಬಿ	1252	ಭಟ್ ಜಿ ಪಿ	26/08/1943	24/09/1999	
1434	ಮುನಿಸಿಪಲ್	984	ಶಾಂತಮೂರ್ತಿ ಆರ್	16/07/1944	24/09/1999	
1435	ಸರ್ಕಾರಿ	3724	ಕಾರ್ಪೆಂಟರ್ ಅಣ್ಣಪ್ಪ	05-11-195	24/09/1999	ಎಸ್.ಸಿ
1436	ಸರ್ಕಾರಿ	3725ಎ	ದೊಳಪ್ಪ ಆನಂದಿ	01/12/1956	24/09/1999	ಎಸ್.ಸಿ
1437	ಸರ್ಕಾರಿ	3728	ಶಂಕರಪ್ಪ	08/06/1945	24/09/1999	ಎಸ್.ಸಿ
1438	ಸರ್ಕಾರಿ	3730	ಗದಗ ಕೃಷ್ಣ	02/01/1954	24/09/1999	ಎಸ್.ಸಿ
1439	ಸರ್ಕಾರಿ	3731	ಕಡಕೋಳಿ ಎ ಆರ್	22/05/1957	24/09/1999	ಎಸ್.ಸಿ
1440	ಸರ್ಕಾರಿ	3733	ಮಾಣಿಕ ಗುಗನಪಲ್ಲಿ	21/04/1945	24/09/1999	ಎಸ್.ಟಿ
1441	ಟಿಡಿಬಿ	1254	ಶೇಖರಪ್ಪ ಜಿ	01/07/1943	24/09/1999	
1442	ಟಿಡಿಬಿ	1264	ಪ್ರಸಾದ ಶಂಕರಪ್ಪ	07/12/1942	24/09/1999	
1443	ಮುನಿಸಿಪಲ್	992	ಮುನಿಸ್ವಾಮಯ್ಯ ಕೆ ವಿ	05/02/1946	24/09/1999	
1444	ಸರ್ಕಾರಿ	3735	ಕೈಕಡಿ ಟಿ ಎಂ	01/06/1951	24/09/1999	ಎಸ್.ಸಿ
1445	ಸರ್ಕಾರಿ	3735ಎ	ತುಲಜಪ್ಪ ಚಂದ್ರಪ್ಪ ನಾಟೀಕಲರ್	01/06/1951	24/09/1999	ಎಸ್.ಸಿ
1446	ಸರ್ಕಾರಿ	3736	ವತ್ತೋಟಿ ಜಿ ಎಲ್	01/02/1952	24/09/1999	ಎಸ್.ಸಿ
1447	ಸರ್ಕಾರಿ	3737	ಗಂಗಾಧರಯ್ಯ ಕೆ	10/07/1946	24/09/1999	ಎಸ್.ಸಿ
1448	ಸರ್ಕಾರಿ	3739	ಅಂಕನಾಳ ಡಿ ಬಿ	01/03/1952	24/09/1999	ಎಸ್.ಟಿ
1449	ಸರ್ಕಾರಿ	3740	ಚಲುವಾದಿ ಬಿ ಡಿ	01/06/1952	24/09/1999	ಎಸ್.ಸಿ
1450	ಸರ್ಕಾರಿ	3741	ಅಶೋಕಕುಮಾರ ಮದರ್‌ಕರ್	15/07/1952	24/09/1999	ಎಸ್.ಸಿ
1451	ಟಿಡಿಬಿ	1269	ಪುಟ್ಟಣ್ಣ ಎಂ	25/05/1944	24/09/1999	
1452	ಟಿಡಿಬಿ	1273	ಬೆಟ್ಟಯ್ಯ ಎಂ	26/10/1941	24/09/1999	
1453	ಮುನಿಸಿಪಲ್	1004	ಹೆಕಾರಿ ಎನ್ ಎನ್	30/12/1943	24/09/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
1454	ಸರ್ಕಾರಿ	3744	ಕದಂ ಎ ಡಿ	01/06/1945	24/09/1999	ಎಸ್.ಸಿ
1455	ಸರ್ಕಾರಿ	3745	ಹನುಮಂತಪ್ಪ ಎ ಡಿ	08/03/1951	24/09/1999	ಎಸ್.ಸಿ
1456	ಸರ್ಕಾರಿ	3746	ನಾರಾಲಿ ಎನ್ ಕೆ	01/06/1951	24/09/1999	ಎಸ್.ಸಿ
1457	ಸರ್ಕಾರಿ	3747	ಮರಿಚೌಡಯ್ಯ	02/12/1951	24/09/1999	ಎಸ್.ಸಿ
1458	ಸರ್ಕಾರಿ	3749	ನರಾಲಿ ಡಿ ಎಸ್	01/06/1952	24/09/1999	ಎಸ್.ಸಿ
1459	ಸರ್ಕಾರಿ	3752	ರಾಮಚಂದ್ರ ಗಾಜಾರೆ	19/03/1955	24/09/1999	ಎಸ್.ಟಿ
1460	ಟಿಡಿಬಿ	1276	ಅಚನೂರು ಎನ್ ಆರ್	21/05/1942	24/09/1999	
1461	ಟಿಡಿಬಿ	1277	ಈಶಪ್ಪ ಎಂ	01/07/1943	24/09/1999	
1462	ಮುನಿಸಿಪಲ್	1005	ಕುಲಕರ್ಣಿ ಎನ್ ಎಂ	08/03/1946	24/09/1999	
1463	ಸರ್ಕಾರಿ	3753	ಇಂಗಲೇಶ್ವರ ಎನ್ ಎಲ್	13/06/1955	24/09/1999	ಎಸ್.ಸಿ
1464	ಸರ್ಕಾರಿ	3766	ರೇವಣ್ಣಪ್ಪ ರಾಣಪ್ಪ	06/06/1951	24/09/1999	ಎಸ್.ಸಿ
1465	ಸರ್ಕಾರಿ	3757	ನಿಂಗಪ್ಪ ಡಿ	01/01/1951	24/09/1999	ಎಸ್.ಸಿ
1466	ಸರ್ಕಾರಿ	3758	ಮಂಜುಳ ವೈ ಕದಂ	23/08/1952	24/09/1999	ಎಸ್.ಸಿ
1467	ಸರ್ಕಾರಿ	3760	ಮುಧೋಳ್ ಆರ್ ಎಫ್	01/06/1952	24/09/1999	ಎಸ್.ಸಿ
1468	ಸರ್ಕಾರಿ	3761	ಸಜ್ಜನ್ ಹೊಯಾಳಪ್ಪ	07/06/1956	24/09/1999	ಎಸ್.ಸಿ
1469	ಟಿಡಿಬಿ	1279	ಬೊಮ್ಮನಗೌಡರ್ ಎಸ್ ಸಿ	01/10/1943	24/09/1999	
1470	ಟಿಡಿಬಿ	1289	ನಾಗಪ್ಪ ಬಿ	01/07/1943	24/09/1999	
1471	ಮುನಿಸಿಪಲ್	1007	ಅಜ್ಜಮ್ಮ ಕೆ ಜೆ	07/03/1943	24/09/1999	
1472	ಸರ್ಕಾರಿ	3762	ಕೊಂಡಯ್ಯ ಆರ್	01/05/1947	24/09/1999	ಎಸ್.ಟಿ
1473	ಸರ್ಕಾರಿ	3764	ಸಂಗಪ್ಪ ಎಂ	01/06/1950	24/09/1999	ಎಸ್.ಸಿ
1474	ಸರ್ಕಾರಿ	3767	ಬಾಲಕೃಷ್ಣ ಹೆಚ್ ಎನ್	10/06/1947	24/09/1999	ಎಸ್.ಟಿ
1475	ಸರ್ಕಾರಿ	3769	ನಾಗೇಂದ್ರಪ್ಪ ಕೆ	27/03/1949	24/09/1999	ಎಸ್.ಸಿ
1476	ಸರ್ಕಾರಿ	3771	ಪಾಂಡುರಂಗಪ್ಪ ಬಿ	06/04/1950	24/09/1999	ಎಸ್.ಟಿ
1477	ಸರ್ಕಾರಿ	3772	ದೇವೇಂದ್ರಪ್ಪ	18/07/1950	24/09/1999	ಎಸ್.ಸಿ
1478	ಟಿಡಿಬಿ	1290	ದೇವದಾನ ಪೈ ಐ	06/11/1945	24/09/1999	
1479	ಟಿಡಿಬಿ	1296	ಬಸವರಾಜ ಧನಶೆಟ್ಟಿ	22/02/1942	24/09/1999	
1480	ಮುನಿಸಿಪಲ್	1009	ಹೆಗ್ಗಡೆ ಆರ್ ಎಂ	04-05-1943	24/09/1999	
1481	ಸರ್ಕಾರಿ	3773	ಭೀಮರಾಜ ಎನ್ ಕೆ	03/08/1952	24/09/1999	ಎಸ್.ಸಿ
1482	ಸರ್ಕಾರಿ	3775	ಚಿಕ್ಕಮಾದಯ್ಯ ಸಿ	01/07/1956	24/09/1999	ಎಸ್.ಸಿ
1483	ಸರ್ಕಾರಿ	3777	ಭಾರತಿ	03/03/1955	24/09/1999	ಎಸ್.ಸಿ
1484	ಸರ್ಕಾರಿ	3778	ಚಂದ್ರಣ್ಣ ಕೆ	30/06/1952	24/09/1999	ಎಸ್.ಸಿ
1485	ಸರ್ಕಾರಿ	3779	ಸರೋಜ ಎನ್ ಎನ್	01/01/1957	24/09/1999	ಎಸ್.ಸಿ
1486	ಸರ್ಕಾರಿ	3781	ಮೊನ್ನಯ್ಯ	15/10/1948	24/09/1999	ಎಸ್.ಸಿ
1487	ಟಿಡಿಬಿ	1297	ಸುಭಾಶ್ ಜಿ	01/06/1942	24/09/1999	
1488	ಟಿಡಿಬಿ	1300	ಶಿವಯ್ಯ ಎನ್ ಕೆ	10/03/1944	24/09/1999	
1489	ಮುನಿಸಿಪಲ್	1011	ಕಮಲಾದೇವಿ ಕೆ ಆರ್	10/11/1944	24/09/1999	
1490	ಸರ್ಕಾರಿ	3783	ಲಕ್ಷ್ಮಣ್ಣ	15/05/1946	24/09/1999	ಎಸ್.ಸಿ
1491	ಸರ್ಕಾರಿ	3784	ಅಂಜಿನೇಯ ಮೂರ್ತಿ ಜಿ ಆರ್	26/01/1953	24/09/1999	ಎಸ್.ಸಿ

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
1492	ಸರ್ಕಾರಿ	3785	ಕಾಂಬಳೇ ಎನ್ ಎನ್	01/01/1958	24/09/1999	ಎಸ್.ಸಿ
1493	ಸರ್ಕಾರಿ	3786	ಎಸ್.ಬಿ. ಲಮಾಣಿ	08/01/1957	24/09/1999	ಎಸ್.ಸಿ
1494	ಸರ್ಕಾರಿ	3788	ದೊಡ್ಡಣ್ಣ ಆರ್ ಎನ್	18/02/1957	24/09/1999	ಎಸ್.ಸಿ
1495	ಸರ್ಕಾರಿ	3789	ಬಸವರಾಜ ಬೊನಗ	01/08/1958	24/09/1999	ಎಸ್.ಸಿ
1496	ಸರ್ಕಾರಿ	3796	ಹನುಮಂತಪ್ಪ	01/05/1956	24/09/1999	ಎಸ್.ಸಿ
1497	ಟಿಡಿಬಿ	1302	ಬಾಬುರಾವ್ ಬಿ ಕುಲಕರ್ಣಿ	10/12/1945	24/09/1999	
1498	ಟಿಡಿಬಿ	1306	ಸುಂದರರಾಜ್ ಕೆ	06/12/1942	24/09/1999	
1499	ಮುನಿಸಿಪಲ್	1013	ಗೋಪಾಲಕೃಷ್ಣ ಭಟ್ ಎಂ	16/12/1945	24/09/1999	
1500	ಸರ್ಕಾರಿ	3798	ಜಾಧವ್ ಪಿ ಎಸ್	11/02/1943	24/09/1999	ಎಸ್.ಸಿ
1501	ಸರ್ಕಾರಿ	3808	ಈರಭೇನಪ್ಪ	04/05/1942	24/09/1999	ಎಸ್.ಸಿ
1502	ಸರ್ಕಾರಿ	3809	ಜಿನ್ನಪ್ಪ ಎ ಡಿ	20/11/1941	24/09/1999	ಎಸ್.ಸಿ
1503	ಸರ್ಕಾರಿ	3816	ಪ್ರೇಮ ಸುಧಾ ಎಂ ಎನ್	17/09/1943	24/09/1999	
1504	ಸರ್ಕಾರಿ	3817	ರಾಧ ಎಲ್ ಎನ್	25/04/1945	24/09/1999	
1505	ಸರ್ಕಾರಿ	3821	ಸೈಯದ್ ಮರ್ತುಜಾ ಪಾಷಾ	24/04/1945	24/09/1999	
1506	ಟಿಡಿಬಿ	1307	ಚಂದ್ರಶೇಖರ	05/02/1943	24/09/1999	
1507	ಟಿಡಿಬಿ	1317	ಸುಬ್ಬರಾವ್ ಆರ್	21/06/1944	24/09/1999	
1508	ಮುನಿಸಿಪಲ್	1014	ಉವಾಸಿ ಎಂ ಸಿ	01/02/1945	24/09/1999	
1509	ಸರ್ಕಾರಿ	3827	ವರದರಾಜನ್ ಎನ್	15/05/1943	24/09/1999	
1510	ಸರ್ಕಾರಿ	3830	ಸುಂದರ ಬಾಯಿ	05/03/1943	24/09/1999	
1511	ಸರ್ಕಾರಿ	3831	ಕುಲಕರ್ಣಿ ಆರ್ ಬಿ	27/03/1943	24/09/1999	
1512	ಸರ್ಕಾರಿ	3834	ಅರಸು ಪಿ ಸಿ	28/08/1943	24/09/1999	
1513	ಸರ್ಕಾರಿ	3835	ಅಯ್ಯಪ್ಪ ಎನ್ ಕೆ	29/11/1942	24/09/1999	
1514	ಸರ್ಕಾರಿ	3836	ವಾದಿರಾಜರಾವ್ ಹೆಚ್ ಆರ್	09/09/1944	24/09/1999	
1515	ಟಿಡಿಬಿ	1319	ಶಾಂತ	09/06/1947	24/09/1999	
1516	ಟಿಡಿಬಿ	1322	ಗಿರಿಜಮ್ಮ ಎನ್	23/03/1947	24/09/1999	
1517	ಮುನಿಸಿಪಲ್	1015	ಶ್ಯಾಮಲ ಎನ್ ಸಿ	28/10/1942	24/09/1999	
1518	ಸರ್ಕಾರಿ	3837	ಸಿದ್ದಪ್ಪ ಬಿ	12/12/1942	24/09/1999	
1519	ಸರ್ಕಾರಿ	3837ಎ	ಗುರುರಾಜ ಕೆ	03/07/1942	24/09/1999	
1520	ಸರ್ಕಾರಿ	3838	ಅಣ್ಣಯ್ಯ ಕೆ ಎಂ	24/10/1942	24/09/1999	
1521	ಸರ್ಕಾರಿ	3839	ಹೊನ್ನರಾಜು ಎಂ ಎನ್	16/08/1943	24/09/1999	
1522	ಸರ್ಕಾರಿ	3840	ಕಾವೇರಮ್ಮ ಡಿ ಎಂ	21/11/1946	24/09/1999	
1523	ಸರ್ಕಾರಿ	3842	ಜರೀನಾ ತಾಜ್	07/08/1943	24/09/1999	
1524	ಟಿಡಿಬಿ	1324	ಸ್ವಾಮಧ್ವಾನಪ್ಪ ಎನ್	01/11/1943	24/09/1999	
1525	ಟಿಡಿಬಿ	1333	ಕಂಬೀ ಪಿ ಎಫ್	05/02/1942	24/09/1999	
1526	ಮುನಿಸಿಪಲ್	1020	ಹೊಕ್ಕಾಣಿ ಹೆಚ್ ವೈ	25/04/1942	24/09/1999	
1527	ಸರ್ಕಾರಿ	3843	ಸತ್ಯಣ್ಣ ರೆಡ್ಡಿ ಎ	18/03/1943	24/09/1999	
1528	ಸರ್ಕಾರಿ	3857	ಶಾರಧಾಂಭ ಎನ್	02/07/1943	24/09/1999	
1529	ಸರ್ಕಾರಿ	3859	ಲೀಲಾಬಾಯಿ ಸಿ ಎನ್	19/06/1948	24/09/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
1530	ಸರ್ಕಾರಿ	3861	ಪ್ರಭಾಕರ ಬಿ ಎ	18/05/1945	24/09/1999	
1531	ಸರ್ಕಾರಿ	3863	ಹಸೀಬುನ್ನೀಸಾ ಬಾನು	01/06/1944	24/09/1999	
1532	ಸರ್ಕಾರಿ	3864	ಗುಣವತಿ ಬಿ ಕೆ	30/07/1946	24/09/1999	
1533	ಟಿಡಿಬಿ	1335	ವಿಜಯಮ್ಮ ಎ ಜಿ	06/04/1946	24/09/1999	
1534	ಟಿಡಿಬಿ	1336	ಕಾಶಪ್ಪ ಎನ್ ಕೋರೆ	10/05/1942	24/09/1999	
1535	ಮುನಿಸಿಪಲ್	1022	ಭಾಗ್ಯವತಿ ಕೆ ಇ	12/03/1944	24/09/1999	
1536	ಸರ್ಕಾರಿ	3866	ಮುಕ್ಕಡಿ ಗೌಡ ಸಿ ಎಂ	15/07/1942	24/09/1999	
1537	ಸರ್ಕಾರಿ	3872	ಆನಂದ ನಾವಡೆ	10/05/1942	24/09/1999	
1538	ಸರ್ಕಾರಿ	3882	ಲಕ್ಷ್ಮಣ ಶೆಟ್ಟಿಗಾರ್ ಪಿ	02/10/1947	24/09/1999	
1539	ಸರ್ಕಾರಿ	3883	ಲಕ್ಷ್ಮೀಕಾಂತ	01/07/1947	24/09/1999	
1540	ಸರ್ಕಾರಿ	3888ಎ	ಅವಧಾನಿ ಬಿ ಆರ್	10/12/1946	24/09/1999	
1541	ಸರ್ಕಾರಿ	3895	ಸಂಪಾವತಿ	23/04/1948	24/09/1999	
1542	ಟಿಡಿಬಿ	1344	ಸಾಹೇಬ್ ಗೌಡ ಪಾಟೀಲ್ ಎಲ್	01/08/1944	24/09/1999	
1543	ಟಿಡಿಬಿ	1346	ಪುಟ್ಟರಾಜು ಎನ್ ಜಿ	07/11/1942	24/09/1999	
1544	ಮುನಿಸಿಪಲ್	1025	ಭಾಗ್ಯಲಕ್ಷ್ಮಮ್ಮ ಬಿ ವಿ	20/05/1945	24/09/1999	
1545	ಸರ್ಕಾರಿ	3896	ಹನುಮಂತಪ್ಪ ಬಿ ಹೆಚ್	01/02/1946	24/09/1999	
1546	ಸರ್ಕಾರಿ	3897	ಹುಲಮನಿ ಬಿ ಎನ್	05/11/1941	24/09/1999	
1547	ಸರ್ಕಾರಿ	3898	ಬಾಮಾಮಣಿ ಜಿ	05/09/1946	24/09/1999	
1548	ಸರ್ಕಾರಿ	3899	ಚಂದ್ರಸೇನಾ ಕೆ	26/12/1943	24/09/1999	
1549	ಸರ್ಕಾರಿ	3899ಎ	ವೀರಣ್ಣ ಹೆಚ್	09/06/1942	24/09/1999	
1550	ಸರ್ಕಾರಿ	3900	ಸುಂದರ ಭಟ್ ಎ	04/02/1945	24/09/1999	
1551	ಟಿಡಿಬಿ	1355	ಚಿದಂಬರನ್ ಎನ್	07/08/1947	24/09/1999	
1552	ಟಿಡಿಬಿ	1361	ಅಶ್ವಥನಾರಾಯಣ ಎನ್	25/11/1947	24/09/1999	
1553	ಮುನಿಸಿಪಲ್	1028	ಶಿರಸಂಗಿ ಜೆ ಯು	03/03/1947	24/09/1999	
1554	ಸರ್ಕಾರಿ	3902	ಜವರೇಗೌಡ ಹೆಚ್	10/05/1942	24/09/1999	
1555	ಸರ್ಕಾರಿ	3904	ರಾಜಶೇಖರಪ್ಪ ಎನ್ ಎನ್	31/07/1946	24/09/1999	
1556	ಸರ್ಕಾರಿ	3905ಎ	ಕುಲಕರ್ಣಿ ಆರ್ ಕೆ	12/02/1945	24/09/1999	
1557	ಸರ್ಕಾರಿ	3908	ಕಾವೇರಮ್ಮ ಎಂ ಎ	29/01/1943	24/09/1999	
1558	ಸರ್ಕಾರಿ	3912	ಐಯ್ಯಪ್ಪ ಎಂ ಬಿ	04/09/1943	24/09/1999	
1559	ಸರ್ಕಾರಿ	3913	ಮೋಣಮ್ಮ ಪಿ ಜಿ	07/05/1946	24/09/1999	
1560	ಟಿಡಿಬಿ	1362	ಬನ್ನಿಗೋಳ್ ಜಿ ಎನ್	11/07/1945	24/09/1999	
1561	ಟಿಡಿಬಿ	1363	ಜಿನಮಲ್ಲ ಬಿ	02/10/1941	24/09/1999	
1562	ಮುನಿಸಿಪಲ್	1032	ಪುಟ್ಟಸ್ವಾಮಯ್ಯ ಎನ್	03/04/1943	24/09/1999	
1563	ಸರ್ಕಾರಿ	3914	ಗೋವಿಂದರಾಜು ನಾಯ್ಡು ಟಿ ಎನ್	01/11/1946	24/09/1999	
1564	ಸರ್ಕಾರಿ	3917	ಸರೋಜಿನಿ ಕೆ ಪಿ	20/04/1945	24/09/1999	
1565	ಸರ್ಕಾರಿ	3018	ಮಾದಯ್ಯ ಎನ್ ಸಿ	09/03/1949	24/09/1999	
1566	ಸರ್ಕಾರಿ	3924	ಕುಲಕರ್ಣಿ ಜಿ ಎಂ	04/09/1941	24/09/1999	
1567	ಸರ್ಕಾರಿ	3925	ನಿಂಬರಗಿ ಎನ್ ಆರ್	01/12/1946	24/09/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
1568	ಸರ್ಕಾರಿ	3926	ಬಂದನಾಳ್ ಮಹಂತಪ್ಪ	03/10/1945	24/09/1999	
1569	ಟಿಡಿಬಿ	1365	ಸಿದ್ದಾಪುರ ಮಠ್ ಎನ್ ಸಿ	18/03/1945	24/09/1999	
1570	ಟಿಡಿಬಿ	1366	ಮನೋಹರ ಎನ್ ಕದಂ	11/02/1942	24/09/1999	
1571	ಮುನಿಸಿಪಲ್	1039	ನಾಗರಾಜ	08/06/1943	24/09/1999	
1572	ಸರ್ಕಾರಿ	3927	ಮಠ್ ಜಿ ಸಿ	31/01/1946	24/09/1999	
1573	ಸರ್ಕಾರಿ	3930	ರಾಘವೇಂದ್ರರಾವ್ ಕೆ ಎನ್	06/03/1947	24/09/1999	
1574	ಸರ್ಕಾರಿ	3930ಎ	ದಾದಾಸಾಹೇಬ್ ಎಂ ನಾಯ್ಕ	01/05/1947	24/09/1999	
1575	ಸರ್ಕಾರಿ	3933	ಕಸ್ತೂರಿ ಬಾಯಿ	16/06/1943	24/09/1999	
1576	ಸರ್ಕಾರಿ	3936	ಆಸಿಫ್ ಜಹಾನ್ ಬೇಗಂ	05/06/1946	24/09/1999	
1577	ಸರ್ಕಾರಿ	3937	ನಾಗರಾಜರಾವ್ ಕೆ	01/07/1944	24/09/1999	
1578	ಟಿಡಿಬಿ	1373	ಶ್ರೀಕಂಠರಾವ್ ಪಿ ಎ	22/10/1942	24/09/1999	
1579	ಟಿಡಿಬಿ	1375	ಮಹದೇವಪ್ಪ ಎಂ ಎನ್	15/05/1943	24/09/1999	
1580	ಮುನಿಸಿಪಲ್	1048	ವೀರಭದ್ರಪ್ಪ ಎಸ್	09/01/1948	24/09/1999	
1581	ಸರ್ಕಾರಿ	3938	ಶರ್ಫುನ್‌ನಿಸಾ	05/07/1946	24/09/1999	
1582	ಸರ್ಕಾರಿ	3939	ಬಾಲಕೃಷ್ಣ ಹೆಚ್ ಟಿ	04/06/1946	24/09/1999	
1583	ಸರ್ಕಾರಿ	3944	ಶ್ರೀಕಂಠಯ್ಯ ಎನ್	26/04/1945	24/09/1999	
1584	ಸರ್ಕಾರಿ	3949	ರಾಮಶೇಷು ವೈ ಸಿ	20/04/1945	24/09/1999	
1585	ಸರ್ಕಾರಿ	3950	ಗಡಿಗೇವ್ವ ಕೆ	15/11/1941	24/09/1999	
1586	ಸರ್ಕಾರಿ	3952	ಕುಲಕರ್ಣಿ ಎಂ ಎನ್	05/05/1947	24/09/1999	
1587	ಟಿಡಿಬಿ	1377	ವೆಂಕಟೇಗೌಡ ಎಂ	03/06/1943	24/09/1999	
1588	ಟಿಡಿಬಿ	1380	ಗುರುಲಿಂಗಪ್ಪ ಗೌಡ	19/03/1943	24/09/1999	
1589	ಮುನಿಸಿಪಲ್	1060	ಜಯರಾಮ ಕೆ ವಿ	07/04/1942	24/09/1999	
1590	ಸರ್ಕಾರಿ	3954	ಸಲ್ಲಾನ್ ಅಬ್ದುಲ್ ಖಾದೀರ್	12/09/1944	24/09/1999	
1591	ಸರ್ಕಾರಿ	3961	ಹಂಪಣ್ಣನವರ್ ಎಸ್ ಜಿ	15/07/1944	24/09/1999	
1592	ಸರ್ಕಾರಿ	3965	ಠಾಕೂರ ಎಂ ಆರ್	01/12/1945	24/09/1999	
1593	ಸರ್ಕಾರಿ	3968	ಮೊಹಮ್ಮದ್ ಅಬ್ದುಲ್ ಹೈ	08/07/1947	24/09/1999	
1594	ಸರ್ಕಾರಿ	3969	ಪ್ರಮೀಳ	30/10/1946	24/09/1999	
1595	ಸರ್ಕಾರಿ	3974	ಈಶ್ವರಪ್ಪ ಡಿ ಎಂ	08/10/1942	24/09/1999	
1596	ಟಿಡಿಬಿ	1394	ಲಕ್ಷ್ಮಣರಾವ್ ಬಿ ಎಂ	19/07/1942	24/09/1999	
1597	ಟಿಡಿಬಿ	1397	ಗೋಪಾಲರಾವ್ ವೈ	01/07/1947	24/09/1999	
1598	ಮುನಿಸಿಪಲ್	1066	ಮಹದೇವಯ್ಯ ಟಿ ಎಂ	24/08/1946	24/09/1999	
1599	ಸರ್ಕಾರಿ	3976	ಜೀವನರೆಡ್ಡಿ	02/01/1946	24/09/1999	
1600	ಸರ್ಕಾರಿ	3981	ಜಗದೀಶಪ್ಪ ಜಿ ಆರ್	15/04/1946	24/09/1999	
1601	ಸರ್ಕಾರಿ	3983	ತಟ್ಟಿಮಣಿ ಎನ್ ಎಂ	14/04/1948	24/09/1999	
1602	ಸರ್ಕಾರಿ	3987	ಉಮಾಪತಿ ಬಿ	01/07/1946	24/09/1999	
1603	ಸರ್ಕಾರಿ	3989	ಪಾಟೀಲ್ ಪಿ ಆರ್	10/03/1943	24/09/1999	
1604	ಸರ್ಕಾರಿ	3992	ಮುಲ್ಲಾ ಎಂ ಟಿ	10/03/1944	24/09/1999	
1605	ಟಿಡಿಬಿ	1399	ಕಮತಿಕರ ಆರ್ ವಿ	19/02/1946	24/09/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
1606	ಟಿಡಿಬಿ	1400	ಕುಮಟೆ ಎಂ ಆರ್	01/05/1943	24/09/1999	
1607	ಮುನಿಸಿಪಲ್	1068	ಕುಭೇರಪ್ಪ ಕೆ ಜಿ	07/04/1942	24/09/1999	
1608	ಸರ್ಕಾರಿ	3993	ಮೊಕಾಶಿ ಎಂ ಎನ್	22/07/1945	24/09/1999	
1609	ಸರ್ಕಾರಿ	3994	ಅಬ್ದುಲ್ ಕಬ್ಬೂರ್ ಸಾಬ್	01/03/1943	24/09/1999	
1610	ಸರ್ಕಾರಿ	3995	ಪರಪ್ಪ ಡಿ	08/08/1947	24/09/1999	
1611	ಸರ್ಕಾರಿ	3996	ಮಹದೇವಪ್ಪ	01/07/1946	24/09/1999	
1612	ಸರ್ಕಾರಿ	3998	ನಾಜರಾಜನ್ ಎನ್	13/06/1946	24/09/1999	
1613	ಸರ್ಕಾರಿ	3998ಎ	ವಂದಾಲಿ ಎನ್ ಎನ್	10/01/1947	24/09/1999	
1614	ಟಿಡಿಬಿ	1407	ನಾಗೇಂದ್ರ ಆರ್ ಎನ್	10/10/1946	24/09/1999	
1615	ಟಿಡಿಬಿ	1408	ಗೋದ್ರಾಳ್ ಬಿ ಬಿ	08/01/1942	24/09/1999	
1616	ಮುನಿಸಿಪಲ್	1070	ಲಕ್ಷ್ಮೀನಾರಾಯಣ ಎನ್ ಎ	13/05/1942	24/09/1999	
1617	ಸರ್ಕಾರಿ	4000	ಕೆಂಪೇಗೌಡ ವೈ ಟಿ	12/12/1944	24/09/1999	
1618	ಸರ್ಕಾರಿ	4002	ನಾಗಣ್ಣ ಎನ್	21/06/1945	24/09/1999	
1619	ಸರ್ಕಾರಿ	4003	ಮುರಾಳ್ ಬಿ ಎಸ್	01/01/1946	24/09/1999	
1620	ಸರ್ಕಾರಿ	4006	ದೇವಿಕಾ ರಾಣಿ ಪಿ	03/03/1948	24/09/1999	
1621	ಸರ್ಕಾರಿ	4007	ಪತ್ತಾರ್ ಎಂ ವಿ	03/09/1948	24/09/1999	
1622	ಸರ್ಕಾರಿ	4009	ವೆಂಕಟರಮಣ ಕೆ	23/12/1941	24/09/1999	
1623	ಟಿಡಿಬಿ	1417	ಸತ್ತಾರ್ ಸಾಬ್ ಎಂ	13/04/1944	24/09/1999	
1624	ಟಿಡಿಬಿ	1423	ಮಲ್ಲಿಕಾರ್ಜುನ ರೆಡ್ಡಿ ಪಿ	01/11/1943	24/09/1999	
1625	ಮುನಿಸಿಪಲ್	1073	ರಾಮಲಿಂಗೇಗೌಡ	10/03/1946	24/09/1999	
1626	ಸರ್ಕಾರಿ	4011	ಈಶ್ವರೇಶ್ವರಿ ಸಿ ಐ	05/06/1947	24/09/1999	
1627	ಸರ್ಕಾರಿ	4017	ಬತುಲ್ ಅಜಾರ್	30/03/1942	24/09/1999	
1628	ಸರ್ಕಾರಿ	4023	ಐರೆಡ್ಡಿ ಬಿ ಬಿ	03/04/1944	24/09/1999	
1629	ಸರ್ಕಾರಿ	4024	ಬಡಿಗೇರ ಹೆಚ್ ಬಿ	05/01/1945	24/09/1999	
1630	ಸರ್ಕಾರಿ	4025	ದೀಕ್ಷಿತ್ ವಿ ಆರ್	26/01/1947	24/09/1999	
1631	ಸರ್ಕಾರಿ	4027	ನಾರಾಯಣಪ್ಪ ಜಿ ಡಿ	17/04/1942	24/09/1999	
1632	ಟಿಡಿಬಿ	1426	ಮಲ್ಲಿಕಾರ್ಜುನಪ್ಪ ವಿ	02/03/1942	24/09/1999	
1633	ಟಿಡಿಬಿ	1430	ಗುಂಡಪ್ಪ ನಾಗಪ್ಪ ತಂಡೂರ್ಕರ್	25/06/1944	24/09/1999	
1634	ಮುನಿಸಿಪಲ್	1077	ಕಟ್ಟೇನಹಳ್ಳಿ ಹೆಚ್ ಎಸ್	04/05/1952	24/09/1999	
1635	ಸರ್ಕಾರಿ	4028	ಯಲ್ಲೂರ ಎಸ್ ಹೆಚ್	08/12/1944	24/09/1999	
1636	ಸರ್ಕಾರಿ	4029	ಕುಲಕರ್ಣಿ ಆರ್ ಎನ್	10/10/1946	24/09/1999	
1637	ಸರ್ಕಾರಿ	4032	ಜಿಕ್ಕಣ್ಣ	12/06/1946	24/09/1999	
1638	ಸರ್ಕಾರಿ	4041	ಅನ್ನಪೂರ್ಣ ಎ	21/07/1944	24/09/1999	
1639	ಸರ್ಕಾರಿ	4053	ರಾಮೇಗೌಡ ಆರ್	03/04/1945	24/09/1999	
1640	ಸರ್ಕಾರಿ	4059	ಆಯ್ಯಲ್ ಹುನುರ್ ಎಂ	28/04/1944	24/09/1999	
1641	ಟಿಡಿಬಿ	1439	ಅಣ್ಣರಾವ್ ಬಿ ಜೋಗಾ	02/01/1942	24/09/1999	
1642	ಟಿಡಿಬಿ	1440	ಅನಂತಯ್ಯ	16/03/1947	24/09/1999	
1643	ಮುನಿಸಿಪಲ್	1078	ನಾಗರಾಜು ವೈ ಕೆ	04/09/1944	24/09/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
1644	ಸರ್ಕಾರಿ	4061	ವಿಶಾಲಾಕ್ಷಿ ಪಿ ಹೆಚ್	18/04/1945	24/09/1999	
1645	ಸರ್ಕಾರಿ	4063	ಗುರುಸಿದ್ದಪ್ಪ ಬಿ ಡಿ	07/08/1945	24/09/1999	
1646	ಸರ್ಕಾರಿ	4074	ಬಸವಯ್ಯ ಬಿ ಎಲ್	08/04/1942	24/09/1999	
1647	ಸರ್ಕಾರಿ	4075	ಸಿದ್ದಪ್ಪ ಕೆ ಜಿ	16/05/1949	24/09/1999	ಎಸ್.ಟಿ
1648	ಸರ್ಕಾರಿ	4081	ತುಕಾರಾಂ ಎನ್ ಬಾನನಾಯ್ಕ	09/10/1945	24/09/1999	ಎಸ್.ಸಿ
1649	ಸರ್ಕಾರಿ	4083	ಗೋವಿಂದರಾಜು	01/07/1943	24/09/1999	ಎಸ್.ಸಿ
1650	ಟಿಡಿಬಿ	1445	ದೊಡ್ಡ ಜೈನ್ ಎಂ ಬಿ	19/12/1942	24/09/1999	
1651	ಟಿಡಿಬಿ	1449	ಬಳಗನೂರು ಎನ್ ಜಿ	05/06/1942	24/09/1999	
1652	ಮುನಿಸಿಪಲ್	1079	ಆರ್ ಶಿವಮೂರ್ತಿ	06/05/1943	24/09/1999	
1653	ಸರ್ಕಾರಿ	4087	ಮುನಿಸ್ವಾಮಿ ಕೆ	10/08/1944	24/09/1999	ಎಸ್.ಸಿ
1654	ಸರ್ಕಾರಿ	4092	ಚಿಕ್ಕಣ್ಣ ಎ	05/08/1943	24/09/1999	ಎಸ್.ಸಿ
1655	ಸರ್ಕಾರಿ	4093	ಟಿ ಶಿವಪ್ಪ	08/04/1942	24/09/1999	ಎಸ್.ಸಿ
1656	ಸರ್ಕಾರಿ	4095	ಎಸ್ ಬಿ ರಾಮಾನಾಯಕ್	28/09/1950	24/09/1999	ಎಸ್.ಸಿ
1657	ಸರ್ಕಾರಿ	4099	ಕಮಲಾಬಾಯಿ	04/06/1946	24/09/1999	ಎಸ್.ಸಿ
1658	ಸರ್ಕಾರಿ	4100	ತುಕಾರಾಂ ಉಜ್ಜಣಗಲ್	15/06/1944	24/09/1999	ಎಸ್.ಸಿ
1659	ಟಿಡಿಬಿ	1451	ವಿರೂಪಾಕ್ಷಪ್ಪ ಬಿ	06/10/1942	24/09/1999	
1660	ಟಿಡಿಬಿ	1454	ಎಂ ಜಿ ಭಟ್	14/04/1942	24/09/1999	
1661	ಮುನಿಸಿಪಲ್	1080	ಶ್ರೀಧರ ಎಲ್	05/01/1949	24/09/1999	
1662	ಸರ್ಕಾರಿ	4101	ಸಿದ್ದಪ್ಪ ಎ	01/07/1946	24/09/1999	ಎಸ್.ಸಿ
1663	ಸರ್ಕಾರಿ	4107	ಯಲ್ಲಯ್ಯ ಪಿ	06/06/1947	24/09/1999	ಎಸ್.ಸಿ
1664	ಸರ್ಕಾರಿ	4112	ನಾಗಪ್ಪ	16/06/1944	24/09/1999	ಎಸ್.ಸಿ
1665	ಸರ್ಕಾರಿ	4115	ಪುಂಡಲೀಕರಾವ್	07/11/1942	24/09/1999	ಎಸ್.ಸಿ
1666	ಸರ್ಕಾರಿ	4116	ಚಂದ್ರಪ್ಪ	01/01/1945	24/09/1999	ಎಸ್.ಸಿ
1667	ಸರ್ಕಾರಿ	4117	ಮುನಿವೆಂಕಟಪ್ಪ ಜಿ	04/12/1950	24/09/1999	ಎಸ್.ಸಿ
1668	ಟಿಡಿಬಿ	1456	ಶಂಭುಲಿಂಗಯ್ಯ ಎಂ	01/07/1944	24/09/1999	
1669	ಟಿಡಿಬಿ	1463	ವಾಲಿ ಎನ್ ಎನ್	06/03/1943	24/09/1999	
1670	ಮುನಿಸಿಪಲ್	1084	ಪ್ರಭಾಕರ ಆರ್	25/04/1943	24/09/1999	
1671	ಸರ್ಕಾರಿ	4118	ಚನ್ನನಾಯಕ ಎಸ್ ಎಲ್	05/10/1948	24/09/1999	ಎಸ್.ಟಿ
1672	ಸರ್ಕಾರಿ	4120	ಲಿಂಗಪ್ಪ ಸಿ	01/07/1946	24/09/1999	ಎಸ್.ಸಿ
1673	ಸರ್ಕಾರಿ	4121	ಶಿವಪ್ಪ ಡಿ	06/04/1953	24/09/1999	ಎಸ್.ಸಿ
1674	ಸರ್ಕಾರಿ	4122	ಜೆನ್ನಪ್ಪ	03/11/1943	24/09/1999	ಎಸ್.ಸಿ
1675	ಸರ್ಕಾರಿ	4123	ವೆಂಕಟಮುನಿಯಪ್ಪ ಎನ್	01/11/1948	24/09/1999	ಎಸ್.ಸಿ
1676	ಸರ್ಕಾರಿ	4124	ರತ್ನಾಕರ್ ಎಂ ಎಸ್	18/08/1946	24/09/1999	ಎಸ್.ಸಿ
1677	ಟಿಡಿಬಿ	1468	ಹೆಗ್ಗಡೆ ವಿ ಎಸ್	10/06/1943	24/09/1999	
1678	ಟಿಡಿಬಿ	1475	ಮಠಪತಿ ಎನ್ ಎನ್	09/08/1944	24/09/1999	
1679	ಮುನಿಸಿಪಲ್	1098	ಜನಾರ್ದನ ಎನ್ ಎ	31/01/1946	24/09/1999	
1680	ಸರ್ಕಾರಿ	4126	ಲೋಕ್ಯಾ ನಾಯ್ಕ	24/05/1954	24/09/1999	ಎಸ್.ಸಿ
1681	ಸರ್ಕಾರಿ	4130	ಬೈಲಾಂಜನಪ್ಪ	06/08/1942	24/09/1999	ಎಸ್.ಸಿ

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
1682	ಸರ್ಕಾರಿ	4131	ನರಸಿಂಹಮೂರ್ತಿ ಜಿ ಹೆಚ್	03/05/1949	24/09/1999	ಎಸ್.ಸಿ
1683	ಸರ್ಕಾರಿ	4133	ಪರಶಿವಮೂರ್ತಿ ಎಂ	08/02/1954	24/09/1999	ಎಸ್.ಸಿ
1684	ಸರ್ಕಾರಿ	4135	ಮಾಣಿಕ್	01/08/1952	24/09/1999	ಎಸ್.ಸಿ
1685	ಸರ್ಕಾರಿ	4136	ಭೀಮಣ್ಣ ಸಾಂಬಣ್ಣ	01/01/1953	24/09/1999	ಎಸ್.ಸಿ
1686	ಟಿಡಿಬಿ	1490	ಮಾಣಿಕ್ಯ ರಾಜಯ್ಯ	01/06/1944	24/09/1999	
1687	ಟಿಡಿಬಿ	1492	ಶಂಕರ ಜೆ	04/11/1944	24/09/1999	
1688	ಮುನಿಸಿಪಲ್	1100	ಬಸಪ್ಪ ಎನ್	03/05/1944	24/09/1999	
1689	ಸರ್ಕಾರಿ	4137	ದೇವೇಂದ್ರ ಡಿ ಜಿ	03/03/1953	24/09/1999	ಎಸ್.ಸಿ
1690	ಸರ್ಕಾರಿ	4138	ಮಲ್ಲಿಕಾರ್ಜುನ ಸಜ್ಜನ್	21/03/1953	24/09/1999	ಎಸ್.ಸಿ
1691	ಸರ್ಕಾರಿ	4139	ಸರಸ್ವತಿ	05/04/1950	24/09/1999	ಎಸ್.ಸಿ
1692	ಸರ್ಕಾರಿ	4140	ಘಟಕಾಂಬಳೆ ಪಿ ಆರ್	23/12/1952	24/09/1999	ಎಸ್.ಸಿ
1693	ಸರ್ಕಾರಿ	4142	ಬಾಬುರಾವ್ ರಾಮರಾವ್	27/07/1948	24/09/1999	ಎಸ್.ಟಿ
1694	ಸರ್ಕಾರಿ	4143	ಗಜ್ಜನ ಮನಿ	10/12/1951	24/09/1999	ಎಸ್.ಸಿ
1695	ಟಿಡಿಬಿ	1498	ರಾಮಕೃಷ್ಣ ಭಟ್ ಎನ್	30/09/1944	24/09/1999	
1696	ಟಿಡಿಬಿ	1501	ಮರುಳಸಿದ್ದಪ್ಪ ಜಿ ಆರ್	12/05/1942	24/09/1999	
1697	ಮುನಿಸಿಪಲ್	1109	ಸೀತಾದೇವಿ ಎನ್ ಎನ್	26/06/1948	24/09/1999	
1698	ಸರ್ಕಾರಿ	4145	ರುದ್ರಗೌಡ ಎಂ	07/02/1948	24/09/1999	ಎಸ್.ಸಿ
1699	ಸರ್ಕಾರಿ	4149	ವಾಮನರಾವ್ ಮಾಧವರಾವ್‌ಬೋರೆ	07/08/1946	24/09/1999	ಎಸ್.ಸಿ
1700	ಸರ್ಕಾರಿ	4150	ಮೈನಾಲಿ ಎಂ ಎಂ	03/03/1948	24/09/1999	ಎಸ್.ಸಿ
1701	ಸರ್ಕಾರಿ	4151	ಮಾಧವರಾವ್ ಡಾಂಗೇ	14/11/1952	24/09/1999	ಎಸ್.ಸಿ
1702	ಸರ್ಕಾರಿ	4152	ಓಂಕಾರ ದೇವಂದ್ರಪ್ಪ	15/06/1956	24/09/1999	ಎಸ್.ಸಿ
1703	ಸರ್ಕಾರಿ	4152ಎ	ಮಾಣಿಕ್ ಶಂಕರರಾವ್ ಸೂರ್ಯವಂಶಿ	23/07/1951	24/09/1999	ಎಸ್.ಸಿ
1704	ಟಿಡಿಬಿ	1508	ಜಳಕಿ ಎನ್	20/04/1942	24/09/1999	
1705	ಟಿಡಿಬಿ	1512	ಮುಲ್ಲಾ ಎಂ ಎ	01/03/1942	24/09/1999	
1706	ಮುನಿಸಿಪಲ್	1111	ಸುಬ್ರಹ್ಮಣ್ಯ ಬಿ ಜಿ	07/12/1946	24/09/1999	
1707	ಸರ್ಕಾರಿ	4158	ಶಂಕರ ಮೊದಲೇ ಕಾಶೀನಾಥ	01/06/1956	24/09/1999	ಎಸ್.ಸಿ
1708	ಸರ್ಕಾರಿ	4159	ಹನುಮಂತ ಗರುಡೆ	06/08/1952	24/09/1999	ಎಸ್.ಸಿ
1709	ಸರ್ಕಾರಿ	4160	ಈರಣ್ಣ ಎನ್ ಜಾದವ್	13/12/1952	24/09/1999	
1710	ಸರ್ಕಾರಿ	4161	ಜಯಪ್ರಕಾಶ್ ಅಕ್ಕಿ	31/01/1955	24/09/1999	ಎಸ್.ಸಿ
1711	ಸರ್ಕಾರಿ	4162	ತ್ರಿಪಾಠಿ ಜಗನ್ನಾಥ	10/10/1956	24/09/1999	ಎಸ್.ಸಿ
1712	ಸರ್ಕಾರಿ	4163	ಪಂಡಿತ ಯಲ್ಲಪ್ಪ	01/06/1953	24/09/1999	ಎಸ್.ಸಿ
1713	ಟಿಡಿಬಿ	1514	ದುರ್ಗಾದೇವಿ ಕೆ	25/09/1944	24/09/1999	
1714	ಟಿಡಿಬಿ	1516	ರತ್ನ ಕೆ	28/02/1944	24/09/1999	
1715	ಮುನಿಸಿಪಲ್	1114	ವೆಂಕಣ್ಣಚಾರ್ ಎಸ್	01/07/1944	24/09/1999	
1716	ಸರ್ಕಾರಿ	4164	ಶರಣಪ್ಪ ಎನ್	15/02/1954	24/09/1999	ಎಸ್.ಸಿ
1717	ಸರ್ಕಾರಿ	4165	ನಾಗನಾಥ ವಾಡೇಕರ್	30/01/1948	24/09/1999	ಎಸ್.ಸಿ
1718	ಸರ್ಕಾರಿ	4166	ಕದಂ ಎಸ್ ವೈ	01/05/1953	24/09/1999	ಎಸ್.ಸಿ

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
1719	ಸರ್ಕಾರಿ	4167	ಚವಾಣ್ ಸೇವಾನಾಥ	01/06/1955	24/09/1999	ಎಸ್.ಸಿ
1720	ಸರ್ಕಾರಿ	4168	ಮಲ್ಲಪ್ಪ ಬಿಲ್ಲವ	20/06/1953	24/09/1999	ಎಸ್.ಸಿ
1721	ಸರ್ಕಾರಿ	4169	ಮಹಾಲಿಂಗಪ್ಪ ಪಿ	01/07/1953	24/09/1999	ಎಸ್.ಸಿ
1722	ಟಿಡಿಬಿ	1519	ಜಯಣ್ಣ ಪಿ ಟಿ	08/11/1943	24/09/1999	
1723	ಟಿಡಿಬಿ	1520	ಶಿವಕುಮಾರ ಡಿ ಜೋಳದ	11/12/1947	24/09/1999	
1724	ಮುನಿಸಿಪಲ್	1120	ವೈಕುಂಠಾಚಾರ್ ಜಿ ಹೆಚ್	11/01/1949	24/09/1999	
1725	ಸರ್ಕಾರಿ	4170	ಮಾರುತಿ ಎನ್	16/08/1954	24/09/1999	ಎಸ್.ಸಿ
1726	ಸರ್ಕಾರಿ	4172	ಶರಣಪ್ಪ	01/08/1954	24/09/1999	ಎಸ್.ಟಿ
1727	ಸರ್ಕಾರಿ	4174	ವಿಜಯಕುಮಾರ್ ಡಿ ಪಾಟೀಲ್	08/12/1954	24/09/1999	ಎಸ್.ಸಿ
1728	ಸರ್ಕಾರಿ	4177	ಭೀಮಣ್ಣ ಕೋಲಾರ	01/02/1953	24/09/1999	ಎಸ್.ಸಿ
1729	ಸರ್ಕಾರಿ	4178	ಸುಕುಮಾರಿ	01/01/1953	24/09/1999	ಎಸ್.ಸಿ
1730	ಸರ್ಕಾರಿ	4180ಎ	ಮಾರಪ್ಪ ಎನ್ ಮಹರ್ಗರ್	10/12/1952	24/09/1999	ಎಸ್.ಸಿ
1731	ಟಿಡಿಬಿ	1527	ಪೋಲೀಸ್ ಪಾಟೀಲ್ ಎಸ್ ಎ	01/08/1946	24/09/1999	
1732	ಟಿಡಿಬಿ	1532	ತಿಪ್ಪಣ್ಣ	01/07/1943	24/09/1999	
1733	ಮುನಿಸಿಪಲ್	1123	ಸೂರ್ಯಪ್ರಕಾಶ ಬಿ ವಿ	10/07/1947	24/09/1999	
1734	ಸರ್ಕಾರಿ	4181	ಮಹದೇವಯ್ಯ ಜಿಎಂ	05/04/1955	24/09/1999	ಎಸ್.ಸಿ
1735	ಸರ್ಕಾರಿ	4182	ಬ್ರಹ್ಮೇಶ ಪಿ ಎಂ	02/12/1953	24/09/1999	ಎಸ್.ಸಿ
1736	ಸರ್ಕಾರಿ	4183	ಕೇಶವಮೂರ್ತಿ ಟಿ ಎನ್	01/06/1954	24/09/1999	ಎಸ್.ಸಿ
1737	ಸರ್ಕಾರಿ	4184	ಲಿಂಗಯ್ಯ ಎಂ ಎಲ್	09/12/1955	24/09/1999	ಎಸ್.ಸಿ
1738	ಸರ್ಕಾರಿ	4185	ಕುಮಾರ್ ಎಂ	01/06/1958	24/09/1999	ಎಸ್.ಸಿ
1739	ಸರ್ಕಾರಿ	4191	ಕುಪ್ಪಣ್ಣ ಸುಬ್ಬಣ್ಣ	19/03/1952	24/09/1999	ಎಸ್.ಸಿ
1740	ಟಿಡಿಬಿ	1534	ವೈಜಿನಾಥ ಎನ್	09/02/1946	24/09/1999	
1741	ಟಿಡಿಬಿ	1536	ರಂಗಪ್ಪ ಕೆ ಸಿ	05/04/1944	24/09/1999	
1742	ಮುನಿಸಿಪಲ್	1124	ಕರಣಿ ಹೆಚ್ ವಿ	21/10/1942	24/09/1999	
1743	ಸರ್ಕಾರಿ	4192	ಮಾಣಿಕ್ ಹೊನಾಳೆ	08/10/1952	24/09/1999	ಎಸ್.ಸಿ
1744	ಸರ್ಕಾರಿ	4193	ಹಾದಿಮನಿ ತುಲಜಾ ರಾಮ್	10/04/1955	24/09/1999	ಎಸ್.ಸಿ
1745	ಸರ್ಕಾರಿ	4195	ರಾಮಲಿಂಗಪ್ಪ ಟಿ	05/07/1959	24/09/1999	ಎಸ್.ಸಿ
1746	ಸರ್ಕಾರಿ	4196	ಬೋಸ್ಲೆ ಅರ್ಜುನ	08/06/1956	24/09/1999	ಎಸ್.ಸಿ
1747	ಸರ್ಕಾರಿ	4198	ಸುಧಾ ಮಾರ್ಜುನೆ ಕಾಂಬಳೆ	22/05/1955	24/09/1999	ಎಸ್.ಸಿ
1748	ಸರ್ಕಾರಿ	4199	ಕಟ್ಟಣ್ಣನವರ್ ಎಂ ಎಲ್	01/01/1955	24/09/1999	ಎಸ್.ಸಿ
1749	ಟಿಡಿಬಿ	1539	ಕಲಬುರ್ಗಿ ಆರ್ ಆರ್	01/07/1947	24/09/1999	
1750	ಟಿಡಿಬಿ	1540	ಬಸವರಾಜು ಬಿ	04/02/1942	24/09/1999	
1751	ಸರ್ಕಾರಿ	4202ಎ	ಕಾಂಬಳೆ ಆರ್ ಕೆ	01/06/1949	24/09/1999	ಎಸ್.ಸಿ
1752	ಸರ್ಕಾರಿ	4202ಬಿ	ಮೈಲಾರಿ ಹೆಚ್ ಎನ್	05/07/1954	24/09/1999	ಎಸ್.ಸಿ
1753	ಸರ್ಕಾರಿ	4207	ಸಿದ್ದರಾಜು ಆರ್	22/04/1953	24/09/1999	ಎಸ್.ಸಿ
1754	ಸರ್ಕಾರಿ	4208	ಶಿವಮ್ಮ	30/06/1955	24/09/1999	ಎಸ್.ಸಿ
1755	ಸರ್ಕಾರಿ	4211	ರಾಜಗೋಪಾಲ ಎಂ ಎನ್	05/01/1954	24/09/1999	ಎಸ್.ಸಿ
1756	ಸರ್ಕಾರಿ	4213	ನಾಯ್ಡು ಟಿ ಆರ್ ಕೆ	01/05/1955	24/09/1999	ಎಸ್.ಸಿ

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
1757	ಸರ್ಕಾರಿ	4219	ಟಿ.ಜಿ.ಕೃಷ್ಣಯ್ಯ	18/08/1945	24/09/1999	ಎಸ್.ಸಿ
1758	ಸರ್ಕಾರಿ	4224	ಟಿ.ವೆಂಕಟೇಶ	03/03/1953	24/09/1999	ಎಸ್.ಸಿ
1759	ಸರ್ಕಾರಿ	4225	ಕೆ.ಕೆಂಪಯ್ಯ	04/07/1948	24/09/1999	ಎಸ್.ಸಿ
1760	ಸರ್ಕಾರಿ	4226	ಹೆಚ್.ತಿಮ್ಮಹನುಮಯ್ಯ	01/06/1956	24/09/1999	ಎಸ್.ಸಿ
1761	ಸರ್ಕಾರಿ	4231	ಕೆ.ಮಲ್ಲಿಕಾರ್ಜುನ	09/05/1947	24/09/1999	ಎಸ್.ಟಿ
1762	ಸರ್ಕಾರಿ	4234	ಶಿವಲಿಂಗಗೊಳಪ್ಪ ತಳವಾರ್	01/06/1950	24/09/1999	ಎಸ್.ಟಿ
1763	ಸರ್ಕಾರಿ	1546	ಎಂ.ವೀರಯ್ಯಸ್ವಾಮಿ	01/08/1945	24/09/1999	
1764	ಸರ್ಕಾರಿ	1125	ಎಂ.ಕೆ.ಕೊತ್ತವಾಲ	20/10/1944	24/09/1999	
1765	ಸರ್ಕಾರಿ	4236	ಬಿ.ಹೆಚ್.ಸಿಂಗಾರಿ	12/11/1952	24/09/1999	ಎಸ್.ಟಿ
1766	ಸರ್ಕಾರಿ	4238	ಡಿ.ಆರ್.ಬಡಿಗೇರ	01/07/1943	24/09/1999	ಎಸ್.ಟಿ
1767	ಸರ್ಕಾರಿ	4239	ಜಿ.ಸತ್ಯಪ್ಪ	01/01/1946	24/09/1999	ಎಸ್.ಟಿ
1768	ಸರ್ಕಾರಿ	4240	ಪಿ. ನಿಂಗಪ್ಪ	22/05/1952	24/09/1999	ಎಸ್.ಟಿ
1999 ನೇ ಸಾಲಿನ ನೇರ ನೇಮಕಾತಿಯ ಹೆಚ್ಚುವರಿ ಪಟ್ಟಿ						
1769	ಸರ್ಕಾರಿ	1	ಜಿ.ಕೆ.ಗಿರಿರಾಜು	14/02/1972	19/11/1999	
1770	ಸರ್ಕಾರಿ	2	ಸದಾನಂದಮೂರ್ತಿ	08/12/1961	19/11/1999	
1771	ಸರ್ಕಾರಿ	3	ಎನ್.ರಾಮಸ್ವಾಮಿಗೌಡ	01/06/1963	18/11/1999	
1772	ಸರ್ಕಾರಿ	4	ಎನ್.ಜಯಸಿಂಹ	08/05/1968	17/11/1999	
1773	ಸರ್ಕಾರಿ	5	ಗಾಲೀಬ್ ಚಂದ್ ಫೀರ್ಜಾದೆ	21/07/1967	17/11/1999	
1774	ಸರ್ಕಾರಿ	6	ಸಿ.ಆರ್.ಅಶ್ವಿನ್	17/12/1974	18/11/1999	
1775	ಸರ್ಕಾರಿ	7	ಎಸ್.ಆರ್.ರಾಧಾಕೃಷ್ಣ	01/09/1962	22/11/1999	
1776	ಸರ್ಕಾರಿ	8	ರವೀಂದ್ರ ವೀರಪ್ಪ	06/01/1967	16/11/1999	
1777	ಸರ್ಕಾರಿ	9	ಷೇಕ್ ಕೈರುದ್ದೀನ್	01/06/1963	18/11/1999	
1778	ಸರ್ಕಾರಿ	10	ಮೊಹಮ್ಮದ್ ಮುಸ್ಸೂದ್ ಅಹ್ಮದ್	22/05/1964	17/11/1999	
1779	ಸರ್ಕಾರಿ	11	ಕೆ.ಬಿ.ಶಿವರಾಮು	02/02/1969	17/11/1999	
1780	ಸರ್ಕಾರಿ	12	ಮಲ್ಲಗೌಡ	10/04/1973	18/11/1999	
1781	ಸರ್ಕಾರಿ	13	ಎಸ್.ಎನ್ ರವಿಪ್ರಕಾಶ್	09/07/1969	19/11/1999	
1782	ಸರ್ಕಾರಿ	15	ಲಕ್ಷ್ಮೀನಾರಾಯಣ	01/06/1969	19/11/1999	
1783	ಸರ್ಕಾರಿ	17	ಮಹದ್ ಸಾಹೇಬ್ ಧಾರಾಮತ್	01/06/1965	17/11/1999	
1784	ಸರ್ಕಾರಿ	18	ರಾಚಪ್ಪ ಭದ್ರಶೆಟ್ಟಿ	27/04/1967	19/11/1999	
1785	ಸರ್ಕಾರಿ	19	ವೆಂಕಟೇಶ ರಾಮಣ್ಣ	01/06/1967	18/11/1999	
1786	ಸರ್ಕಾರಿ	20	ಪೂಜಾರಿ ಮಹೇಶ	23/05/1973	16/11/1999	
1787	ಸರ್ಕಾರಿ	20ಎ	ಡಿ.ಶಿವಣ್ಣ	06/01/1964	22/11/1999	ಎಸ್.ಸಿ
1788	ಸರ್ಕಾರಿ	21	ಕೆ.ಕೆಂಪರಾಜು	12/05/1965	26/11/1999	
1789	ಸರ್ಕಾರಿ	22	ಸಿ.ಎನ್.ಪ್ರದೀಪ್ ಕುಮಾರ್	03/06/1968	19/11/1999	
1790	ಸರ್ಕಾರಿ	23	ವಿ.ರಂಗಸ್ವಾಮಿ ಶೆಟ್ಟಿ	20/05/1966	19/11/1999	
1791	ಸರ್ಕಾರಿ	24	ವಿ.ಮಹೇಶ್ವರಪ್ಪ	01/06/1967	17/11/1999	ಇಲಾಖೆ ಬಿಟ್ಟಿರುತ್ತಾರೆ
1792	ಸರ್ಕಾರಿ	25	ರೇವಣ್ಣಸಿದ್ದಪ್ಪ	01/06/1971	17/11/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
1793	ಸರ್ಕಾರಿ	26	ಎನ್.ಎಸ್.ದಿನೇಶ	20/07/1972	17/11/1999	
1794	ಸರ್ಕಾರಿ	27	ಬೆಂಜಮೀನ್ ಪ್ರಾನ್ಸ್‌ಸೀ	23/09/1968	19/11/1999	
1795	ಸರ್ಕಾರಿ	28	ರಿಯಾಜ್ ಅಹ್ಮದ್	01/06/1970	17/11/1999	
1796	ಸರ್ಕಾರಿ	29	ಎಸ್.ಬಿ.ಧನಂಜಯ	08/04/1972	18/11/1999	
1797	ಸರ್ಕಾರಿ	30	ಟಿ.ಎಸ್.ಜಗದೀಶ್	08/03/1975	18/11/1999	
1798	ಸರ್ಕಾರಿ	31	ಪದ್ಮನಾಭಕರಣಂ	01/06/1965	17/11/1999	
1799	ಸರ್ಕಾರಿ	32	ರಾಘವೇಂದ್ರ ವೆಂಕಟೇಶ	22/07/1970	18/11/1999	
1800	ಸರ್ಕಾರಿ	33	ಕೆ.ಕೃಷ್ಣಮೂರ್ತಿ	20/05/1965	17/11/1999	
1801	ಸರ್ಕಾರಿ	34	ಎಸ್.ಸುಬ್ರಮಣ್ಯ	01/07/1965	19/11/1999	
1802	ಸರ್ಕಾರಿ	35	ಎಸ್.ಸುಬ್ರಮಣ್ಯ	07/06/1971	19/11/1999	
1803	ಸರ್ಕಾರಿ	36	ಕೆ.ಸಿ.ಸುರೇಶ	14/07/1973	18/11/1999	
1804	ಸರ್ಕಾರಿ	37	ರಾಜು ಸುಬಾಯಭಂಡಾರಿ	15/08/1966	17/11/1999	
1805	ಸರ್ಕಾರಿ	38	ಹೆಚ್.ಎನ್.ಪದ್ಮನಾಭ	20/05/1964	22/11/1999	
1806	ಸರ್ಕಾರಿ	40	ಆರ್.ಬಸವರಾಜ	22/07/1965	18/11/1999	
1807	ಸರ್ಕಾರಿ	41	ಟಿ.ಜಿ. ನಾಗರಾಜು	18/02/1970	19/11/1999	ಇಲಾಖೆ ಬಿಟ್ಟಿರುತ್ತಾರೆ
1808	ಸರ್ಕಾರಿ	42	ಕೆ.ಪಿ.ಗುರುರಾಜ	15/04/1965	17/11/1999	
1809	ಸರ್ಕಾರಿ	43	ಬಸವನಗೌಡ	28/10/1971	19/11/1999	
1810	ಸರ್ಕಾರಿ	44	ವಿಜಯಕುಮಾರ್	01/12/1962	18/11/1999	
1811	ಸರ್ಕಾರಿ	45	ಬಿ.ಆರ್.ರಮೇಶ	06/10/1970	17/11/1999	
1812	ಸರ್ಕಾರಿ	46	ತಂಗಡಿ ಜೀವಪ್ಪ ಪರಸೆ	21/01/1972	18/11/1999	
1813	ಸರ್ಕಾರಿ	47	ಜೆ.ಎಂ.ಸೋಮಶೇಖರಪ್ಪ	16/07/1970	24/11/1999	
1814	ಸರ್ಕಾರಿ	48	ಟಿ.ಶ್ರೀನಿವಾಸರೆಡ್ಡಿ	25/12/1966	19/11/1999	
1815	ಸರ್ಕಾರಿ	49	ಬರ್ನಾಡ್ ಮಿರಂಡಾ	10/06/1970	18/11/1999	
1816	ಸರ್ಕಾರಿ	50	ದೇಶಮುಖ್ ಶಂಕರಪ್ಪ	18/04/1964	18/11/1999	
1817	ಸರ್ಕಾರಿ	51	ದಯಾನಂದ ಮರಿಯಪ್ಪ	01/06/1969	17/11/1999	
1818	ಸರ್ಕಾರಿ	52	ಸಿ.ಮಲ್ಲಿಕಾರ್ಜುನ	10/10/1959	18/11/1999	
1819	ಸರ್ಕಾರಿ	53	ಎಂ.ಮಹೇಶ	20/03/1972	19/11/1999	
1820	ಸರ್ಕಾರಿ	54	ನಾಗನಗೌಡ	01/06/1963	29/11/1999	
1821	ಸರ್ಕಾರಿ	55	ಶಿವಪ್ರಕಾಶ ಚಿಗಟೇರಿ	01/05/1968	22/11/1999	
1822	ಸರ್ಕಾರಿ	56	ವೈ.ಜಿ.ಶಿವಣ್ಣ	10/12/1965	22/11/1999	
1823	ಸರ್ಕಾರಿ	57	ಎಂ.ಸಿ.ಶಿವಕುಮಾರ್	14/06/1969	22/11/1999	
1824	ಸರ್ಕಾರಿ	58	ಗಣಪತಿ ಹೆಗ್ಗಡೆ	01/05/1965	18/11/1999	
1825	ಸರ್ಕಾರಿ	59	ಎಂ. ಎಡ್ವಿನ್‌ಕ್ರಿಸ್ಟೋಪರ್	08/11/1966	18/11/1999	
1826	ಸರ್ಕಾರಿ	60	ಬಿ.ಎಸ್.ರೇವಣ್ಣ	01/05/1967	20/11/1999	
1827	ಸರ್ಕಾರಿ	61	ಬಿ.ಸಿದ್ದರಾಜು	01/07/1967	22/11/1999	
1828	ಸರ್ಕಾರಿ	62	ಯುವರಾಜುಗಡಿ	15/10/1969	17/11/1999	
1829	ಸರ್ಕಾರಿ	63	ಹನುಮಗೌಡ ಸಿ ಪಾಟೀಲ್	18/06/1972	17/11/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
1830	ಸರ್ಕಾರಿ	64	ಕೆ.ಸೀತಾರಾಮ ಶೆಟ್ಟಿ	23/12/1960	22/11/1999	
1831	ಸರ್ಕಾರಿ	65	ಶಮೀಕೇರಿ ಶಿವರಾಜ	18/06/1969	17/11/1999	
1832	ಸರ್ಕಾರಿ	66	ಎನ್.ಸುರೇಶಕುಮಾರ	06/04/1968	19/11/1999	
1833	ಸರ್ಕಾರಿ	67	ಕೆ.ಜಿ.ಶಿವಶಂಕರ	15/03/1963	18/11/1999	
1834	ಸರ್ಕಾರಿ	68	ಕೆ.ಎಸ್.ಪ್ರಕಾಶ್	15/07/1972	18/11/1999	
1835	ಸರ್ಕಾರಿ	69	ರೇಣುಕಾಸ್ವಾಮಿ	22/05/1968	18/11/1999	
1836	ಸರ್ಕಾರಿ	70	ಹೆಚ್.ಮಹೇಶಪ್ಪ	01/06/1967	17/11/1999	
1837	ಸರ್ಕಾರಿ	71	ಸುರೇಶ ಶಿವಲಿಂಗಪ್ಪ	05/06/1959	17/11/1999	
1838	ಸರ್ಕಾರಿ	72	ಕುಸೇಬ ಅಲಿಯಾಸ್ ದುಂಡಪ್ಪ	21/07/1965	19/11/1999	
1839	ಸರ್ಕಾರಿ	73	ಸಿ.ಜೆ.ಮಲ್ಲಪ್ಪ	01/06/1968	16/11/1999	
1840	ಸರ್ಕಾರಿ	74	ವಿರುಪಾಕ್ಷಪ್ಪ	01/06/1969	18/11/1999	
1841	ಸರ್ಕಾರಿ	75	ಸಿ.ಶಶಿಧರ	20/05/1963	18/11/1999	
1842	ಸರ್ಕಾರಿ	76	ಎಸ್.ಶಂಕರಪ್ಪ	01/03/1970	18/11/1999	
1843	ಸರ್ಕಾರಿ	77	ಎಂ.ಎಸ್.ಮುರಳೀಧರ	21/01/1968	22/11/1999	
1844	ಸರ್ಕಾರಿ	78	ಕಾಶಿನಾಥ ಪ್ರಭಯ್ಯ	15/11/1965	19/11/1999	
1845	ಸರ್ಕಾರಿ	79	ನಾಗೇಶ ಆರ್ ಮಲ್ಲಣ್ಣನವರ್	01/06/1967	18/11/1999	
1846	ಸರ್ಕಾರಿ	80	ಕನಕಪ್ಪ	15/01/1963	20/11/1999	
1847	ಸರ್ಕಾರಿ	81	ಎಲ್.ಎನ್. ಗಂಗಾಧರಪ್ಪ	22/06/1966	19/11/1999	
1848	ಸರ್ಕಾರಿ	82	ಸಂಗ್ರಾಮಪ್ಪ	16/06/1966	17/11/1999	
1849	ಸರ್ಕಾರಿ	82ಎ	ಜಿ.ಆರ್.ಶಂಕರೇಗೌಡ	15/05/1970		
1850	ಸರ್ಕಾರಿ	83	ಕೆ.ವೈ. ನಾರಾಯಣಪ್ರಸಾದ್	09/12/1965	17/11/1999	
1851	ಸರ್ಕಾರಿ	84	ಯಲ್ಲಪ್ಪ	02/06/1966	18/11/1999	
1852	ಸರ್ಕಾರಿ	85	ಆರ್. ರಂಗಸ್ವಾಮಿ	04/02/1969	18/11/1999	
1853	ಸರ್ಕಾರಿ	86	ಎಲ್.ಶಂಕರೇಗೌಡ	14/02/1970	19/11/1999	
1854	ಸರ್ಕಾರಿ	87	ಪಿ.ಚನ್ನವೀರಯ್ಯ	01/06/1962	18/11/1999	
1855	ಸರ್ಕಾರಿ	88	ಕೆ.ಎಸ್.ಗಂಗಾಧರಸ್ವಾಮಿ	09/03/1967	18/11/1999	
1856	ಸರ್ಕಾರಿ	89	ಎಂ.ಜಗದೀಶ	01/06/1963	17/11/1999	ಇಲಾಖೆ ಬಿಟ್ಟಿರುತ್ತಾರೆ
1856ಎ	ಸರ್ಕಾರಿ	90	ಪ್ರಶಾಂತ ಕುಮಾರ . ಹೆಚ್.ಕೆ	19/05/1966	19/11/1999	
1857	ಸರ್ಕಾರಿ	91	ಕೆಂಪಯ್ಯ	16/06/1960	17/11/1999	
1858	ಸರ್ಕಾರಿ	92	ಬಿ.ಎ.ಕಾಳೇಗೌಡ	14/07/1973	19/11/1999	
1859	ಸರ್ಕಾರಿ	93	ಎಸ್.ಟಿ.ಸವಿತಾ	18/01/1974	17/11/1999	
1860	ಸರ್ಕಾರಿ	94	ಮೀನಾಕ್ಷಿ ಪಾಟೀಲ್	01/07/1966	16/11/1999	
1861	ಸರ್ಕಾರಿ	95	ಬಿ.ಎನ್.ಸವಿತಾ	13/04/1971	19/11/1999	
1862	ಸರ್ಕಾರಿ	96	ಹೆಚ್.ಎಸ್. ದಾಕ್ಷಾಯಿಣಿ	12/05/1972	18/11/1999	
1863	ಸರ್ಕಾರಿ	97	ಆರ್.ಪಿ.ಚೇತನಾ	08/03/1973	17/11/1999	
1864	ಸರ್ಕಾರಿ	98	ಕೋಲ್ಹಾರ ಗೌರವ್ವ	01/06/1973	17/11/1999	
1865	ಸರ್ಕಾರಿ	99	ಅನಿತಬಸವನಗೌಡ	01/07/1971	17/11/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
1866	ಸರ್ಕಾರಿ	100	ಎಂ.ಮಮತ	05/03/1973	19/11/1999	
1867	ಸರ್ಕಾರಿ	101	ಹೆಚ್.ಟಿ.ಗೀತಾ	15/08/1970	17/11/1999	
1868	ಸರ್ಕಾರಿ	102	ವಿ.ಹೇಮಾವತಿ	19/03/1974	19/11/1999	
1869	ಸರ್ಕಾರಿ	103	ಸಬೀತಾಬೇಗಂ	27/07/1968	19/11/1999	
1870	ಸರ್ಕಾರಿ	104	ಐ. ಅಲೀಂ ಉನ್ನೀಸಾ	27/08/1967	16/11/1999	
1871	ಸರ್ಕಾರಿ	105	ಬಿ.ವಿ.ಹೇಮಲತಾ	18/03/1964	20/11/1999	
1872	ಸರ್ಕಾರಿ	106	ಬಿ.ಹೇಮಲತಾ	26/03/1969	19/11/1999	
1873	ಸರ್ಕಾರಿ	107	ಎಂ.ಆರ್.ಶಶಿಕಲಾದೇವಿ	01/10/1963	22/11/1999	
1874	ಸರ್ಕಾರಿ	108	ಹೆಚ್.ಮೀರಾ	10/07/1971	18/11/1999	
1875	ಸರ್ಕಾರಿ	109	ಎಂ.ವಿ.ನಿರ್ಮಲ	20/06/1967	16/11/1999	
1876	ಸರ್ಕಾರಿ	110	ಕೆ.ಆರ್.ದಾಕ್ಷಾಯಿಣಿ	13/09/1969	17/11/1999	
1877	ಸರ್ಕಾರಿ	111	ಅಮೃತಾಬಾಯಿ	01/06/1965	18/11/1999	
1878	ಸರ್ಕಾರಿ	112	ಕೆ.ಗೀತಾ	30/03/1964	19/11/1999	
1879	ಸರ್ಕಾರಿ	113	ಎಂ.ಎಸ್.ಭಾರತಿ	01/06/1970	17/11/1999	
1880	ಸರ್ಕಾರಿ	114	ಎಂ.ಅನಿತಾ	17/07/1966	18/11/1999	
1881	ಸರ್ಕಾರಿ	115	ಸುಧಾಮಣಿ	21/06/1966	16/11/1999	
1882	ಸರ್ಕಾರಿ	116	ಐ ಗೇಸ್‌ಪ್ರೇಮಕುಮಾರಿ	24/02/1969	20/11/1999	
1883	ಸರ್ಕಾರಿ	117	ಎಂ.ಪಿ.ರೂಪಲಕ್ಷ್ಮೀ	26/06/1973	17/11/1999	
1884	ಸರ್ಕಾರಿ	118	ಎಂ. ಶೀಲಾರಾಣಿ	01/02/1972	18/11/1999	
1885	ಸರ್ಕಾರಿ	119	ರೇಣುಕಾ ತ್ಯಾಗರಾಜು	21/05/1968	17/11/1999	
1886	ಸರ್ಕಾರಿ	120	ಭಾರತಿ ಭೀಮರಾಯಪ್ಪ	01/06/1972	17/11/1999	
1887	ಸರ್ಕಾರಿ	121	ಹೆಚ್.ಸುಜಾತ	10/06/1968	18/11/1999	
1888	ಸರ್ಕಾರಿ	122	ಗೋದಾವರಿ	08/05/1971	17/11/1999	
1889	ಸರ್ಕಾರಿ	124	ಸುರೇಖಾ ಪೂಜಾರತಿ	01/03/1975	22/11/1999	
1890	ಸರ್ಕಾರಿ	126	ಕೆ.ಉಮಾದೇವಿ	25/07/1968	17/11/1999	
1891	ಸರ್ಕಾರಿ	127	ಆರ್.ಕೆ.ವಾಣಿ	12/08/1968	18/11/1999	
1892	ಸರ್ಕಾರಿ	128	ನಾಗರಾಜ ಪದ್ಮನಾಭ	20/07/1969	16/11/1999	
1893	ಸರ್ಕಾರಿ	129	ಋಷಿಕೇಶ ದಂತಕಾಳೆ	01/05/1971	17/11/1999	
1894	ಸರ್ಕಾರಿ	130	ಎ.ಎಸ್.ವೆಂಕಟೇಶ	20/07/1972	17/11/1999	
1895	ಸರ್ಕಾರಿ	131	ಕೆ.ಸೋಮಶೇಖರಪ್ಪ	01/07/1970	18/11/1999	
1896	ಸರ್ಕಾರಿ	132	ಎಸ್.ಸಿ.ಗಂಗಪ್ಪ	04/03/1966	19/11/1999	
1897	ಸರ್ಕಾರಿ	133	ಬಸವರಾಜ ಜಿ ನಾನಾಪುರ್	10/02/1969	19/11/1999	
1898	ಸರ್ಕಾರಿ	134	ಎಂ.ಎ. ರಮೇಶ	22/05/1968	17/11/1999	
1899	ಸರ್ಕಾರಿ	135	ಡಿ.ಸುರೇಶ.	04/03/1970	17/11/1999	
1900	ಸರ್ಕಾರಿ	136	ಶ್ರೀರಂಗರಾಜು	15/07/1969	16/11/1999	
1901	ಸರ್ಕಾರಿ	137	ಎಂಕಪ್ಪನಿಂಗಪ್ಪ	01/06/1960	17/11/1999	
1902	ಸರ್ಕಾರಿ	138	ಡಿ.ಹೆಚ್.ರವಿ	15/07/1966	18/11/1999	
1903	ಸರ್ಕಾರಿ	139	ವಿ.ಸತೀಶ	03/04/1965	19/11/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
1904	ಸರ್ಕಾರಿ	140	ಟಿ. ಧರ್ಮಪ್ಪ	01/05/1967	18/11/1999	
1905	ಸರ್ಕಾರಿ	141	ಹೆಚ್.ಬಿ.ಕನಕಪ್ಪ	04/07/1963	17/11/1999	
1906	ಸರ್ಕಾರಿ	142	ಡಿ.ಆರ್.ಹಾಲಸಿದ್ದಪ್ಪ	20/07/1968	18/11/1999	
1907	ಸರ್ಕಾರಿ	143	ಸಿ.ಎನ್.ನರಸಿಂಹಾಚಾರ್ಯ	05/06/1959	19/11/1999	
1908	ಸರ್ಕಾರಿ	144	ಕೆ.ಎಲ್.ರಾಜೇಂದ್ರ	22/06/1966	18/11/1999	
1909	ಸರ್ಕಾರಿ	145	ಮಲ್ಲಿಕಾರ್ಜುನ ಪಂಪಣ್ಣ	15/08/1971	17/11/1999	
1910	ಸರ್ಕಾರಿ	146	ಕೆ.ಗಣಪತಿ	10/06/1973	18/11/1999	
1911	ಸರ್ಕಾರಿ	147	ಆರ್.ರುಕ್ಮಿಣಿ	15/05/1964	17/11/1999	
1912	ಸರ್ಕಾರಿ	148	ಬಿ.ಎಲ್. ಚಂದ್ರಪ್ಪ	29/08/1966	18/11/1999	
1913	ಸರ್ಕಾರಿ	149	ಜಿ.ರುಕ್ಮಿಣಿ	11/09/1959	17/11/1999	
1914	ಸರ್ಕಾರಿ	150	ಎಂ.ಎನ್.ರಮೇಶ	15/04/1967	22/11/1999	
1915	ಸರ್ಕಾರಿ	151	ಹೆಚ್.ಎಲ್.ಮಹದೇವಸ್ವಾಮಿ	01/02/1965	20/11/1999	
1916	ಸರ್ಕಾರಿ	152	ಎಂ.ಬಿ.ಧರಶರಣ್	30/05/1962	18/11/1999	
1917	ಸರ್ಕಾರಿ	153	ಎನ್.ಶಾಂತರಾಜು	01/07/1969	18/11/1999	
1918	ಸರ್ಕಾರಿ	154	ಬಿ.ರಾಧಾ	21/02/1965	19/11/1999	
1919	ಸರ್ಕಾರಿ	155	ಗುಲ್ಜಾರ್ ಅಹ್ಮದ್	07/05/1966	17/11/1999	
1920	ಸರ್ಕಾರಿ	156	ಸೋಮಶೇಖರಪ್ಪ ಸೋಪಣ್ಣ	08/08/1967	16/11/1999	
1921	ಸರ್ಕಾರಿ	157	ಡಿ.ಗೌಸ್‌ಮೊಹಿದ್ದೀನ್	01/07/1969	18/11/1999	
1922	ಸರ್ಕಾರಿ	158	ಕೆ.ಪೀತಾಂಬರ	26/10/1970	19/11/1999	
1923	ಸರ್ಕಾರಿ	159	ಕರಬಸಪ್ಪ ನಿಂಗಪ್ಪ	01/06/1973	19/11/1999	
1924	ಸರ್ಕಾರಿ	160	ಮನೋರಂಜನಿ	13/03/1959	15/11/1999	
1925	ಸರ್ಕಾರಿ	161	ಜಿ.ಫಾರುಕ್ ಅಹ್ಮದ್	01/03/1960	19/11/1999	
1926	ಸರ್ಕಾರಿ	162	ಲಲಿತ ಹನುಮರಡ್ಡಪ್ಪ	06/02/1968	17/11/1999	
1927	ಸರ್ಕಾರಿ	163	ಮಹಮ್ಮದ್ ರಫೀಕ್	23/07/1970	19/11/1999	
1928	ಸರ್ಕಾರಿ	164	ಹಬೀಬುಲ್ಲಾ ಫರೂಕೀ	01/07/1964	17/11/1999	
1929	ಸರ್ಕಾರಿ	165	ಪಿ.ಅರಸಶೆಟ್ಟಿ	07/06/1967	18/11/1999	
1930	ಸರ್ಕಾರಿ	166	ದೊಡ್ಡಭೀಮನಗೌಡ	27/02/1960	18/11/1999	
1931	ಸರ್ಕಾರಿ	167	ಮಹಮ್ಮದ್ ಯೂಸೆಫ್	08/07/1960	20/11/1999	
1932	ಸರ್ಕಾರಿ	168	ಬಿ.ಶಾಂತರಾಜು	25/05/1968	20/11/1999	
1933	ಸರ್ಕಾರಿ	169	ಬಿ.ಸಿ.ರಾಜಶೇಖರಯ್ಯ	04/10/1968	19/11/1999	ಎಸ್.ಟಿ
1934	ಸರ್ಕಾರಿ	170	ಆರ್.ಬಸವರಾಜಪ್ಪ	20/07/1973	17/11/1999	ಎಸ್.ಟಿ
1935	ಸರ್ಕಾರಿ	171	ಗೀತಾಸಂಗಯ್ಯ	23/03/1968	17/11/1999	
1936	ಸರ್ಕಾರಿ	172	ಗೋಪಾಲ ರಾಜಪ್ಪ ಮಲ್ಲಗಿ	04/01/1969	18/11/1999	ಎಸ್.ಟಿ
1937	ಸರ್ಕಾರಿ	173	ಖಾನ್‌ಹಫೀಸ್‌ಮೊಹಿದ್ದೀನ್	23/09/1962	16/11/1999	
1938	ಸರ್ಕಾರಿ	174	ಕೆ. ಶ್ರೀನಿವಾಸ	06/07/1963	18/11/1999	ಎಸ್.ಟಿ
1939	ಸರ್ಕಾರಿ	175	ಇಸ್ಲಾಮ್‌ಖಾನ್ ರಾಜೇಖಾನ್	15/05/1970	17/11/1999	
1940	ಸರ್ಕಾರಿ	176	ತಿಪ್ಪೇಸ್ವಾಮಿ	01/06/1972	18/11/1999	ಎಸ್.ಟಿ
1941	ಸರ್ಕಾರಿ	177	ಪ್ರೇಮಾನಂದ ಯಲ್ಲಪ್ಪ	01/06/1967	22/11/1999	ಎಸ್.ಸಿ

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
1942	ಸರ್ಕಾರಿ	178	ಚೆಲುವಾದಿ ಪ್ರಕಾಶ	26/05/1969	20/11/1999	ಎಸ್.ಸಿ
1943	ಸರ್ಕಾರಿ	179	ಎ.ಎನ್.ಕೃಷ್ಣಮೂರ್ತಿ	01/06/1961	17/11/1999	ಎಸ್.ಸಿ
1944	ಸರ್ಕಾರಿ	180	ಜಿ.ಎನ್.ರಾಜು	26/05/1965	19/11/1999	ಎಸ್.ಸಿ
1945	ಸರ್ಕಾರಿ	181	ಪಿ.ಮಹದೇವಯ್ಯ	23/06/1966	19/11/1999	ಎಸ್.ಸಿ
1946	ಸರ್ಕಾರಿ	182	ಎಂ.ಕೃಷ್ಣಪ್ಪ	31/08/1967	19/11/1999	ಎಸ್.ಸಿ
1947	ಸರ್ಕಾರಿ	183	ಕೆ.ಬಿ.ರಾಮಕೃಷ್ಣಯ್ಯ	01/06/1966	18/11/1999	ಎಸ್.ಸಿ
1948	ಸರ್ಕಾರಿ	184	ಎಂ.ಲಿಂಗರಾಜು	01/06/1967	19/11/1999	ಎಸ್.ಸಿ
1949	ಸರ್ಕಾರಿ	186	ಬಿ.ಮೈಲಪ್ಪ	01/06/1973	07/02/2000	ಎಸ್.ಸಿ
1950	ಸರ್ಕಾರಿ	187	ಎಸ್.ಸಿ. ಸೋಮನಾಥ	01/07/1973	17/11/1999	ಎಸ್.ಸಿ
1951	ಸರ್ಕಾರಿ	188	ಜಯಣ್ಣ	05/06/1969	18/11/1999	ಎಸ್.ಸಿ
1952	ಸರ್ಕಾರಿ	189	ಯಮನೂರಪ್ಪ ಸಿದ್ದಪ್ಪ	16/05/1968	18/11/1999	ಎಸ್.ಸಿ
1953	ಸರ್ಕಾರಿ	190	ಬಿ.ಜಿ ರಂಗೇಶ	30/07/1969	17/11/1999	ಎಸ್.ಸಿ
1954	ಸರ್ಕಾರಿ	191	ಹನುಮಂತ ಬಜ್ಜಪ್ಪ	03/03/1974	19/11/1999	ಎಸ್.ಸಿ
1955	ಸರ್ಕಾರಿ	192	ಬಿ.ಜಿ.ನಾರಾಯಣಸ್ವಾಮಿ	01/06/1968	20/11/1999	ಎಸ್.ಸಿ
1956	ಸರ್ಕಾರಿ	193	ಪುಟ್ಟಸ್ವಾಮಿ	10/08/1957	22/11/1999	ಎಸ್.ಸಿ
1957	ಸರ್ಕಾರಿ	194	ಅಮರೇಶ ಲಕ್ಷ್ಮಣ	01/06/1968	18/11/1999	ಎಸ್.ಸಿ
1958	ಸರ್ಕಾರಿ	195	ಮೋಹನಚಂದ್ರ	14/04/1968	20/11/1999	ಎಸ್.ಸಿ
1959	ಸರ್ಕಾರಿ	196	ಆರ್.ಲಿಂಗರಾಜು	19/06/1968	22/11/1999	ಎಸ್.ಸಿ
1960	ಸರ್ಕಾರಿ	197	ಆರ್.ಮಂಜುನಾಥ	15/04/1971	18/11/1999	ಎಸ್.ಸಿ
1961	ಸರ್ಕಾರಿ	198	ಜಯವಂತ್ ನಂದನ	01/06/1963	22/11/1999	ಎಸ್.ಸಿ
1962	ಸರ್ಕಾರಿ	199	ಚಿನ್ನಸ್ವಾಮಿ	28/06/1965	19/11/1999	ಎಸ್.ಸಿ
1963	ಸರ್ಕಾರಿ	200	ಎ.ಸಿ. ನಾರಾಯಣಸ್ವಾಮಿ	31/10/1974	17/11/1999	ಎಸ್.ಸಿ
1964	ಸರ್ಕಾರಿ	202	ವಿಜಯಮ್ಮ ಆರ್ ಪಾಟೀಲ್	08/08/1973	16/11/1999	
1965	ಸರ್ಕಾರಿ	203	ಎನ್.ಪ್ರಭಾ	06/02/1973	18/11/1999	
1966	ಸರ್ಕಾರಿ	204	ವಿ.ಮಂಗಳ	18/10/1969	18/11/1999	
1967	ಸರ್ಕಾರಿ	205	ಆರ್.ವಿ. ಸುಧಾ	19/04/1975	17/11/1999	
1968	ಸರ್ಕಾರಿ	206	ಜಯಮ್ಮ	10/08/1960	18/11/1999	
1969	ಸರ್ಕಾರಿ	207	ವಿದ್ಯಾ ಸಿ ಸಜ್ಜನ ಶೆಟ್ಟರ್	31/01/1974	18/11/1999	
1970	ಸರ್ಕಾರಿ	208	ಹೆಚ್.ಎಸ್.ಸರೋಜಮ್ಮ	04/11/1965	18/11/1999	
1971	ಸರ್ಕಾರಿ	209	ಶೋಭಾಸಣ್ಣಪ್ಪನಾಯಕ	20/05/1960	19/11/1999	
1972	ಸರ್ಕಾರಿ	210	ಟಿ.ದೇವಕಿ	27/07/1964	18/11/1999	
1973	ಸರ್ಕಾರಿ	211	ವಸಂತಕುಮಾರಿ	19/07/1961	18/11/1999	
1974	ಸರ್ಕಾರಿ	212	ಬದ್ರುನ್ನೀಸಾ ಬೇಗಂ	08/07/1963	15/11/1999	
1975	ಸರ್ಕಾರಿ	213	ಪಿ.ಪ್ರೇಮಕುಮಾರಿ	10/06/1965	18/11/1999	
1976	ಸರ್ಕಾರಿ	214	ಎಂ.ಮಂಜುಳ	22/07/1972	19/11/1999	
1977	ಸರ್ಕಾರಿ	215	ಭಾಗ್ಯ	04/06/1961	17/11/1999	
1978	ಸರ್ಕಾರಿ	217	ಅಸ್ಸಾ ತಬಸ್ಸುಮ್	20/07/1971	18/11/1999	
1979	ಸರ್ಕಾರಿ	218	ಪಿ.ಉಮಾ	01/06/1969	16/11/1999	ಎಸ್.ಸಿ

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
1980	ಸರ್ಕಾರಿ	219	ಎಸ್.ಸುಮಿತ್ರಮ್ಮ	05/06/1966	17/11/1999	ಎಸ್.ಸಿ
1981	ಸರ್ಕಾರಿ	220	ಎಸ್.ವಿ.ಶಿವಮ್ಮ	15/07/1972	17/11/1999	ಎಸ್.ಸಿ
1982	ಸರ್ಕಾರಿ	221	ಹೆಚ್.ಕೆ.ವಿಜಯಲಕ್ಷ್ಮೀ	30/11/1974	18/11/1999	ಎಸ್.ಸಿ
1983	ಸರ್ಕಾರಿ	222	ಜೆ. ಬಿಲ್ಕೀಶ್ ಜಹಾನ್	14/02/1967	16/11/1999	
1984	ಸರ್ಕಾರಿ	223	ಕಮಲಾಪುಜಾರಿ	10/04/1963	19/11/1999	ಎಸ್.ಸಿ
1985	ಸರ್ಕಾರಿ	224	ಎಸ್.ರುಕ್ಮಿಣಿ	01/04/1967	18/11/1999	ಎಸ್.ಸಿ
1986	ಸರ್ಕಾರಿ	255	ಆರ್.ಡಿ.ಭಾಗ್ಯಲಕ್ಷ್ಮಮ್ಮ	07/10/1969	22/11/1999	ಎಸ್.ಸಿ
1987	ಸರ್ಕಾರಿ	226	ಎನ್.ಕೆ.ಲಕ್ಷ್ಮಮ್ಮ	07/10/1971	17/11/1999	ಎಸ್.ಸಿ
1988	ಸರ್ಕಾರಿ	227	ಶೈಲಜಕುಮಾರಿ	01/11/1960	20/11/1999	ಎಸ್.ಸಿ
1989	ಸರ್ಕಾರಿ	228	ಸುಮಿತ್ರಾಚಲುವಾದಿ	23/03/1968	18/11/1999	ಎಸ್.ಸಿ
1990	ಸರ್ಕಾರಿ	229	ಎನ್.ಉಮಾದೇವಿ	24/01/1959	18/11/1999	ಎಸ್.ಸಿ
1991	ಸರ್ಕಾರಿ	230	ಬಿ.ಎನ್.ಪುಷ್ಪ	04/06/1971	17/11/1999	ಎಸ್.ಟಿ
1992	ಸರ್ಕಾರಿ	231	ಬಿ.ಎ.ಮಂಗಳ	02/04/1958	22/11/1999	ಎಸ್.ಟಿ
ಅನುಬಂಧ-2						
ದಿನಾಂಕ: 24-09-1999 ರಿಂದ 11-12-2007 ರವರೆಗಿನ ಅವಧಿಯಲ್ಲಿ ಮುಂಬಡ್ತಿ ಹೊಂದಿರುವ ಅಧಿಕಾರಿಗಳ ಜೇಷ್ಠತಾ ಪಟ್ಟಿ						
ಸರ್ಕಾರದ ಅಧಿಸೂಚನೆ ಸಂಖ್ಯೆ ಇಡಿ 105 ಡಿಪಿಐ 96 ದಿನಾಂಕ: 24-09-1999 ರ ಹೆಚ್ಚುವರಿ ಪಟ್ಟಿ (ಮುಂಬಡ್ತಿ ಹೊಂದಿರುವವರು)						
1	ಸರ್ಕಾರಿ	4242	ಕೆ.ಪದ್ಮಮ್ಮ	01/06/1956	24/09/1999	ಎಸ್.ಟಿ
2	ಸರ್ಕಾರಿ	4243ಎ	ರೇಣುಕಾದೇವಿ ಭೀಮಪ್ಪ ಕಿತ್ತೂರು	21/05/1960	24/09/1999	ಎಸ್.ಟಿ
3	ಸರ್ಕಾರಿ	4244	ಬಿ.ಬಿ.ನಾರಿ	01/07/1957	24/09/1999	ಎಸ್.ಟಿ
4	ಟಿಡಿಬಿ	1548	ಎ.ಬಿ.ಪಾಟೀಲ	02/02/1946	24/09/1999	
5	ಟಿಡಿಬಿ	1553	ಬಸವರಾಜ ಮುದೋಳ್	16/10/1945	24/09/1999	
6	ಮುನಿಸಿಪಲ್	1137	ಎಸ್.ಬಾನುಮತಿ	08/08/1950	24/09/1999	
7	ಸರ್ಕಾರಿ	4246	ವೀರಪ್ಪ ಬಿ ಸಂಗನಾಳ	01/06/1952	24/09/1999	ಎಸ್.ಟಿ
8	ಸರ್ಕಾರಿ	4247	ವಿ.ಹೆಚ್.ವಾಲ್ಮೀಕಿ	01/12/1951	24/09/1999	ಎಸ್.ಟಿ
9	ಸರ್ಕಾರಿ	4248	ಕೆ.ಓಬಪ್ಪ	01/07/1952	24/09/1999	ಎಸ್.ಟಿ
10	ಸರ್ಕಾರಿ	4249	ಬಿ. ಮನೋಹರ	01/07/1946	24/09/1999	ಎಸ್.ಟಿ
11	ಸರ್ಕಾರಿ	4250	ಎಸ್.ವೈ. ಅಲಗೋಡಿ	02/06/1951	24/09/1999	ಎಸ್.ಟಿ
12	ಸರ್ಕಾರಿ	4252	ಬಿ.ಬಿ.ಕೊಡಗನವರ್	01/06/1949	24/09/1999	ಎಸ್.ಟಿ
13	ಟಿಡಿಬಿ	1554	ಮೈಮುನಾಬಿ	21/06/1943	24/09/1999	
14	ಟಿಡಿಬಿ	1555	ವಿನಾಯಕ ರಾವ್	30/03/1944	24/09/1999	
15	ಮುನಿಸಿಪಲ್	1140	ಎಸ್.ರಾದಾಕೃಷ್ಣನ್	09/05/1949	24/09/1999	
16	ಸರ್ಕಾರಿ	4255	ರಾಮಪ್ಪ ಹೆಚ್	28/11/1941	24/09/1999	ಎಸ್.ಟಿ
17	ಸರ್ಕಾರಿ	4258	ಡಿ.ಒ ಗಾದ್ರಿಪಾಲಯ್ಯ	26/04/1950	24/09/1999	ಎಸ್.ಟಿ
18	ಸರ್ಕಾರಿ	4260	ಜಿ.ಪಾರ್ಸಿ	01/06/1952	24/09/1999	ಎಸ್.ಟಿ
19	ಸರ್ಕಾರಿ	4261	ವಾಸುದೇವ ಸಾಂಬಣ್ಣ ಗಾಂಗೇ	22/07/1955	24/09/1999	ಎಸ್.ಸಿ
20	ಸರ್ಕಾರಿ	4262ಎ	ಸಿ.ಆರ್.ಕೆಂಚಕ್ಕನವರ್	01/06/1954	24/09/1999	ಎಸ್.ಟಿ
21	ಸರ್ಕಾರಿ	4263	ಎಸ್.ಡಿ ಕಿತ್ತೂರು	28/11/1955	24/09/1999	ಎಸ್.ಟಿ
22	ಸರ್ಕಾರಿ	4264	ವೈ.ಎಸ್.ರಾಮಣ್ಣಗೌಡರ್	01/05/1956	24/09/1999	ಎಸ್.ಟಿ

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	2	3	4	5	6	7
23	ಟಿಡಿಬಿ	1557	ಎಸ್.ಜೆ.ಖಾದ್ರಿ	10/12/1946	24/09/1999	
24	ಟಿಡಿಬಿ	1559	ಶಿವಣ್ಣ ಹೆಚ್ ಎನ್	01/07/1944	24/09/1999	
25	ಮುನಿಸಿಪಲ್	1142	ಸಿ.ಹನುಮಂತಯ್ಯ	10/03/1947	24/09/1999	
26	ಟಿಡಿಬಿ	1966	ಕೆ.ಎಂ.ಕಾಂಬಳೆ	14/10/1947	24/09/1999	ಎಸ್.ಸಿ
27	ಟಿಡಿಬಿ	2073	ಭೀಮಪ್ಪ ಡಿ ತಳವಾರ್	12/01/1948	24/09/1999	ಎಸ್.ಟಿ
28	ಮುನಿಸಿಪಲ್	1143	ಉಮಾದೇವಿ	04/01/1946	24/09/1999	
29	ಟಿಡಿಬಿ	2153	ಕೊಂಡಯ್ಯ ಆರ್.ದಾಸರ್	01/04/1947	24/09/1999	ಎಸ್.ಸಿ
30	ಟಿಡಿಬಿ	3716	ಬಿ.ಟಿ.ತಳವಾರ	06/04/1951	24/09/1999	ಎಸ್.ಟಿ
31	ಮುನಿಸಿಪಲ್	1145	ಬಿ.ಪಿ. ಶ್ರೀನಿವಾಸಯ್ಯ	10/03/1947	24/09/1999	
32	ಮುನಿಸಿಪಲ್	1149	ಬಿ.ತೀರ್ಥಪ್ಪ	16/05/1946	24/09/1999	

ದಿನಾಂಕ : 29/03/2005 ರಂದು ಮುಂಬಡ್ತಿ ಹೊಂದಿದ ಅಧಿಕಾರಿಗಳ ವಿವರ

ಜೇಷ್ಠತಾ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ ಹೊಂದಿದ ದಿನಾಂಕ	ಜಾತಿ
33	ಸರ್ಕಾರಿ	2505	ನಾಗರಾಜ್	02/03/1948	29/03/2005	ಎಸ್.ಸಿ
34	ಸರ್ಕಾರಿ	2827	ಕೆ ಎನ್ ಡಂಗಾ	01/06/1950	29/03/2005	ಎಸ್.ಟಿ
35	ಸರ್ಕಾರಿ	3379	ಎನ್ ಹೆಚ್ ಹಿರೇಗೌಡರ್	01/06/1948	29/03/2005	
36	ಸರ್ಕಾರಿ	3673	ಹೆಚ್ ದೊಡ್ಡಪ್ಪ	09/01/1952	29/03/2005	ಎಸ್.ಸಿ
37	ಸರ್ಕಾರಿ	3729(ಎ)	ನಾಗನಾಥ್	01/06/1953	29/03/2005	ಎಸ್.ಸಿ
38	ಸರ್ಕಾರಿ	3759	ಸುಶೀಲಾ ಎನ್ ಹಿರೇಮಣಿ	01/12/1949	29/03/2005	ಎಸ್.ಸಿ
39	ಟಿಡಿಬಿ	1578	ಟಿ ಎಸ್ ಹಂಪಣ್ಣನವರ್	01/06/1947	29/03/2005	
40	ಟಿಡಿಬಿ	1579	ಎಂ ಪಿ ಕೃಷ್ಣಗೌಡ	27/07/1947	29/03/2005	
41	ಮುನಿಸಿಪಲ್	1173	ತೀರ್ಥಪ್ಪ	14/08/1948	29/03/2005	
42	ಸರ್ಕಾರಿ	3786	ಎಲ್ ಬಿ ಲಮಾಣಿ	01/09/1957	29/03/2005	ಎಸ್.ಸಿ
43	ಸರ್ಕಾರಿ	4146	ಎಸ್ ಎಸ್ ಮಸೂತಿ	01/06/1946	29/03/2005	ಎಸ್.ಸಿ
44	ಸರ್ಕಾರಿ	4173	ಎಸ್ ದಾಸೇಗೌಡ	07/03/1951	29/03/2005	ಎಸ್.ಸಿ
45	ಸರ್ಕಾರಿ	4179	ಕೆ ಬೋರಯ್ಯ	20/05/1954	29/03/2005	ಎಸ್.ಸಿ
46	ಸರ್ಕಾರಿ	4179 (ಎ)	ಗಾಯಕ್‌ವಾಡ್ ಸಂಪತಿ	15/06/1952	29/03/2005	ಎಸ್.ಸಿ
47	ಸರ್ಕಾರಿ	4197	ಬಿ ಹಾಲಪ್ಪ	01/06/1954	29/03/2005	ಎಸ್.ಟಿ
48	ಟಿಡಿಬಿ	1644	ಡಿ ಎಂ ಇಟಗೀಕರ್	07/05/1949	29/03/2005	
49	ಟಿಡಿಬಿ	1726	ಡಿ ಎಲ್ ವಲ್ಲಿಬಾಯಿ	01/06/1948	29/03/2005	
50	ಮುನಿಸಿಪಲ್	1175	ಶಿವಣ್ಣ	13/10/1949	29/03/2005	
51	ಸರ್ಕಾರಿ	4241	ಬಿ ಆರ್ ಬಿಸನಾಳ್	22/05/1955	29/03/2005	
52	ಸರ್ಕಾರಿ	4245	ಎಸ್ ಎನ್ ಯಮನಕ್ಕನವರ್	22/07/1956	29/03/2005	ಎಸ್.ಸಿ
53	ಸರ್ಕಾರಿ	4258(ಎ)	ಸುಭಾಶ್ ಚಂದ್ರ ಫಕೀರಪ್ಪ ಸಂಗಟಿ	01/06/1961	29/03/2005	ಎಸ್.ಸಿ
54	ಸರ್ಕಾರಿ	4259	ಎಸ್ ಎಸ್ ಪೂಜಾರ್	21/07/1955	29/03/2005	ಎಸ್.ಟಿ
55	ಸರ್ಕಾರಿ	4267	ಕೆ ಪಿ ಓಬಯ್ಯ	04/02/1961	29/03/2005	ಎಸ್.ಟಿ
56	ಸರ್ಕಾರಿ	4305	ಸೈಯದ್ ಇದಾಯತ್ ಉಲ್ಲಾ	01/01/1948	29/03/2005	

ಜೇಷ್ಠತಾ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ ಹೊಂದಿದ ದಿನಾಂಕ	ಜಾತಿ
57	ಟಿಡಿಬಿ	1768	ವೈ ಆರ್ ಗೋವಿಂದ ರೆಡ್ಡಿ	26/11/1947	29/03/2005	
58	ಟಿಡಿಬಿ	1787	ಭೀಮರಾವ್ ಬಾಬುರಾವ್ ಚೌಡಪುರ್ಕರ್	08/07/1947	29/03/2005	
59	ಮುನಿಸಿಪಲ್	1184	ಎಂ ಎ ಕುಂಬಾರಿ	10/06/1951	29/03/2005	
60	ಸರ್ಕಾರಿ	4306	ಸಿ ಎನ್ ವೆಂಕಟೇಗೌಡ	04/03/1947	29/03/2005	
61	ಸರ್ಕಾರಿ	4451	ಪುರುಷೋತ್ತಮ ಗೌಡ	18/05/1948	29/03/2005	
62	ಸರ್ಕಾರಿ	4455(ಎ)	ಟಿ ಪ್ರೇಮಾವತಿ	22/07/1958	29/03/2005	
63	ಸರ್ಕಾರಿ	4457	ಎನ್ ಮುನೇಷ್	08/06/1947	29/03/2005	ಎಸ್.ಸಿ
64	ಸರ್ಕಾರಿ	4459	ವಿ ತಿಮ್ಮಯ್ಯ	09/07/1949	29/03/2005	ಎಸ್.ಸಿ
65	ಸರ್ಕಾರಿ	4461	ರಾಮಕೃಷ್ಣ	08/12/1961	29/03/2005	ಎಸ್.ಸಿ
66	ಟಿಡಿಬಿ	1805(ಎ)	ರಾವ್ ಸೋಮಶೇಖರ್	30/07/1947	29/03/2005	
67	ಟಿಡಿಬಿ	1818	ಮಳಿಮತ್ ಸಿ.ಬಿ	02/06/1948	29/03/2005	
68	ಮುನಿಸಿಪಲ್	1186	ಟಿ ಗೋವಿಂದಪ್ಪ	08/06/1947	29/03/2005	
69	ಸರ್ಕಾರಿ	4463	ಜೆ ಶಿವಾನಂದಸ್ವಾಮಿ	08/06/1948	29/03/2005	ಎಸ್.ಸಿ
70	ಸರ್ಕಾರಿ	4470	ಎಂ ಮರಿಯಪ್ಪ	12/04/1948	29/03/2005	ಎಸ್.ಸಿ
71	ಸರ್ಕಾರಿ	4472	ಕಟ್ಟೀಮನಿ ವಸಂತ್	02/06/1964	29/03/2005	ಎಸ್.ಸಿ
72	ಸರ್ಕಾರಿ	4475	ಯು ಕೆ ವಿಭೂತೆ	10/05/1962	29/03/2005	ಎಸ್.ಸಿ
73	ಸರ್ಕಾರಿ	4476	ವೈ ಹೆಚ್ ಭಜಂತ್ರಿ	01/06/1962	29/03/2005	ಎಸ್.ಸಿ
74	ಸರ್ಕಾರಿ	4476(ಎ)	ವಿಠ್ಠಲ್	07/08/1948	29/03/2005	ಎಸ್.ಸಿ
75	ಟಿಡಿಬಿ	1821	ಪಿ ಎನ್ ಕುಲಕರ್ಣಿ	15/06/1948	29/03/2005	
76	ಟಿಡಿಬಿ	1843	ಹೆಚ್ ಎಂ ಸತ್ಯಮೂರ್ತಿ	21/02/1949	29/03/2005	
77	ಮುನಿಸಿಪಲ್	1187	ಟಿ ಆರ್ ವೆಂಕಟೇಶ್	06/03/1948	29/03/2005	
78	ಸರ್ಕಾರಿ	4478	ಡಿ ರಾಮಣ್ಣ	01/06/1952	29/03/2005	ಎಸ್.ಸಿ
79	ಸರ್ಕಾರಿ	4479	ಎಂ ಮುತ್ತುರಾಜು	17/07/1961	29/03/2005	ಎಸ್.ಸಿ
80	ಸರ್ಕಾರಿ	4481	ಮನೋಹರ್ ಎಂ ಬನ್ನೂರ್	01/06/1959	29/03/2005	ಎಸ್.ಸಿ
81	ಸರ್ಕಾರಿ	4482	ಬಿ ಎಸ್ ಸಿದ್ದೇಶ್ವರ	14/06/1961	29/03/2005	ಎಸ್.ಸಿ
82	ಸರ್ಕಾರಿ	4484	ಸದಾಶಿವ್ ಪಿ ದೊಡ್ಡಮನಿ	01/06/1964	29/03/2005	ಎಸ್.ಸಿ
83	ಸರ್ಕಾರಿ	4485	ಶ್ರೀನಿವಾಸಮೂರ್ತಿ	03/04/1963	29/03/2005	ಎಸ್.ಸಿ
84	ಟಿಡಿಬಿ	1859	ಮಹಮ್ಮದ್ ಗೌಸ್‌ದೀನ್	04/01/1948	29/03/2005	
85	ಟಿಡಿಬಿ	1877	ಎಂ ಎ ನಡಾಫ್	01/06/1948	29/03/2005	
86	ಮುನಿಸಿಪಲ್	1197	ಎಸ್ ಶಿವಸ್ವಾಮಿ	08/12/1947	29/03/2005	
87	ಸರ್ಕಾರಿ	4486	ಶಿವನಂಜಪ್ಪ	21/07/1955	29/03/2005	ಎಸ್.ಸಿ
88	ಸರ್ಕಾರಿ	4487	ಎನ್ ಎಲ್ ಮುದುಕಪ್ಪ	01/07/1957	29/03/2005	ಎಸ್.ಸಿ
89	ಸರ್ಕಾರಿ	4488	ವೈ ಹೆಚ್ ಹುಚ್ಚಣ್ಣವರ್	11/05/1964	29/03/2005	ಎಸ್.ಸಿ
90	ಸರ್ಕಾರಿ	4489	ಎಸ್ ಡಿ ರಾಜಾಪುರ್	30/05/1956	29/03/2005	ಎಸ್.ಸಿ
90 ಎ	ಸರ್ಕಾರಿ	4489 ಎ	ಅರ್ಜುನ್ ದೊಡ್ಡಮನಿ	01/06/1958	29/03/2005	
91	ಸರ್ಕಾರಿ	4493	ಜಿ ಡಿ ಮಹಾದೇವ ನಾಯಕ್	20/10/1962	29/03/2005	ಎಸ್.ಸಿ
92	ಸರ್ಕಾರಿ	4495	ಎಸ್ ಆರ್ ಕಟ್ಟೀಮನಿ	15/07/1962	29/03/2005	ಎಸ್.ಸಿ
93	ಟಿಡಿಬಿ	1878	ಎಸ್ ಸೀತಾರಾಮ ಅಡಿಗ	21/06/1948	29/03/2005	

ಜೇಷ್ಠತಾ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ ಹೊಂದಿದ ದಿನಾಂಕ	ಜಾತಿ
94	ಟಿಡಿಬಿ	1883	ಟಿ ವಿ ರಂಗನಾಥ್	14/05/1947	29/03/2005	
95	ಮುನಿಸಿಪಲ್	1201	ಎಸ್ ಜಾನ್ ಪ್ರಭಾಕರ್	02/05/1951	29/03/2005	
96	ಸರ್ಕಾರಿ	4496	ಯಲ್ಲಪ್ಪ ಹನಮಪ್ಪ ಚೆಲುವಾದಿ	20/07/1962	29/03/2005	ಎಸ್.ಸಿ
97	ಸರ್ಕಾರಿ	4499	ಎಸ್ ಎಂ ಭೋವಿ	24/12/1964	29/03/2005	ಎಸ್.ಸಿ
98	ಸರ್ಕಾರಿ	4500	ಎಂ ಆರ್ ಹೊನ್ನಕಾಂಬಳೆ	01/07/1962	29/03/2005	ಎಸ್.ಸಿ
99	ಸರ್ಕಾರಿ	4500(ಎ)	ಸಿಂಗರೆ ನಾಮದೇವ್	01/06/1958	29/03/2005	ಎಸ್.ಸಿ
100	ಸರ್ಕಾರಿ	4501	ಎನ್ ವೈ ಮಬ್ತುಕರ್	01/06/1959	29/03/2005	ಎಸ್.ಸಿ
101	ಸರ್ಕಾರಿ	4501(ಎ)	ಕೆ ಮೈಲಾರಪ್ಪ	26/08/1957	29/03/2005	ಎಸ್.ಸಿ
102	ಟಿಡಿಬಿ	1890	ಎಂ ಗೀತಾಕುಮಾರಿ	02/04/1949	29/03/2005	
103	ಟಿಡಿಬಿ	1920	ಆರ್ ಎ ಭಗವಾನ್	05/04/1948	29/03/2005	
104	ಮುನಿಸಿಪಲ್	1207	ಜಿ ಮೋಹನ್ ರಾವ್	01/07/1950	29/03/2005	
105	ಸರ್ಕಾರಿ	4503	ಸಂಗಪ್ಪ ಜಿ ಮನಕುರ	30/08/1962	29/03/2005	
106	ಸರ್ಕಾರಿ	4504	ಮಾಜಪ್ಪ ಸಿದ್ದಪ್ಪ ಗುಂಡಪಲ್ಲಿ	05/03/1965	29/03/2005	ಎಸ್.ಸಿ
107	ಸರ್ಕಾರಿ	4506	ನಾಗಪ್ಪ ಮುದುಕಮ್ಮನವರ್	01/06/1958	29/03/2005	ಎಸ್.ಟಿ
108	ಸರ್ಕಾರಿ	4507	ಶಿವಪ್ಪ ಹನಮಪ್ಪ ಗಣತಿ	01/06/1962	29/03/2005	ಎಸ್.ಸಿ
109	ಸರ್ಕಾರಿ	4508	ಎಸ್ ಪಿ ನಾಯಕ್	01/05/1963	29/03/2005	ಎಸ್.ಸಿ
110	ಸರ್ಕಾರಿ	4511	ಉಷಾದೇವಿ	01/03/1959	29/03/2005	ಎಸ್.ಸಿ
111	ಟಿಡಿಬಿ	1923	ಶಿವಪ್ಪ	07/04/1947	29/03/2005	
112	ಟಿಡಿಬಿ	1942	ಕೃಷ್ಣಪ್ಪ	30/11/1947	29/03/2005	
113	ಮುನಿಸಿಪಲ್	1208	ಬಿ ಬದರೀನಾಥ್ ರಾವ್	01/07/1947	29/03/2005	
114	ಸರ್ಕಾರಿ	4512	ಬಾಬುರಾಯ ಎಲ್ಲಪ್ಪ ಹಂಜಗಿ	01/06/1962	29/03/2005	ಎಸ್.ಸಿ
115	ಸರ್ಕಾರಿ	4513	ಎ ಜಿ ಭಾರಸ್ವಡೆ	01/06/1963	29/03/2005	ಎಸ್.ಸಿ
116	ಸರ್ಕಾರಿ	4514	ಗುರುದಾಸಪ್ಪ ಅಜ್ಜಪ್ಪ ಕಾಳಿ	25/04/1964	29/03/2005	ಎಸ್.ಸಿ
117	ಸರ್ಕಾರಿ	4515	ತುಳಜಪ್ಪ ರಂಗಪ್ಪ ಶಿರೋಳ್	01/06/1958	29/03/2005	ಎಸ್.ಸಿ
118	ಸರ್ಕಾರಿ	4516	ಕೆ ಬಸವರಾಜ	18/10/1949	29/03/2005	ಎಸ್.ಟಿ
119	ಸರ್ಕಾರಿ	4517	ಪೂರ್ಣಿಮಾ	14/07/1963	29/03/2005	
120	ಟಿಡಿಬಿ	1947	ಎಸ್ ನಾಗೇಂದ್ರಗುಪ್ತ	11/11/1948	29/03/2005	
121	ಟಿಡಿಬಿ	1951	ಸಿದ್ದಪ್ಪ ಮಲಕಪ್ಪ ಕಬಾಡಗಿ	01/05/1947	29/03/2005	
122	ಮುನಿಸಿಪಲ್	1209	ಎನ್ ತಿಪ್ಪಯ್ಯ		29/03/2005	
123	ಸರ್ಕಾರಿ	4517(ಎ)	ಸುನೀತಾ ಕುಮಾರಿ	11/03/1962	29/03/2005	ಎಸ್.ಸಿ
124	ಸರ್ಕಾರಿ	4534	ಸಿ ಎಸ್ ಕುಮುದಾ	08/06/1947	29/03/2005	
125	ಸರ್ಕಾರಿ	4563	ಎಂ ಗೀತಾದೇವಿ	03/04/1949	29/03/2005	
126	ಸರ್ಕಾರಿ	4569	ಆರ್ ಜಿ ಬೈಲವಾಡ್	20/12/1947	29/03/2005	
127	ಸರ್ಕಾರಿ	4580	ಎಸ್ ಜಡ್ ಶಾಭಾಶ್ ಖಾನ್	01/09/1950	29/03/2005	
128	ಸರ್ಕಾರಿ	4588	ಐ ಎಂ ಕಂಟ್ರಾಕ್ಟರ್	01/05/1949	29/03/2005	
129	ಟಿಡಿಬಿ	1952	ಜಿ ಎಸ್ ನಿಪ್ಪಾಣಿ	05/06/1949	29/03/2005	
130	ಟಿಡಿಬಿ	1968	ಸಿದ್ದರಾಮಪ್ಪ ಎಸ್ ಬೆಳಮಾಗಿ	06/06/1947	29/03/2005	
131	ಮುನಿಸಿಪಲ್	1210	ಜೆ ಹೆಚ್ ಎಂ ಶಿವರುದ್ರಯ್ಯ	05/07/1951	29/03/2005	
132	ಸರ್ಕಾರಿ	4663	ಪಿ ಎಸ್ ವೆಂಕಟೇಶ್ವರ	01/07/1947	29/03/2005	

ಜೇಷ್ಠತಾ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ ಹೊಂದಿದ ದಿನಾಂಕ	ಜಾತಿ
133	ಸರ್ಕಾರಿ	4697	ಕೆ ಎಸ್ ಅಸಂಗಿ	02/05/1951	29/03/2005	
134	ಸರ್ಕಾರಿ	4863	ಎಲ್ ವೇದಾನಂದ	12/07/1950	29/03/2005	
135	ಸರ್ಕಾರಿ	4911	ಸಿ ಹೆಚ್ ಎಂ ಮಂಜುನಾಥ	01/06/1947	29/03/2005	
136	ಸರ್ಕಾರಿ	4916	ವಿ ಎಸ್ ರೋನಾಡ್	01/02/1948	29/03/2005	
137	ಸರ್ಕಾರಿ	5040	ಎಂ ತೋಟನಗೌಡ	01/07/1947	29/03/2005	
138	ಟಿಡಿಬಿ	1978	ಎಸ್ ಮೋಹನರಾವ್	27/07/1947	29/03/2005	
139	ಟಿಡಿಬಿ	1979	ಹೆಚ್ ಎಸ್ ವೀರಭದ್ರಯ್ಯ	25/09/1947	29/03/2005	
140	ಮುನಿಸಿಪಲ್	1213	ಮುನಾವರ್ ಪಾಷ	19/01/1949	29/03/2005	
141	ಸರ್ಕಾರಿ	5075	ಕೆ ಡಿ ಪೊನ್ನಮ್ಮ	08/07/1949	29/03/2005	
142	ಸರ್ಕಾರಿ	5082	ಎಂ ಎ ದೇವಯ್ಯ	13/09/1948	29/03/2005	
143	ಸರ್ಕಾರಿ	5083	ಬಿ ಎಂ ನಿರ್ಮಲ	18/08/1953	29/03/2005	
144	ಸರ್ಕಾರಿ	5088	ಕೆ ಎಸ್ ನಾರಾಯಣಮೂರ್ತಿ	04/05/1950	29/03/2005	
145	ಸರ್ಕಾರಿ	5089	ಹೆಚ್ ತಿಮ್ಮಪ್ಪ	13/02/1948	29/03/2005	
146	ಸರ್ಕಾರಿ	5089(ಎ)	ಹೆಚ್ ಎಲ್ ವೀರಮ್ಮ	19/12/1949	29/03/2005	
147	ಟಿಡಿಬಿ	2000	ಎಲ್ ರಾಮರಾವ್	16/04/1947	29/03/2005	
148	ಟಿಡಿಬಿ	2004	ಎಸ್ ಎಸ್ ಪಾಟೀಲ್	28/04/1947	29/03/2005	
149	ಮುನಿಸಿಪಲ್	1214	ಮಹಮ್ಮದ್ ಸಾಜ್‌ಮುಲ್ಲಾ	19/10/1954	29/03/2005	
150	ಸರ್ಕಾರಿ	5092	ಎಸ್ ಶಿವಪ್ಪ	04/02/1948	29/03/2005	
151	ಸರ್ಕಾರಿ	5093	ಜಫಾರ್ ಸೈಯದ್	14/11/1950	29/03/2005	ಎಸ್.ಸಿ
152	ಸರ್ಕಾರಿ	5102	ಡಿ ದುಮ್ಮಣ್ಣಗೌಡ	14/06/1947	29/03/2005	
153	ಸರ್ಕಾರಿ	5103	ಡಿ ತಿಮ್ಮಪ್ಪ	12/09/1948	29/03/2005	
154	ಸರ್ಕಾರಿ	5104	ಗುರುಲಿಂಗಪ್ಪ ಸಂಗಪ್ಪ ಹೊಗಟಾಪುರ್	08/02/1950	29/03/2005	
155	ಸರ್ಕಾರಿ	5105	ಎ ಡಿ ಕಾಶಿಕುಂಟಿ	01/03/1950	29/03/2005	
156	ಟಿಡಿಬಿ	2008	ದುಷ್ಕಂತ್ ಕುಲಕರ್ಣಿ	05/05/1949	29/03/2005	
157	ಟಿಡಿಬಿ	2030	ಬಾಬುರಾವ್ ಎಂ ಆಕ್ಲೆ	03/07/1949	29/03/2005	
158	ಮುನಿಸಿಪಲ್	1217	ಡಾಕೇಶ್ ಗೌಡ	04/07/1950	29/03/2005	
159	ಸರ್ಕಾರಿ	5110	ಜಗನ್ನಾಥ್ ನಾಗಶೇಟ್ಟಪ್ಪ	02/10/1952	29/03/2005	
160	ಸರ್ಕಾರಿ	5111	ಸುರೇಶ್ ಗಾಣೂರೆ	09/10/1953	29/03/2005	
161	ಸರ್ಕಾರಿ	5113	ಅನ್ನಪೂರ್ಣ	12/02/1949	29/03/2005	
162	ಸರ್ಕಾರಿ	5116	ತಮ್ಮಣ್ಣ ಶೆಟ್ಟಿ	18/10/1949	29/03/2005	
163	ಸರ್ಕಾರಿ	5118	ಕೆ ಜಿ ವಿಜಯಲಕ್ಷ್ಮಿ	16/12/1952	29/03/2005	
164	ಸರ್ಕಾರಿ	5124	ಸುಶೀಲಾ ಬೊಮ್ಮಣ್ಣ ಕಲ್ಲೆರೆ	15/12/1948	29/03/2005	
165	ಟಿಡಿಬಿ	2033	ಎಸ್ ವಿ ಪತ್ನಾರ್	01/06/1947	29/03/2005	
166	ಟಿಡಿಬಿ	2034	ಎ ಶ್ರೀನಿವಾಸ ರೆಡ್ಡಿ	27/08/1949	29/03/2005	
167	ಮುನಿಸಿಪಲ್	1224	ಬಿ ಸುರಯಾ ಬೇಗಂ	01/07/1947	29/03/2005	
168	ಸರ್ಕಾರಿ	5126	ಎನ್ ಸತೀಶ್	05/06/1951	29/03/2005	
169	ಸರ್ಕಾರಿ	5127	ಕೆ ಎಸ್ ಮಾಲತೇಶ್	24/10/1953	29/03/2005	
170	ಸರ್ಕಾರಿ	5137	ಪ್ರೇಮ್‌ಸುಂದರ್	01/02/1948	29/03/2005	
171	ಸರ್ಕಾರಿ	5138	ಸಿ ಎಸ್ ರಾಮಚಂದ್ರಶೆಟ್ಟಿ	31/03/1948	29/03/2005	

ಜೇಷ್ಠತಾ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ ಹೊಂದಿದ ದಿನಾಂಕ	ಜಾತಿ
172	ಸರ್ಕಾರಿ	5140	ಶ್ರೀಮತಿ ಅಮ್ಮ ಉಲ್ಲಾ ಮೊಹಿಸಿನ್	18/09/1949	29/03/2005	
173	ಸರ್ಕಾರಿ	5141	ಆರ್ ನಿಂಗಪ್ಪ	15/11/1950	29/03/2005	
174	ಟಿಡಿಬಿ	2036	ಕೆ ಎಂ ನಾರಾಯಣಸ್ವಾಮಿ	10/04/1947	29/03/2005	
175	ಟಿಡಿಬಿ	2046	ಕೆ ಎಸ್ ಅರಳಗೌಡರ್	04/09/1949	29/03/2005	
176	ಸರ್ಕಾರಿ	5142	ಎಂ ಬಿ ರುದ್ರಪ್ಪ	06/02/1951	29/03/2005	
177	ಸರ್ಕಾರಿ	5143	ಸಿ ಎನ್ ಮುಕ್ಕಾ	30/04/1951	29/03/2005	
178	ಸರ್ಕಾರಿ	5144	ಉಮಾ ಹನುಮಂತಪ್ಪ ಹೂಗಾರ್	25/05/1951	29/03/2005	
179	ಸರ್ಕಾರಿ	5154	ಬಿ ಎಂ ರಾಧ	12/02/1948	29/03/2005	
180	ಸರ್ಕಾರಿ	5155	ಎನ್ ಟಿ ಕುಲಕರ್ಣಿ	21/07/1948	29/03/2005	
181	ಸರ್ಕಾರಿ	5156	ಬಿ ಲಕ್ಷ್ಮೀನಾರಾಯಣ	11/08/1950	29/03/2005	
182	ಟಿಡಿಬಿ	2060	ಕೆ ಎಲ್ ಶಾರದ	23/11/1948	29/03/2005	
183	ಟಿಡಿಬಿ	2064	ಸಿ ಎಸ್ ಪಗಡಾವರ್	01/06/1947	29/03/2005	
184	ಸರ್ಕಾರಿ	5170	ಎಂ ಸಿ ಕೋರಿ	01/06/1949	29/03/2005	
185	ಸರ್ಕಾರಿ	5171	ಜೆ ರಿಯಾಜ್	05/08/1948	29/03/2005	
186	ಸರ್ಕಾರಿ	5177	ಹೆಚ್ ಎಂ ಶ್ರೀನಿವಾಸ್	08/06/1950	29/03/2005	
187	ಸರ್ಕಾರಿ	5179	ಹೆಚ್ ಬಸವರಾಜಪ್ಪ	10/06/1950	29/03/2005	
188	ಸರ್ಕಾರಿ	5180	ಪಿ ಜೆ ಫರ್ನಾಂಡೀಸ್	20/02/1951	29/03/2005	
189	ಸರ್ಕಾರಿ	5182	ಶಿವಲಿಂಗೇಗೌಡ	04/05/1951	29/03/2005	
190	ಟಿಡಿಬಿ	2092	ಆರ್ ಎನ್ ಸುಂದರ	20/12/1947	29/03/2005	
191	ಟಿಡಿಬಿ	2101	ಪಿ ವಿ ತಡಸ್	13/07/1947	29/03/2005	
192	ಸರ್ಕಾರಿ	5183	ಎ ಹೆಚ್ ಪಾಟೀಲ್	01/06/1951	29/03/2005	
193	ಸರ್ಕಾರಿ	5186	ಕೆ ಜಿ ಸರೋಜಮ್ಮ	06/11/1952	29/03/2005	
194	ಸರ್ಕಾರಿ	5189	ಜಿ ಕೆ ಲೋಕೇಶ್ವರಪ್ಪ	10/10/1952	29/03/2005	
195	ಸರ್ಕಾರಿ	5190	ಜಿ ಎನ್ ನರಸಿಂಹಮೂರ್ತಿ	22/02/1948	29/03/2005	
196	ಸರ್ಕಾರಿ	5191	ಎಂ ಎಸ್ ಬಿದರಕೊಪ್ಪ	01/06/1946	29/03/2005	
197	ಸರ್ಕಾರಿ	5193	ಜಿ ಆರ್ ಹಿರೇಮಠ್	01/05/1950	29/03/2005	
198	ಟಿಡಿಬಿ	2105	ಎಲ್ ನಾರಾಯಣ	27/04/1950	29/03/2005	
199	ಟಿಡಿಬಿ	2116	ಜಿ ಆರ್ ನಿಲೇಗಾರ	20/06/1947	29/03/2005	
200	ಸರ್ಕಾರಿ	5199	ಕೆ ಪಿ ಕಲ್ಲೆಲಿ	28/08/1949	29/03/2005	
201	ಸರ್ಕಾರಿ	5210	ಟಿ ಕೆ ಹನುಮಂತಪ್ಪ	13/04/1962	29/03/2005	ಎಸ್.ಟಿ
202	ಸರ್ಕಾರಿ	5211	ಎಂ ಬಿ ಮಲ್ಲಿಕಾರ್ಜುನಪ್ಪ	14/04/1962	29/03/2005	ಎಸ್.ಟಿ
203	ಸರ್ಕಾರಿ	5213	ಶ್ರೀಮಂತ್ ಎಂ ಹೊಸಮನಿ	12/08/1956	29/03/2005	ಎಸ್.ಸಿ
204	ಸರ್ಕಾರಿ	5214	ಹೆಚ್ ಕುಮಾರ್	01/05/1962	29/03/2005	ಎಸ್.ಸಿ
205	ಸರ್ಕಾರಿ	5215	ಪುಂಡಲೀಕ್ ಸಿದ್ರಾಮ್ ಕಾರ್ತಮೂಲ್	20/06/1963	29/03/2005	ಎಸ್.ಸಿ
206	ಟಿಡಿಬಿ	2118	ರಾಮ್ ಜಿ ಭಟ್	23/07/1950	29/03/2005	
207	ಟಿಡಿಬಿ		ರಾಮಚಂದ್ರ ಎಸ್ ತುಪ್ಪದ		29/03/2005	
208	ಸರ್ಕಾರಿ	5216	ಎಲ್ ಕಾಮಯ್ಯ	01/05/1961	29/03/2005	ಎಸ್.ಸಿ
209	ಸರ್ಕಾರಿ	5218	ರೇವಣಸ್ವಾಮಿ	11/01/1956	29/03/2005	ಎಸ್.ಸಿ

ಜೇಷ್ಠತಾ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ ಹೊಂದಿದ ದಿನಾಂಕ	ಜಾತಿ
210	ಸರ್ಕಾರಿ	5220	ಹೆಚ್ ಟಿ ತಲ್ಲೇಹಾಳ್	12/05/1957	29/03/2005	ಎಸ್.ಸಿ
211	ಸರ್ಕಾರಿ	5221	ಎನ್ ರಾಮಣ್ಣ	05/06/1962	29/03/2005	ಎಸ್.ಸಿ
212	ಸರ್ಕಾರಿ	5223	ಹೆಚ್ ಎಸ್ ಜೋಗಪ್ಪ	10/06/1949	29/03/2005	ಎಸ್.ಸಿ
213	ಸರ್ಕಾರಿ	5224	ಕೃಷ್ಣ ಮಹದೇವ್ ಲಮಾಣಿ	01/06/1958	29/03/2005	ಎಸ್.ಸಿ
214	ಟಿಡಿಬಿ		ಸಿ.ಎಸ್. ಪಾಟೀಲ್		29/03/2005	
215	ಟಿಡಿಬಿ	2138	ಸಿ ಕೆ ಕೇಶವಮೂರ್ತಿ	15/09/1948	29/03/2005	
216	ಸರ್ಕಾರಿ	5226	ವಾಗ್ಗೋರೆ ಸೋಪನ್	01/05/1956	29/03/2005	ಎಸ್.ಸಿ
217	ಸರ್ಕಾರಿ		ಆರ್. ಗೀತಾ		29/03/2005	
218	ಸರ್ಕಾರಿ		ಎಂ.ಡಿ. ಆಂಜನೇಯ		29/03/2005	
219	ಸರ್ಕಾರಿ		ಸುರೇಶ್ ಕಾಂಬಳೆ		29/03/2005	
220	ಸರ್ಕಾರಿ		ಪಿ. ರಾಮಕೃಷ್ಣ		29/03/2005	
221	ಸರ್ಕಾರಿ		ಹೆಚ್.ಎ.ಭಜಂತ್ರಿ		29/03/2005	
222	ಟಿಡಿಬಿ	2145	ಹೆಚ್ ಚಂದ್ರಶೇಖರ್	01/01/1948	29/03/2005	
223	ಟಿಡಿಬಿ	2177	ಮಚಂದರ್ ಪಾಟೀಲ್	15/07/1950	29/03/2005	
224	ಸರ್ಕಾರಿ		ಶೈಲ ಶಿವಪುತ್ರ ಹುಲೋಳ್ಳಿ		29/03/2005	
225	ಸರ್ಕಾರಿ		ಟಿ. ಶಶಿಕಲಾ		29/03/2005	
226	ಸರ್ಕಾರಿ		ಮೃತ್ಯುಂಜಯಪ್ಪ		29/03/2005	
227	ಟಿಡಿಬಿ	2178	ಕೆ ಡಿ ದುಗ್ಗಪ್ಪ ಗೌಡ	26/01/1947	29/03/2005	
228	ಟಿಡಿಬಿ	2182	ಸುಭಾಶ್ ಬಚ್ಚ	11/12/1950	29/03/2005	
229	ಟಿಡಿಬಿ	2185	ಡಿ ಜಿ ತಮಗಲೆ	15/04/1957	29/03/2005	
230	ಟಿಡಿಬಿ	2188	ಡಾಕಪ್ಪ ಹೆಗ್ಡೆ	02/07/1947	29/03/2005	
231	ಟಿಡಿಬಿ	2191	ತಂಬಕೇರಿ	01/05/1948	29/03/2005	
232	ಟಿಡಿಬಿ	2194	ಕೆ ಉಷಾ	23/09/1948	29/03/2005	
233	ಟಿಡಿಬಿ	2201	ಯು ಕೆ ಪ್ರೇಮಕುಮಾರಿ	09/05/1950	29/03/2005	
234	ಟಿಡಿಬಿ	2206	ಬಿ ಜಿ ಜಗದೀಶ್	09/12/1949	29/03/2005	
235	ಟಿಡಿಬಿ	2218	ಕೆ ಮಹಮ್ಮದ್ ಅತಾವುಲ್ಲಾ	14/05/1948	29/03/2005	
236	ಟಿಡಿಬಿ	2219	ತಮ್ಮಣ್ಣ ನೀರ್ಲಗಿ	12/07/1947	29/03/2005	
237	ಟಿಡಿಬಿ	2221	ಹೆಚ್ ಹೆಚ್ ಹೊನ್ನಪ್ಪ	10/10/1948	29/03/2005	
238	ಟಿಡಿಬಿ	2226	ಎಸ್ ಪ್ರಭುಕುಮಾರ್	12/07/1947	29/03/2005	
239	ಟಿಡಿಬಿ	2231	ಕೆ ವಿ ಶೀಳಾಳೆ	04/12/1947	29/03/2005	
240	ಟಿಡಿಬಿ	2234	ಕೆ ಸೂರ್ಯನಾರಾಯಣ ಬಸ್ತಿ	23/12/1947	29/03/2005	
241	ಟಿಡಿಬಿ	2237	ಕೆ ಎಂ ಗಾಣಿಗೇರ	03/05/1950	29/03/2005	
242	ಟಿಡಿಬಿ	2241	ಸುಮತಿ ಸುಣಾರ್	12/06/1951	29/03/2005	
243	ಟಿಡಿಬಿ	2247	ಸಿ ಮಂಜಪ್ಪ	14/09/1950	29/03/2005	
244	ಟಿಡಿಬಿ	2248	ಎ ಎಸ್ ಹಿರೇಮಠ್	01/06/1947	29/03/2005	
245	ಟಿಡಿಬಿ	2267	ವೈಜನಾಥ್ ಎಸ್ ತಾವಡೆ	08/05/1949	29/03/2005	
246	ಟಿಡಿಬಿ	2274	ಹೆಚ್ ವಿ ಶ್ರೀನಿವಾಸಮೂರ್ತಿ	09/02/1949	29/03/2005	
247	ಟಿಡಿಬಿ	2279	ಎಸ್ ಎನ್ ಪಾಟೀಲ್	01/05/1948	29/03/2005	
248	ಟಿಡಿಬಿ	2280	ಸುಭಾಷ್ ಟಿ. ಪಾಟೀಲ್	03/11/1950	29/03/2005	

ಜೇಷ್ಠತಾ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ ಹೊಂದಿದ ದಿನಾಂಕ	ಜಾತಿ
249	ಟಿಡಿಬಿ	2282	ಎಸ್ ಎಂ ರಾಂಪುರ	13/07/1952	29/03/2005	
250	ಟಿಡಿಬಿ	2287	ಗೋಪಾಲಯ್ಯ	15/08/1947	29/03/2005	
251	ಟಿಡಿಬಿ	2288	ಕೆ ಎಂ ನಾರಾಯಣಗೌಡ	26/12/1951	29/03/2005	
252	ಟಿಡಿಬಿ	2290(ಎ)	ಎಸ್ ರಂಗಪ್ಪ	10/09/1949	29/03/2005	
253	ಟಿಡಿಬಿ	2290(ಬಿ)	ವೈ ಕೆ ಯಶೋಧ	10/11/1951	29/03/2005	
254	ಟಿಡಿಬಿ	2291	ಎಂ ಸಕ್ಕೇಪ್ಪ	01/09/1951	29/03/2005	
255	ಟಿಡಿಬಿ	2294	ಜಿ ಬಿ ವೀರಭದ್ರಪ್ಪ	17/06/1949	29/03/2005	
256	ಟಿಡಿಬಿ	2295	ಕೆ ತಿಪ್ಪೇಸ್ವಾಮಿ	06/10/1953	29/03/2005	
257	ಟಿಡಿಬಿ	2296	ಎಂ ಬಿ ಚನ್ನವೀರಪ್ಪ	11/09/1951	29/03/2005	
258	ಟಿಡಿಬಿ	2299	ಬಿ ಬಸವರಾಜಪ್ಪ	05/08/1948	29/03/2005	
259	ಟಿಡಿಬಿ	2300	ಬಿ ನಾಗರಾಜ	01/07/1949	29/03/2005	
260	ಟಿಡಿಬಿ	2317	ಎ ಎನ್ ಕೃಷ್ಣಪ್ಪ	08/03/1950	29/03/2005	
261	ಟಿಡಿಬಿ	2320(ಎ)	ಬಿ ಪ್ರಸಾದ್	30/07/1959	29/03/2005	

ದಿನಾಂಕ : 06-01-2006 ರಂದು ಮುಂಬಡ್ತಿ ಹೊಂದಿದ ಅಧಿಕಾರಿಗಳ ವಿವರ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು, ಹುದ್ದೆ ಮತ್ತು ವಿಕಾಸ	ಜನ್ಮ ದಿನಾಂಕ	ಮುಂಬಡ್ತಿ ಹೊಂದಿದ ದಿನಾಂಕ	ಜಾತಿ
262	ಸರ್ಕಾರಿ	5242	ಕೆ ಆರ್ ರಾಮಚಂದ್ರಪ್ಪ,	01/05/1963	06/01/2006	ಎಸ್.ಸಿ
263	ಸರ್ಕಾರಿ	5243	ವಿ ಎಸ್ ಪ್ರಭಾತ್,	22/07/1957	06/01/2006	ಎಸ್.ಸಿ
264	ಸರ್ಕಾರಿ	5243(ಎ)	ಶಹನಾಜ್ ಶಿರೀನ್ ಭಾನು,	15/03/1953	06/01/2006	ಜಿ.ಎಂ
265	ಸರ್ಕಾರಿ	5244	ಡಿ ಎಸ್ ಶಿರೂರ, ಮುಖಿ,	01/06/1959	06/01/2006	ಎಸ್.ಸಿ
266	ಸರ್ಕಾರಿ	5245	ಎಲ್ ಬಿ ಭಜಂತ್ರಿ,	01/06/1961	06/01/2006	ಎಸ್.ಸಿ
267	ಸರ್ಕಾರಿ	5247	ಆರ್ ದಯಾನಂದ,	01/06/1961	06/01/2006	ಎಸ್.ಟಿ
268	ಮುನಿಸಿಪಲ್	1182	ಜಿ ಪಿ ಕಪಲಿ,	01/07/1949	06/01/2006	-
269	ಸರ್ಕಾರಿ	5247(ಎ)	ಶಂಕರಪ್ಪ ಮುದ್ದಾಳ್,	01/08/1965	06/01/2006	ಎಸ್.ಸಿ
270	ಸರ್ಕಾರಿ	5250	ಡಿ ಮಹದೇವ,	25/04/1960	06/01/2006	ಎಸ್.ಟಿ
271	ಸರ್ಕಾರಿ	5251	ಎಲ್ ಬಿ ಪೂಜಾರಿ,	01/01/1959	06/01/2006	ಎಸ್.ಟಿ
272	ಸರ್ಕಾರಿ	5252	ವೈ ಎಲ್ ನಿಡೋಣಿ,	25/10/1959	06/01/2006	ಎಸ್.ಸಿ
273	ಸರ್ಕಾರಿ	5253	ಇ ಮಾಯಮ್ಮ,	01/11/1963	06/01/2006	ಎಸ್.ಸಿ
274	ಸರ್ಕಾರಿ	5254	ಎಸ್ ಎನ್ ಮಂಜುಳಾದೇವಿ,	23/07/1962	06/01/2006	ಎಸ್.ಸಿ
275	ಸರ್ಕಾರಿ	5255	ಜೆ ಬಿ ಲಮಾಣಿ,	01/06/1957	06/01/2006	ಎಸ್.ಸಿ
276	ಸರ್ಕಾರಿ	5256	ಎಸ್.ಪಿ ಶಿವಣ್ಣ,	01/06/1961	06/01/2006	ಎಸ್.ಸಿ
277	ಸರ್ಕಾರಿ	5257	ಜಿ ಕೆ ಸೂಳಿಗನ್ನಿ,	12/09/1958	06/01/2006	ಎಸ್.ಟಿ
278	ಸರ್ಕಾರಿ	5258	ಜಿ ರಾಮಾಂಜನಿ,	04/05/1960	06/01/2006	ಎಸ್.ಟಿ
279	ಸರ್ಕಾರಿ	5259	ಹನುಮಂತರಾಯ,	16/01/1961	06/01/2006	ಎಸ್.ಟಿ
280	ಸರ್ಕಾರಿ	5260	ಕುರಕುಂಟಿಕರ್ ಮಲ್ಲಣ್ಣ,	01/06/1962	06/01/2006	ಎಸ್.ಸಿ
281	ಸರ್ಕಾರಿ	5261	ಆರ್ ಎಸ್ ಲಮಾಣಿ,	15/05/1965	06/01/2006	ಎಸ್.ಸಿ
282	ಸರ್ಕಾರಿ	5262	ಪುತ್ತೂನಾಯ್ಕ,	01/02/1956	06/01/2006	ಎಸ್.ಟಿ
283	ಸರ್ಕಾರಿ	5264	ಆರ್ ಎಂ ಲಮಾಣಿ,	01/06/1962	06/01/2006	ಎಸ್.ಸಿ
284	ಸರ್ಕಾರಿ	5266	ತಿಪ್ಪಣ್ಣ ಹುಚ್ಚಪ್ಪ ಹರಿಜನ್,	15/01/1958	06/01/2006	ಎಸ್.ಸಿ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು, ಹುದ್ದೆ ಮತ್ತು ವಿಳಾಸ	ಜನ್ಮ ದಿನಾಂಕ	ಮುಂಬಡ್ತಿ ಹೊಂದಿದ ದಿನಾಂಕ	ಜಾತಿ
285	ಸರ್ಕಾರಿ	5268	ಪಿ ಬಿ ದೊಡ್ಡಮನಿ,	23/07/1960	06/01/2006	ಎಸ್.ಸಿ
286	ಸರ್ಕಾರಿ	5271	ಟಿ ಹೆಚ್ ಅಮರಾವತಿ,	20/07/1962	06/01/2006	ಎಸ್.ಸಿ
287	ಸರ್ಕಾರಿ	5273	ಡಿ ಚೌಡಪ್ಪ,	10/06/1963	06/01/2006	ಎಸ್.ಸಿ
288	ಸರ್ಕಾರಿ	5274	ಶಂಕರಪ್ಪ ರಾಮಚಂದ್ರ ಭಜಂತ್ರಿ,	01/06/1953	06/01/2006	ಎಸ್.ಸಿ
289	ಸರ್ಕಾರಿ	5276	ಎಸ್ ಎಸ್ ಸೌಧಾಗರ್,	22/10/1962	06/01/2006	ಜಿ.ಎಂ
290	ಸರ್ಕಾರಿ	5280	ಜೆ ರಾಜಪ್ಪ,	01/07/1958	06/01/2006	ಎಸ್.ಸಿ
291	ಸರ್ಕಾರಿ	5281	ಎಸ್ ಬಿ ಕಾಂಬಳೆ,	01/06/1956	06/01/2006	ಎಸ್.ಸಿ
292	ಸರ್ಕಾರಿ	5282	ಎ ಎಂ ರಾಯಭಾಗ,	10/09/1955	06/01/2006	ಎಸ್.ಸಿ
293	ಸರ್ಕಾರಿ	5283	ಮುತ್ತಪ್ಪ ಕೆ ಪೂಜಾರ್,	01/08/1959	06/01/2006	ಎಸ್.ಸಿ
294	ಸರ್ಕಾರಿ	5284	ಡಿ ವೈ ಹೊನಕೇರಿ,	01/06/1955	06/01/2006	ಎಸ್.ಸಿ
295	ಸರ್ಕಾರಿ	5286	ಆರ್ ವಿ ಧನ್ಯಾರ,	01/06/1960	06/01/2006	ಎಸ್.ಸಿ
296	ಸರ್ಕಾರಿ	5287	ಜಿ ಬಿ ರತ್ನಾಕರ,	01/06/1951	06/01/2006	ಎಸ್.ಸಿ
297	ಸರ್ಕಾರಿ	5288	ಎಂ ಬಿ ಐಹೊಳ್ಳೆ,	01/05/1953	06/01/2006	ಎಸ್.ಸಿ
298	ಸರ್ಕಾರಿ	5289	ಎಸ್ ಟಿ ಟೆದಿ,	01/06/1954	06/01/2006	ಎಸ್.ಸಿ
299	ಸರ್ಕಾರಿ	5290	ಎಸ್.ಸಿ ಮೇಲ್ಕೇರಿ,	02/06/1955	06/01/2006	ಎಸ್.ಸಿ
300	ಸರ್ಕಾರಿ	5291	ಎಂ ಬಿ ಚಲವಾದಿ,	01/06/1956	06/01/2006	ಎಸ್.ಸಿ
301	ಸರ್ಕಾರಿ	5292	ಎಸ್ ಎಸ್ ಇಂಗಲೇಶ್ವರ,	01/05/1957	06/01/2006	ಎಸ್.ಸಿ
302	ಸರ್ಕಾರಿ	5293	ಎಮ ಆರ್ ಹಲಗಿ,	01/06/1957	06/01/2006	ಎಸ್.ಸಿ
303	ಸರ್ಕಾರಿ	5294	ವೈ ಹೆಚ್ ಕೊಂಡಗೂಳಿ,	01/06/1957	06/01/2006	ಎಸ್.ಸಿ
304	ಸರ್ಕಾರಿ	5295	ಐ ಪಿ ರಾಧೋಡ್,	01/01/1958	06/01/2006	ಎಸ್.ಸಿ
305	ಸರ್ಕಾರಿ	5296	ಆರ್ ಬಿ ಮುಳ್ಳಳ್ಳಿ,	01/06/1958	06/01/2006	ಎಸ್.ಟಿ
306	ಸರ್ಕಾರಿ	5297	ಎಸ್ ಐ ದೇಶ್‌ಮುಖ್,	01/06/1958	06/01/2006	ಎಸ್.ಸಿ
307	ಸರ್ಕಾರಿ	5300	ಎ ಬಿ ವಾಡೆ,	01/09/1958	06/01/2006	ಎಸ್. ಸಿ
308	ಸರ್ಕಾರಿ	5301	ವಸಂತ ಮರಿತಿಮ್ಮಪ್ಪ ಮಲ್ಲಾಪುರ್,	14/11/1958	06/01/2006	ಎಸ್.ಸಿ
309	ಸರ್ಕಾರಿ	5302	ಕೆ ಆರ್ ಮರಣ್ಣವರ್,	05/06/1960	06/01/2006	ಎಸ್.ಟಿ
310	ಸರ್ಕಾರಿ	5303	ಮಡಿವಾಳಪ್ಪ ಭೀಮಪ್ಪ ಕುದರಿ,	01/06/1954	06/01/2006	ಎಸ್.ಸಿ
311	ಸರ್ಕಾರಿ	5305	ಸಿದ್ಧಾಮಪ್ಪ ವೈ ಸಂಧಿಮನಿ,	01/06/1956	06/01/2006	ಎಸ್.ಸಿ
312	ಸರ್ಕಾರಿ	5306	ಬಬಲೇಶ್ವರ್, ಆರ್.ಕೆ,	30/10/1957	06/01/2006	ಎಸ್.ಸಿ
313	ಸರ್ಕಾರಿ	5307	ಡಿ ಡಿ ಮಜಲಿ, ಎ.ಪಿ.ಸಿ,	01/06/1959	06/01/2006	ಎಸ್.ಸಿ
314	ಸರ್ಕಾರಿ	5308	ಎಸ್ ಎಸ್ ಜಾಧವ್,	01/05/1960	06/01/2006	ಎಸ್.ಸಿ
315	ಸರ್ಕಾರಿ	5309	ವೈಜಿನಾಥ್ ಮಾಣಿಕ್‌ರಾವ್ ಶಿಂಧೆ,	02/12/1953	06/01/2006	ಎಸ್.ಸಿ
316	ಸರ್ಕಾರಿ	5310	ಎಂ ಜಿ ಆನಂದನ್,	01/06/1955	06/01/2006	ಎಸ್.ಸಿ
317	ಸರ್ಕಾರಿ	5312	ಪುಷ್ಪ	01/08/1957	06/01/2006	ಎಸ್.ಸಿ
318	ಸರ್ಕಾರಿ	5313	ಗುರುಶಾಂತಪ್ಪ ಜೋಗ,	10/08/1957	06/01/2006	ಎಸ್.ಸಿ
319	ಸರ್ಕಾರಿ	5314	ಶೋಭೇಕರ್ ಮಹಾದೇವಪ್ಪ ನಾಮದೇವ್,	01/04/1958	06/01/2006	ಎಸ್.ಸಿ
320	ಸರ್ಕಾರಿ	5315	ಸಿ ನರಸಪ್ಪ,	01/05/1958	06/01/2006	ಎಸ್.ಟಿ
321	ಸರ್ಕಾರಿ	5315 (ಎ)	ಸಿ ಬಿ ತಿಪ್ಪೇಸ್ವಾಮಿ,	01/06/1959	06/01/2006	ಎಸ್.ಟಿ
322	ಸರ್ಕಾರಿ	5316	ಎನ್ ಟಿ ದುರಗಣ್ಣನವರ್,	01/08/1955	06/01/2006	ಎಸ್.ಸಿ
323	ಸರ್ಕಾರಿ	5317	ಎನ್ ರತ್ನಮ್ಮ,	15/05/1957	06/01/2006	ಎಸ್.ಸಿ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು, ಹುದ್ದೆ ಮತ್ತು ವಿಳಾಸ	ಜನ್ಮ ದಿನಾಂಕ	ಮುಂಬಡ್ತಿ ಹೊಂದಿದ ದಿನಾಂಕ	ಜಾತಿ
324	ಸರ್ಕಾರಿ	5318	ಬಾಬುರಾವ್ ಕಾಂಬಳೆ,	25/11/1958	06/01/2006	ಎಸ್.ಸಿ
325	ಸರ್ಕಾರಿ	5319	ಸಿ ತಿಪ್ಪಯ್ಯ,	01/07/1951	06/01/2006	ಎಸ್.ಸಿ
326	ಸರ್ಕಾರಿ	5320	ಬಸಪ್ಪಳ್ಳಿ ಬಾಬು,	01/06/1955	06/01/2006	ಎಸ್.ಸಿ
327	ಸರ್ಕಾರಿ	5321	ಮಲ್ಲಪ್ಪ ಹಣಮಪ್ಪ,	01/06/1956	06/01/2006	ಎಸ್.ಸಿ
328	ಸರ್ಕಾರಿ	5322	ಗೋಖಲೆ ಕೊಂಡಿರಾಂ ಭೀಮರಾವ್,	01/06/1956	06/01/2006	ಎಸ್.ಸಿ
329	ಸರ್ಕಾರಿ	5323	ಎನ್ ಹೆಚ್ ಬನ್ನಿಹಳ್ಳಿ,	20/05/1957	06/01/2006	ಎಸ್.ಟಿ
330	ಸರ್ಕಾರಿ	5325	ಶಿವಾನಂದ ಲಮಾಣಿ,	10/05/1959	06/01/2006	ಎಸ್.ಸಿ
331	ಸರ್ಕಾರಿ	5326	ಎಂ ಬಸವರಾಜ್,	21/09/1955	06/01/2006	ಎಸ್.ಟಿ
332	ಸರ್ಕಾರಿ	5327	ಜಾಧವ್ ಗೋಪಾಲ ಕಾಶೀನಾಥ್,	01/09/1956	06/01/2006	ಎಸ್.ಸಿ
333	ಸರ್ಕಾರಿ	5329	ಸರೋಜ ಪ್ರಭುದಾಸ,	28/10/1959	06/01/2006	ಎಸ್.ಸಿ
334	ಸರ್ಕಾರಿ	5330	ಬಸಪ್ಪ ಬಿ ರಾಜಲು,	24/05/1955	06/01/2006	ಎಸ್.ಸಿ
335	ಸರ್ಕಾರಿ	5331	ಎಂ ಎಸ್ ವಿಭೂತಿ,	05/06/1958	06/01/2006	ಎಸ್.ಸಿ
336	ಸರ್ಕಾರಿ	5333	ಜಿ ಬಿ ರಾಘೋಡ್,	18/02/1955	06/01/2006	ಎಸ್.ಸಿ
337	ಸರ್ಕಾರಿ	5334	ಎಲ್ ನಾನ್ಯಾ ನಾಯಕ್	01/06/1957	06/01/2006	ಎಸ್.ಸಿ
338	ಸರ್ಕಾರಿ	5335	ಹೆಚ್ ಬಿ ಕೆಂಪಣ್ಣವರ್	17/06/1954	06/01/2006	ಎಸ್.ಸಿ
339	ಸರ್ಕಾರಿ	5336	ಎನ್ ಸಿ ಚಲುವಾದಿ	01/05/1956	06/01/2006	ಎಸ್.ಸಿ
340	ಸರ್ಕಾರಿ	5337	ವೈ ಶರಣಪ್ಪ,	13/07/1957	06/01/2006	ಎಸ್.ಸಿ
341	ಸರ್ಕಾರಿ	5338	ಟಿ ಭರಮಪ್ಪ,	14/09/1953	06/01/2006	ಎಸ್.ಟಿ
342	ಸರ್ಕಾರಿ	5339	ಡಿ ಜಿ ಯಲ್ಲಪ್ಪ,	27/03/1954	06/01/2006	ಎಸ್.ಸಿ
343	ಸರ್ಕಾರಿ	5341	ಹನುಮಂತ ನಾಯಕ,	01/03/1957	06/01/2006	ಎಸ್.ಸಿ
344	ಸರ್ಕಾರಿ	5342	ಎಲ್ ಸೀತಾರಾಮಯ್ಯ,	12/06/1957	06/01/2006	ಎಸ್.ಸಿ
345	ಸರ್ಕಾರಿ	5343	ಬಿ ಕೆ ಭಾಗ್ಯ,	12/07/1957	06/01/2006	ಎಸ್.ಸಿ
346	ಸರ್ಕಾರಿ	5344	ಯಲ್ಲಪ್ಪ,	14/04/1958	06/01/2006	ಎಸ್.ಸಿ
347	ಸರ್ಕಾರಿ	5345	ಹೆಚ್ ಕೆ ಗಂಗಣ್ಣ,	14/04/1958	06/01/2006	ಎಸ್.ಸಿ
348	ಸರ್ಕಾರಿ	5346	ಎ ಕೆ ಯಲ್ಲಪ್ಪ,	01/06/1958	06/01/2006	ಎಸ್.ಸಿ
349	ಸರ್ಕಾರಿ	5347	ಹೆಚ್ ಟಿ ಕನ್ನಣ್ಣವರ,	10/04/1959	06/01/2006	ಎಸ್.ಟಿ
350	ಸರ್ಕಾರಿ	5348	ಟಿ ನಾಗರತ್ನಮ್ಮ,	01/06/1960	06/01/2006	ಎಸ್.ಟಿ
351	ಸರ್ಕಾರಿ	5350	ಬಿ ರೇಣುಕಮ್ಮ,	01/06/1961	06/01/2006	ಎಸ್.ಟಿ
352	ಸರ್ಕಾರಿ	5353	ಎಸ್ ಹೆಚ್ ಮಂಜಪ್ಪ,	02/11/1958	06/01/2006	ಎಸ್.ಸಿ
353	ಸರ್ಕಾರಿ	5354	ಸಿ ಸಿ ಯಲ್ಲಪ್ಪ,	10/01/1954	06/01/2006	ಎಸ್.ಸಿ
354	ಸರ್ಕಾರಿ	5355	ಎಲ್ ಎ ಲಮಾಣಿ,	01/06/1957	06/01/2006	ಎಸ್.ಸಿ
355	ಸರ್ಕಾರಿ	5356	ಆರ್ ಬಿ ಕಾಳೆ,	01/06/1961	06/01/2006	ಎಸ್.ಸಿ
356	ಸರ್ಕಾರಿ	5359	ಸಿ ಎಸ್ ಸೋಲಾಮರಿ,	01/07/1960	06/01/2006	ಎಸ್.ಸಿ
357	ಸರ್ಕಾರಿ	5359(ಎ)	ಪಿ ಎಂ ಚೌರ,	01/06/1961	06/01/2006	ಎಸ್.ಸಿ
358	ಸರ್ಕಾರಿ	5360	ಬಿ ಬಸವರಾಜಪ್ಪ,	20/06/1962	06/01/2006	ಎಸ್.ಸಿ
359	ಸರ್ಕಾರಿ	5361	ಎಸ್ ಎಲ್ ಹೊನ್ನಳ್ಳಿ,	01/06/1955	06/01/2006	ಎಸ್.ಸಿ
360	ಸರ್ಕಾರಿ	5363	ಡಿ ಎಸ್ ಹಳಿಂಗಳಿ,	20/09/1956	06/01/2006	ಎಸ್.ಸಿ
361	ಸರ್ಕಾರಿ	5364	ಪಿ ಜಿ ಭೋರ್ಗೀಕರ್,	01/10/1956	06/01/2006	ಎಸ್.ಸಿ
362	ಸರ್ಕಾರಿ	5365	ಎಸ್ ವಿ ಹಡಗಲಿ,	07/08/1960	06/01/2006	ಎಸ್.ಟಿ
363	ಸರ್ಕಾರಿ	5367	ಬಿ ಎಫ್ ಕಡೇಮನಿ,	10/01/1956	06/01/2006	ಎಸ್.ಸಿ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು, ಹುದ್ದೆ ಮತ್ತು ವಿಳಾಸ	ಜನ್ಮ ದಿನಾಂಕ	ಮುಂಬಡ್ತಿ ಹೊಂದಿದ ದಿನಾಂಕ	ಜಾತಿ
364	ಸರ್ಕಾರಿ	5368	ಎಸ್ ಎಸ್ ಕುದುರಕರ,	01/06/1957	06/01/2006	ಎಸ್.ಟಿ
365	ಸರ್ಕಾರಿ	5369	ಎಲ್ ಬಿ ಸಣ್ಣಮನಿ,	10/03/1956	06/01/2006	ಎಸ್.ಟಿ
366	ಸರ್ಕಾರಿ	5370	ವೈ ಕೆ ಲಮಾಣಿ,	01/05/1958	06/01/2006	ಎಸ್.ಸಿ
367	ಸರ್ಕಾರಿ	5371	ಡಿ ಬಿ ಹತ್ತರಕಿಹಾಳ್,	01/07/1959	06/01/2006	ಎಸ್.ಟಿ
368	ಸರ್ಕಾರಿ	5372	ಎಸ್ ಎಸ್ ಪಾರಿಗಂಟಿ,	21/09/1955	06/01/2006	ಎಸ್.ಟಿ
369	ಸರ್ಕಾರಿ	5374	ರಾಮಚಂದ್ರಪ್ಪ ಶಿವಪ್ಪ ಕಾಂಬಳೆ,	20/01/1959	06/01/2006	ಎಸ್.ಸಿ
370	ಸರ್ಕಾರಿ	5375	ಸುನಂದಾ ಡಿ ಸವದತ್ತಿ,	01/06/1959	06/01/2006	ಎಸ್.ಸಿ
371	ಸರ್ಕಾರಿ	5376	ಭಾರತಿ ಟಿ ಪಾವುಸ್ವರ,	31/07/1960	06/01/2006	ಎಸ್.ಸಿ
372	ಸರ್ಕಾರಿ	5377	ಎಸ್ ಆರ್ ಗುದಿಗೇನವರ,	06/08/1954	06/01/2006	ಎಸ್.ಸಿ
373	ಸರ್ಕಾರಿ	5379	ಎ ಜಿ ಪಾರೂತಬಾದಿ,	29/07/1959	06/01/2006	ಎಸ್.ಸಿ
374	ಸರ್ಕಾರಿ	5380	ಎಲ್ ಟಿ ಲಮಾಣಿ,	01/06/1954	06/01/2006	ಎಸ್.ಸಿ
375	ಸರ್ಕಾರಿ	5386	ಎನ್ ಶ್ರೀಕಂಠಯ್ಯ,	12/08/1949	06/01/2006	ಎಸ್.ಸಿ
376	ಸರ್ಕಾರಿ	5388	ಎಸ್ ರಾಮಚಂದ್ರಮೂರ್ತಿ,	23/03/1953	06/01/2006	ಎಸ್.ಸಿ
377	ಸರ್ಕಾರಿ	5389	ಆರ್ ಪುಟ್ಟಮಾದಯ್ಯ,	12/08/1953	06/01/2006	ಎಸ್.ಸಿ
378	ಸರ್ಕಾರಿ	5390	ರಂಗಸ್ವಾಮಿ,	16/09/1953	06/01/2006	ಎಸ್.ಸಿ
379	ಸರ್ಕಾರಿ	5391	ಮರಿದೇವಮ್ಮ,	10/01/1954	06/01/2006	ಎಸ್.ಸಿ
380	ಸರ್ಕಾರಿ	5394	ಎಂ ಚಂದ್ರಮ್ಮ,	03/02/1956	06/01/2006	ಎಸ್.ಸಿ
381	ಸರ್ಕಾರಿ	5395	ಸಿ ಬಸವರಾಜು,	06/02/1956	06/01/2006	ಎಸ್.ಸಿ
382	ಸರ್ಕಾರಿ	5396	ಎಂ ಎಸ್ ಜಗದೀಶ್,	01/06/1956	06/01/2006	ಎಸ್.ಸಿ
383	ಸರ್ಕಾರಿ	5398	ಬೋಸ್ಲೆ ಸುರೇಶ್ ಯಶವಂತರಾವ್,	02/10/1956	06/01/2006	ಎಸ್.ಸಿ
384	ಸರ್ಕಾರಿ	5402	ಎಸ್ ಇ ನಾಗರಾಜು,	02/03/1958	06/01/2006	ಎಸ್.ಸಿ
385	ಸರ್ಕಾರಿ	5403	ನಾಟೀಕರ್ ನಾಗೇಂದ್ರ ಎಸ್.,	02/05/1958	06/01/2006	ಎಸ್.ಸಿ
386	ಸರ್ಕಾರಿ	5405	ಎಸ್ ಪ್ರಭಾವತಮ್ಮ,	01/06/1958	06/01/2006	ಎಸ್.ಸಿ
387	ಸರ್ಕಾರಿ	5406	ಲಿಂಗರಾಜು,	01/07/1958	06/01/2006	ಎಸ್.ಸಿ
388	ಸರ್ಕಾರಿ	5408	ಆರ್ ಕೆ ಪುಟ್ಟಸ್ವಾಮಿ,	05/02/1960	06/01/2006	ಎಸ್.ಸಿ
389	ಸರ್ಕಾರಿ	5409	ಹೊನಕೇರಪ್ಪ ದೇವದುರ್ಗ,	29/02/1960	06/01/2006	ಎಸ್.ಟಿ
390	ಸರ್ಕಾರಿ	5410	ಸಿ ಸಣ್ಣೇರಪ್ಪ,	01/06/1960	06/01/2006	ಎಸ್.ಸಿ
391	ಸರ್ಕಾರಿ	5412	ಕಾರುಣ್ಣ,	20/04/1961	06/01/2006	ಎಸ್.ಸಿ
392	ಸರ್ಕಾರಿ	5412 (ಎ)	ಎಂ ರಾಮಪ್ಪ,	01/06/1962	06/01/2006	ಎಸ್.ಸಿ
393	ಸರ್ಕಾರಿ	5413	ರಾಘೋಡ್ ರಾಮಶೆಟ್ಟಿ,	05/06/1962	06/01/2006	ಎಸ್.ಸಿ
394	ಸರ್ಕಾರಿ	5414	ಶಾಂತಪ್ಪ ದೊಡ್ಡಮನಿ,	01/06/1954	06/01/2006	ಎಸ್.ಸಿ
395	ಸರ್ಕಾರಿ	5415	ವಿಮಲ್ ಪುಂಡಲೀಕರಾವ್ ಮೋರೆ,	04/01/1955	06/01/2006	ಎಸ್.ಸಿ
396	ಸರ್ಕಾರಿ	5415 (ಎ)	ಸಿ ಸೋಮಪ್ಪ,	20/02/1991	06/01/2006	ಎಸ್.ಸಿ
397	ಸರ್ಕಾರಿ	5416	ನಿಂಗಣ್ಣ,	01/06/1955	06/01/2006	ಎಸ್.ಸಿ
398	ಸರ್ಕಾರಿ	5417	ಜಾಧವ್ ನಿವರ್ತಿ,	10/08/1955	06/01/2006	ಎಸ್.ಸಿ
399	ಸರ್ಕಾರಿ	5418	ಚಿನ್ನಸ್ವಾಮಿ,	01/09/1955	06/01/2006	ಎಸ್.ಸಿ
400	ಸರ್ಕಾರಿ	5420	ಹೆಚ್ ಮಧುಚಂದ್ರ,	07/10/1957	06/01/2006	ಎಸ್.ಸಿ
401	ಸರ್ಕಾರಿ	5422	ಡಿ ಶಂಕರಮಾರುತಿ,	20/06/1958	06/01/2006	ಎಸ್.ಸಿ
402	ಸರ್ಕಾರಿ	5425	ಅರ್ಜುನ್ ಬಿ ಸೋನ್‌ಕಾಂಬಳೆ,	01/08/0959	06/01/2006	ಎಸ್.ಸಿ
403	ಸರ್ಕಾರಿ	5426	ಕುಂಬಾರಿ ತುಳಸೀರಾಮ್,	08/11/1959	06/01/2006	ಎಸ್.ಟಿ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು, ಹುದ್ದೆ ಮತ್ತು ವಿಳಾಸ	ಜನ್ಮ ದಿನಾಂಕ	ಮುಂಬಡ್ತಿ ಹೊಂದಿದ ದಿನಾಂಕ	ಜಾತಿ
404	ಸರ್ಕಾರಿ	5428	ಜಯಶೀಲಾ,	22/07/1960	06/01/2006	ಎಸ್.ಸಿ
405	ಸರ್ಕಾರಿ	5430	ಜಯಶ್ರೀ ಡಣಕೆ,	05/07/1962	05/07/1962	ಎಸ್.ಸಿ
406	ಸರ್ಕಾರಿ	5432(ಎ)	ಎನ್ ಶಿವಣ್ಣ,	01/06/1961	06/01/2006	ಎಸ್.ಸಿ
407	ಸರ್ಕಾರಿ	5433	ರಾಚಯ್ಯ,	01/06/1959	06/01/2006	ಎಸ್.ಸಿ
408	ಸರ್ಕಾರಿ	5434	ಜಿ ಆರ್ ಸಂಗೋಗಿ,	01/06/1953	06/01/2006	ಎಸ್.ಸಿ
409	ಸರ್ಕಾರಿ	5435	ಬಿಹಾರಿ ಈಶಪ್ಪ,	25/09/1953	06/01/2006	ಎಸ್.ಸಿ
410	ಸರ್ಕಾರಿ	5436	ಎ ಎಂ ನಾಗೂರ,	28/12/1953	06/01/2006	ಎಸ್.ಸಿ
411	ಸರ್ಕಾರಿ	5437	ವಿ ವಸಂತಮ್ಮ,	10/05/1958	06/01/2006	ಎಸ್.ಸಿ
412	ಸರ್ಕಾರಿ	5438	ಜಿ ಎಸ್ ಗುಡದವರ್,	23/02/1954	06/01/2006	ಎಸ್.ಟಿ
413	ಸರ್ಕಾರಿ	5439	ಎಂ ಪುಟ್ಟನಂಜ,	01/04/1954	06/01/2006	ಎಸ್.ಸಿ
414	ಸರ್ಕಾರಿ	5441	ಹೆಚ್ ಮಲ್ಲಪ್ಪ,	22/04/1956	06/01/2006	ಎಸ್.ಸಿ
415	ಸರ್ಕಾರಿ	5442	ಎಸ್ ಎಸ್ ಹೊಲೇರ್,	23/07/1956	06/01/2006	ಎಸ್.ಸಿ
416	ಸರ್ಕಾರಿ	5444	ಕೆ ನಾರಾಯಣಪ್ಪ,	01/07/1958	06/01/2006	ಎಸ್.ಟಿ
417	ಸರ್ಕಾರಿ	5445	ಎ ಶ್ರೀರಾಮುಲು,	01/02/1959	06/01/2006	ಎಸ್.ಟಿ
418	ಸರ್ಕಾರಿ	5446	ನಾಗಯ್ಯ,	13/06/1959	06/01/2006	ಎಸ್.ಸಿ
419	ಸರ್ಕಾರಿ	5447	ಎಂ ಶಿವಾನಾಯಕ್,	01/09/1959	06/01/2006	ಎಸ್.ಸಿ
420	ಸರ್ಕಾರಿ	5448	ಎಸ್ ಎಸ್ ಕೋರೆ,	01/07/1960	06/01/2006	ಎಸ್.ಸಿ
421	ಸರ್ಕಾರಿ	5450	ಹೆಚ್ ಎಸ್ ನಾಗರಾಜ್,	17/05/1961	06/01/2006	ಎಸ್.ಸಿ
422	ಸರ್ಕಾರಿ	5451	ಆರ್ ಬಾಲ್ಯಾ ನಾಯಕ್,	17/08/1952	06/01/2006	ಎಸ್.ಸಿ
423	ಸರ್ಕಾರಿ	5452	ಡಿ ಮಲ್ಲೇಶ ನಾಯ್ಕ,	01/06/1956	06/01/2006	ಎಸ್.ಸಿ
424	ಸರ್ಕಾರಿ	5454	ಕೆ ಹನುಮಂತನಾಯಕ್,	01/06/1960	06/01/2006	ಎಸ್.ಸಿ
425	ಸರ್ಕಾರಿ	5455	ಟಿ ಸಣ್ಣಗಂಗಣ್ಣ,	01/06/1960	06/01/2006	ಎಸ್.ಸಿ
426	ಸರ್ಕಾರಿ	5456	ಎ ಎಸ್ ಸತೀಶ್,	18/05/1954	06/01/2006	ಎಸ್.ಸಿ
427	ಸರ್ಕಾರಿ	5458	ಪಿ ತುಳಜಾನಾಯ್ಕ,	01/07/1957	06/01/2006	ಎಸ್.ಸಿ
428	ಸರ್ಕಾರಿ	5460	ಡಿ ಹೆಚ್ ಹೊಸಪೇಟೆ,	01/06/1958	06/01/2006	ಎಸ್.ಟಿ
429	ಸರ್ಕಾರಿ	5461	ಸುಳ್ಳದ್.ಎಸ್.ಪಿ,	10/02/1959	06/01/2006	ಎಸ್.ಸಿ
430	ಸರ್ಕಾರಿ	5462	ಅಶೋಕ ಗಣಪತಿ ಭಂಟ್,	08/11/1959	06/01/2006	ಎಸ್.ಸಿ
431	ಸರ್ಕಾರಿ	5463	ಶಿವರಾಜ ಪಿಟ್ಟೆ,	15/05/1960	06/01/2006	ಎಸ್.ಟಿ
432	ಸರ್ಕಾರಿ	5466	ಆರ್ ವೀರಭದ್ರಪ್ಪ,	06/07/1954	06/01/2006	ಎಸ್.ಸಿ
433	ಸರ್ಕಾರಿ	5467	ಬಿ ಎಲ್ ಬಗಲಿ,	01/07/1957	06/01/2006	ಎ.ಸ್.ಸಿ
434	ಸರ್ಕಾರಿ	5468	ಸರೋಜ ಎಲ್ಲಪ್ಪ ಅಂತರವಳ್ಳಿ,	01/06/1958	06/01/2006	ಎಸ್.ಸಿ
435	ಸರ್ಕಾರಿ	5469	ಬಿ ಮಹದೇವಯ್ಯ,	21/02/1956	06/01/2006	ಎಸ್.ಸಿ
436	ಸರ್ಕಾರಿ	5470	ಎಸ್ ಸಿದ್ದರಾಜು, ಬಿ	08/09/1959	06/01/2006	ಎಸ್.ಸಿ
437	ಸರ್ಕಾರಿ	5471	ಎಂ ಪುಟ್ಟಸ್ವಾಮಿ,	16/06/1954	06/01/2006	ಎಸ್.ಸಿ
438	ಸರ್ಕಾರಿ	5473	ಸದಾನಂದ ಶಂಕರ ನಾಯಕ್,	28/02/1960	06/01/2006	ಎಸ್.ಸಿ
439	ಸರ್ಕಾರಿ	5473 (ಎ)	ಬಿ ಶಿವಣ್ಣ,	15/06/1954	06/01/2006	ಎಸ್.ಸಿ
440	ಸರ್ಕಾರಿ	5475	ಟಿ ಜಿ ಕುಮಾರ,	22/09/1955	06/01/2006	ಎಸ್.ಸಿ
441	ಸರ್ಕಾರಿ	5477	ಕೆ ವಿ ನಾಗರಾಜು,	10/05/1953	06/01/2006	ಎಸ್.ಸಿ
442	ಸರ್ಕಾರಿ	5479	ಗೋದಾವರಿ ಸಿಂಗೋಡೆ,	01/06/1956	06/01/2006	ಎಸ್.ಸಿ
443	ಸರ್ಕಾರಿ	5480	ವರದರಾಜು,	10/08/1952	06/01/2006	ಎಸ್.ಸಿ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು, ಹುದ್ದೆ ಮತ್ತು ವಿಳಾಸ	ಜನ್ಮ ದಿನಾಂಕ	ಮುಂಬಡ್ತಿ ಹೊಂದಿದ ದಿನಾಂಕ	ಜಾತಿ
444	ಸರ್ಕಾರಿ	5483	ಡಿ ಶೀಲ,	01/08/1959	06/01/2006	ಎಸ್.ಸಿ
445	ಸರ್ಕಾರಿ	5484	ಭೋಸ್ಲೆ ಮಲ್ಲಿಕಾರ್ಜುನ,	04/07/1959	06/01/2006	ಎಸ್.ಸಿ
446	ಸರ್ಕಾರಿ	5485	ಎಂ ದಯಾನಂದ,	08/07/1960	06/01/2006	ಎಸ್.ಟಿ
447	ಸರ್ಕಾರಿ	5487	ಸಾದುರೆ ವಿಠ್ಠಲ್,	01/06/1958	06/01/2006	ಎಸ್.ಸಿ
448	ಸರ್ಕಾರಿ	5488	ವಿ ಎಸ್ ಲಮಾಣಿ,	01/06/1959	06/01/2006	ಎಸ್.ಸಿ
449	ಸರ್ಕಾರಿ	5489	ಪಿ ಎಸ್ ಪೂಜಾರ್,	04/05/1961	06/01/2006	ಎಸ್.ಟಿ
450	ಸರ್ಕಾರಿ	5490	ಹೆಚ್ ಪಿ ರಾಮಣ್ಣನವರ,	01/06/1959	06/01/2006	ಎಸ್.ಟಿ
451	ಸರ್ಕಾರಿ	5491	ಬಾಲೇಶ್ ಮಧು ಟೋಣಪೆ,	22/06/1957	06/01/2006	ಎಸ್.ಸಿ
452	ಸರ್ಕಾರಿ	5492	ಎನ್ ಮಹಾಲಿಂಗಪ್ಪ,	01/02/1955	06/01/2006	ಎಸ್.ಸಿ
453	ಸರ್ಕಾರಿ	5493	ಬಿ ಕಾಟಪ್ಪ,	26/05/1953	06/01/2006	ಎಸ್.ಟಿ
454	ಸರ್ಕಾರಿ	5494	ಚಿನ್ನಹನುಮಯ್ಯ,	25/04/1948	06/01/2006	ಎಸ್.ಸಿ
455	ಸರ್ಕಾರಿ	5496	ವಿ ನಾರಾಯಣ,	06/11/1955	06/01/2006	ಎಸ್.ಸಿ
456	ಸರ್ಕಾರಿ	5503	ಆರ್ ಪುಟ್ಟಯ್ಯ,	24/07/1958	06/01/2006	ಎಸ್.ಸಿ
457	ಸರ್ಕಾರಿ	5504	ಹುಚ್ಚಯ್ಯ,	05/02/1962	06/01/2006	ಎಸ್.ಸಿ
458	ಸರ್ಕಾರಿ	5506	ಸಿದ್ದಯ್ಯ,	12/05/1960	06/01/2006	ಎಸ್.ಸಿ
459	ಸರ್ಕಾರಿ	5507	ಮಹಾಲಕ್ಷ್ಮಮ್ಮ,	13/04/1958	06/01/2006	ಎಸ್.ಸಿ
460	ಸರ್ಕಾರಿ	5510	ಎಸ್ ಭೀಮಣ್ಣ ನಾಯಕ್,	30/11/1954	06/01/2006	ಎಸ್.ಸಿ
461	ಸರ್ಕಾರಿ	5511	ಎ ಪೂರ್ಯ ನಾಯಕ್,	22/05/1956	06/01/2006	ಎಸ್.ಸಿ
462	ಸರ್ಕಾರಿ	5513	ಪಿ ಶಾರದಮ್ಮ,	29/03/1957	06/01/2006	ಎಸ್.ಟಿ
463	ಸರ್ಕಾರಿ	5514	ಡಿ ಬಿ ಹನುಮಂತಪ್ಪ,	08/10/1953	06/01/2006	ಎಸ್.ಟಿ
464	ಸರ್ಕಾರಿ	5516	ಹೆಚ್ ರಾಮಲಿಂಗಪ್ಪ,	18/04/1959	06/01/2006	ಎಸ್.ಸಿ
465	ಸರ್ಕಾರಿ	5517	ಎಂ ಪಿ ಉಮಾಭಾರತಿ,	12/09/1961	06/01/2006	ಎಸ್.ಸಿ
466	ಸರ್ಕಾರಿ	5520	ಬಿ ಬಸವರಾಜ್,	15/05/1957	06/01/2006	ಎಸ್.ಸಿ
467	ಸರ್ಕಾರಿ	5521	ಲಕ್ಷ್ಮಿನಾರಾಯಣಪ್ಪ,	24/07/1959	06/01/2006	ಎಸ್.ಸಿ
468	ಸರ್ಕಾರಿ	5524	ಹೆಚ್ ಕೆ ರೇಣುಕಾ,	10/06/1958	06/01/2006	ಎಸ್.ಸಿ
469	ಸರ್ಕಾರಿ	5526	ಎಸ್ ಬಿ ಮೂಕಿಹಾಳ,	01/06/1956	06/01/2006	ಎಸ್.ಟಿ
470	ಸರ್ಕಾರಿ	5527	ಎಸ್ ಎಲ್ ಇಂಗಲೇಶ್ವರ,	01/06/1959	06/01/2006	ಎಸ್.ಟಿ
471	ಸರ್ಕಾರಿ	5528	ಬಿ ಎಂ ತೋಳೆ,	01/06/1956	06/01/2006	ಎಸ್.ಸಿ
472	ಸರ್ಕಾರಿ	5529	ಗಿರಣಿ ವಡ್ಡೇರ ಎಂ.ಎಂ,	28/03/1957	06/01/2006	ಎಸ್.ಸಿ
473	ಸರ್ಕಾರಿ	5530	ಎನ್ ಡಿ ನಾಯಕ್,	01/06/1954	06/01/2006	ಎಸ್.ಸಿ
474	ಸರ್ಕಾರಿ	5531	ಎಸ್ ಆರ್ ಶೇಟವು,	01/06/1952	06/01/2006	ಎಸ್.ಸಿ
475	ಸರ್ಕಾರಿ	5533	ಎಸ್ ಬಿ ನಿಡಗುಂದಿ,	01/09/1960	06/01/2006	ಎಸ್.ಟಿ
476	ಸರ್ಕಾರಿ	5534	ಜಾನ್ ಹನುಮಂತಪ್ಪ ತಮ್ಮಣ್ಣವರ,	12/05/1959	06/01/2006	ಎಸ್.ಸಿ
477	ಸರ್ಕಾರಿ	5536	ಸಾಕಮ್ಮ,	22/02/1955	06/01/2006	ಎಸ್.ಸಿ
478	ಸರ್ಕಾರಿ	5539	ಚೆನ್ನಿಗರಾಮಯ್ಯ,	18/05/1958	06/01/2006	ಎಸ್.ಸಿ
479	ಸರ್ಕಾರಿ	5540	ಸಿ ಸಿದ್ದಾನಾಯಕ,	01/07/1958	06/01/2006	ಎಸ್.ಸಿ
480	ಸರ್ಕಾರಿ	5542	ಎಂ ಮಲ್ಲು,	16/12/1958	06/01/2006	ಎಸ್.ಸಿ
481	ಸರ್ಕಾರಿ	5543	ನಾಗಣ್ಣ,	01/07/1960	06/01/2006	ಎಸ್.ಸಿ
482	ಸರ್ಕಾರಿ	5545	ಸಿ ಮಹಾದೇವ,	18/08/1961	06/01/2006	ಎಸ್.ಸಿ
483	ಸರ್ಕಾರಿ	5546	ಬಿ ಜಿ ಹನುಮಂತರಾಯ,	20/03/1962	06/01/2006	ಎಸ್.ಸಿ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು, ಹುದ್ದೆ ಮತ್ತು ವಿಳಾಸ	ಜನ್ಮ ದಿನಾಂಕ	ಮುಂಬಡ್ತಿ ಹೊಂದಿದ ದಿನಾಂಕ	ಚಾತಿ
484	ಸರ್ಕಾರಿ	5547	ಎಂ ಎಂ ಕಟ್ಟೀಮನಿ,	24/11/1957	06/01/2006	ಎಸ್.ಸಿ
485	ಸರ್ಕಾರಿ	5548	ಬಿ ಎಂ ಚವಾಣ್,	01/06/1958	06/01/2006	ಎಸ್.ಸಿ
486	ಸರ್ಕಾರಿ	5550	ಪರಮೇಶ್ವರಪ್ಪ ಹೆಚ್ ಕೌಜಲಗಿ,	20/12/1959	06/01/2006	ಎಸ್.ಸಿ
487	ಸರ್ಕಾರಿ	5552	ಹೆಚ್ ಚಂದ್ರಹಾಸ,	20/07/1963	06/01/2006	ಎಸ್.ಸಿ
488	ಸರ್ಕಾರಿ	5553	ಸೋಮಶೇಖರಪ್ಪ ಆಸಂಗಿ,	01/06/1954	06/01/2006	ಎಸ್.ಸಿ
489	ಸರ್ಕಾರಿ	5554	ಎಸ್ ದೊಡ್ಡಹನುಮಂತಯ್ಯ,	20/10/1957	06/01/2006	ಎಸ್.ಸಿ
490	ಸರ್ಕಾರಿ	5555	ಬಿ ಎಸ್ ಭಜಂತ್ರಿ,	01/01/1958	06/01/2006	ಎಸ್.ಸಿ
491	ಸರ್ಕಾರಿ	5557	ಬಿ ಬಸಬಂತಪ್ಪ,	01/06/1960	06/01/2006	ಎಸ್.ಸಿ
492	ಸರ್ಕಾರಿ	5559	ಸುಭಾಶ್ ಶಿವಪ್ಪ ಹನುಮಾಕರ,	22/07/1960	06/01/2006	ಎಸ್.ಸಿ
493	ಸರ್ಕಾರಿ	5561	ಆಂಜಿನೇಯ,	17/04/1961	06/01/2006	ಎಸ್.ಸಿ
494	ಸರ್ಕಾರಿ	5562	ಎನ್ ಎಸ್ ನಾಟೇಕರ್,	01/06/1955	06/01/2006	ಎಸ್.ಸಿ
495	ಸರ್ಕಾರಿ	5563	ನೀಲಪ್ಪ ಭರಮಪ್ಪ ಕೆಳಗಿನಮನಿ,	11/02/1956	06/01/2006	ಎಸ್.ಸಿ
496	ಸರ್ಕಾರಿ	5564	ಬಿ ಎಸ್ ಚಲವಾದಿ,	01/08/1956	06/01/2006	ಎಸ್.ಸಿ
497	ಸರ್ಕಾರಿ	5566	ಯಮನಪ್ಪ ಹೆಚ್ ವಡ್ಡರ್,	08/05/1957	06/01/2006	ಎಸ್.ಸಿ
498	ಸರ್ಕಾರಿ	5567	ಬಿ ತಿಪ್ಪೇಸ್ವಾಮಿ,	01/06/1957	06/01/2006	ಎಸ್.ಸಿ
499	ಸರ್ಕಾರಿ	5568	ಬಿ ಬಿ ಅಸೂದೆ,	01/07/1957	06/01/2006	ಎಸ್.ಸಿ
500	ಸರ್ಕಾರಿ	5570	ಮಲ್ಲಿಕಾರ್ಜುನ,	17/06/1958	06/01/2006	ಎಸ್.ಸಿ
501	ಸರ್ಕಾರಿ	5571	ವಿ ರುಕ್ಮಿಣಿ,	29/08/1958	06/01/2006	ಎಸ್.ಸಿ
502	ಸರ್ಕಾರಿ	5571(ಎ)	ಟಿ ಎಲ್ ಯಾಧವ,	23/07/1959	06/01/2006	ಎಸ್.ಸಿ
503	ಸರ್ಕಾರಿ	5572	ಬಸವರಾಜ ಜಡ್ಡಳ್ಳಿ	10/08/1959	06/01/2006	ಎಸ್.ಸಿ
504	ಸರ್ಕಾರಿ	5573	ಜೆ ಆರ್ ಹೊಸಮನಿ,	05/10/1959	06/01/2006	ಎಸ್.ಸಿ
505	ಸರ್ಕಾರಿ	5577	ಎಂ ಡಿ ಪದ್ಮ,	10/07/1953	06/01/2006	ಎಸ್.ಸಿ
506	ಸರ್ಕಾರಿ	5578 (ಎ)	ಬಿ ಜಿ ಮಾಳಮ್ಮನವರ್,	25/09/1957	06/01/2006	ಎಸ್.ಸಿ
507	ಸರ್ಕಾರಿ	5580	ಮಹಾದೇವಸ್ವಾಮಿ,	24/08/1954	06/01/2006	ಎಸ್.ಸಿ
508	ಸರ್ಕಾರಿ	5582	ದೇವರಾಜು,	22/12/1959	06/01/2006	ಎಸ್.ಸಿ
509	ಸರ್ಕಾರಿ	5586	ವಿಜಯಕುಮಾರ್,	08/04/1959	06/01/2006	ಎಸ್.ಸಿ
510	ಸರ್ಕಾರಿ	5589	ಎಸ್ ಪದ್ಮಾಂಭ,	19/07/1961	06/01/2006	ಎಸ್.ಸಿ
511	ಸರ್ಕಾರಿ	5590	ಎಂ ಮಹಾಲಿಂಗಪ್ಪ,	01/11/1955	06/01/2006	ಎಸ್.ಸಿ
512	ಸರ್ಕಾರಿ	5591	ಪಿ ವೈ ಕಾಂಬಳೆ,	01/06/1956	06/01/2006	ಎಸ್.ಸಿ
513	ಸರ್ಕಾರಿ	5592	ಜಯಸ್ವಾಮಿ,	02/03/1961	06/01/2006	ಎಸ್.ಸಿ
514	ಸರ್ಕಾರಿ	5593	ಡಿ ಬಿ ರುದ್ರಪ್ಪ,	01/10/1954	06/01/2006	ಎಸ್.ಟಿ
515	ಸರ್ಕಾರಿ	5599	ಹೆಚ್ ಎಸ್ ಚೆಲುವಾದಿ,	01/05/1959	06/01/2006	ಎಸ್.ಸಿ
516	ಸರ್ಕಾರಿ	5600	ವೈ ಜಿ ಕುರಿ,	01/06/1959	06/01/2006	ಎಸ್.ಸಿ
517	ಸರ್ಕಾರಿ	5601	ಶಿವರುದ್ರ ತುಕಾರಾಮ ತಾಳಕೇರಿ,	01/06/1959	06/01/2006	ಎಸ್.ಸಿ
518	ಸರ್ಕಾರಿ	5602	ಶಿವಾನಂದ ಬಸಪ್ಪ ದೊಡ್ಡಮನಿ,	01/06/1960	06/01/2006	ಎಸ್.ಸಿ
519	ಸರ್ಕಾರಿ	5603	ಇಂದ್ರಜಿತ್ ದೇವೋ ರಾಥೋಡ್,	01/06/1959	06/01/2006	ಎಸ್.ಸಿ
520	ಸರ್ಕಾರಿ	5604	ಅಲಗೊಂಡ ದುರ್ಗಿಪ್ಪ ಗಾಣಿಗೇರ್,	05/05/1962	06/01/2006	ಎಸ್.ಸಿ
521	ಸರ್ಕಾರಿ	5604(ಎ)	ಚಂದ್ರಶೇಖರ ಭೀಮಪ್ಪ ಕಾಳಿ,	21/05/1957	06/01/2006	
522	ಸರ್ಕಾರಿ	5606	ಭೀಮು ಬೀಲು ರಾಥೋಡ್,	01/06/1961	06/01/2006	ಎಸ್.ಸಿ
523	ಸರ್ಕಾರಿ	5607	ಯು ಸೋಮಪ್ಪ,	01/06/1962	06/01/2006	ಎಸ್.ಟಿ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು, ಹುದ್ದೆ ಮತ್ತು ವಿಳಾಸ	ಜನ್ಮ ದಿನಾಂಕ	ಮುಂಬಡ್ತಿ ಹೊಂದಿದ ದಿನಾಂಕ	ಜಾತಿ
524	ಸರ್ಕಾರಿ	5608	ಶಿದ್ರಾಯ ಕಾಂಬಳೆ,	22/07/1959	06/01/2006	ಎಸ್.ಸಿ
525	ಸರ್ಕಾರಿ	5609	ಮಲ್ಲೇಶಪ್ಪ ಶಿವಪ್ಪ ಭಜಂತ್ರಿ,	21/07/1961	06/01/2006	ಎಸ್.ಸಿ
526	ಸರ್ಕಾರಿ	5611	ಕೋಮಲಾಕ್ಷಿ,	15/03/1962	06/01/2006	ಎಸ್.ಸಿ
527	ಸರ್ಕಾರಿ	5612	ಆರ್ ಟಿ ಶಿವಶರಣರ,	01/06/1962	06/01/2006	ಎಸ್.ಸಿ
528	ಸರ್ಕಾರಿ	5615	ರಂಗಪ್ಪ ಎಲ್ಲಪ್ಪ ಕೊಳ್ಳನ್ನವರ್,	01/06/1962	06/01/2006	ಎಸ್.ಟಿ
529	ಸರ್ಕಾರಿ	5616	ಶಕುಂತಲ ದಾಂಡೇಕರ್,	01/06/1956	06/01/2006	ಎಸ್.ಸಿ
530	ಸರ್ಕಾರಿ	5616(ಎ)	ಬಸವಂತಪ್ಪ ಸೋಮಪ್ಪ ಪಲ್ಲಕ್ಕಿ,	14/07/1958	06/01/2006	ಎಸ್.ಟಿ
531	ಸರ್ಕಾರಿ	5617	ತಾರಾಬಾಯಿ,	15/05/1960	06/01/2006	ಎಸ್.ಸಿ
532	ಸರ್ಕಾರಿ	5619	ಈಶಪ್ಪ ಬಸಪ್ಪ ತಳವಾರ,	20/06/1961	06/01/2006	ಎಸ್.ಟಿ
533	ಸರ್ಕಾರಿ	5620	ಮಲ್ಲಿಕಾರ್ಜುನ್ ಭತ್ತಿ	29/11/1962	06/01/2006	ಎಸ್.ಟಿ
534	ಸರ್ಕಾರಿ	5621	ಮಹಾಲಿಂಗ ರಾಮಪ್ಪ ಹರಿಜನ,	22/07/1958	06/01/2006	ಎಸ್.ಸಿ
535	ಸರ್ಕಾರಿ	5622	ಶಾಂತಪ್ಪ ಬಡಿಗೇರ,	01/07/1955	06/01/2006	ಎಸ್.ಸಿ
536	ಸರ್ಕಾರಿ	5624	ಆರ್ ಎಂ ನಾಗಭೂಷಣ,	01/06/1955	06/01/2006	ಎಸ್.ಸಿ
537	ಸರ್ಕಾರಿ	5625	ಎಂ ಆರ್ ಲಕ್ಷ್ಮಣಪ್ಪ,	02/07/1958	06/01/2006	ಎಸ್.ಸಿ
538	ಸರ್ಕಾರಿ	5626	ಎಂ ವೆಂಕಟೇಶಪ್ಪ,	27/05/1955	06/01/2006	ಎಸ್.ಟಿ
539	ಸರ್ಕಾರಿ	5628	ಎಸ್ ಆರ್ ಭೋವಿ,	01/06/1962	06/01/2006	ಎಸ್.ಸಿ
540	ಸರ್ಕಾರಿ	5629	ಡಿ ಟಿ ತಿಮ್ಮರಾಯಪ್ಪ,	12/09/1959	06/01/2006	ಎಸ್.ಸಿ
541	ಸರ್ಕಾರಿ	5630	ಪ್ರಕಾಶ್ ಇ ತಹಸಿಲ್ದಾರ್,	10/08/1960	06/01/2006	ಎಸ್.ಟಿ
542	ಸರ್ಕಾರಿ	5631	ಹೆಚ್ ತಿಮ್ಮಪ್ಪ,	10/05/1959	06/01/2006	ಎಸ್.ಸಿ
543	ಸರ್ಕಾರಿ	5632	ವಿ ಹೆಚ್ ವೀರಣ್ಣ,	21/07/1960	06/01/2006	ಎಸ್.ಸಿ
544	ಸರ್ಕಾರಿ	5633	ಪಿ ಎನ್ ಶ್ರೀನಿವಾಸ ನಾಯಕ್,	28/01/1958	06/01/2006	ಎಸ್.ಟಿ
545	ಸರ್ಕಾರಿ	5633(ಎ)	ಹೆಚ್ ವಿ ಮುನಿರಾಜು,	17/05/1960	06/01/2006	ಎಸ್.ಸಿ
546	ಸರ್ಕಾರಿ	5635	ಕೆ ಎಸ್ ವನಜಾಕ್ಷಿ,	03/02/1963	06/01/2006	ಎಸ್.ಟಿ
547	ಸರ್ಕಾರಿ	5636	ಸಿ ಸಿದ್ದರಾಜು,	08/04/1960	06/01/2006	ಎಸ್.ಸಿ
548	ಸರ್ಕಾರಿ	5638	ಸಂಜೀವಯ್ಯ,	10/05/1954	06/01/2006	ಎಸ್.ಸಿ
549	ಸರ್ಕಾರಿ	5639	ಟಿ ಬಿ ಬೊಮ್ಮನಪಾಡ,	01/06/1958	06/01/2006	ಎಸ್.ಸಿ
550	ಸರ್ಕಾರಿ	5641	ಡಿ ಆರ್ ರುದ್ರಮುನಿ ನಾಯ್ಕ,	08/06/1957	06/01/2006	ಎಸ್.ಸಿ
551	ಸರ್ಕಾರಿ	5642	ಸಿದ್ದಪ್ಪ ಬಿ ಮಾನಸುಣಗಿ,	01/06/1961	06/01/2006	ಎಸ್.ಟಿ
552	ಸರ್ಕಾರಿ	5644	ಟಿಳ್ಳ ವೆಂಕಟೇಶ್,	01/06/1961	06/01/2006	ಎಸ್.ಸಿ
553	ಸರ್ಕಾರಿ	5645	ಮಣಿಕಪ್ಪ ಮಲಕಪ್ಪ ಬಕ್ಕನ್,	25/06/1962	06/01/2006	ಎಸ್.ಟಿ
554	ಸರ್ಕಾರಿ	5646	ಎಲ್ ರಾಮಸ್ವಾಮಿ,	22/07/1963	06/01/2006	ಎಸ್.ಸಿ
555	ಸರ್ಕಾರಿ	5648	ವಿ ಆರ್ ಕಾಶೀನಾಥ್,	01/08/1962	06/01/2006	ಎಸ್.ಸಿ
556	ಸರ್ಕಾರಿ	5649	ಎಂ ಎಂ ದೊಡ್ಡಮನಿ,	22/05/1963	06/01/2006	ಎಸ್.ಸಿ
557	ಸರ್ಕಾರಿ	5650	ಯಲ್ಲಪ್ಪ ಗಾಡಗೋಳಿ,	01/06/1958	06/01/2006	ಎಸ್.ಸಿ
ದಿನಾಂಕ : 22-03-2006 ರಂದು ಮುಂಬಡ್ತಿ ಹೊಂದಿದ ಅಧಿಕಾರಿಗಳ ವಿವರ						
	ಘಟಕ	ಗ್ರೇಡ್-1 ಸಂಖ್ಯೆ	ಹೆಸರು, ಹುದ್ದೆ ಮತ್ತು ವಿಳಾಸ	ಜನ್ಮ ದಿನಾಂಕ	ಮುಂಬಡ್ತಿ ಹೊಂದಿದ ದಿನಾಂಕ	ಜಾತಿ
558	ಸರ್ಕಾರಿ	5147	ಜಗನ್ನಾಥ ರೆಡ್ಡಿ,	07/05/1952	22/03/2006	
559	ಸರ್ಕಾರಿ	5184	ಸಿ ಎನ್ ಪದ್ಮಜಾ,	24/12/1948	22/03/2006	
560	ಸರ್ಕಾರಿ	5351	ಆರ್.ಕೃಷ್ಣಪ್ಪ,	01/05/1956	22/03/2006	ಎಸ್.ಸಿ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು, ಹುದ್ದೆ ಮತ್ತು ವಿಳಾಸ	ಜನ್ಮ ದಿನಾಂಕ	ಮುಂಬಡ್ತಿ ಹೊಂದಿದ ದಿನಾಂಕ	ಜಾತಿ
561	ಸರ್ಕಾರಿ	5368 (ಎ)	ಇ.ಎಸ್.ಮುತಗಾರ,	07/11/1960	22/03/2006	ಎಸ್.ಸಿ
562	ಸರ್ಕಾರಿ	5384	ಧರ್ಮಾನಾಯ್ಕ,	01/06/1961	22/03/2006	ಎಸ್.ಸಿ
563	ಸರ್ಕಾರಿ	5393 (ಎ)	ಬಿ ನಾಗರಾಜ,	01/08/1955	22/03/2006	ಎಸ್.ಸಿ
564	ಟಿಡಿಬಿ	2277	ಎನ್.ಎಂ.ಚಿನ್ನಣ್ಣವರ,	12/07/1948	22/03/2006	
565	ಸರ್ಕಾರಿ	5414 (ಎ)	ಜಿ ಮಂಜುನಾಥ,	05/08/1959	22/03/2006	ಎಸ್.ಸಿ
566	ಸರ್ಕಾರಿ	5522 (ಎ)	ಚಿಕ್ಕಮಾದಯ್ಯ,	01/01/1958	22/03/2006	ಎಸ್.ಸಿ
567	ಸರ್ಕಾರಿ	5643	ಬಾಳೇಶ್ ಹೆಚ್ ದೊಡ್ಡಮನಿ,	01/06/1959	22/03/2006	ಎಸ್.ಸಿ
568	ಸರ್ಕಾರಿ	5588	ಎ.ಹೆಚ್.ಬಿರಾದಾರ,	20/12/1960	22/03/2006	ಎಸ್.ಸಿ

ದಿನಾಂಕ : 06/02/2007 ರಂದು ಮುಂಬಡ್ತಿ ಹೊಂದಿದ ಅಧಿಕಾರಿಗಳ ವಿವರ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
569	ಸರ್ಕಾರಿ	4456	ಜಿ.ಚೌಡಪ್ಪ,	07/05/1956	06/02/2007	ಎಸ್.ಸಿ
570	ಸರ್ಕಾರಿ	4589	ಗೀತಾ ವಿ ಕುಲಕರ್ಣಿ	19/10/1949	06/02/2007	ಸಾಮಾನ್ಯ
571	ಸರ್ಕಾರಿ	5277ಎ	ಸುಭಾಶ್‌ಚಂದ್ರ ಹೆಚ್.,	01/01/1956	06/02/2007	ಎಸ್.ಸಿ
572	ಸರ್ಕಾರಿ	5315ಎ	ಸಾವಿತ್ರಿ ಪಿ.,	10/08/1952	06/02/2007	ಎಸ್.ಟಿ
573	ಸರ್ಕಾರಿ	5381ಎ	ಗ್ಲಾನಪ್ಪ ಗುರುಬಸಪ್ಪ ಬಾಲಾನಾಯಕ	05/01/1950	06/02/2007	ಎಸ್.ಟಿ
574	ಸರ್ಕಾರಿ	54171ಎ	ಪಿ.ಎ.ಡೊಂಬರ	07/02/1961	06/02/2007	ಎಸ್.ಸಿ
575	ಟಿ.ಡಿ.ಬಿ	2158	ಸೌಭಾಗ್ಯ ಟಿ.ಕೆ.,	09/07/1952	06/02/2007	ಜಿ.ಎಂ
576	ಟಿ.ಡಿ.ಬಿ	2321	ಪದ್ಮಾವತಿ,	19/01/1949	06/02/2007	ಜಿ.ಎಂ
577	ಮುನಿಸಿಪಲ್	1232	ಮೋಹನ್ ಕುಮಾರ್	23/09/1949	06/02/2007	ಜಿ.ಎಂ
578	ಸರ್ಕಾರಿ	5529ಎ	ವಿಶ್ವನಾಥ ಉತ್ತರ	05/01/1958	06/02/2007	ಎಸ್.ಸಿ
579	ಸರ್ಕಾರಿ	5549	ಹೆಚ್.ರಾಜಣ್ಣ,	30-05-1959	06/02/2007	ಎಸ್.ಸಿ.
580	ಸರ್ಕಾರಿ	5519	ಮಹಾಲಿಂಗಮ್ಮ,	13-04-1958	06/02/2007	ಎಸ್.ಸಿ
581	ಸರ್ಕಾರಿ	5558	ಗುರುಲಿಂಗ,	06/12/1960	06/02/2007	ಎಸ್.ಸಿ
582	ಸರ್ಕಾರಿ	5571ಎ	ಎಂ.ಬಿ. ಸರೋಜಮ್ಮ,	05/02/1959	06/02/2007	ಎಸ್.ಸಿ
583	ಸರ್ಕಾರಿ	5584	ಬಾಲಚಂದ್ರ ನಡುವಿನಮನೆ	06/01/1961	06/02/2007	ಎಸ್.ಸಿ
584	ಟಿ.ಡಿ.ಬಿ	2324	ರಾಮಚಂದ್ರ ಬಿ.ಸಿ.,	14/01/1951	06/02/2007	ಜಿ.ಎಂ
585	ಟಿ.ಡಿ.ಬಿ	2325	ಸುನಂದ ಎಂ. ನಾಯ್ಕ,	31/05/1950	06/02/2007	ಜಿ.ಎಂ
586	ಮುನಿಸಿಪಲ್	1233	ಶಕುಂತಲ ಗೋಪಾಲ ನಾಯ್ಕ,	03/10/1948	06/02/2007	ಜಿ.ಎಂ
587	ಸರ್ಕಾರಿ	5626ಎ	ಸಿ. ನಿಂಗಪ್ಪ,	26-11-1955	06/02/2007	ಎಸ್.ಸಿ
588	ಸರ್ಕಾರಿ	5594	ಟಿ. ಮಂಜಪ್ಪ	22-05-1960	06/02/2007	ಎಸ್.ಟಿ
589	ಸರ್ಕಾರಿ	5632ಎ	ಬಿ.ಆರ್. ಸಂಗ್ಲಗೋಳ	01/06/1956	06/02/2007	ಎಸ್.ಸಿ
590	ಸರ್ಕಾರಿ	5651	ದಿಲೀಪ್ ಎಸ್. ಇಂಗಳೆ	25-10-1960	06/02/2007	ಎಸ್.ಸಿ
591	ಸರ್ಕಾರಿ	5651ಎ	ಮಲ್ಲಪ್ಪ ಸಿದ್ದಪ್ಪ, ನಾಯಕೋಡಿ,	06/01/1961	06/02/2007	ಎಸ್.ಟಿ
592	ಸರ್ಕಾರಿ	5652	ಬಂಗಾರಿ ಕೆ.ಎಸ್.,	20/06/1961	06/02/2007	ಎಸ್.ಸಿ
593	ಟಿ.ಡಿ.ಬಿ	2329	ಪ್ರಭಾಕರ್ ಹೆಚ್.ಎಸ್.,	22/05/1954	06/02/2007	ಜಿ.ಎಂ
594	ಟಿ.ಡಿ.ಬಿ	2330	ಗಿರಿಯಪ್ಪ ಬಿ.ಎನ್.,	02/08/1951	06/02/2007	ಪ.ಜಾತಿ
595	ಮುನಿಸಿಪಲ್	1235	ರಚಲ್ ಗೀತ,	15/09/1953	06/02/2007	ಜಿ.ಎಂ
596	ಸರ್ಕಾರಿ	5653	ಕಸನು ತೇಜ ರಜಪೂತ,	06/01/1962	06/02/2007	ಎಸ್.ಸಿ.
597	ಸರ್ಕಾರಿ	5654	ಶಿವಗೊಂಡ ಅರ್ಜುನ ಕಾಳಪ	01/01/1959	06/02/2007	ಎಸ್.ಟಿ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
598	ಸರ್ಕಾರಿ	5655	ಗುರುಬಸಪ್ಪ ಎಲ್ಲಪ್ಪ ಈಟಿ,	06/01/1960	06/02/2007	ಎಸ್.ಸಿ
599	ಸರ್ಕಾರಿ	5657	ಸಂಜೀವಕುಮಾರ್ ಹೆಗ್ಡೆ	02/05/1961	06/02/2007	ಎಸ್.ಸಿ
600	ಸರ್ಕಾರಿ	5660	ರಾಮನಾಯ್ಕ,	27/07/1956	06/02/2007	ಎಸ್.ಸಿ.
601	ಸರ್ಕಾರಿ	5661	ಶಿವಪ್ಪ ಕೆ.	06/01/1957	06/02/2007	ಎಸ್.ಸಿ.
602	ಟಿ.ಡಿ.ಬಿ	2331	ವಿನೋದ ರಘುನಾಥ ರೇವಣಕರ್	08/05/1955	06/02/2007	ಜಿ.ಎಂ
603	ಟಿ.ಡಿ.ಬಿ	2332	ದೇಸಾಯಿ ಪಿ.ವಿ.,	01/08/1957	06/02/2007	ಜಿ.ಎಂ
604	ಸರ್ಕಾರಿ	5662	ರಾಮಚಂದ್ರಮೂರ್ತಿ ಡಿ.ಎಂ.,	10/01/1959	06/02/2007	ಎಸ್.ಸಿ.
605	ಸರ್ಕಾರಿ	5663	ಲಕ್ಷ್ಮೀಕಾಂತ ಜಿ.ಸಿ.	09/10/1961	06/02/2007	ಎಸ್.ಸಿ
606	ಸರ್ಕಾರಿ	5664	ವಿವೇಕಾನಂದ,	30-07-1958	06/02/2007	ಎಸ್.ಸಿ.
607	ಸರ್ಕಾರಿ	5664ಎ	ಕಗ್ಗೋಡ ಎನ್.ಎ.,	10/01/1959	06/02/2007	ಎಸ್.ಸಿ
608	ಸರ್ಕಾರಿ	5664ಬಿ	ಮನೋಹರ ಮಲ್ಲಪ್ಪ ಚಲವಾದಿ,	20-07-1961	06/02/2007	ಎಸ್.ಸಿ
609	ಸರ್ಕಾರಿ	5665	ಧರ್ಮಪ್ಪ.,	16-12-1962	06/02/2007	ಎಸ್.ಸಿ.
610	ಟಿ.ಡಿ.ಬಿ	2333	ಶಿವಾನಂದ ರೇವಯ್ಯ ನಾಯಕ್,	07/10/1959	06/02/2007	ಜಿ.ಎಂ
611	ಟಿ.ಡಿ.ಬಿ	2334	ಬಿ.ಮುನಿಯಪ್ಪ,	22/06/1950	06/02/2007	ಎಸ್.ಸಿ.
612	ಸರ್ಕಾರಿ	5666	ಜ್ಞಾನದೇವ ವಿಠ್ಠಲ್ ದರೂರ,	06/01/1960	06/02/2007	ಎಸ್.ಸಿ.
613	ಸರ್ಕಾರಿ	5668	ಜಮಕೊಳಿ ಎಸ್.ಜಿ.	07/01/1960	06/02/2007	ಎಸ್.ಟಿ
614	ಸರ್ಕಾರಿ	5669	ಕೊಟ್ಟೇಶ್ ಸಿ.ಬಿ,	05/02/1951	06/02/2007	ಎಸ್.ಸಿ
615	ಸರ್ಕಾರಿ	5671	ಬಾಬುರಾವ್ ಅಮ್ಮಣ್ಣವರ್,	01/06/1957	06/02/2007	ಎಸ್.ಟಿ
616	ಸರ್ಕಾರಿ	5670	ಶಂಕರರಾವ್ ಎಸ್. ಬಾಳುವಾಲೆ,	15-01-1954	06/02/2007	ಎಸ್.ಸಿ
617	ಸರ್ಕಾರಿ	5674	ಪರಪ್ಪ ಭೀಮಪ್ಪ ತಿರುಕಪನವರ್,	23-07-1958	06/02/2007	ಎಸ್.ಟಿ
618	ಸರ್ಕಾರಿ	5675	ಗಿರೀಶ್ ಬಾಬು ನಾಗಪ್ಪ ಆಲಗೇರಿ,	28-05-1959	06/02/2007	ಎಸ್.ಸಿ
619	ಸರ್ಕಾರಿ	5676	ನಾರಾಯಣಪ್ಪ		06/02/2007	
620	ಸರ್ಕಾರಿ	5678	ನಾಗರಾಜು ಬಿ.ಎನ್.,	01/12/1961	06/02/2007	ಎಸ್.ಸಿ
621	ಸರ್ಕಾರಿ	5679ಎ	ಶಿವಣ್ಣ ಎನ್.ಸಿ.,	15-05-1962	06/02/2007	ಎಸ್.ಟಿ.
622	ಸರ್ಕಾರಿ	5681	ಕಸ್ತೂರಿ ಎಸ್. ನಾಯಕ್,	11/04/1963	06/02/2007	ಎಸ್.ಸಿ
623	ಸರ್ಕಾರಿ	5682	ನರಸಪ್ಪ ಚಟ್ಟಳಕರ್,	09/10/1954	06/02/2007	ಎಸ್.ಟಿ
624	ಸರ್ಕಾರಿ	5683	ದ್ವಾಮಣ್ಣ ಆರ್,	07/01/1958	06/02/2007	ಎಸ್.ಟಿ.
625	ಸರ್ಕಾರಿ	5685	ಶಿವಲಿಂಗಯ್ಯ ಕೆ .	11/10/1961	06/02/2007	ಎಸ್.ಸಿ
626	ಸರ್ಕಾರಿ	5687	ಜಿ.ವೆಂಕಟರಮಣಪ್ಪ		06/02/2007	
627	ಸರ್ಕಾರಿ	5688	ಕೆಳಗೇರಿ.ಎಂ.ಎಫ್.	20-07-1956	06/02/2007	ಎಸ್.ಸಿ
628	ಸರ್ಕಾರಿ	5689	ರಾಜಶೇಖರಯ್ಯ,	06/01/1962	06/02/2007	ಎಸ್.ಸಿ
629	ಸರ್ಕಾರಿ	5690	ರಾಜಪ್ಪ,	09/02/1962	06/02/2007	ಎಸ್.ಸಿ
630	ಸರ್ಕಾರಿ	5691	ಮಹದೇವ ಕೆ	06/01/1956	06/02/2007	ಎಸ್.ಸಿ.
631	ಸರ್ಕಾರಿ	5692	ಕೆಂಪರಾಜ್ ಎನ್	18-09-1959	06/02/2007	ಎಸ್.ಸಿ.
632	ಸರ್ಕಾರಿ	5693	ಲೋಕೇಶ್,	06/08/1961	06/02/2007	ಎಸ್.ಸಿ.
633	ಸರ್ಕಾರಿ	5694	ಚಲವಾದಿ ಎಸ್.ಪಿ.,	09/08/1955	06/02/2007	ಎಸ್.ಸಿ
634	ಸರ್ಕಾರಿ	5695	ಪಾರ್ವತಿ ಕೆ.,	16-03-1991	06/02/2007	ಎಸ್.ಸಿ
635	ಸರ್ಕಾರಿ	5696	ಕೃಷ್ಣಯ್ಯ ಆರ್.,	20-07-1962	06/02/2007	ಎಸ್.ಸಿ
636	ಸರ್ಕಾರಿ	5697	ಸತ್ಯನಾರಾಯಣಸ್ವಾಮಿ ಎಂ.,	05/03/1958	06/02/2007	ಎಸ್.ಟಿ
637	ಸರ್ಕಾರಿ	5699	ಪ್ರಶಾಂತ್ ಕುಮಾರ್ ಎಂ.ಎಸ್.,	28-09-1957	06/02/2007	ಎಸ್.ಸಿ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
638	ಸರ್ಕಾರಿ	5700	ಗಂಗಾಧರ ಎಂ	05/01/1962	06/02/2007	ಎಸ್.ಸಿ
639	ಸರ್ಕಾರಿ	5701	ಹನುಮಂತಪ್ಪ ಕೆ.,	12/08/1961	06/02/2007	ಎಸ್.ಸಿ
640	ಸರ್ಕಾರಿ	5702	ಮೊಗಣ್ಣ,	06/10/1961	06/02/2007	ಎಸ್.ಸಿ
641	ಸರ್ಕಾರಿ	5702ಎ	ಕಾಂಬ್ಲೆ ಎಸ್.ಕೆ.,	04/12/1956	06/02/2007	ಎಸ್.ಸಿ
642	ಸರ್ಕಾರಿ	5704	ಮಹದೇವ ಮೂರ್ತಿ ಹೆಚ್.ಎಸ್.,	19-11-1958	06/02/2007	ಎಸ್.ಸಿ.
643	ಸರ್ಕಾರಿ	5708	ಚಂದ್ರಮ್ಮ ಎನ್.ಎ.,	25-06-1961	06/02/2007	ಎಸ್.ಸಿ
644	ಸರ್ಕಾರಿ	5709	ರಾಮ ನಾಯಕ್.,	06/01/1962	06/02/2007	ಎಸ್.ಸಿ
645	ಸರ್ಕಾರಿ	5712	ಸಿದ್ದ ಮುದಯ್ಯ ಆರ್.,	15-09-1955	06/02/2007	ಎಸ್.ಸಿ
646	ಸರ್ಕಾರಿ	5713	ಅನಂತರಾಮ ಎ.,	06/01/1954	06/02/2007	ಎಸ್.ಸಿ
647	ಸರ್ಕಾರಿ	5725	ಹನುಮಂತಪ್ಪ ಜಿ.,	20-07-1959	06/02/2007	ಎಸ್.ಟಿ
648	ಸರ್ಕಾರಿ	5714	ಮಹದೇವಯ್ಯ ಹೆಚ್.,	08/12/1951	06/02/2007	ಎಸ್.ಸಿ.
649	ಸರ್ಕಾರಿ	5715	ರಂಗಸ್ವಾಮಿ ಆರ್.,	02/12/1955	06/02/2007	ಎಸ್.ಸಿ
650	ಸರ್ಕಾರಿ	5715ಎ	ಐಹೊಳೆ ಪಕ್ಷೀರಪ್ಪ,	06/01/1955	06/02/2007	ಎಸ್.ಸಿ
651	ಸರ್ಕಾರಿ	5716	ಇಟಗಿ ರೇವಣ್ಣಪ್ಪ ಜಿ.,	01/01/1956	06/02/2007	ಎಸ್.ಸಿ
652	ಸರ್ಕಾರಿ	5717	ಈರಣ್ಣ,	09/01/1956	06/02/2007	ಎಸ್.ಸಿ
653	ಸರ್ಕಾರಿ	5718	ರಾಠೋಡ್ ಜಿ.ಎಂ.,	15-08-1956	06/02/2007	ಎಸ್.ಸಿ.
654	ಸರ್ಕಾರಿ	5719	ವೀರಪ್ಪ ಮಲ್ಲಪ್ಪ,	06/01/1957	06/02/2007	ಎಸ್.ಸಿ
655	ಸರ್ಕಾರಿ	5721	ಮಹದೇವಯ್ಯ ಎಂ.,	06/01/1958	06/02/2007	ಎಸ್.ಸಿ.
656	ಸರ್ಕಾರಿ	5722	ಗಂಗಾಧರಪ್ಪ ಎ.,	07/04/1958	06/02/2007	ಎಸ್.ಸಿ.
657	ಸರ್ಕಾರಿ	5724	ನಿಂಗಪ್ಪ ಎಸ್. ಕಾಂಬ್ಲೆ,	06/01/1959	06/02/2007	ಎಸ್.ಸಿ
658	ಸರ್ಕಾರಿ	5727	ತಮ್ಮಯ್ಯ ಎನ್.,	16-10-1959	06/02/2007	ಎಸ್.ಸಿ
659	ಸರ್ಕಾರಿ	5728	ನಾಯಕ್ ಎಂ.ಎಸ್.,	01/01/1960	06/02/2007	ಎಸ್.ಸಿ.
660	ಸರ್ಕಾರಿ	5729	ಹನುಮಯ್ಯ ಎನ್.,	02/03/1960	06/02/2007	ಎಸ್.ಸಿ
661	ಸರ್ಕಾರಿ	5730	ರಾಮಾನಾಯಕ್ ಟಿ.,	02/12/1960	06/02/2007	ಎಸ್.ಸಿ.
662	ಸರ್ಕಾರಿ	5734	ಮಹಾವೀರ ಬಾಳಪ್ಪ ದಾಮಣ್ಣವರ್,	15-07-1960	06/02/2007	ಎಸ್.ಸಿ
663	ಸರ್ಕಾರಿ	5735	ಲಾಲ್ಯಾ ನಾಯ್ಕ,	08/06/1960	06/02/2007	ಎಸ್.ಸಿ
664	ಸರ್ಕಾರಿ	5737	ಉಮಾಪತಿ ಬಿ.ಟಿ.,	20-08-1960	06/02/2007	ಎಸ್.ಟಿ.
665	ಸರ್ಕಾರಿ	5737ಎ	ಮುನಿರಾಜಪ್ಪ	01/04/1961	06/02/2007	ಎಸ್.ಸಿ
666	ಸರ್ಕಾರಿ	5740	ದೇವರಾಜಯ್ಯ,	06/08/1961	06/02/2007	ಎಸ್.ಸಿ
667	ಸರ್ಕಾರಿ	5739	ಮಂಜುಳಮ್ಮ ಜಿ.,	06/01/1961	06/02/2007	ಎಸ್.ಟಿ
668	ಸರ್ಕಾರಿ	5744	ಚನ್ನಪ್ಪ ಎ.,	07/03/1962	06/02/2007	ಎಸ್.ಸಿ.
669	ಸರ್ಕಾರಿ	5745	ಲಕ್ಷ್ಮಪ್ಪ ಮರಿಯಪ್ಪ ಬಳುಟೋಗಿ,	08/01/1962	06/02/2007	ಎಸ್.ಸಿ
670	ಸರ್ಕಾರಿ	5747	ರಾಮಚಂದ್ರಪ್ಪ,	15-04-1964	06/02/2007	ಎಸ್.ಸಿ.
671	ಸರ್ಕಾರಿ	5748	ಜಿನರಾಳಕರ್.ಬಿ.ಎಲ್.		06/02/2007	
672	ಸರ್ಕಾರಿ	5750	ಕಾಂಬ್ಲೆ ಡಿ.ವಿ,	07/01/1962	06/02/2007	ಎಸ್.ಸಿ
673	ಸರ್ಕಾರಿ	5752	ರಾಜವಡ ಎಂ.ವೈ.,	20-04-1960	06/02/2007	ಎಸ್.ಸಿ
674	ಸರ್ಕಾರಿ	5754	ತಿಪ್ಪೇಸ್ವಾಮಿ ಓ.,	17-02-1961	06/02/2007	ಎಸ್.ಟಿ.
675	ಸರ್ಕಾರಿ	5755	ಗಂಗಾಧರಯ್ಯ,	06/01/1963	06/02/2007	ಎಸ್.ಸಿ.
676	ಸರ್ಕಾರಿ	5757	ನಾಗರಾಜು ಕೆ.ಪಿ.,	09/05/1962	06/02/2007	ಎಸ್.ಸಿ.
677	ಸರ್ಕಾರಿ	5759	ಮದನಪ್ಪ ಕನಕಪ್ಪ,	06/01/1956	06/02/2007	ಎಸ್.ಸಿ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
678	ಸರ್ಕಾರಿ	5760	ಮಾಲೂ ಮುಸ್ಲಿ ಮುಕ್ತಿ	25-01-1965	06/02/2007	ಎಸ್.ಸಿ
679	ಸರ್ಕಾರಿ	5771	ಕಮಲ ಕೆ.ಬಿ.ಹೆಚ್.,	25-05-1963	06/02/2007	ಎಸ್.ಟಿ
680	ಸರ್ಕಾರಿ	5761	ಕೃಷ್ಣ ಕುಮಾರ್ ಕೆ.ಎಂ	06/01/1963	06/02/2007	ಎಸ್.ಸಿ
681	ಸರ್ಕಾರಿ	5762	ಮಹದೇವ ಡಿ.,	18-07-1962	06/02/2007	ಎಸ್.ಸಿ
682	ಸರ್ಕಾರಿ	5763	ಹತ್ತಿ ಕುಣಿಕರ್ ಭೀಮರಾವ್,	06/01/1955	06/02/2007	ಎಸ್.ಸಿ
683	ಸರ್ಕಾರಿ	5767	ಜಯಶೇಖರಯ್ಯ,	14-07-1956	06/02/2007	ಎಸ್.ಸಿ
684	ಸರ್ಕಾರಿ	5768	ಗುರುಸ್ವಾಮಿ ಡಿ.,	06/01/1961	06/02/2007	ಎಸ್.ಸಿ
685	ಸರ್ಕಾರಿ	5770	ಗಂಗಾಧರಪ್ಪ ಹೆಚ್.,	06/01/1957	06/02/2007	ಎಸ್.ಸಿ
686	ಸರ್ಕಾರಿ	5772	ಪುಟ್ಟಮಲ್ಲಯ್ಯ,	02/02/1954	06/02/2007	ಎಸ್.ಸಿ
687	ಸರ್ಕಾರಿ	5773	ಮಹದೇವಯ್ಯ ಹೆಚ್.ಎಲ್.,	21-02-1953	06/02/2007	ಎಸ್.ಸಿ
688	ಸರ್ಕಾರಿ	5774	ಹನುಮಂತರಾಯ ಎಂ.,	06/01/1960	06/02/2007	ಎಸ್.ಸಿ
689	ಸರ್ಕಾರಿ	5775	ಮುದ್ದಣ್ಣ ಕೆ.,	06/01/1959	06/02/2007	ಎಸ್.ಸಿ
690	ಸರ್ಕಾರಿ	5776	ಚಿನ್ನರಾಜು ಬಿ.ಆರ್.,	17-06-1959	06/02/2007	ಎಸ್.ಸಿ
691	ಸರ್ಕಾರಿ	5777ಎ	ಬಿ.ಜಿ. ಕಾಂಬಳೆ,	22-05-1955	06/02/2007	ಎಸ್.ಸಿ
692	ಸರ್ಕಾರಿ	5778ಎ	ನಿಂಗಪ್ಪ ಎ.ಕೆ.,	05/07/1957	06/02/2007	ಎಸ್.ಸಿ
693	ಸರ್ಕಾರಿ	5780	ಕೃಷ್ಣ,	06/01/1956	06/02/2007	ಎಸ್.ಟಿ
694	ಸರ್ಕಾರಿ	5782	ತಿಮ್ಮಪ್ಪ ಜಿ.,	09/04/1952	06/02/2007	ಎಸ್.ಸಿ
695	ಸರ್ಕಾರಿ	5783	ಶಂಕರಯ್ಯ ಎ.ಎಂ.,	22-07-1958	06/02/2007	ಎಸ್.ಸಿ
696	ಸರ್ಕಾರಿ	5784	ದಾಸಪ್ಪ,	03/05/1962	06/02/2007	ಎಸ್.ಸಿ
697	ಸರ್ಕಾರಿ	5787	ರುದ್ರಣ್ಣ ಬಿ.,	17-03-1958	06/02/2007	ಎಸ್.ಸಿ
698	ಸರ್ಕಾರಿ	5788	ಗುಂಡರಾಜು ಎಂ.,	13-03-1959	06/02/2007	ಎಸ್.ಸಿ
699	ಸರ್ಕಾರಿ	5790	ಸಿದ್ದರಾಮಪ್ಪ ಚನ್ನಗೊಂಡ,	30/06/1959	06/02/2007	ಎಸ್.ಸಿ
700	ಸರ್ಕಾರಿ	5791	ರಾಮಣ್ಣ,	06/01/1964	06/02/2007	ಎಸ್.ಸಿ
701	ಸರ್ಕಾರಿ	5795	ಶ್ರೀರಾಮಪ್ಪ ಡಿ.,	06/01/1958	06/02/2007	ಎಸ್.ಸಿ
702	ಸರ್ಕಾರಿ	5795ಎ	ಹೆಚ್.ಕೆ. ಕರಿಯಪ್ಪ,	06/01/1957	06/02/2007	ಎಸ್.ಸಿ
703	ಸರ್ಕಾರಿ	5796	ಗುರುಮೂರ್ತಿ,	05/10/1960	06/02/2007	ಎಸ್.ಸಿ
704	ಸರ್ಕಾರಿ	5797	ಪುಟ್ಟರಾಜು ಸಿ.,	02/08/1957	06/02/2007	ಎಸ್.ಸಿ
705	ಸರ್ಕಾರಿ	5799	ಪಾಂಡುರಂಗ ಕೆ.ಸಿ.,	22-05-1960	06/02/2007	ಎಸ್.ಸಿ
706	ಸರ್ಕಾರಿ	5801	ನಾಗಪ್ಪ ಎಂ.ಕೆ.,	17-10-1956	06/02/2007	ಎಸ್.ಸಿ
707	ಸರ್ಕಾರಿ	5895	ಮಾಧವ ಶಾಸ್ತ್ರಿ ಎಲ್.ಎಂ.,	09/07/1950	06/02/2007	ಜಿ.ಎಂ
708	ಸರ್ಕಾರಿ	5910	ಮುನಿಸ್ವಾಮಿ ಎನ್.,	24-08-1950	06/02/2007	ಜಿ.ಎಂ
709	ಸರ್ಕಾರಿ	5911	ಚಂದ್ರಶೇಖರ್ ಡಿ.ವಿ.,	06/01/1950	06/02/2007	ಜಿ.ಎಂ
710	ಸರ್ಕಾರಿ	5912	ಗೌರಿ ರಾಮನಾಯಕ್,	17-01-1949	06/02/2007	ಜಿ.ಎಂ
711	ಸರ್ಕಾರಿ	5923	ಗುರುಸಿದ್ಧಪ್ಪ,	24-12-1949	06/02/2007	ಜಿ.ಎಂ
712	ಸರ್ಕಾರಿ	5937	ಜಯಮ್ಮ ಆರ್.,	11/11/1950	06/02/2007	ಜಿ.ಎಂ
713	ಸರ್ಕಾರಿ	5943	ತಾಕೂರ ಪಿ.ಎಂ.,	07/01/1950	06/02/2007	ಜಿ.ಎಂ
714	ಸರ್ಕಾರಿ	5961	ವೆಂಕಟೇಶ ಪಿ.ಕೆ	06/03/1949	06/02/2007	ಜಿ.ಎಂ
715	ಸರ್ಕಾರಿ	5966	ವರಪ್ರಸಾದ್ ಬಿ.,	28-11-1949	06/02/2007	ಜಿ.ಎಂ
716	ಸರ್ಕಾರಿ	5973	ಬಸವರಾಜಪ್ಪ ಎಸ್.ಪಿ.,	22-02-1949	06/02/2007	ಜಿ.ಎಂ
717	ಸರ್ಕಾರಿ	6014	ಜಿ.ಬಿ. ಕುಲಕರ್ಣಿ		06/02/2007	

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
718	ಸರ್ಕಾರಿ	6064	ನೀಮಾಂಬಾ .ಡಿ.ಆರ್.,	16-04-1949	06/02/2007	ಜಿ.ಎಂ
719	ಸರ್ಕಾರಿ	6075	ತಿಪ್ಪೇಸ್ವಾಮಿ. ಕೆ,	07/01/1951	06/02/2007	ಜಿ.ಎಂ
720	ಸರ್ಕಾರಿ	6076	ಸಣ್ಣ ಕೊಟ್ಟಪ್ಪ ಎನ್.,	07/01/1952	06/02/2007	ಜಿ.ಎಂ
721	ಸರ್ಕಾರಿ	6080	ಚನ್ನಬಸಪ್ಪ . ಸಿ.,	07/01/1950	06/02/2007	ಜಿ.ಎಂ
722	ಸರ್ಕಾರಿ	6081	ನಾಗಭೂಷಣ ಕೆ,	07/01/1951	06/02/2007	ಜಿ.ಎಂ
723	ಸರ್ಕಾರಿ	6088	ಬಸವರಾಜ್. ಯು.,	07/01/1951	06/02/2007	ಜಿ.ಎಂ
724	ಸರ್ಕಾರಿ	6098	ಬಸವರಾಜು. ಎಸ್.ಕೆ.,	06/01/1952	06/02/2007	ಜಿ.ಎಂ
725	ಸರ್ಕಾರಿ	6108	ನಾಗರಾಜಪ್ಪ .ಬಿ.,	15-10-1949	06/02/2007	ಜಿ.ಎಂ
726	ಸರ್ಕಾರಿ	6119	ಹನುಮಾನ್. ಎ.ಎಸ್.,	24-06-1951	06/02/2007	ಜಿ.ಎಂ
727	ಸರ್ಕಾರಿ	6123	ಶಹೀನಾ ಜಹಾರ.,	26-01-1949	06/02/2007	ಜಿ.ಎಂ
728	ಸರ್ಕಾರಿ	6124	ಅನಸೂಯಾ ಡಿ.ವಿ.,	09/01/1950	06/02/2007	ಜಿ.ಎಂ
729	ಸರ್ಕಾರಿ	6126	ರಾಜಣ್ಣ . ಎನ್.,	06/07/1952	06/02/2007	ಜಿ.ಎಂ
730	ಸರ್ಕಾರಿ	6133	ಮಂಜುನಾಥ ಎನ್.ಆರ್.,	16-05-1950	06/02/2007	ಜಿ.ಎಂ
731	ಸರ್ಕಾರಿ	6158	ಪ್ರಭಾವತಿ ಸಿ.ಬಿ.,	26-03-1949	06/02/2007	ಜಿ.ಎಂ
732	ಸರ್ಕಾರಿ	6160	ರಾಮಮೂರ್ತಿ ಪಿ.	09/09/1949	06/02/2007	ಜಿ.ಎಂ
733	ಸರ್ಕಾರಿ	6161	ರಾಮೇಗೌಡ ಎ.,	10/12/1949	06/02/2007	ಜಿ.ಎಂ
734	ಸರ್ಕಾರಿ	6162	ರಾಜಪ್ಪ ಡಿ.ಕೆ.,	01/02/1950	06/02/2007	ಜಿ.ಎಂ
735	ಸರ್ಕಾರಿ	6163	ಬಾಲಸುಬ್ರಮಣ್ಯ ಟಿ.,	02/05/1950	06/02/2007	ಜಿ.ಎಂ
736	ಸರ್ಕಾರಿ	6167	ಸ್ವಾಮಿ ಎನ್.ಕೆ.	08/03/1950	06/02/2007	ಜಿ.ಎಂ
737	ಸರ್ಕಾರಿ	6169	ಶಿವಶಂಕರ್ ಬಿ.ಎನ್.,	19-10-1950	06/02/2007	ಜಿ.ಎಂ
738	ಸರ್ಕಾರಿ	6173	ರಂಗಪ್ಪ ಕೆ.,	20-12-1951	06/02/2007	ಜಿ.ಎಂ
739	ಸರ್ಕಾರಿ	6174	ಲಕ್ಷ್ಮೀಗೌಡ ವೈ.,	04/08/1952	06/02/2007	ಜಿ.ಎಂ
740	ಸರ್ಕಾರಿ	6175	ಜಯಪ್ರಕಾಶ್ ಎಸ್.ಎಂ.,	06/10/1952	06/02/2007	ಜಿ.ಎಂ
741	ಸರ್ಕಾರಿ	6177	ಶಿವಮೂರ್ತಿ ಎಂ.,	18-09-1952	06/02/2007	ಜಿ.ಎಂ
742	ಸರ್ಕಾರಿ	6189	ಸಾವಿತ್ರಮ್ಮ ಹೆಚ್:	19-05-1949	06/02/2007	ಜಿ.ಎಂ
743	ಸರ್ಕಾರಿ	6193	ಅನಂತರಾಮು ಹೆಚ್.ಎನ್.,	10/04/1950	06/02/2007	ಜಿ.ಎಂ
744	ಸರ್ಕಾರಿ	6199	ಚಿತ್ತರಗಿ .ಆರ್.ಎಸ್,	06/01/1952	06/02/2007	ಜಿ.ಎಂ
745	ಸರ್ಕಾರಿ	6203	ವೆಂಕಟಕೃಷ್ಣ. ಇ,	28-08-1949	06/02/2007	ಜಿ.ಎಂ
746	ಸರ್ಕಾರಿ	6204	ಬಾಪೂಜಿ. ಟಿ.ಪಿ.,	14-09-1952	06/02/2007	ಜಿ.ಎಂ
747	ಸರ್ಕಾರಿ	6205	ಶ್ರೀನಿವಾಸಗೌಡ. ಕೆ,	05/03/1953	06/02/2007	ಜಿ.ಎಂ
748	ಸರ್ಕಾರಿ	6215	ರಾಮಕೃಷ್ಣ ರೆಡ್ಡಿ. ಬಿ.ಆರ್,	03/03/1950	06/02/2007	ಜಿ.ಎಂ
749	ಸರ್ಕಾರಿ	6215ಎ	ಬೈಯಪ್ಪ . ಜಿ.ವಿ		06/02/2007	
750	ಸರ್ಕಾರಿ	6217	ನಜರತ್ ಬಾನು,	06/02/1953	06/02/2007	ಜಿ.ಎಂ
751	ಸರ್ಕಾರಿ	6221	ನರಸಿಂಹಯ್ಯ ಕೆ.ಆರ್.,	06/10/1949	06/02/2007	ಜಿ.ಎಂ
752	ಸರ್ಕಾರಿ	6225	ಸದ್ಗುರು ಗುರುರಾಜ ಶಿವಯೋಗಿ,	13-04-1949	06/02/2007	ಜಿ.ಎಂ
753	ಸರ್ಕಾರಿ	6226	ಕೃಷ್ಣಮೂರ್ತಿ . ಸಿ.		06/02/2007	
754	ಸರ್ಕಾರಿ	6227	ಪರಮೇಶ್ವರಯ್ಯ .ಎ.ವಿ,	30-11-1949	06/02/2007	ಜಿ.ಎಂ
755	ಸರ್ಕಾರಿ	6240	ರಾಮಸ್ವಾಮಿ ಐಯಂಗಾರ್		06/02/2007	
756	ಸರ್ಕಾರಿ	6242	ಸೈಯದ್ ಅಮೀನ್‌ಝಲಾ ಹುಸೇನ್,	22-12-1951	06/02/2007	ಜಿ.ಎಂ
757	ಸರ್ಕಾರಿ	6247	ಇಂದಿರಮ್ಮ . ವಿ,	01/01/1953	06/02/2007	ಜಿ.ಎಂ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
758	ಸರ್ಕಾರಿ	6267	ಮುಕುಂದ ರೆಡ್ಡಿ ಎಂ.ಎನ್.,	10/10/1950	06/02/2007	ಜಿ.ಎಂ
759	ಸರ್ಕಾರಿ	6275	ಮಹಮದ್ ಮೈನ್ಮುದ್ದೀನ್.	09/01/1950	06/02/2007	ಜಿ.ಎಂ
760	ಸರ್ಕಾರಿ	6285	ಶ್ರೀಮತಿ .ಜಿ.ಡಿ. ಸಿಂಪಿ	01/03/1950	06/02/2007	ಜಿ.ಎಂ
761	ಸರ್ಕಾರಿ	6286	ಮಲ್ಲಿಕಾರ್ಜುನ ಎಸ್.ಎಂ.,	03/02/1950	06/02/2007	ಜಿ.ಎಂ
762	ಸರ್ಕಾರಿ	6287	ಜಾಗೀರ್‌ದಾರ್ .ಆರ್.ಬಿ.,	30-10-1951	06/02/2007	ಜಿ.ಎಂ
763	ಸರ್ಕಾರಿ	6293	ಸದಾಶಿವಯ್ಯ,	20-06-1949	06/02/2007	ಜಿ.ಎಂ
764	ಸರ್ಕಾರಿ	6296	ಕೃಷ್ಣ ರೆಡ್ಡಿ ಎನ್.ಟಿ.,	02/05/1950	06/02/2007	ಜಿ.ಎಂ
765	ಸರ್ಕಾರಿ	6298	ಮಲ್ಲಿ ಅಯ್ಯಪ್ಪ	03/03/1951	06/02/2007	ಜಿ.ಎಂ
766	ಸರ್ಕಾರಿ	6313	ಬಸವರಾಜ. ಕೆ.,	15/03/1949	06/02/2007	ಜಿ.ಎಂ
767	ಸರ್ಕಾರಿ	6314	ವಾಸಪ್ಪ. ಪಿ.,	05/05/1949	06/02/2007	ಜಿ.ಎಂ
768	ಸರ್ಕಾರಿ	6320	ನಿಂಗಪ್ಪ ಚಿಕ್ಕಪ್ಪ ಕಿತ್ತೂರು .	01/01/1950	06/02/2007	ಜಿ.ಎಂ
769	ಸರ್ಕಾರಿ	6321	ಮಠ ಶರಣಪ್ಪ.	10/11/1950	06/02/2007	ಜಿ.ಎಂ
770	ಸರ್ಕಾರಿ	6322	ಗುರುಶಾಂತಪ್ಪ		06/02/2007	
771	ಸರ್ಕಾರಿ	6325	ಬುಡ್ಧರ. ವಿ. ಹೆಚ್.,	01/06/1952	06/02/2007	ಜಿ.ಎಂ
772	ಸರ್ಕಾರಿ	6328	ಮಾಲೀಕ ಸಾಬ ಪಾಪ ಸಾಬ ಕೂಡಲಗಿ,	01/06/1950	06/02/2007	ಜಿ.ಎಂ
773	ಸರ್ಕಾರಿ	6333	ಶಿರಬೂರ .ಕೆ.ಆರ್.,	01/03/1950	06/02/2007	ಜಿ.ಎಂ
774	ಸರ್ಕಾರಿ	6334	ನಾಗೇಶ .ಎ.	18/01/1952	06/02/2007	ಜಿ.ಎಂ
775	ಸರ್ಕಾರಿ	6343	ಕಲೀಂ ಬಾಷಾ. ಜಿ.,	26/05/1950	06/02/2007	ಜಿ.ಎಂ
776	ಸರ್ಕಾರಿ	6345	ಬಸವರಾಜಪ್ಪ .ಸಿ.ಕೆ.,	04/03/1952	06/02/2007	ಜಿ.ಎಂ
777	ಸರ್ಕಾರಿ	6346	ಕಲ್ಲೇಶಪ್ಪ .ಸಿ.ಎನ್.,	15/11/1952	06/02/2007	ಜಿ.ಎಂ
778	ಸರ್ಕಾರಿ	6355	ದೇವರಾಜು . ಬಿ.,	17-09-1951	06/02/2007	ಜಿ.ಎಂ
779	ಸರ್ಕಾರಿ	6357	ಶಿವರಾಮ್ . ಹೆಚ್.ಎಸ್.,	09/11/1953	06/02/2007	ಜಿ.ಎಂ
780	ಸರ್ಕಾರಿ	6358	ಕೃಷ್ಣವೇಣಿ,	16/10/1951	06/02/2007	ಜಿ.ಎಂ
781	ಸರ್ಕಾರಿ	6363	ಭಾವಿಕಟ್ಟೆ .ಎಂ.ಎ.,	20/04/1953	06/02/2007	ಜಿ.ಎಂ
782	ಸರ್ಕಾರಿ	6371	ಶ್ರೀಮತಿ ಯು.ಎಸ್. ಕಮಲೆ .	07/06/1950	06/02/2007	ಜಿ.ಎಂ
783	ಸರ್ಕಾರಿ	6372	ಶ್ರೀಮತಿ, ಸರೋಜ ಸತುಣ ಸಾಲೆಯ	11/01/1951	06/02/2007	ಜಿ.ಎಂ
784	ಸರ್ಕಾರಿ	6375	ನಾಯಕ್ ಹಕ್ಕೀಮನೆ ಎಸ್.ಎಂ.,	05/07/1949	06/02/2007	ಜಿ.ಎಂ
785	ಸರ್ಕಾರಿ	6377	ಬಾಳಗಿ ಪ್ಲಿ. ಎ.	20/03/1952	06/02/2007	ಜಿ.ಎಂ
786	ಸರ್ಕಾರಿ	6379	ಕಲ್ಲನಾ .ಎಂ.,	18/07/1951	06/02/2007	ಜಿ.ಎಂ
787	ಸರ್ಕಾರಿ	6380	ಬಾಗ್‌ಬಾನ್ .ಎಸ್.ಡಿ.,	10/03/1952	06/02/2007	ಜಿ.ಎಂ
788	ಸರ್ಕಾರಿ	6387	ದೊಡಮನಿ .ಕೆ.ಎ.,	01/06/1951	06/02/2007	ಜಿ.ಎಂ
789	ಸರ್ಕಾರಿ	6393	ಚನ್ನವೀರಯ್ಯ ಶಿವಯ್ಯ ಕಲ್ಲೊಳ್ಳಿ ಮಠ ,	06/04/1950	06/02/2007	ಜಿ.ಎಂ
790	ಸರ್ಕಾರಿ	6394	ನಾಗಯ್ಯ ಎಸ್. ಚೌಕಿಮಠ್,	15/12/1950	06/02/2007	ಜಿ.ಎಂ
791	ಸರ್ಕಾರಿ	6396	ಇಕ್ಬಾಲ್ ಅಹ್ಮದ್ ಸೈಯದ್ ಶಹಾ ಸಾಹೇಬ. ಚಾಂದ್‌ಶಾ.	08/08/1952	06/02/2007	ಜಿ.ಎಂ
792	ಸರ್ಕಾರಿ	6406	ಉಳ್ಳಾಗಡ್ಡಿ ಎಸ್.ಎಂ.,	15/11/1951	06/02/2007	ಜಿ.ಎಂ
793	ಸರ್ಕಾರಿ	6413	ವೆಂಕಟೇಶ್ ಮೂರ್ತಿ ಹೆಚ್.ಆರ್.,	10/07/1952	06/02/2007	ಜಿ.ಎಂ
794	ಸರ್ಕಾರಿ	6415	ಮೀನಾಕ್ಷಿ ಎನ್.,	06/02/1951	06/02/2007	ಜಿ.ಎಂ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
795	ಸರ್ಕಾರಿ	6441ಎ	ನಾಗರತ್ನ ಕೆ.ಎನ್.,	19/04/1949	06/02/2007	ಜಿ.ಎಂ
796	ಸರ್ಕಾರಿ	6445	ಪ್ರಭಾವತಿ ಎಸ್. ಭಾದ್ರಿ,	08/01/1952	06/02/2007	ಜಿ.ಎಂ
797	ಸರ್ಕಾರಿ	6446	ಅಶೋಕ್ ಕುಲಕರ್ಣಿ,	02/01/1950	06/02/2007	ಜಿ.ಎಂ
798	ಸರ್ಕಾರಿ	6449	ಮುನಗೊಂಡ ಎನ್.ಕೆ.,	01/06/1951	06/02/2007	ಜಿ.ಎಂ
799	ಸರ್ಕಾರಿ	6451	ಸಿದ್ದರಾಮಪ್ಪ ರಾಜಪ್ಪ ವೈರಾಗ,	27/09/1951	06/02/2007	ಜಿ.ಎಂ
800	ಸರ್ಕಾರಿ	5452	ಹಿರೋಳಿ ವಿ.ಎಲ್.,	01/06/1951	06/02/2007	ಜಿ.ಎಂ
801	ಸರ್ಕಾರಿ	6454	ಶಿವಶಂಕರ್ ಎಸ್.ಎಂ.,	18/04/1952	06/02/2007	ಜಿ.ಎಂ
802	ಸರ್ಕಾರಿ	6459	ಮಲೀಕಖಾನ ಮಹ್ಮದ್ ಖಾನ ಪಠಾಣ	15/02/1952	06/02/2007	ಜಿ.ಎಂ
803	ಸರ್ಕಾರಿ	6460	ಅಲ್ಲಾಪುರ್ ಹೆಚ್.ಎಸ್.,	01/06/1952	06/02/2007	ಜಿ.ಎಂ
804	ಸರ್ಕಾರಿ	6474	ಖನ್ನೇನಾಯಕರ್ ಆರ್.ವಿ.,	01/06/1951	06/02/2007	ಜಿ.ಎಂ
805	ಸರ್ಕಾರಿ	6496	ಶ್ರೀಮತಿ ಸುಮತಿ ಜಿ ನಾಯಕ್	01/06/1949	06/02/2007	ಜಿ.ಎಂ
806	ಸರ್ಕಾರಿ	6497	ರೇಷ್ಮಾ ಎಸ್. ಪಾಟೀಲ್ ,	29/10/1949	06/02/2007	ಜಿ.ಎಂ
807	ಸರ್ಕಾರಿ	6501	ಶ್ರೀಮತಿ ರಮಾಬಾಯಿ ವಿಶೋಬ ನಾಯಕ್	10/05/1950	06/02/2007	ಜಿ.ಎಂ
808	ಸರ್ಕಾರಿ	6503	ನಾಯಕ ಜಿ.ಡಿ.,	20/03/1951	06/02/2007	ಜಿ.ಎಂ
809	ಸರ್ಕಾರಿ	6504	ಶ್ರೀಮತಿ ಚಿತ್ರಲೇಕಾ ಡತ್ತ್ ನಾಯಕ	04/05/1951	06/02/2007	ಜಿ.ಎಂ
810	ಸರ್ಕಾರಿ	6511	ನಾಯಕ ಜಿ.ಹೆಚ್.,	06/01/1951	06/02/2007	ಜಿ.ಎಂ
811	ಸರ್ಕಾರಿ	6530	ದಾಮೋದರ ಎಂ.,	20/09/1949	06/02/2007	ಜಿ.ಎಂ
812	ಸರ್ಕಾರಿ	6539	ಬುಡ್ಡಿ ಎ.ಜಿ.,	15/01/1949	06/02/2007	ಜಿ.ಎಂ
813	ಸರ್ಕಾರಿ	6540	ನಾಗರಾಜಮೂರ್ತಿ. ಎಲ್.,	02/10/1949	06/02/2007	ಜಿ.ಎಂ
814	ಸರ್ಕಾರಿ	6542	ಸಿದ್ದರಾಮಪ್ಪ . ಬಿ.ಎಸ್.,	19/02/1950	06/02/2007	ಜಿ.ಎಂ
815	ಸರ್ಕಾರಿ	6543	ಪ್ರಕಾಶ್ .ಎ.,	03/04/1951	06/02/2007	ಜಿ.ಎಂ
816	ಸರ್ಕಾರಿ	6547	ಲಲಿತಾ.ಎಸ್.ಡಿ,	31/07/1952	06/02/2007	ಜಿ.ಎಂ
817	ಸರ್ಕಾರಿ	6562	ನಾರಾಯಣಪ್ಪ . ಸಿ		06/02/2007	
818	ಸರ್ಕಾರಿ	6568	ಮಲ್ಲಪ್ಪ ದುಂಡಪ್ಪ ಗೌರವ್	04/04/1949	06/02/2007	ಜಿ.ಎಂ
819	ಸರ್ಕಾರಿ	6572	ಸುರೇಶ್‌ಚಂದ್ರ ಶ್ರೀನಿವಾಸ ಕುಲಕರ್ಣಿ	01/06/1949	06/02/2007	ಜಿ.ಎಂ
820	ಸರ್ಕಾರಿ	6573	ಶ್ರೀಕಂಠಯ್ಯ.ಬಿ.ಆರ್.,	02/02/1950	06/02/2007	ಜಿ.ಎಂ
821	ಸರ್ಕಾರಿ	6574	ಮಲ್ಲಕಾಜಿ ರುದ್ರಪ್ಪ ಪಟ್ಟಣಶೆಟ್ಟಿ,	01/06/1951	06/02/2007	ಜಿ.ಎಂ
822	ಸರ್ಕಾರಿ	6577	ಸ್ವಯದ್ ಸನ್ಯಾಪುಲ್ಲಾ,	12/03/1951	06/02/2007	ಜಿ.ಎಂ
823	ಸರ್ಕಾರಿ	6580	ಭಟ್.ಎಸ್.ಎಂ.,	16/03/1950	06/02/2007	ಜಿ.ಎಂ
824	ಸರ್ಕಾರಿ	6586	ಕೆ. ಶ್ರೀನಿವಾಸರಾಜ ಅರಸ,	01/01/1952	06/02/2007	ಜಿ.ಎಂ
825	ಸರ್ಕಾರಿ	6604	ನಾರಾಯಣ.ಕೆ.ಎಸ್.,	14/08/1952	06/02/2007	ಜಿ.ಎಂ
826	ಸರ್ಕಾರಿ	6608	ಸಂಜೀವಮೂರ್ತಿ.ಎಸ್.ಪಿ.,	06/03/1950	06/02/2007	ಜಿ.ಎಂ
827	ಸರ್ಕಾರಿ	6615	ರಾಬರ್ಟ್ ಡಿ ಪಾಲ್,	04/01/1952	06/02/2007	ಜಿ.ಎಂ
828	ಸರ್ಕಾರಿ	6618	ಶಕುಂತಲ ಎಂ.,	14/06/1951	06/02/2007	ಜಿ.ಎಂ
829	ಸರ್ಕಾರಿ	6629	ಸ್ವಯದ್ ಶಹಾಬುದ್ದೀನ್,	05/06/1949	06/02/2007	ಜಿ.ಎಂ
830	ಸರ್ಕಾರಿ	6636	ನಜೀಮ್ ಉನ್ನೀಸಾ,	25/03/1952	06/02/2007	ಜಿ.ಎಂ
831	ಸರ್ಕಾರಿ	6638	ಶ್ರೀ ಬಿ.ಬಿ. ಹಂಡರಗಲ್ಲ,	01/06/1949	06/02/2007	ಜಿ.ಎಂ
832	ಸರ್ಕಾರಿ	6640	ಮುನಿಸ್ವಾಮಿ ರೆಡ್ಡಿ ಪಿ.ಸಿ.,	12/06/1949	06/02/2007	ಜಿ.ಎಂ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
ದಿನಾಂಕ:26.09.2007ರಂದು ಮುಂಬಡ್ತಿ ಹೊಂದಿದ ಅಧಿಕಾರಿಗಳ ವಿವರ.						
833	ಸರ್ಕಾರಿ	3654	ಮುದ್ದುರಂಗಯ್ಯ	07/08/1950	26/09/2007	ಎಸ್.ಸಿ
834	ಸರ್ಕಾರಿ	4471	ಎಂ. ಶಿವಮೂರ್ತಿ	03/03/1961	26/09/2007	ಎಸ್.ಟಿ
835	ಸರ್ಕಾರಿ	5247ಎ	ಜಿ. ತಿಮ್ಮಪ್ಪ	01/06/1961	26/09/2007	ಎಸ್.ಸಿ
836		5248	ಹೆಚ್. ಸಣ್ಣತಾಯಮ್ಮ	06/08/1956	26/09/2007	ಎಸ್.ಸಿ
837	ಸರ್ಕಾರಿ	5340	ಪಿ. ಗೋವಿಂದಪ್ಪ	31/07/1954	26/09/2007	ಎಸ್.ಸಿ
838	ಸರ್ಕಾರಿ	5439ಎ	ಜಾರ್ಜಪ್ಪ ಪಟ್ಟಾಡಪ್ಪ ದೊಡ್ಡಮನಿ	01/02/1955	26/09/2007	ಸಾಮಾನ್ಯ
839	ಟಿ.ಡಿ.ಬಿ		ಟಿ.ಈ. ಲಕ್ಷ್ಮಣರಾವ್		26/09/2007	ಸಾಮಾನ್ಯ
840	ಮುನಿಸಿಪಲ್		ಬಿ. ರುದ್ರೇಗೌಡ		26/09/2007	ಸಾಮಾನ್ಯ
841	ಸರ್ಕಾರಿ	11339ಎ	ಶಶಿಕಾಂತ ಸಿದ್ದಾಮ ಮಾನೆ	10/10/1956	26/09/2007	ಎಸ್.ಸಿ
842	ಸರ್ಕಾರಿ	5522	ಮಹಿಬೂಬ್ ಭೂತಲಪ್ಪ ಕಟ್ಟಿಮನಿ	01/06/1959	26/09/2007	ಎಸ್.ಸಿ
843	ಸರ್ಕಾರಿ	5581	ಶಂಕರಪ್ಪ ವೈ. ಬಿದರಿ	10/11/1957	26/09/2007	ಸಾಮಾನ್ಯ
844	ಸರ್ಕಾರಿ	5720	ಎಂ. ಗೌರಮ್ಮ	10/08/1957	26/09/2007	ಎಸ್.ಸಿ
845	ಸರ್ಕಾರಿ	5721ಎ	ಹೆಚ್.ಸಿ. ಪುಟ್ಟಸ್ವಾಮಿ	06/01/1958	26/09/2007	ಎಸ್.ಸಿ
846	ಸರ್ಕಾರಿ	5792	ಎಸ್. ಚಂದ್ರಾನಾಯ್ಕ	02/04/1958	26/09/1958	ಎಸ್.ಸಿ
847	ಸರ್ಕಾರಿ	6107	ಗೋವಿಂದ್ ಬಿಳಿಯಾ ನಾಯ್ಕ	18/10/1949	26/09/2007	ಸಾಮಾನ್ಯ
848	ಸರ್ಕಾರಿ	14424ಎ	ಸತ್ಯಪ್ಪ	01/09/1955	26/09/2007	ಎಸ್.ಸಿ
849	ಸರ್ಕಾರಿ	6362	ಉಮಾ ಬಾಯಿ	14/02/1952	26/09/2007	ಸಾಮಾನ್ಯ
850	ಸರ್ಕಾರಿ	6664	ಸಿದ್ದಪ್ಪ ಬಸವಣ್ಣಪ್ಪ ಹೊಳೆಯಾಚಿ	31/05/1950	26/09/2007	ಸಾಮಾನ್ಯ
851	ಸರ್ಕಾರಿ	6665	ಪರಮೇಶ್ವರ ಮಂಜುನಾಥ ಹೆಗಡೆ	01/06/1950	26/09/2007	ಸಾಮಾನ್ಯ
852	ಸರ್ಕಾರಿ	6666	ಜಿ. ಮನೋಹರಿ	17/06/1952	26/09/2007	ಸಾಮಾನ್ಯ
853	ಸರ್ಕಾರಿ	6668	ಎಸ್.ವಿ. ಜೋಳಧ	01/06/1950	26/09/2007	ಸಾಮಾನ್ಯ
854	ಸರ್ಕಾರಿ	6676	ದತ್ತಾತ್ರೇ ಭಟ್	05/05/1950	26/09/2007	ಸಾಮಾನ್ಯ
855	ಸರ್ಕಾರಿ	14429ಎ	ಎಂ. ಮುನಿವೆಂಕಟರಾಜು	22/07/1964	26/09/2007	ಎಸ್.ಸಿ
856	ಸರ್ಕಾರಿ	6682	ಇಗ್ನೇಷಿಯಸ್ ಜಾಕೋಬ್ ಎಲಿಯಂ	07/02/1951	26/09/2007	ಸಾಮಾನ್ಯ
857	ಸರ್ಕಾರಿ	6705	ಮಹಬೂಬಿ	01/11/1953	26/09/2007	ಸಾಮಾನ್ಯ
858	ಸರ್ಕಾರಿ	6707ಎ	ಬಿ. ಚಿತ್ತಾ	18/03/1950	26/09/2007	ಸಾಮಾನ್ಯ
859	ಸರ್ಕಾರಿ	6731	ರಾಮಚಂದ್ರ ವೆಂಕಟ್ರಮಣ ಹೆಗಡೆ	08/11/1951	26/09/2007	ಸಾಮಾನ್ಯ
860	ಸರ್ಕಾರಿ	6735	ಬಿ.ಆರ್. ಗೋಪಾಲ್	07/05/1954	26/09/2007	ಸಾಮಾನ್ಯ
861	ಸರ್ಕಾರಿ	14444	ಶಿವರಾಜ ಚವ್ವಾಣ	02/05/1968	26/09/2007	ಎಸ್.ಸಿ
862	ಸರ್ಕಾರಿ	6737	ಎಂ. ಪುಟ್ಟಸ್ವಾಮಿ	08/01/1952	26/09/2007	ಸಾಮಾನ್ಯ
863	ಸರ್ಕಾರಿ	6738	ಎನ್. ಚಂದ್ರಶೇಖರ	10/08/1953	26/09/2007	ಸಾಮಾನ್ಯ
864	ಸರ್ಕಾರಿ	6743	ಮೆಹರುನ್ನಿಸಾ ಎನ್ ಆಲಿಮೇಲ	01/06/1950	26/09/2007	ಸಾಮಾನ್ಯ
865	ಸರ್ಕಾರಿ	6757	ಮಲ್ಲಿಕಾರ್ಜುನ ಪಾಟೀಲ	05/04/1952	26/09/2007	ಸಾಮಾನ್ಯ
866	ಸರ್ಕಾರಿ	6759	ವಾಸುದೇವ ಶ್ರೀನಿವಾಸರಾವ ಕುಲಕರ್ಣಿ	05/07/1954	26/09/2007	ಸಾಮಾನ್ಯ
867	ಸರ್ಕಾರಿ	6767	ಆರ್. ರಾಜಯ್ಯ	03/09/1951	26/09/2007	ಸಾಮಾನ್ಯ
868	ಸರ್ಕಾರಿ	14447	ಮಹದೇವ ದೇವನ	01/10/1959	26/09/2007	ಎಸ್.ಸಿ
869	ಸರ್ಕಾರಿ	14297ಎ	ಎಂ.ಎ. ಲತ	08/10/1968	26/09/2007	ಎಸ್.ಟಿ
870	ಸರ್ಕಾರಿ	6768	ಎನ್.ಎಸ್. ಗುಡ್ಡಾಳ	20/05/1951	26/09/2007	ಸಾಮಾನ್ಯ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
871	ಸರ್ಕಾರಿ	6770	ವಿ. ಆನಂದಪ್ಪ	08/02/1950	26/09/2007	ಸಾಮಾನ್ಯ
872	ಸರ್ಕಾರಿ	6771	ಸಿ.ಎಸ್. ಮೋಹನ್ ಕುಮಾರ್	10/08/1951	26/09/2007	ಸಾಮಾನ್ಯ
873	ಸರ್ಕಾರಿ	6772	ಬಿ.ವಿ. ದೇಶ್ ಪಾಂಡೆ	01/06/1949	26/09/2007	ಸಾಮಾನ್ಯ
874	ಸರ್ಕಾರಿ	14451	ಬಿ. ವೆಂಕೋಬ	18/02/1963	26/09/2007	ಎಸ್ ಸಿ
875	ಸರ್ಕಾರಿ	6779	ಹೆಚ್. ಕುಬೇರಪ್ಪ	03/06/1950	26/09/2007	ಸಾಮಾನ್ಯ
876	ಸರ್ಕಾರಿ	6782	ಪ್ರಭುಸ್ವಾಮಿ	04/08/1949	26/09/2007	ಸಾಮಾನ್ಯ
877	ಸರ್ಕಾರಿ	6789	ಕೆ.ಹೆಚ್. ಸಂಜೀವಶೆಟ್ಟಿ	28/12/1949	26/09/2007	ಸಾಮಾನ್ಯ
878	ಸರ್ಕಾರಿ	6790	ಪ್ರಕಾಶ ಮುರಹರರಾವ್ ದೇಸಾಯಿ	05/06/1952	26/09/2007	ಸಾಮಾನ್ಯ
879	ಸರ್ಕಾರಿ	6796	ಆರ್. ರಮಾಮಣಿ	03/11/1950	26/09/2007	ಸಾಮಾನ್ಯ
880	ಸರ್ಕಾರಿ	6800	ಡಿ. ರಾಜೇಗೌಡ	21/10/1954	26/09/2007	ಸಾಮಾನ್ಯ
881	ಸರ್ಕಾರಿ	14452ಬಿ	ಸುಭಾಷ್ವಂದಿ	18/08/1963	26/09/2007	ಎಸ್ ಸಿ
882	ಸರ್ಕಾರಿ	6811	ಪಾಂಡುರಂಗ ನಾರಾಯಣ ನಾಯ್ಕ	02/06/1952	26/09/2007	ಸಾಮಾನ್ಯ
883	ಸರ್ಕಾರಿ	6815	ಶ್ರೀಪಾದ ರಾಮಕೃಷ್ಣ ಹೆಗ್ಗಡೆ	23/06/1952	26/09/2007	ಸಾಮಾನ್ಯ
884	ಸರ್ಕಾರಿ	6817	ಜಿ. ಕೆ. ರಮೇಶ್‌ಬಾಬು	19/10/1951	26/09/2007	ಸಾಮಾನ್ಯ
885	ಸರ್ಕಾರಿ	6825	ಎ.ಬಿ. ಆದಾಪೂರ	10/04/1954	26/09/2007	ಸಾಮಾನ್ಯ
886	ಸರ್ಕಾರಿ	6840	ಈ.ಹೆಚ್. ಕಲ್ಯಾಣಕುಮಾರ್	19/05/1952	26/09/2007	ಸಾಮಾನ್ಯ
887	ಸರ್ಕಾರಿ	6849	ಎನ್.ಕೆ. ದೇಶಪಂಡೆ	14/10/1949	26/09/2007	ಸಾಮಾನ್ಯ
888	ಸರ್ಕಾರಿ	14486	ಸುಭಾಷ್ ಲಾಡೆ	01/06/1961	26/09/2007	ಎಸ್ ಸಿ
889	ಸರ್ಕಾರಿ	6851	ಆರ್.ಟಿ. ನಡುವಿನಮನೆ	07/10/1950	26/09/2007	ಸಾಮಾನ್ಯ
890	ಸರ್ಕಾರಿ	6853	ಜಿ. ಪರಮೇಶ್ವರ	01/06/1952	26/09/2007	ಸಾಮಾನ್ಯ
891	ಸರ್ಕಾರಿ	6854	ಎಂ.ಎಂ. ಬಸವರಾಜಯ್ಯ	05/03/1950	26/09/2007	ಸಾಮಾನ್ಯ
892	ಸರ್ಕಾರಿ	6855	ಎಸ್.ಎಂ. ಸೋಮಶೇಖರಯ್ಯ	23/01/1950	26/09/2007	ಸಾಮಾನ್ಯ
893	ಸರ್ಕಾರಿ	6861	ಎ.ಎಸ್. ಸೋಮಶೇಖರಯ್ಯ	23/01/1950	26/09/2007	ಸಾಮಾನ್ಯ
894	ಸರ್ಕಾರಿ	14487	ದಿಗಂಬರ	01/10/1962	26/09/2007	ಎಸ್ ಸಿ
895	ಸರ್ಕಾರಿ	6867	ಸಚ್ಚಿದಾನಂದ ಮೂರ್ತಿ	20/02/1953	26/09/2007	ಸಾಮಾನ್ಯ
896	ಸರ್ಕಾರಿ	6877	ಯು.ಬಿ. ಹಿರೇಮಠ	27/04/1951	26/09/2007	ಸಾಮಾನ್ಯ
897	ಸರ್ಕಾರಿ	6878	ಆರ್. ರಮೇಶನ್	01/06/1953	26/09/2007	ಸಾಮಾನ್ಯ
898	ಸರ್ಕಾರಿ	6882	ಭೋಗಣ್ಣ	10/03/1950	26/09/2007	ಸಾಮಾನ್ಯ
899	ಸರ್ಕಾರಿ	6888	ಕೆ.ವಿ. ಶಿವರಾಮೇಗೌಡ	12/10/1951	26/09/2007	ಸಾಮಾನ್ಯ
900	ಸರ್ಕಾರಿ	6900	ಎಸ್. ಸೋಮಶೇಖರ್	04/05/1952	26/09/2007	ಸಾಮಾನ್ಯ
901	ಸರ್ಕಾರಿ	14524	ನಾಗೇಂದ್ರ ಸಂಗಪ್ಪ ಸಿನ್ನೂರ	01/06/1966	26/09/2007	ಎಸ್ ಸಿ
902	ಸರ್ಕಾರಿ	14297ಬಿ	ಆರ್.ಹೆಚ್. ಕೊಟಗಿಮನಿ	01/06/1952	26/09/2007	ಎಸ್ ಟಿ
903	ಸರ್ಕಾರಿ	6903	ಎಸ್. ಶೇಖರಪ್ಪ	04/03/1951	26/09/2007	ಸಾಮಾನ್ಯ
904	ಸರ್ಕಾರಿ	6942	ಶ್ರೀಮತಿ ಹಜರಾಬೇಗಂ ಎಂ. ಮುಜಾವರ	08/07/1950	26/09/2007	ಸಾಮಾನ್ಯ
905	ಸರ್ಕಾರಿ	6978	ಕೆ. ಪ್ರಸನ್ನ	28/03/1953	26/09/2007	ಸಾಮಾನ್ಯ
906	ಸರ್ಕಾರಿ	6984	ಸಿ. ಶಿವಮೂರ್ತಿ	07/11/1952	26/09/2007	ಸಾಮಾನ್ಯ
907	ಸರ್ಕಾರಿ	14531	ಮರಗಪ್ಪ ವೆಂಕಪ್ಪ ಫಕೀರಣ್ಣವರ	25/07/1967	26/09/2007	ಎಸ್ ಸಿ
908	ಸರ್ಕಾರಿ	7039	ಕಾಶೀನಾಥ ಭೀಮರಾವ್ ಮೇಲ್ಕುಂದಿ	10/06/1950	26/09/2007	ಸಾಮಾನ್ಯ
909	ಸರ್ಕಾರಿ	7070	ಕೆ.ಎಂ. ರಾಮಚಂದ್ರಪ್ಪ	03/04/1952	26/09/2007	ಸಾಮಾನ್ಯ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
910	ಸರ್ಕಾರಿ	7107	ಎಸ್. ಬಾಲಕೃಷ್ಣ	15/07/1955	26/09/2007	ಸಾಮಾನ್ಯ
911	ಸರ್ಕಾರಿ	7201	ಸಂಜಿವನರಾಮ	12/12/1949	26/09/2007	ಸಾಮಾನ್ಯ
912	ಸರ್ಕಾರಿ	7313	ನೂರ್ ಜಹಾನ್ ಬಾನು	29/01/1955	26/09/2007	ಸಾಮಾನ್ಯ
913	ಸರ್ಕಾರಿ	7218	ಗುರುನಾಥ	02/12/1950	26/09/2007	ಸಾಮಾನ್ಯ
914	ಸರ್ಕಾರಿ	14542	ಗಿರಿಮಲ್ಲಪ್ಪ	01/01/1952	26/09/2007	ಎಸ್ ಸಿ
915	ಸರ್ಕಾರಿ	7257 ಎ	ಬಿ. ನಂದೆಪ್ಪ	03/06/1951	26/09/2007	ಸಾಮಾನ್ಯ
916	ಸರ್ಕಾರಿ	7261	ಆರ್.ಎಸ್. ಕರಡಿ	01/06/1953	26/09/2007	ಸಾಮಾನ್ಯ
917	ಸರ್ಕಾರಿ	7266	ಎಸ್.ಡಿ. ಕೋಳವಾಡದ	01/07/1950	26/09/2007	ಸಾಮಾನ್ಯ
918	ಸರ್ಕಾರಿ	7268	ಎಂ. ಷಣ್ಮುಖಪ್ಪ	01/07/1951	26/09/2007	ಸಾಮಾನ್ಯ
919	ಸರ್ಕಾರಿ	7272	ಬಿ.ವಿ. ಶ್ರೀನಿವಾಸ	25/12/1950	26/09/2007	ಸಾಮಾನ್ಯ
920	ಸರ್ಕಾರಿ	7275	ಬಿ. ಏಕಾಂತಪ್ಪ	15/03/1950	26/09/2007	ಸಾಮಾನ್ಯ
921	ಸರ್ಕಾರಿ	14565	ಸಿ. ಬಸವರಾಜು	01/07/1964	26/09/2007	ಎಸ್ ಸಿ
922	ಸರ್ಕಾರಿ	7276	ಈಶ್ವರಪ್ಪ ಎಸ್. ಮಡಿವಾಳರ	22/05/1955	26/09/2007	ಸಾಮಾನ್ಯ
923	ಸರ್ಕಾರಿ	7278	ಬಸವರಾಜ ಸಿ. ಹಿರೇಮಠ	01/06/1952	26/09/2007	ಸಾಮಾನ್ಯ
924	ಸರ್ಕಾರಿ	7279	ಡಿ. ಸತ್ಯನಾರಾಯಣ ರಾವ್	03/04/1952	26/09/2007	ಸಾಮಾನ್ಯ
925	ಸರ್ಕಾರಿ	7282	ಶಿವಲಿಂಗಪ್ಪ ಶರಣಪ್ಪ ಚಿಂಚೋಳಿ	01/06/1953	26/09/2007	ಸಾಮಾನ್ಯ
926	ಸರ್ಕಾರಿ	7284	ಬಿ.ಜಿ. ಹೂಗಾರ	05/01/1950	26/09/2007	ಸಾಮಾನ್ಯ
927	ಸರ್ಕಾರಿ	14585	ಹೆಚ್. ನಾಣಕೀನಾಯ್ಕ	01/06/1966	26/09/2007	ಎಸ್ ಸಿ
928	ಸರ್ಕಾರಿ	7286	ವಿ.ಆರ್. ಪ್ರಸನ್ನ ಶಂಕರಮೂರ್ತಿ	29/06/1951	26/09/2007	ಸಾಮಾನ್ಯ
929	ಸರ್ಕಾರಿ	7287	ಪದ್ಮನಾಭ	04/09/1949	26/09/2007	ಸಾಮಾನ್ಯ
930	ಸರ್ಕಾರಿ	7288	ಸಣ್ಣಸ್ವಾಮಿ	07/04/1950	26/09/2007	ಸಾಮಾನ್ಯ
931	ಸರ್ಕಾರಿ	7289	ವಿ. ಶಿವಣ್ಣ	07/06/1950	26/09/2007	ಸಾಮಾನ್ಯ
932	ಸರ್ಕಾರಿ	7290	ರಘುರಾಮ ಭಟ್	20/08/1951	26/09/2007	ಸಾಮಾನ್ಯ
933	ಸರ್ಕಾರಿ	7291	ಸಿದ್ದೇಗೌಡ	28/11/1951	26/09/2007	ಸಾಮಾನ್ಯ
934	ಸರ್ಕಾರಿ	14615 ಎ	ಎಂ.ಆರ್. ಲಿಂಗರಾಜು	10/11/1961	26/09/2007	ಎಸ್ ಸಿ
935	ಸರ್ಕಾರಿ	14422	ವೀರಣ್ಣ	20/08/1953	26/09/2007	ಎಸ್ ಸಿ
936	ಸರ್ಕಾರಿ	7294	ಎ.ಎಂ. ಪುರುಷಪ್ಪ	26/02/1950	26/09/2007	ಸಾಮಾನ್ಯ
937	ಸರ್ಕಾರಿ	7294ಎ	ಮುಕುಂದಾ ನಾಯಕ್	08/10/1949	26/09/2007	ಸಾಮಾನ್ಯ
938	ಸರ್ಕಾರಿ	7296	ಮಲ್ಲಿಕಾರ್ಜುನ	20/02/1951	26/09/2007	ಸಾಮಾನ್ಯ
939	ಸರ್ಕಾರಿ	7299	ಸಿ.ಜಿ. ಶ್ರೀನಿವಾಸೇಗೌಡ	28/01/1950	26/09/2007	ಸಾಮಾನ್ಯ
940	ಸರ್ಕಾರಿ	14632	ಬಿ. ಬೊಮ್ಮರಾಜು	17/08/1964	26/09/2007	ಎಸ್.ಸಿ
941	ಸರ್ಕಾರಿ	7303	ಪುರುಷೋತ್ತಮಗೌಡ		26/09/2007	ಸಾಮಾನ್ಯ
942	ಸರ್ಕಾರಿ	7304	ಬಿ.ಎಸ್. ಬಸವಕುಮಾರ್	05/11/1951	26/09/2007	ಸಾಮಾನ್ಯ
943	ಸರ್ಕಾರಿ	7306	ಬಿ. ನಂಜಪ್ಪ	30/12/1949	26/09/2007	ಸಾಮಾನ್ಯ
944	ಸರ್ಕಾರಿ	7312	ಎನ್.ಎಸ್. ರಾಜಪ್ಪ	07/06/1950	26/09/2007	ಸಾಮಾನ್ಯ
945	ಸರ್ಕಾರಿ	7313	ನಸೀನ್ ತಾಜ್	15/05/1951	26/09/2007	ಸಾಮಾನ್ಯ
946	ಸರ್ಕಾರಿ	7314	ಟಿ.ಎಸ್. ಸತ್ಯನಾರಾಯಣ	19/10/1952	26/09/2007	ಸಾಮಾನ್ಯ
947	ಸರ್ಕಾರಿ	14657	ಕೆ.ಬಿ. ಪ್ರಕಾಶ	13/01/1966	26/09/2007	ಎಸ್ ಸಿ
948	ಸರ್ಕಾರಿ	7315	ಕೆ. ಜಯಲಕ್ಷ್ಮಿ	07/11/1952	26/09/2007	ಸಾಮಾನ್ಯ
949	ಸರ್ಕಾರಿ	7316	ಜಿ. ಬಸವರಾಜು	07/02/1953	26/09/2007	ಸಾಮಾನ್ಯ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
950	ಸರ್ಕಾರಿ	7317	ಹೆಚ್.ಟಿ. ವಿಜಯಲಕ್ಷ್ಮೀ	22/08/1955	26/09/2007	ಸಾಮಾನ್ಯ
951	ಸರ್ಕಾರಿ	7318	ಕೆ. ಶ್ರೀನಿವಾಸ	26/12/1955	26/09/2007	ಸಾಮಾನ್ಯ
952	ಸರ್ಕಾರಿ	7321	ಎ.ಎನ್. ನಂಜುಂಡಸ್ವಾಮಿ	20/11/1952	26/09/2007	ಸಾಮಾನ್ಯ
953	ಸರ್ಕಾರಿ	7324	ಶಿವಪ್ಪ ವೀರಪ್ಪ ಕಟ್ಟಮನಿ	27/01/1950	26/09/2007	ಸಾಮಾನ್ಯ
954	ಸರ್ಕಾರಿ	14670	ಡಿ.ಎನ್. ಶಿವರುದ್ರ	20/02/1963	26/09/2007	ಎಸ್ ಸಿ
955	ಸರ್ಕಾರಿ	7326	ಸಿ.ಆರ್. ಯೋಗೀಶ್	27/06/1953	26/09/2007	ಸಾಮಾನ್ಯ
956	ಸರ್ಕಾರಿ	7327	ಎಸ್. ಕೃಷ್ಣಮೂರ್ತಿ	28/07/1954	26/09/2007	ಸಾಮಾನ್ಯ
957	ಸರ್ಕಾರಿ	7329	ಜಿನ್ನಾಸಾಹೇಬ ಡಿ ಕೊಟ್ಟಾಳ	01/06/1951	26/09/2007	ಸಾಮಾನ್ಯ
958	ಸರ್ಕಾರಿ	7331	ಶೇಷರಾವ ಮುಚಳಾಂಬೆ	10/03/1955	26/09/2007	ಸಾಮಾನ್ಯ
959	ಸರ್ಕಾರಿ	7333	ಎಸ್.ಎಸ್. ಬಳ್ಳೂರ	01/01/1953	26/09/2007	ಸಾಮಾನ್ಯ
960	ಸರ್ಕಾರಿ	14687	ಎಂ. ಮಹದೇವಮ್ಮ	12/09/1964	26/09/2007	ಎಸ್ ಸಿ
961	ಸರ್ಕಾರಿ	7334	ಕೆ.ಎಸ್. ರಂಗಸ್ವಾಮಿ	25/08/1950	26/09/2007	ಸಾಮಾನ್ಯ
962	ಸರ್ಕಾರಿ	7335	ಜೆ. ಭೋರಾಜಾಜಿ	15/08/1951	26/09/2007	ಸಾಮಾನ್ಯ
963	ಸರ್ಕಾರಿ	7336	ಎಂ.ಆರ್. ನಂಜುಂಡಪ್ಪ	12/01/1954	26/09/2007	ಸಾಮಾನ್ಯ
964	ಸರ್ಕಾರಿ	7338	ಎಲ್.ಸಿ. ರುದ್ರೇಗೌಡ	04/03/1954	26/09/2007	ಸಾಮಾನ್ಯ
965	ಸರ್ಕಾರಿ	7339	ಗೌಡಪ್ಪಾ ಬಿರಾದರ	17/07/1954	26/09/2007	ಸಾಮಾನ್ಯ
966	ಸರ್ಕಾರಿ	7341	ವಹೀದಾ ಬೇಗಂ	26/10/1949	26/09/2007	ಸಾಮಾನ್ಯ
967	ಸರ್ಕಾರಿ	14688	ಎಂ. ನಿರಂಜನ	28/01/1965	26/09/2007	ಎಸ್ ಸಿ
968	ಸರ್ಕಾರಿ	14474	ಮಹಾಂತೇಶ ನೀಲಪ್ಪ ಅಡಿವೆಪ್ಪನವರ	20/05/1967	26/09/2007	ಎಸ್ ಟಿ
969	ಸರ್ಕಾರಿ	7346	ಬಿ. ಹೆಲನ್	11/10/1950	26/09/2007	ಸಾಮಾನ್ಯ
970	ಸರ್ಕಾರಿ	7348	ಬಿ.ಎನ್. ಚಿದಂಬರ ರಾವ್	03/05/1951	26/09/2007	ಸಾಮಾನ್ಯ
971	ಸರ್ಕಾರಿ	7351	ಪಿ.ಹೆಚ್. ಬಾಲಕೃಷ್ಣ	01/10/1951	26/09/2007	ಸಾಮಾನ್ಯ
972	ಸರ್ಕಾರಿ	7352	ಕೆ.ಎನ್. ಮಲ್ಲಯ್ಯ	31/03/1953	26/09/2007	ಸಾಮಾನ್ಯ
973	ಸರ್ಕಾರಿ	14732	ಕಾಂತರಾಜು	22/07/1964	26/09/2007	ಎಸ್ ಸಿ
974	ಸರ್ಕಾರಿ	7352ಎ	ಆರ್.ಎಸ್. ಮಲಿಗೇಪ್ಪಗೋಳ	28/11/1954	26/09/2007	ಸಾಮಾನ್ಯ
975	ಸರ್ಕಾರಿ	7353	ಎ.ಬಿ. ಪುಟ್ಟನಾಗರಾಜಪ್ಪ	12/02/1955	26/09/2007	ಸಾಮಾನ್ಯ
976	ಸರ್ಕಾರಿ	7354	ಚೆನ್ನಬಸಪ್ಪ ವೀರಭದ್ರಪ್ಪ ಗೌಡಕ್ಕನವರ	01/04/1955	26/09/2007	ಸಾಮಾನ್ಯ
977	ಸರ್ಕಾರಿ	7356	ಯು. ಪರಮೇಶ್ವರಪ್ಪ	02/06/1950	26/09/2007	ಸಾಮಾನ್ಯ
978	ಸರ್ಕಾರಿ	7357	ಎಂ.ಜೆ. ರಾಮಯ್ಯ	24/03/1951	26/09/2007	ಸಾಮಾನ್ಯ
979	ಸರ್ಕಾರಿ	7360	ದಿಲ್ ಶಾದ್ ಬೇಗಂ	10/03/1952	26/09/2007	ಸಾಮಾನ್ಯ
980	ಸರ್ಕಾರಿ	14751	ಹೆಚ್.ಪಿ. ಮರಿಸ್ವಾಮಿ	02/04/1964	26/09/2007	ಎಸ್ ಸಿ
981	ಸರ್ಕಾರಿ	7364	ಟಿ. ಬಸವರಾಜು	07/08/1952	26/09/2007	ಸಾಮಾನ್ಯ
982	ಸರ್ಕಾರಿ	7365	ನೂರ್ ಉಸ್ ಸಬಾ. ಎ	01/04/1953	26/09/2007	ಸಾಮಾನ್ಯ
983	ಸರ್ಕಾರಿ	7367	ಹೆಚ್.ಡಿ. ಪ್ರಭಾಮಣಿ	28/10/1954	26/09/2007	ಸಾಮಾನ್ಯ
984	ಸರ್ಕಾರಿ	7373	ಪಿ.ಎನ್. ಬದಿನಾರಾಯಣ	15/01/1952	26/09/2007	ಸಾಮಾನ್ಯ
985	ಸರ್ಕಾರಿ	7374	ಕೆ.ಟಿ. ಜಯಮುದ್ದು	09/08/1952	26/09/2007	ಸಾಮಾನ್ಯ
986	ಸರ್ಕಾರಿ	7375	ವಿ. ಜಯಮಣಿ	12/06/1952	26/09/2007	ಸಾಮಾನ್ಯ
987	ಸರ್ಕಾರಿ	14758	ಚಂದ್ರ	12/06/1966	26/09/2007	ಎಸ್ ಸಿ
988	ಸರ್ಕಾರಿ	7379	ಟಿ.ಎ. ಷೇಕ್ ಇಮಾಂ	09/04/1951	26/09/2007	ಸಾಮಾನ್ಯ
989	ಸರ್ಕಾರಿ	7380	ಎಸ್.ಆರ್. ಮಾಲಾ	12/08/1955	26/09/2007	ಸಾಮಾನ್ಯ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
990	ಸರ್ಕಾರಿ	7382	ಬಿ. ವಿಜಯ	05/11/1951	26/09/2007	ಸಾಮಾನ್ಯ
991	ಸರ್ಕಾರಿ	7383	ಕೆ.ಬಿ. ಉಮಾ ಮಹೇಶ್ವರಪ್ಪ	04/08/1953	26/09/2007	ಸಾಮಾನ್ಯ
992	ಸರ್ಕಾರಿ	7384	ವೈ. ಮಲ್ಲೇಶಯ್ಯ	25/12/1950	26/09/2007	ಸಾಮಾನ್ಯ
993	ಸರ್ಕಾರಿ	14769	ರಾಮಚಂದ್ರ	04/02/1963	26/09/2007	ಎಸ್‌ಸಿ
994	ಸರ್ಕಾರಿ	7385	ಎಂ. ಮಲ್ಲೇಶ್ವರಯ್ಯ	01/03/1953	26/09/2007	ಸಾಮಾನ್ಯ
995	ಸರ್ಕಾರಿ	7386	ಬಶರತ್ ಜಹಾನ್ ಬೇಗಂ	18/10/1955	26/09/2007	ಸಾಮಾನ್ಯ
996	ಸರ್ಕಾರಿ	7389	ಎನ್. ಹುಚ್ಚೇಗೌಡ	06/08/1952	26/09/2007	ಸಾಮಾನ್ಯ
997	ಸರ್ಕಾರಿ	7393	ಲೋಕೇಶಾಚಾರ್	19/04/1952	26/09/2007	ಸಾಮಾನ್ಯ
998	ಸರ್ಕಾರಿ	7396	ಮೊಹಮ್ಮದ್ ಜಿಯಾ ಉಲ್ಲಾ	04/01/1952	26/09/2007	ಸಾಮಾನ್ಯ
999	ಸರ್ಕಾರಿ	7398	ಕೆ.ಎಂ. ಜಗದೀಶ	11/04/1952	26/09/2007	ಸಾಮಾನ್ಯ
1000	ಸರ್ಕಾರಿ	14771	ಎ.ಎಂ. ಲಿಂಗರಾಜು	02/07/1964	26/09/2007	ಎಸ್‌ಸಿ
1001	ಸರ್ಕಾರಿ	14514 ಎ	ಎಂ. ತಿಪ್ಪೇಸ್ವಾಮಿ	01/07/1964	26/09/2007	ಎಸ್‌ಟಿ
1002	ಸರ್ಕಾರಿ	7399	ವಿ.ಬಿ. ಕುಲಕರ್ಣಿ	10/10/1952	26/09/2007	ಸಾಮಾನ್ಯ
1003	ಸರ್ಕಾರಿ	7403	ಎ. ತಿಮ್ಮಯ್ಯ	25/03/1955	26/09/2007	ಸಾಮಾನ್ಯ
1004	ಸರ್ಕಾರಿ	7404	ಬಿ. ರೇಣುಕಮ್ಮ	10/02/1953	26/09/2007	ಸಾಮಾನ್ಯ
1005	ಸರ್ಕಾರಿ	7405	ಸಯಿದಾ ಜಹಾರಾ ಬತೂಲ್	07/04/1955	26/09/2007	ಸಾಮಾನ್ಯ
1006	ಸರ್ಕಾರಿ	14779	ಜಿ. ನಾಗೇಂದ್ರಪ್ಪ	05/07/1951	26/09/2007	ಎಸ್‌ಸಿ
1007	ಸರ್ಕಾರಿ	7408	ಆರ್. ಸೀತಾಲಕ್ಷ್ಮೀ	28/09/1951	26/09/2007	ಸಾಮಾನ್ಯ
1008	ಸರ್ಕಾರಿ	7410	ಹೆಚ್. ಈರಣ್ಣ	20/10/1952	26/09/2007	ಸಾಮಾನ್ಯ
1009	ಸರ್ಕಾರಿ	7411	ಕೆ. ಶ್ರೀರಾಮ	01/04/1952	26/09/2007	ಸಾಮಾನ್ಯ
1010	ಸರ್ಕಾರಿ	7412	ಮಹ್ಮದ್ ಹಿಸಾಮುದ್ದೀನ್	05/06/1952	26/09/2007	ಸಾಮಾನ್ಯ
1011	ಸರ್ಕಾರಿ	7414	ಹೆಚ್. ಶಿವಕುಮಾರ್	14/03/1954	26/09/2007	ಸಾಮಾನ್ಯ
1012	ಸರ್ಕಾರಿ	7416	ಕೆ. ಪಂಚಾಕ್ಷರಿ	01/06/1951	26/09/2007	ಸಾಮಾನ್ಯ
1013	ಸರ್ಕಾರಿ	14806	ವಿ. ಪುಷ್ಪಲತಾ	10/09/1964	26/09/2007	ಎಸ್‌ಸಿ
1014	ಸರ್ಕಾರಿ	7417	ಹಾಲಸಿದ್ದಪ್ಪ	10/03/1950	26/09/2007	ಸಾಮಾನ್ಯ
1015	ಸರ್ಕಾರಿ	7418	ಬಿ.ಎಂ. ಕಾಂತರಾಜಯ್ಯ	02/08/1954	26/09/2007	ಸಾಮಾನ್ಯ
1016	ಸರ್ಕಾರಿ	7425	ಎಂ. ನಾಗರಾಜು		26/09/2007	ಸಾಮಾನ್ಯ
1017	ಸರ್ಕಾರಿ	7426	ಎನ್.ಸಿ. ಶಂಕರಯ್ಯ	20/05/1952	26/09/2007	ಸಾಮಾನ್ಯ
1018	ಸರ್ಕಾರಿ	7428	ಶಿವಶರಣಪ್ಪ ಹೂಗಾರ	04/05/1952	26/09/2007	ಸಾಮಾನ್ಯ
1019	ಸರ್ಕಾರಿ	7432	ಬಿ.ಎಸ್. ಶಿವಯ್ಯ	10/01/1950	26/09/2007	ಸಾಮಾನ್ಯ
1020	ಸರ್ಕಾರಿ	14814 ಎ	ಎಂ. ಪುಟ್ಟಸ್ವಾಮಿ	01/06/1962	26/09/2007	ಎಸ್‌ಸಿ
1021	ಸರ್ಕಾರಿ	7435	ಜಿ.ಕೆ. ಮಠ	01/06/1952	26/09/2007	ಸಾಮಾನ್ಯ
1022	ಸರ್ಕಾರಿ	7436	ಷಹಜಾಹನ್ ಬೇಗಂ	18/05/1953	26/09/2007	ಸಾಮಾನ್ಯ
1023	ಸರ್ಕಾರಿ	7438	ಡಿ.ಎಸ್. ಸಿದ್ದರಾಮಯ್ಯ	08/01/1951	26/09/2007	ಸಾಮಾನ್ಯ
1024	ಸರ್ಕಾರಿ	7445	ಕೆ. ನಾಗಮಣಿ	01/09/1951	26/09/2007	ಸಾಮಾನ್ಯ
1025	ಸರ್ಕಾರಿ	7446	ಕೆ.ಹೆಚ್. ಹನುಮಂತಪ್ಪ	04/04/1951	26/09/2007	ಸಾಮಾನ್ಯ
1026	ಸರ್ಕಾರಿ	14821	ಲಕ್ಷ್ಮಣ ನಾಯಕ	11/10/1965	26/09/2007	ಎಸ್‌ಸಿ
1027	ಸರ್ಕಾರಿ	7447	ಆರ್.ಸಿ. ಪಾಟೀಲ್	01/06/1952	26/09/2007	ಸಾಮಾನ್ಯ
1028	ಸರ್ಕಾರಿ	7456	ಹೆಚ್.ಎಸ್. ರೇಣುಕ	04/09/1954	26/09/2007	ಸಾಮಾನ್ಯ
1029	ಸರ್ಕಾರಿ	7457	ಎಂ.ಎ. ನಾಯಕ	06/01/1950	26/09/2007	ಸಾಮಾನ್ಯ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1030	ಸರ್ಕಾರಿ	7458	ಡಿ. ವೇದಮೂರ್ತಿ	20/10/1956	26/09/2007	ಸಾಮಾನ್ಯ
1031	ಸರ್ಕಾರಿ	7460	ಬಿ. ಕೃಷ್ಣಪ್ಪ	27/0/1950	26/09/2007	ಸಾಮಾನ್ಯ
1032	ಸರ್ಕಾರಿ	7464	ಜಿ.ಟಿ. ಏಕಾಂತಪ್ಪ	20/09/1949	26/09/2007	ಸಾಮಾನ್ಯ
1033	ಸರ್ಕಾರಿ	14824 ಎ	ಹೆಚ್. ಆಂಜನೇಯ	01/08/1966	26/09/2007	ಎಸ್ ಸಿ
1034	ಸರ್ಕಾರಿ	14552	ಎ. ಎರಿಯಪ್ಪ	01/07/1962	26/09/2007	ಎಸ್ ಟಿ
1035	ಸರ್ಕಾರಿ	7465	ಎಸ್.ಟಿ. ಬ್ರಹ್ಮಾನಂದ	10/09/1950	26/09/2007	ಸಾಮಾನ್ಯ
1036	ಸರ್ಕಾರಿ	7468	ಬಸವೇಗೌಡ	10/10/1952	26/09/2007	ಸಾಮಾನ್ಯ
1037	ಸರ್ಕಾರಿ	7470	ಹೆಚ್.ವಿ. ಹನುಮಂತಪ್ಪ	16/06/1952	26/09/2007	ಸಾಮಾನ್ಯ
1038	ಸರ್ಕಾರಿ	7478	ಟಿ.ಆರ್. ತಿಮ್ಮಪ್ಪ	10/01/1952	26/09/2007	ಸಾಮಾನ್ಯ
1039	ಸರ್ಕಾರಿ	14838 ಎ	ಬಿ. ಮೇಲೂರಪ್ಪ	01/09/1959	26/09/2007	ಎಸ್ ಸಿ
1040	ಸರ್ಕಾರಿ	7480	ಮಾದುರಾವ್	02/04/1952	26/09/2007	ಸಾಮಾನ್ಯ
1041	ಸರ್ಕಾರಿ	7481	ಹೆಚ್. ರೇವಮ್ಮ	13/05/1952	26/09/2007	ಸಾಮಾನ್ಯ
1042	ಸರ್ಕಾರಿ	7482	ಸಿ.ಇ. ನಾಗಣಾಚಾರಿ	23/05/1952	26/09/2007	ಸಾಮಾನ್ಯ
1043	ಸರ್ಕಾರಿ	7483	ಶಾಂತಾಬಾಯಿ ರಾಮಣ್ಣಾ ನವಶಂಕರ	01/06/1952	26/09/2007	ಸಾಮಾನ್ಯ
1044	ಸರ್ಕಾರಿ	7483ಎ	ಮಹಬೂಬಸಾಬ ಕೆ. ಹುಣಸೀಮರದ	01/06/1952	26/09/2007	ಸಾಮಾನ್ಯ
1045	ಸರ್ಕಾರಿ	7484	ಸಿ. ರುದ್ರಪ್ಪ	15/08/1952	26/09/2007	ಸಾಮಾನ್ಯ
1046	ಸರ್ಕಾರಿ	14840 ಎ	ಕಲಾವತಿ	01/06/1962	26/09/2007	ಎಸ್ ಸಿ
1047	ಸರ್ಕಾರಿ	7487	ಆರ್. ಸಿದ್ದಲಿಂಗಾಚಾರಿ	20/11/1949	26/09/2007	ಸಾಮಾನ್ಯ
1048	ಸರ್ಕಾರಿ	7488	ಡಿ. ದಾಮೋದರ ಗೌಡ	01/06/1950	26/09/2007	ಸಾಮಾನ್ಯ
1049	ಸರ್ಕಾರಿ	7490	ಬಿ.ಕೆ. ದ್ವಾಮಣಿ	25/01/1951	26/09/2007	ಸಾಮಾನ್ಯ
1050	ಸರ್ಕಾರಿ	7491	ಎಸ್.ಡಿ. ದೇಸಾಯಿ	14/09/1951	26/09/2007	ಸಾಮಾನ್ಯ
1051	ಸರ್ಕಾರಿ	7492	ಜಿ.ಎಲ್. ಜನಾರ್ದನ	02/02/1952	26/09/2007	ಸಾಮಾನ್ಯ
1052	ಸರ್ಕಾರಿ	7493 ಎ	ಹೆಚ್. ಶ್ರೀನಿವಾಸ ಮೂರ್ತಿ	26/05/1952	26/09/2007	ಸಾಮಾನ್ಯ
1053	ಸರ್ಕಾರಿ	14841 ಎ	ಸಿ. ನಾರಾಯಣಸ್ವಾಮಿ	01/06/1962	26/09/2007	ಎಸ್ ಸಿ
1054	ಸರ್ಕಾರಿ	7495	ಕೆ.ಎನ್. ಗುರುಪಾದಪ್ಪ	04/08/1952	26/09/2007	ಸಾಮಾನ್ಯ
1055	ಸರ್ಕಾರಿ	7498 ಎ	ಲಯಿಕಾ ಜಹರಾ	15/02/1950	26/09/2007	ಸಾಮಾನ್ಯ
1056	ಸರ್ಕಾರಿ	7501 ಎ	ತ್ರಿವೇಣಿ ಎಸ್. ಹೆಗಡೆ	08/09/1951	26/09/2007	ಸಾಮಾನ್ಯ
1057	ಸರ್ಕಾರಿ	7502	ಹೆಚ್.ಟಿ ತಿಮ್ಮಪ್ಪ	12/09/1951	26/09/2007	ಸಾಮಾನ್ಯ
1958	ಸರ್ಕಾರಿ	7503	ಎಸ್. ಕೃಷ್ಣಪ್ಪ	07/03/1952	26/09/2007	ಸಾಮಾನ್ಯ
1059	ಸರ್ಕಾರಿ	14844	ನರಸಿಂಹಯ್ಯ	01/07/1963	26/09/2007	ಎಸ್ ಸಿ
1060	ಸರ್ಕಾರಿ	7504	ಕರಿಬಸಪ್ಪ	02/04/1952	26/09/2007	ಸಾಮಾನ್ಯ
1061	ಸರ್ಕಾರಿ	7506	ಎನ್.ಎಸ್. ಚಂದ್ರಪ್ಪ	15/05/1952	26/09/2007	ಸಾಮಾನ್ಯ
1062	ಸರ್ಕಾರಿ	7507	ಕೆ. ನಂಜುಂಡಯ್ಯ	18/08/1952	26/09/2007	ಸಾಮಾನ್ಯ
1063	ಸರ್ಕಾರಿ	7509	ಹಮೀದ ಬೇಗಂ ಮೊಮಿನ್	04/05/1950	26/09/2007	ಸಾಮಾನ್ಯ
1064	ಸರ್ಕಾರಿ	7510	ಯು. ವೀರೇಶಪ್ಪ	01/06/1950	26/09/2007	ಸಾಮಾನ್ಯ
1065	ಸರ್ಕಾರಿ	7511	ಜಿ.ಎನ್. ಚನ್ನಬಸಪ್ಪ	08/04/1951	26/09/2007	ಸಾಮಾನ್ಯ
1066	ಸರ್ಕಾರಿ	14859	ಆರ್. ನಾಗರಾಜ	21/05/1966	26/09/2007	ಎಸ್ ಸಿ
1067	ಸರ್ಕಾರಿ	14567	ಬಾಲಪ್ಪನವರ್	22/07/1964	26/09/2007	ಎಸ್ ಟಿ
1068	ಸರ್ಕಾರಿ	7512 ಎ	ಎಸ್.ಯು. ಚಿಕ್ಕಣ್ಣಯ್ಯ	15/10/1949	26/09/2007	ಸಾಮಾನ್ಯ
1069	ಸರ್ಕಾರಿ	7514	ವೈ.ಎಸ್. ಸುಮಂಗಳಾದೇವಿ	20/09/1964	26/09/2007	ಸಾಮಾನ್ಯ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1070	ಸರ್ಕಾರಿ	7518	ಸುಲೋಚನಾ	06/10/1949	26/09/2007	ಸಾಮಾನ್ಯ
1071	ಸರ್ಕಾರಿ	7519	ಹೆಚ್. ಪರಮೇಶ್ವರಪ್ಪ	05/03/1950	26/09/2007	ಸಾಮಾನ್ಯ
1072	ಸರ್ಕಾರಿ	14876	ಚನ್ನಿಗರಾಮಯ್ಯ	18/06/1968	26/09/2007	ಎಸ್ ಸಿ
1073	ಸರ್ಕಾರಿ	7520	ಪುಟ್ಟಸ್ವಾಮಿ	10/03/1950	26/09/2007	ಸಾಮಾನ್ಯ
1074	ಸರ್ಕಾರಿ	7521	ವಿ. ಲಲಿತಾ	26/08/1950	26/09/2007	ಸಾಮಾನ್ಯ
1075	ಸರ್ಕಾರಿ	7522	ಚಲುವೇಗೌಡ	17/02/1951	26/09/2007	ಸಾಮಾನ್ಯ
1076	ಸರ್ಕಾರಿ	7523ಎ	ಹೆಚ್.ಎಸ್. ನಾಗರಾಜು	04/03/1952	26/09/2007	ಸಾಮಾನ್ಯ
1077	ಸರ್ಕಾರಿ	7525	ಬಿ. ನಾರಾಯಣ	07/05/1952	26/09/2007	ಸಾಮಾನ್ಯ
1078	ಸರ್ಕಾರಿ	7531	ಬಿ.ಕೆ. ಪದ್ಮಾವತಿ	02/09/1949	26/09/2007	ಸಾಮಾನ್ಯ
1079	ಸರ್ಕಾರಿ	14913 ಎ	ಕೆ.ಪಿ. ಶಿವಾನಾಯಕ್	12/01/1963	26/09/2007	ಎಸ್ ಸಿ
1080	ಸರ್ಕಾರಿ	7535	ಟಿ. ನಾಗರಾಜು	21/08/1950	26/09/2007	ಸಾಮಾನ್ಯ
1081	ಸರ್ಕಾರಿ	7537	ಎಂ.ಎನ್. ಗಣೇಶ	04/12/1950	26/09/2007	ಸಾಮಾನ್ಯ
1082	ಸರ್ಕಾರಿ	7538	ಜಯಶ್ರೀ ಎಂ. ಮಣ್ಣೂರ	12/12/1950	26/09/2007	ಸಾಮಾನ್ಯ
1083	ಸರ್ಕಾರಿ	7539	ಕೆ.ಹೆಚ್. ರಾಮಕೃಷ್ಣರೆಡ್ಡಿ	20/02/1951	26/09/2007	ಸಾಮಾನ್ಯ
1084	ಸರ್ಕಾರಿ	7540	ವಿ. ಸುಂದರಶೆಟ್ಟಿ	03/04/1951	26/09/2007	ಸಾಮಾನ್ಯ
1085	ಸರ್ಕಾರಿ	7542	ಎಂ. ಶಿವಮೂರ್ತಿ	01/07/1951	26/09/2007	ಸಾಮಾನ್ಯ
1086	ಸರ್ಕಾರಿ	14916	ಡಿ. ಅಶ್ವತ್ಥ	01/06/1964	26/09/2007	ಎಸ್ ಸಿ
1087	ಸರ್ಕಾರಿ	7546	ಲಿಂಗಯ್ಯ ಬಸವಲಿಂಗಯ್ಯ ಮಠ್	01/06/1952	26/09/2007	ಸಾಮಾನ್ಯ
1088	ಸರ್ಕಾರಿ	7548	ಎನ್. ಬಸಪ್ಪ	01/07/1952	26/09/2007	ಸಾಮಾನ್ಯ
1089	ಸರ್ಕಾರಿ	7555	ಕೆ. ನಾರಾಯಣಿ	10/05/1951	26/09/2007	ಸಾಮಾನ್ಯ
1090	ಸರ್ಕಾರಿ	7555 ಎ	ಎನ್. ಬಸವಣ್ಣ	03/07/1951	26/09/2007	ಸಾಮಾನ್ಯ
1091	ಸರ್ಕಾರಿ	7556	ಕೆ. ರಾಮಚಂದ್ರ	17/01/1952	26/09/2007	ಸಾಮಾನ್ಯ
1092	ಸರ್ಕಾರಿ	14928	ಆರ್. ನಾಗರಾಜ	01/08/1967	26/09/2007	ಎಸ್ ಸಿ
1093	ಸರ್ಕಾರಿ	7557	ಡಿ. ರಾಮಚಂದ್ರಗೌಡ	19/01/1952	26/09/2007	ಸಾಮಾನ್ಯ
1094	ಸರ್ಕಾರಿ	7558	ಆರ್. ಮೂರ್ತಿ	15/09/1952	26/09/2007	ಸಾಮಾನ್ಯ
1095	ಸರ್ಕಾರಿ	7563	ಎ.ಆರ್. ಭದ್ರಮ್ಮ	28/10/1949	26/09/2007	ಸಾಮಾನ್ಯ
1096	ಸರ್ಕಾರಿ	7564	ಕೆ. ಗೋಪಾಲಕೃಷ್ಣಮೂರ್ತಿ	12/05/1950	26/09/2007	ಸಾಮಾನ್ಯ
1097	ಸರ್ಕಾರಿ	7566	ಎಂ.ಎಲ್. ಬಸವರಾಜು	10/01/1955	26/09/2007	ಸಾಮಾನ್ಯ
1098	ಸರ್ಕಾರಿ	7568	ಹೆಚ್.ಡಿ. ಸೀತಾಲಕ್ಷ್ಮೀ	06/06/1951	26/09/2007	ಸಾಮಾನ್ಯ
1099	ಸರ್ಕಾರಿ	14937	ವೈ. ಮಲ್ಲಪ್ಪ	05/08/1962	26/09/2007	ಎಸ್ ಸಿ
1100	ಸರ್ಕಾರಿ	14676	ಎಂ. ದೇವನಾಯಕ	06/06/1963	26/09/2007	ಎಸ್ ಟಿ
1101	ಸರ್ಕಾರಿ	7570	ಜಿ.ಪಿ. ಸದಾಶಿವರಾವ್	01/12/1951	26/09/2007	ಸಾಮಾನ್ಯ
1102	ಸರ್ಕಾರಿ	7572	ಕೆ.ಎಸ್. ಪಾರ್ವತಿ	05/03/1952	26/09/2007	ಸಾಮಾನ್ಯ
1103	ಸರ್ಕಾರಿ	7572 ಎ	ಎಸ್. ತಿಮ್ಮೇಗೌಡ	06/03/1952	26/09/2007	ಸಾಮಾನ್ಯ
1104	ಸರ್ಕಾರಿ	7573	ಹೆಚ್.ಜಿ. ರಮೇಶ್	11/04/1952	26/09/2007	ಸಾಮಾನ್ಯ
1105	ಸರ್ಕಾರಿ	14952	ಎಲ್. ರಾಮಚಂದ್ರ ನಾಯ್ಕ	01/06/1968	26/09/2007	ಎಸ್ ಸಿ
1106	ಸರ್ಕಾರಿ	7575	ಆರ್. ಶೇಷನಾರಾಯಣ	12/09/1952	26/09/2007	ಸಾಮಾನ್ಯ
1107	ಸರ್ಕಾರಿ	7578	ಎನ್. ಭುಜಗೇಂದ್ರ	20/02/1950	26/09/2007	ಸಾಮಾನ್ಯ
1108	ಸರ್ಕಾರಿ	7579	ಎಸ್. ವಿಜಯಲಕ್ಷ್ಮೀ	26/07/1951	26/09/2007	ಸಾಮಾನ್ಯ
1109	ಸರ್ಕಾರಿ	7580	ಎನ್. ಬಾಲರಾಜು	14/08/1951	26/09/2007	ಸಾಮಾನ್ಯ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1110	ಸರ್ಕಾರಿ	7581	ಬಿ.ಹೆಚ್. ನಟರಾಜ	16/09/1951	26/09/2007	ಸಾಮಾನ್ಯ
1111	ಸರ್ಕಾರಿ	7588	ರಾಮೇಗೌಡ	20/06/1950	26/09/2007	ಸಾಮಾನ್ಯ
1112	ಸರ್ಕಾರಿ	14956	ಟಿ. ಚಂದ್ರಪ್ಪ	04/04/1962	26/09/2007	ಎಸ್ ಸಿ
1113	ಸರ್ಕಾರಿ	7590	ಎಸ್. ನಾಗೇಂದ್ರಪ್ಪ	17/10/1950	26/09/2007	ಸಾಮಾನ್ಯ
1114	ಸರ್ಕಾರಿ	7592	ಈ. ಉಜ್ವಲ	12/08/1951	26/09/2007	ಸಾಮಾನ್ಯ
1115	ಸರ್ಕಾರಿ	7594	ಎಸ್.ಬಿ. ರಾಮೇಗೌಡ	25/11/1951	26/09/2007	ಸಾಮಾನ್ಯ
1116	ಸರ್ಕಾರಿ	7595	ಮೇಲೇಗೌಡ	20/06/1952	26/09/2007	ಸಾಮಾನ್ಯ
1117	ಸರ್ಕಾರಿ	7597	ಹೆಚ್.ಆರ್. ಯೋಗರಾಜನ್	02/08/1952	26/09/2007	ಸಾಮಾನ್ಯ
1118	ಸರ್ಕಾರಿ	7600	ಟಿ.ಪಿ. ಆನಂದ ರಾವ್	01/04/1950	26/09/2007	ಸಾಮಾನ್ಯ
1119	ಸರ್ಕಾರಿ	14960	ಎ.ಆರ್. ಮಾರುತೇಶ	23/07/1965	26/09/2007	ಎಸ್ ಸಿ
1120	ಸರ್ಕಾರಿ	7601	ವೈ.ಜಿ. ಮಂಜುಳಾಂಭ	27/02/1952	26/09/2007	ಸಾಮಾನ್ಯ
1121	ಸರ್ಕಾರಿ	7602	ಕಲಾವತಿ	06/05/1952	26/09/2007	ಸಾಮಾನ್ಯ
1122	ಸರ್ಕಾರಿ	7603	ಸಾತಯ್ಯಾ ಬಸಯ್ಯ ಮಠಪತಿ	01/06/1952	26/09/2007	ಸಾಮಾನ್ಯ
1123	ಸರ್ಕಾರಿ	7613	ಆರ್. ನಾರಾಯಣ	10/01/1951	26/09/2007	ಸಾಮಾನ್ಯ
1124	ಸರ್ಕಾರಿ	7614	ಬಿ.ಜಿ. ಬಿದರಕುಂದಿ	05/08/1950	26/09/2007	ಸಾಮಾನ್ಯ
1125	ಸರ್ಕಾರಿ	14961	ಕೆ.ಸಿ. ಮಂಜಪ್ಪ	01/10/1965	26/09/2007	ಎಸ್ ಸಿ
1126	ಸರ್ಕಾರಿ	7616	ಬಿ.ಜಿ. ಮೃತ್ಯುಂಜಯಪ್ಪ	21/04/1951	26/09/2007	ಸಾಮಾನ್ಯ
1127	ಸರ್ಕಾರಿ	7618	ವಿ.ಕೆ. ಕೋಲತೆ	06/01/1952	26/09/2007	ಸಾಮಾನ್ಯ
1128	ಸರ್ಕಾರಿ	7619	ಎಂ.ಕೆ. ಬಡಿಗೇರ	06/01/1952	26/09/2007	ಸಾಮಾನ್ಯ
1129	ಸರ್ಕಾರಿ	7620	ಚನ್ನಪ್ಪ ಮಲ್ಲಪ್ಪ ಸೂಡಿ	02/02/1952	26/09/2007	ಸಾಮಾನ್ಯ
1130	ಸರ್ಕಾರಿ	7622	ಮಲ್ಲಿಕಾರ್ಜುನ ಬಸವಣ್ಣಪ್ಪ ಜಕ್ಕಣ್ಣವರ	03/07/1952	26/09/2007	ಸಾಮಾನ್ಯ
1131	ಸರ್ಕಾರಿ	7623	ಮಲ್ಲಪ್ಪ ನಾಗಪ್ಪ ಬಸರಿಕಟ್ಟೆ	07/06/1953	26/09/2007	ಸಾಮಾನ್ಯ
1132	ಸರ್ಕಾರಿ	14964	ಹೆಚ್. ನಾಗೇಂದ್ರಪ್ಪ	10/06/1967	26/09/2007	ಎಸ್ ಸಿ
1133	ಸರ್ಕಾರಿ	14727	ಯು. ಓಬಯ್ಯ	22/08/1962	26/09/2007	ಎಸ್ ಟಿ
1134	ಸರ್ಕಾರಿ	7625	ವೀಣಾ ಎಂ. ನಾಯಕ	14/05/1956	26/09/2007	ಸಾಮಾನ್ಯ
1135	ಸರ್ಕಾರಿ	7626	ಸಿ.ಎಲ್. ಕಂಗಾಳಕರ	20/06/1956	26/09/2007	ಸಾಮಾನ್ಯ
1136	ಸರ್ಕಾರಿ	7630	ಬಸವರಾಜ ಬಣಗಾರ	06/01/1951	26/09/2007	ಸಾಮಾನ್ಯ
1137	ಸರ್ಕಾರಿ	7631	ನಾಗಪ್ಪ ವೀರಪ್ಪ	01/11/1951	26/09/2007	ಸಾಮಾನ್ಯ
1138	ಸರ್ಕಾರಿ	14969	ಜಿ. ನರಸಿಂಹಮೂರ್ತಿ	25/05/1954	26/09/2007	ಎಸ್ ಸಿ
1139	ಸರ್ಕಾರಿ	7633	ಮಲ್ಲಪ್ಪ ಪರಪ್ಪ ಮೇಟೆ	01/06/1952	26/09/2007	ಸಾಮಾನ್ಯ
1140	ಸರ್ಕಾರಿ	7635	ಎನ್.ಡಿ. ಪಾಟೀಲ್	26/10/1956	26/09/2007	ಸಾಮಾನ್ಯ
1141	ಸರ್ಕಾರಿ	7636	ಕಮಲಾಬಾಯಿ ತ ವಂದಕುದರಿ	09/03/1956	26/09/2007	ಸಾಮಾನ್ಯ
1142	ಸರ್ಕಾರಿ	7637	ಎನ್.ಎಸ್.ಎಮ್. ಪಾಟೀಲ್	18/05/1956	26/09/2007	ಸಾಮಾನ್ಯ
1143	ಸರ್ಕಾರಿ	7642	ಬಸಪ್ಪ ಸಿ. ಉಪಲದಿನಿ	01/06/1950	26/09/2007	ಸಾಮಾನ್ಯ
1144	ಸರ್ಕಾರಿ	7643	ಹೆಚ್.ಆರ್. ರೇಣುಸಿದ್ದಪ್ಪ	10/07/1950	26/09/2007	ಸಾಮಾನ್ಯ
1145	ಸರ್ಕಾರಿ	14984 ಎ	ಎನ್. ಈರಣ್ಣ	10/05/1962	26/09/2007	ಎಸ್ ಸಿ
1146	ಸರ್ಕಾರಿ	7645	ಡಿ. ಗೋಪಾಲ ರಾವ್	09/02/1951	26/09/2007	ಸಾಮಾನ್ಯ
1147	ಸರ್ಕಾರಿ	7646	ಎಂ.ಎಸ್. ಸರಸ್ವತಿ	21/04/1951	26/09/2007	ಸಾಮಾನ್ಯ
1148	ಸರ್ಕಾರಿ	7647	ಪಿ.ಜಿ. ಹಚ್ಚೋಳಿ	25/05/1951	26/09/2007	ಸಾಮಾನ್ಯ
1149	ಸರ್ಕಾರಿ	7648	ಎಸ್.ಬಿ. ಸಂಕ	01/06/1951	26/09/2007	ಸಾಮಾನ್ಯ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1150	ಸರ್ಕಾರಿ	7650	ಕೊಟ್ಟಪ್ಪ ಪುರದಪ್ಪ ಗುರೀಕರ್	01/06/1952	26/09/2007	ಸಾಮಾನ್ಯ
1151	ಸರ್ಕಾರಿ	7651	ವಿ.ಟಿ. ಪಾಟೀಲ	01/06/1952	26/09/2007	ಸಾಮಾನ್ಯ
1152	ಸರ್ಕಾರಿ	14990	ಭೀಮಪ್ಪ ಶಿವಪ್ಪ ಭಜಂತ್ರಿ	13/03/1968	26/09/2007	ಎಸ್ ಸಿ
1153	ಸರ್ಕಾರಿ	7652	ಎಂ. ವಾರಿಜ ಶೆಡ್ಡಿ		26/09/2007	ಸಾಮಾನ್ಯ
1154	ಸರ್ಕಾರಿ	7653	ಕುಪೇಂದ್ರ ದೋಣಿ	09/06/1952	26/09/2007	ಸಾಮಾನ್ಯ
1155	ಸರ್ಕಾರಿ	7662	ಅಬ್ದುಲ್ ನಬಿ	01/08/1951	26/09/2007	ಸಾಮಾನ್ಯ
1156	ಸರ್ಕಾರಿ	7663	ಕೆ.ಎನ್. ನರಸಿಂಹಮೂರ್ತಿ	12/10/1951	26/09/2007	ಸಾಮಾನ್ಯ
1157	ಸರ್ಕಾರಿ	7665	ಕೆ.ಟಿ.ಇ. ಸಿದ್ದಣ್ಣನವರ	06/01/1952	26/09/2007	ಸಾಮಾನ್ಯ
1158	ಸರ್ಕಾರಿ	15006	ಹೆಚ್. ವೀರಭದ್ರಪ್ಪ	01/06/1957	26/09/2007	ಎಸ್ ಸಿ
1159	ಸರ್ಕಾರಿ	7668	ವಿಠಲ ವೆಂಕಣ್ಣ ಗಾವಂಕರ	28/03/1952	26/09/2007	ಸಾಮಾನ್ಯ
1160	ಸರ್ಕಾರಿ	7670	ಸುಬಾಷ ಮಾಸಿಮಾಡೆ	03/07/1952	26/09/2007	ಸಾಮಾನ್ಯ
1161	ಸರ್ಕಾರಿ	7671	ನಿಂಗಪ್ಪ ಚಕ್ರಸಾಲಿ	31/07/1952	26/09/2007	ಸಾಮಾನ್ಯ
1162	ಸರ್ಕಾರಿ	7672	ಎ.ಎ. ಭಾಗವಾನ	01/05/1954	26/09/2007	ಸಾಮಾನ್ಯ
1163	ಸರ್ಕಾರಿ	7673	ಕಾಶೀನಾಥ ದುಬೆ	01/05/1955	26/09/2007	ಸಾಮಾನ್ಯ
1164	ಸರ್ಕಾರಿ	7674	ಎಸ್.ಬಿ. ತುಪ್ಪದ	30/09/1955	26/09/2007	ಸಾಮಾನ್ಯ
1165	ಸರ್ಕಾರಿ	15039	ವೈ.ಕೆ. ಹೊನ್ನಪ್ಪ	19/12/1964	26/09/2007	ಎಸ್ ಸಿ
1166	ಸರ್ಕಾರಿ	14764	ಹೆಚ್.ಹೆಚ್. ಸತೀಶ	06/10/1968	26/09/2007	ಎಸ್ ಟಿ
1167	ಸರ್ಕಾರಿ	7676	ಹನುಮಂತ ಬಸಪ್ಪ ಗೂಗಿಹಾಳ	22/05/1958	26/09/2007	ಸಾಮಾನ್ಯ
1168	ಸರ್ಕಾರಿ	7677	ಪಿ. ಯಶೋಧ	01/12/1958	26/09/2007	ಸಾಮಾನ್ಯ
1169	ಸರ್ಕಾರಿ	7681	ನಿಂಗಪ್ಪ ಮುದಕಪ್ಪ ಚಮ್ಮನಕಟ್ಟೆ	01/06/1950	26/09/2007	ಸಾಮಾನ್ಯ
1170	ಸರ್ಕಾರಿ	7682	ಚಂದ್ರಕಾಂತ ಧರ್ಮಪ್ಪ ಮಡಿವಾಳರ	01/06/1950	26/09/2007	ಸಾಮಾನ್ಯ
1171	ಸರ್ಕಾರಿ	15065	ಲಲಿತಮ್ಮ ಡಿ	21/06/1966	26/09/2007	ಎಸ್ ಸಿ
1172	ಸರ್ಕಾರಿ	7685	ಕೇಶವರಾಯ ಬೀಮರಾಯ	02/08/1950	26/09/2007	ಸಾಮಾನ್ಯ
1173	ಸರ್ಕಾರಿ	7686	ಜಿ. ಗೌರಮ್ಮ	06/08/1950	26/09/2007	ಸಾಮಾನ್ಯ
1174	ಸರ್ಕಾರಿ	7688	ಸುಬಾಷಚಂದ್ರ	01/03/1951	26/09/2007	ಸಾಮಾನ್ಯ
1175	ಸರ್ಕಾರಿ	7689	ಜೆ.ಟಿ. ನಂಜೇಗೌಡ	06/07/1951	26/09/2007	ಸಾಮಾನ್ಯ
1176	ಸರ್ಕಾರಿ	7690	ಹೆಚ್. ಸೀತಾರಾಮರೆಡ್ಡಿ	01/08/1951	26/09/2007	ಸಾಮಾನ್ಯ
1177	ಸರ್ಕಾರಿ	7691	ಎಂ. ಗಂಗಣ್ಣ	29/09/1951	26/09/2007	ಸಾಮಾನ್ಯ
1178	ಸರ್ಕಾರಿ	15094	ಕೆ. ಮಂಜಾನಾಯ್ಕ	15/07/1969	26/09/2007	ಎಸ್ ಸಿ
1179	ಸರ್ಕಾರಿ	7692	ಎಂ.ಎಸ್. ನಾಗರಾಜ ರಾವ್		26/09/2007	ಸಾಮಾನ್ಯ
1180	ಸರ್ಕಾರಿ	7693	ಟಿ.ಆರ್. ತಿಮ್ಮಣ್ಣ	30/01/1952	26/09/2007	ಸಾಮಾನ್ಯ
1181	ಸರ್ಕಾರಿ	7695	ಕೆ. ಸುಬ್ರಮಣ್ಯಶರ್ಮ	08/05/1952	26/09/2007	ಸಾಮಾನ್ಯ
1182	ಸರ್ಕಾರಿ	7697	ಶಿವಶಂಕರಪ್ಪ	01/06/1955	26/09/2007	ಸಾಮಾನ್ಯ
1183	ಸರ್ಕಾರಿ	7705	ಶಾಂತಪ್ಪ ಬಡಿಗೇರ	20/09/1950	26/09/2007	ಸಾಮಾನ್ಯ
1184	ಸರ್ಕಾರಿ	7706	ಎಸ್.ಬಿ. ಸಿದ್ದಲಿಂಗಪ್ಪ	21/09/1950	26/09/2007	ಸಾಮಾನ್ಯ
1185	ಸರ್ಕಾರಿ	15397 ಎ	ಹೆಚ್. ಗುರುಲಿಂಗಯ್ಯ	01/05/1959	26/09/2007	ಎಸ್ ಸಿ
1186	ಸರ್ಕಾರಿ	7707	ಸೂರ್ಯ ನಾರಾಯಣ ಭಟ್	01/07/1952	26/09/2007	ಸಾಮಾನ್ಯ
1187	ಸರ್ಕಾರಿ	14550	ಎಂ. ನಾಗೇಂದ್ರ ನಾಯ್ಕ	30/11/1995	26/09/2007	ಎಸ್ ಸಿ
1188	ಸರ್ಕಾರಿ	7708	ಕೆ. ಶಾಮಣ್ಣ	04/02/1952	26/09/2007	ಸಾಮಾನ್ಯ
1189	ಸರ್ಕಾರಿ	7710	ಚಂದ್ರಶೇಖರ್ ವಿ. ಕಿತ್ತೂರ	01/04/1952	26/09/2007	ಸಾಮಾನ್ಯ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1190	ಸರ್ಕಾರಿ	7711	ಸುಧಾ ನಾರಾಯಣಾಚಾರ್ಯ ಉಮರ್ಜಿ	14/06/1952	26/09/2007	ಸಾಮಾನ್ಯ
1191	ಸರ್ಕಾರಿ	7712	ಹೆಚ್.ಕೆ. ಹೇಮೇಗೌಡ	18/08/1952	26/09/2007	ಸಾಮಾನ್ಯ
1192	ಸರ್ಕಾರಿ	7713	ಇನಾಯತ್‌ಲ್ಲಾ	04/02/1954	26/09/2007	ಸಾಮಾನ್ಯ
1193	ಸರ್ಕಾರಿ	7714	ರಾಮಪ್ಪ ಲಕ್ಷ್ಮಪ್ಪ ವಾಸನದ	01/07/1955	26/09/2007	ಸಾಮಾನ್ಯ
1194	ಸರ್ಕಾರಿ	7715	ಅರವಿಂದ್ ಕಾರಜೋಳ	04/06/1951	26/09/2007	ಸಾಮಾನ್ಯ
1195	ಸರ್ಕಾರಿ	7715ಎ	ಯುಸುಫ್ ಖಾನ್	21/07/1955	26/09/2007	ಸಾಮಾನ್ಯ
1196	ಸರ್ಕಾರಿ	7722	ಉದಯಕರ	10/11/1949	26/09/2007	ಸಾಮಾನ್ಯ
1197	ಸರ್ಕಾರಿ	7724	ಜಿ. ವರದರಾಜು	18/10/1950	26/09/2007	ಸಾಮಾನ್ಯ
1198	ಸರ್ಕಾರಿ	7725 ಎ	ಡಿ.ಎಂ. ಹುಣಸೀಮರದ	15/04/1951	26/09/2007	ಸಾಮಾನ್ಯ
1199	ಸರ್ಕಾರಿ	14866	ಎಂ. ಓಬ್ಬಯ್ಯ	01/08/1966	26/09/2007	ಎಸ್.ಟಿ
1200	ಸರ್ಕಾರಿ	7726	ಎಸ್.ಎಸ್. ಪಾರಶೆಟ್ಟಿ	26/06/1951	26/09/2007	ಸಾಮಾನ್ಯ
1201	ಸರ್ಕಾರಿ	7727	ವಿ. ನರಸಿಂಹ	14/12/1951	26/09/2007	ಸಾಮಾನ್ಯ
1202	ಸರ್ಕಾರಿ	7728	ಟಿ.ಎಸ್. ಮಧುರನಾಥ್	12/02/1952	26/09/2007	ಸಾಮಾನ್ಯ
1203	ಸರ್ಕಾರಿ	7730	ಟಿ.ಎಸ್. ಗುರುಬಸವರಾಜ	01/07/1952	26/09/2007	ಸಾಮಾನ್ಯ
1204	ಸರ್ಕಾರಿ	7731 ಎ	ಜಿ. ಮೊಹಮ್ಮದ್ ಅಸ್ಸರ ಅಲಿ	04/12/1954	26/09/2007	ಸಾಮಾನ್ಯ
1205	ಸರ್ಕಾರಿ	7732	ಕೃಷ್ಣಪ್ಪ ಬೀರಪ್ಪ ಮುಗಳಬೋಡ	22/07/1956	26/09/2007	ಸಾಮಾನ್ಯ
1206	ಸರ್ಕಾರಿ	7733	ಆರ್. ಗುರುಬಸವರಾಜ	01/07/1957	26/09/2007	ಸಾಮಾನ್ಯ
1207	ಸರ್ಕಾರಿ	7736	ರಾಮಪ್ಪ ಹಣಮಪ್ಪ ಶಿರೂರ	01/06/1951	26/09/2007	ಸಾಮಾನ್ಯ
1208	ಸರ್ಕಾರಿ	7737	ಎಂ.ಬಿ. ನಾಯಕವಾಡಿ	01/06/1952	26/09/2007	ಸಾಮಾನ್ಯ
1209	ಸರ್ಕಾರಿ	7738	ಎ.ಎಸ್. ರೇಣುಕಾ ಪ್ರಸಾದ್	01/06/1955	26/09/2007	ಸಾಮಾನ್ಯ
1210	ಸರ್ಕಾರಿ	7740	ಎಸ್.ಜಿ. ಅಗಸಿಮುಂದಿನ	12/06/1950	26/09/2007	ಸಾಮಾನ್ಯ
1211	ಸರ್ಕಾರಿ	7743	ಚನ್ನವೀರಪ್ಪ ಗುಡ್ಡಪ್ಪ ಚೂರಿ	25/08/1949	26/09/2007	ಸಾಮಾನ್ಯ
1212	ಸರ್ಕಾರಿ	7744	ಎಂ. ಗಿದ್ದೇಗೌಡ	15/08/1950	26/09/2007	ಸಾಮಾನ್ಯ
1213	ಸರ್ಕಾರಿ	7746	ಮೊಹಮ್ಮದ್ ಶೌಕತ್ ಪಾಷಾ	13/12/1950	26/09/2007	ಸಾಮಾನ್ಯ
1214	ಸರ್ಕಾರಿ	7747	ಆರ್.ಬಿ. ಜೇಷಿ	10/05/1951	26/09/2007	ಸಾಮಾನ್ಯ
1215	ಸರ್ಕಾರಿ	7750	ಎಂ. ಹನುಮಂತಪ್ಪ	02/04/1952	26/09/2007	ಸಾಮಾನ್ಯ
1216	ಸರ್ಕಾರಿ	7751	ಸಿ. ಸಿದ್ದಲಿಂಗಯ್ಯ	05/04/1952	26/09/2007	ಸಾಮಾನ್ಯ
1217	ಸರ್ಕಾರಿ	7752	ಜಿ.ಎಸ್. ಲಿಂಗಾರೆಡ್ಡಿ	08/06/1952	26/09/2007	ಸಾಮಾನ್ಯ
1218	ಸರ್ಕಾರಿ	7753	ರವೀಂದ್ರ ಲಕ್ಷ್ಮಣ ಮಳಗಾಂವಿ	23/06/1952	26/09/2007	ಸಾಮಾನ್ಯ
1219	ಸರ್ಕಾರಿ	7753ಎ	ನಾಗೇಂದ್ರ ಕಿಶನರಾವ ಕುಲಕರ್ಣಿ	25/01/1953	26/09/2007	ಸಾಮಾನ್ಯ
1220	ಸರ್ಕಾರಿ	7754	ಜಿ. ಕರಿಯಣ್ಣ	08/04/1953	26/09/2007	ಸಾಮಾನ್ಯ
1221	ಸರ್ಕಾರಿ	7755	ಸಣ್ಣ ಚಿತ್ತಯ್ಯ	06/05/1953	26/09/2007	ಸಾಮಾನ್ಯ
1222	ಸರ್ಕಾರಿ	7757	ದನಾಫ್ ರಜಾಕ್ ಸಾಬ	01/06/1954	26/09/2007	ಸಾಮಾನ್ಯ
1223	ಸರ್ಕಾರಿ	7760	ಕೆ.ಟಿ. ಗಂಗಾಧರಪ್ಪ	04/06/1950	26/09/2007	ಸಾಮಾನ್ಯ
1224	ಸರ್ಕಾರಿ	7761	ಎಮ್.ಎಸ್. ಮಾಲಗತ್ತಿ	01/04/1952	26/09/2007	ಸಾಮಾನ್ಯ
1225	ಸರ್ಕಾರಿ	7763	ಆರ್.ವಿ. ವೆಂಕಟರಾಮೇಗೌಡ	20/05/1958	26/09/2007	ಸಾಮಾನ್ಯ
1226	ಸರ್ಕಾರಿ	7766	ಆರ್. ಸಿದ್ದಯ್ಯ	15/03/1952	26/09/2007	ಸಾಮಾನ್ಯ
1227	ಸರ್ಕಾರಿ	7769	ಮಾಧವಾಚಾರಿ ಇನಾಂದಾರ್	05/08/1950	26/09/2007	ಸಾಮಾನ್ಯ
1228	ಸರ್ಕಾರಿ	7770	ಸಾಬೀರ ಬೇಗಂ	13/04/1952	26/09/2007	ಸಾಮಾನ್ಯ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1229	ಸರ್ಕಾರಿ	7772	ಜಯಲಕ್ಷ್ಮಮ್ಮ		26/09/2007	ಸಾಮಾನ್ಯ
1230	ಸರ್ಕಾರಿ	7774	ಎಂ.ಪಿ. ವೇದವ್ಯಾಸ	28/09/1950	26/09/2007	ಸಾಮಾನ್ಯ
1231	ಸರ್ಕಾರಿ	7775	ಬಿ.ಎ. ಸಡಲಗಿ	01/06/1951	26/09/2007	ಸಾಮಾನ್ಯ
1232	ಸರ್ಕಾರಿ	14899	ಟಿ. ತಿಮ್ಮಯ್ಯ	12/02/1967	26/09/2007	ಎಸ್‌ಟಿ
1233	ಸರ್ಕಾರಿ	7776	ಡಿ. ಶ್ರೀಧರಮೂರ್ತಿ	26/06/1952	26/09/2007	ಸಾಮಾನ್ಯ
1234	ಸರ್ಕಾರಿ	7777	ಎಂ. ಬಸವರಾಜು	03/08/1952	26/09/2007	ಸಾಮಾನ್ಯ
1235	ಸರ್ಕಾರಿ	7778ಎ	ಎಂ.ಕೆ. ವೀರಣ್ಣ	01/06/1955	26/09/2007	ಸಾಮಾನ್ಯ
1236	ಸರ್ಕಾರಿ	7780	ಎಸ್.ಕೆ. ಪೀರಜಾದೆ	20/06/1951	26/09/2007	ಸಾಮಾನ್ಯ
1237	ಸರ್ಕಾರಿ	7781	ಎ. ಬಸವರಾಜ	04/09/1952	26/09/2007	ಸಾಮಾನ್ಯ
1238	ಸರ್ಕಾರಿ	7783	ರೇವಣಪ್ಪ ಸಂಗೋಳಗಿ	01/04/1951	26/09/2007	ಸಾಮಾನ್ಯ
1239	ಸರ್ಕಾರಿ	7786	ಎಂ.ಕೆ. ಗಂಗರಗೊಂಡ	01/05/1950	26/09/2007	ಸಾಮಾನ್ಯ
1240	ಸರ್ಕಾರಿ	7789	ಮಲ್ಲಯ್ಯ ನಾಗೋಲಿ	18/12/1951	26/09/2007	ಸಾಮಾನ್ಯ
1241	ಸರ್ಕಾರಿ	7790	ಕೆ.ಎಂ. ಪೂಜಾರ್	01/06/1952	26/09/2007	ಸಾಮಾನ್ಯ
1242	ಸರ್ಕಾರಿ	7791 ಎ	ಜೆ.ಎಸ್. ಗಣೇಶ್ ಮೂರ್ತಿ	20/09/1953	26/09/2007	ಸಾಮಾನ್ಯ
1243	ಸರ್ಕಾರಿ	7794	ಶ್ರೀಪತಿ ಜಿ. ಪುಕಾಳೆ	20/05/1950	26/09/2007	ಸಾಮಾನ್ಯ
1244	ಸರ್ಕಾರಿ	7795	ಕೆ.ಆರ್. ಶಿವಣ್ಣಗೌಡ	10/04/1950	26/09/2007	ಸಾಮಾನ್ಯ
1245	ಸರ್ಕಾರಿ	7798	ಪ್ರಮೀಳಾ ಮುಳ್ಳೆ	05/08/1950	26/09/2007	ಸಾಮಾನ್ಯ
1246	ಸರ್ಕಾರಿ	7801	ಟಿ.ಆರ್. ಚಂದ್ರೇಗೌಡ	08/06/1951	26/09/2007	ಸಾಮಾನ್ಯ
1247	ಸರ್ಕಾರಿ	7803	ಎನ್.ಎಸ್. ಕೃಷ್ಣೇಗೌಡ	17/07/1952	26/09/2007	ಸಾಮಾನ್ಯ
1248	ಸರ್ಕಾರಿ	7806	ಡಿ. ನಾಗಪ್ಪ	15/05/1951	26/09/2007	ಸಾಮಾನ್ಯ
1249	ಸರ್ಕಾರಿ	7807ಎ	ಎಂ.ಬಿ. ಕಮ್ಮಾರ	20/08/1950	26/09/2007	ಸಾಮಾನ್ಯ
1250	ಸರ್ಕಾರಿ	7807 ಬಿ	ಧರೇಪ್ಪ ಗುರುಲಿಂಗಪ್ಪ ಚೌಗಲೆ	01/06/1956	26/09/2007	ಸಾಮಾನ್ಯ
1251	ಸರ್ಕಾರಿ	7811	ಹೆಚ್. ವಿನುತ	25/09/1949	26/09/2007	ಸಾಮಾನ್ಯ
1252	ಸರ್ಕಾರಿ	7812	ಮಹಾಲಿಂಗ ನಾರಾಯಣ ಶೇರುಗಾರ		26/09/2007	ಸಾಮಾನ್ಯ
1253	ಸರ್ಕಾರಿ	7815	ವಿ.ಜಿ. ಮೀನಾಕ್ಷಮ್ಮ	10/03/1952	26/09/2007	ಸಾಮಾನ್ಯ
1254	ಸರ್ಕಾರಿ	7821	ಎ.ಟಿ. ಶಿವಮೂರ್ತಿ	04/12/1950	26/09/2007	ಸಾಮಾನ್ಯ
1255	ಸರ್ಕಾರಿ	7822	ಅಬ್ದುಲ್ ರಜಾಕ್	15/01/1951	26/09/2007	ಸಾಮಾನ್ಯ
1256	ಸರ್ಕಾರಿ	7824	ಹೆಚ್.ಎಲ್. ಗಂಗೇಗೌಡ	03/04/1953	26/09/2007	ಸಾಮಾನ್ಯ
1257	ಸರ್ಕಾರಿ	7825	ಹೆಚ್. ತಿಮ್ಮಪ್ಪ	16/02/1958	26/09/2007	ಸಾಮಾನ್ಯ
1258	ಸರ್ಕಾರಿ	7826	ಸಿ. ಚನ್ನಬ್ಬೇರೇಗೌಡ	20/07/1958	26/09/2007	ಸಾಮಾನ್ಯ
1259	ಸರ್ಕಾರಿ	7827	ಎಂ. ಪರಮೇಶ್ವರಪ್ಪ	28/06/1950	26/09/2007	ಸಾಮಾನ್ಯ
1260	ಸರ್ಕಾರಿ	7828	ಅತ್ತಾರ ಅಬ್ದುಲ್ ಖದೀರ	04/09/1951	26/09/2007	ಸಾಮಾನ್ಯ
1261	ಸರ್ಕಾರಿ	7829	ಕೆ. ಬಸವರಾಜಯ್ಯ	12/03/1952	26/09/2007	ಸಾಮಾನ್ಯ
1262	ಸರ್ಕಾರಿ	7830	ಎಸ್. ರೇಣುಕ	20/03/1950	26/09/2007	ಸಾಮಾನ್ಯ
1263	ಸರ್ಕಾರಿ	7832ಎ	ಸುರೇಶ ಗುರುಲಿಂಗಪ್ಪ ದೊಡ್ಡಮನಿ	10/06/1953	26/09/2007	ಸಾಮಾನ್ಯ
1264	ಸರ್ಕಾರಿ	7833	ರಫೀ ಅಹ್ಮದ ಎಸ್ ಬಗಲಿ	10/03/1955	26/09/2007	ಸಾಮಾನ್ಯ
1265	ಸರ್ಕಾರಿ	14913	ಡಿ ಸೂರಪ್ಪ	18/07/1962	26/09/2007	ಎಸ್‌ಟಿ
1266	ಸರ್ಕಾರಿ	7835	ಲಲಿತಮ್ಮ ಹಂಪಿಜಿ ನಿಂಗಪ್ಪ	24/03/1954	26/09/2007	ಸಾಮಾನ್ಯ
1267	ಸರ್ಕಾರಿ	7836	ಹೆಚ್. ನಾರಾಯಣ	11/10/1952	26/09/2007	ಸಾಮಾನ್ಯ
1268	ಸರ್ಕಾರಿ	7838	ಬಸವಣ್ಣಪ್ಪ ಮರಿಬಸಪ್ಪ ದಡ್ಡಿ	01/06/1952	26/09/2007	ಸಾಮಾನ್ಯ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1269	ಸರ್ಕಾರಿ	7839	ಪ್ರಕಾಶ ವಿಠ್ಠಲ ಜಾಧವ	30/09/1955	26/09/2007	ಸಾಮಾನ್ಯ
1270	ಸರ್ಕಾರಿ	7840	ಹನುಮಂತ ಕುಪ್ಪಯ್ಯ ನಾಯ್ಕ	15/12/1950	26/09/2007	ಸಾಮಾನ್ಯ
1271	ಸರ್ಕಾರಿ	7842	ಸೂರ್ಯಕಾಂತ ಮುಕರಾಂಬೆ	08/09/1957	26/09/2007	ಸಾಮಾನ್ಯ
1272	ಸರ್ಕಾರಿ	7843	ದುಂಡಯ್ಯ ಗದಗಯ್ಯ ಹನುಮನಾಳ	04/04/1955	26/09/2007	ಸಾಮಾನ್ಯ
1273	ಸರ್ಕಾರಿ	7845ಎ	ಆರ್. ಮುರುಗೇಂದ್ರಪ್ಪ	13/06/1952	26/09/2007	ಸಾಮಾನ್ಯ
1274	ಸರ್ಕಾರಿ	7849	ಎಸ್.ಎಸ್. ತೋಟಗೇರಿ	25/05/1950	26/09/2007	ಸಾಮಾನ್ಯ
1275	ಸರ್ಕಾರಿ	7851 ಎ	ಬಿ.ಎಸ್. ಶ್ರೀನಿವಾಸ ಮೂರ್ತಿ	15/04/1953	26/09/2007	ಸಾಮಾನ್ಯ
1276	ಸರ್ಕಾರಿ	7859	ಪಿ. ಶ್ರೀನಿವಾಸಪ್ಪ	04/01/1950	26/09/2007	ಸಾಮಾನ್ಯ
1277	ಸರ್ಕಾರಿ	7860	ಎಸ್.ವಿ. ನಾಗರಾಜ ರಾವ್	03/06/1954	26/09/2007	ಸಾಮಾನ್ಯ
1278	ಸರ್ಕಾರಿ	7861	ಸಿ. ಶಂಕರಪ್ಪ	03/04/1950	26/09/2007	ಸಾಮಾನ್ಯ
1279	ಸರ್ಕಾರಿ	7862	ಎನ್. ಶ್ರೀರಾಮ್	06/05/1954	26/09/2007	ಸಾಮಾನ್ಯ
1280	ಸರ್ಕಾರಿ	7863	ಹೆಚ್.ಎಂ. ಗೋವಿಂದಪ್ಪ	16/03/1954	26/09/2007	ಸಾಮಾನ್ಯ
1281	ಸರ್ಕಾರಿ	7865	ಕೆ.ಹೆಚ್. ಚನ್ನವೀರಪ್ಪ	28/05/1950	26/09/2007	ಸಾಮಾನ್ಯ
1282	ಸರ್ಕಾರಿ	7866	ಕೆ.ಬಿ. ತಿಪ್ಪೇಸ್ವಾಮಿ	09/02/1951	26/09/2007	ಸಾಮಾನ್ಯ
1283	ಸರ್ಕಾರಿ	7867	ರೇವಣಪ್ಪ ವೀರಪ್ಪ ಮುಗದೂರ	23/07/1950	26/09/2007	ಸಾಮಾನ್ಯ
1284	ಸರ್ಕಾರಿ	7872	ವೀರಭದ್ರಯ್ಯ ರುದ್ರಯ್ಯ ಹಿರೇಮಠ	05/03/1954	26/09/2007	ಸಾಮಾನ್ಯ
1285	ಸರ್ಕಾರಿ	7873	ಎಂ.ಎನ್. ಜೈಕರ್	05/12/1949	26/09/2007	ಸಾಮಾನ್ಯ
1286	ಸರ್ಕಾರಿ	7875	ಸಿ.ಎಸ್. ದಿವಾಕರ್	15/12/1951	26/09/2007	ಸಾಮಾನ್ಯ
1287	ಸರ್ಕಾರಿ	7876	ಕೆ.ಎ. ತಂಗವೇಲು	05/04/1950	26/09/2007	ಸಾಮಾನ್ಯ
1288	ಸರ್ಕಾರಿ	7877	ಬಿ. ಮಲ್ಲಪ್ಪ	01/03/1952	26/09/2007	ಸಾಮಾನ್ಯ
1289	ಸರ್ಕಾರಿ	7878	ಎಸ್.ಎಂ. ಮನುಭಾಯಿ	23/02/1956	26/09/2007	ಸಾಮಾನ್ಯ
1290	ಸರ್ಕಾರಿ	7881	ಕೆ.ಆರ್. ಪಾರ್ಥಸಾರಥಿ	16/05/1950	26/09/2007	ಸಾಮಾನ್ಯ
1291	ಸರ್ಕಾರಿ	7882	ಪಿ.ಕೆ. ಮಲ್ಲೇಶಯ್ಯ	12/04/1951	26/09/2007	ಸಾಮಾನ್ಯ
1292	ಸರ್ಕಾರಿ	7884	ಕೆ. ಪುರುಷೋತ್ತಮ್	01/07/1950	26/09/2007	ಸಾಮಾನ್ಯ
1293	ಸರ್ಕಾರಿ	7885	ಬಿ.ವಿ. ಅಯ್ಯನಗೌಡರ	01/06/1951	26/09/2007	ಸಾಮಾನ್ಯ
1294	ಸರ್ಕಾರಿ	7886	ಎ.ಎಂ. ತೆಗ್ಗಿ	25/10/1953	26/09/2007	ಸಾಮಾನ್ಯ
1295	ಸರ್ಕಾರಿ	7887 ಇ	ಹೆಚ್.ಎಸ್. ಸೌಭಾಗ್ಯಮ್ಮ	30/12/1949	26/09/2007	ಸಾಮಾನ್ಯ
1296	ಸರ್ಕಾರಿ	7892	ಹೆಚ್.ಬಿ. ಅನಸೂಯ	01/01/1951	26/09/2007	ಸಾಮಾನ್ಯ
1297	ಸರ್ಕಾರಿ	7894	ಪಿ. ಸುಬ್ರಹ್ಮಣ್ಯ ಭಟ್	28/11/1955	26/09/2007	ಸಾಮಾನ್ಯ
1298	ಸರ್ಕಾರಿ	14922	ನಾಗರಾಜು	20/07/1967	26/09/2007	ಎಸ್‌ಟಿ
1299	ಸರ್ಕಾರಿ	7895	ಕೆ.ಜಿ. ಅಕ್ಕಮಹಾದೇವಿ	07/04/1950	26/09/2007	ಸಾಮಾನ್ಯ
1300	ಸರ್ಕಾರಿ	7897	ಎಸ್. ಜಯಮೂರ್ತಿ	08/06/1950	26/09/2007	ಸಾಮಾನ್ಯ
1301	ಸರ್ಕಾರಿ	7898	ಶಿವರಾಮ ಪಾಂಡುರಂಗ ಭಟ್ ಜೋಶಿ	01/12/1953	26/09/2007	ಸಾಮಾನ್ಯ
1302	ಸರ್ಕಾರಿ	7899	ರವೀಂದ್ರ ನಾರಾಯಣರಾವ್ ಶೆಟ್ಟಿ	01/06/1954	26/09/2007	ಸಾಮಾನ್ಯ
1303	ಸರ್ಕಾರಿ	7901	ಪಿ. ಮುಕುಂದ ಭಟ್	25/11/1953	26/09/2007	ಸಾಮಾನ್ಯ
1304	ಸರ್ಕಾರಿ	7903	ಹೆಚ್.ಎಸ್. ವಿಶ್ವೇಶ್ವರನ್	18/09/1951	26/09/2007	ಸಾಮಾನ್ಯ
1305	ಸರ್ಕಾರಿ	7904	ಎ. ಗೀತಾರತ್ನ	23/02/1953	26/09/2007	ಸಾಮಾನ್ಯ
1306	ಸರ್ಕಾರಿ	7905	ಸಿ.ಬಿ. ಹಿರೇಮಠ	01/08/1953	26/09/2007	ಸಾಮಾನ್ಯ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1307	ಸರ್ಕಾರಿ	7906	ಹೆಚ್. ಮಹಾಲಿಂಗಯ್ಯ	08/09/1954	26/09/2007	ಸಾಮಾನ್ಯ
1308	ಸರ್ಕಾರಿ	7907 ಎ	ಬಿ.ಆರ್. ಶ್ರೀಕಂಠನ್	02/04/1953	26/09/2007	ಸಾಮಾನ್ಯ
1309	ಸರ್ಕಾರಿ	7910	ಸೋಮಶೇಖರಪ್ಪ	10/08/1953	26/09/2007	ಸಾಮಾನ್ಯ
1310	ಸರ್ಕಾರಿ	7913	ಚಿನ್ನ ಅಶೀರಠಿ	10/07/1950	26/09/2007	ಸಾಮಾನ್ಯ
1311	ಸರ್ಕಾರಿ	7914	ಸೈಯ್ ಜಮೀರುದ್ದೀನ್ ಹಲುಸೇನಿ	09/08/1952	26/09/2007	ಸಾಮಾನ್ಯ
1312	ಸರ್ಕಾರಿ	7915	ಪ್ರಭಾಕರ್ ಘೋಟಕರ	05/08/1951	26/09/2007	ಸಾಮಾನ್ಯ
1313	ಸರ್ಕಾರಿ	7919	ಕೆ. ರಾಜು	02/03/1950	26/09/2007	ಸಾಮಾನ್ಯ
1314	ಸರ್ಕಾರಿ	7921	ಬಿ.ಎಂ. ಶಿವಬಸಪ್ಪ	18/02/1951	26/09/2007	ಸಾಮಾನ್ಯ
1315	ಸರ್ಕಾರಿ	7923	ವೆಂಕಟ ಡಿಗ್ಗಿ	22/05/1955	26/09/2007	ಸಾಮಾನ್ಯ
1316	ಸರ್ಕಾರಿ	7924	ಅಶೋಕ ಕುಮಾರ ಕುಲಕರ್ಣಿ	01/12/1955	26/09/2007	ಸಾಮಾನ್ಯ
1317	ಸರ್ಕಾರಿ	7926	ಎಂ. ಪುರುಷೋತ್ತಮ	27/08/1953	26/09/2007	ಸಾಮಾನ್ಯ
1318	ಸರ್ಕಾರಿ	7927	ಹೆಚ್.ಪಿ. ನಾಗರತ್ನ	10/03/1951	26/09/2007	ಸಾಮಾನ್ಯ
1319	ಸರ್ಕಾರಿ	7928	ಬಿ.ವಿ. ರತ್ನಾಕರ	10/07/1954	26/09/2007	ಸಾಮಾನ್ಯ
1320	ಸರ್ಕಾರಿ	7928 ಎ	ಹಣಮಪ್ಪ ಸಗರಪ್ಪ ದಳವಾಯಿ	01/03/1953	26/09/2007	ಸಾಮಾನ್ಯ
1321	ಸರ್ಕಾರಿ	7929	ಮನೋಹರ ರಾವ ಬೀರಾದಾರ	01/05/1954	26/09/2007	ಸಾಮಾನ್ಯ
1322	ಸರ್ಕಾರಿ	7933	ಜಿ.ಟಿ. ರಾಮೇಗೌಡ	01/06/1956	26/09/2007	ಸಾಮಾನ್ಯ
1323	ಸರ್ಕಾರಿ	7933 ಎ	ಜಿ.ಆರ್. ಕಳಾವತಮ್ಮ	16/05/1951	26/09/2007	ಸಾಮಾನ್ಯ
1324	ಸರ್ಕಾರಿ	7936	ಸಿ. ಮಹೇಶ್ವರಪ್ಪ	07/03/1955	26/09/2007	ಸಾಮಾನ್ಯ
1325	ಸರ್ಕಾರಿ	7937 ಎ	ಬಿ.ಆರ್. ಶ್ರೀಕಂಠದತ್ತ	28/03/1953	26/09/2007	ಸಾಮಾನ್ಯ
1326	ಸರ್ಕಾರಿ	7938	ಕೆ. ಚಂದ್ರಶೇಖರ ಉರಾಳ	08/04/1954	26/09/2007	ಸಾಮಾನ್ಯ
1327	ಸರ್ಕಾರಿ	7939	ಹೆಚ್.ಎಸ್. ತೋಟದಾಯ್	10/01/1951	26/09/2007	ಸಾಮಾನ್ಯ
1328	ಸರ್ಕಾರಿ	7940	ಶ್ಯಾಮ್ ರಾಘವೇಂದ್ರ ಕಾನಾಗೋ	18/12/1953	26/09/2007	ಸಾಮಾನ್ಯ
1329	ಸರ್ಕಾರಿ	7942	ಹಸರತ್ ಪಾಶಾ	12/06/1954	26/09/2007	ಸಾಮಾನ್ಯ
1330	ಸರ್ಕಾರಿ	7943	ಟಿ.ಎಂ. ಪರ್ವಿನ್ ಬಾನು	04/02/1954	26/09/2007	ಸಾಮಾನ್ಯ
1331	ಸರ್ಕಾರಿ	14924	ಪಿ. ರಾಮಪ್ಪ	01/07/1966	26/09/2007	ಎಸ್‌ಟಿ
1332	ಸರ್ಕಾರಿ	7944	ಮಹ್ಮದ್ ಸಿರಾಜುದ್ದೀನ್	19/09/1956	26/09/2007	ಸಾಮಾನ್ಯ
1333	ಸರ್ಕಾರಿ	7945	ಚನ್ನಪ್ಪ ಸಜ್ಜನ	08/08/1952	26/09/2007	ಸಾಮಾನ್ಯ
1334	ಸರ್ಕಾರಿ	7946	ಚಂದ್ರಶೇಖರ ಅಡವಿಹಾಳ	02/10/1954	26/09/2007	ಸಾಮಾನ್ಯ
1335	ಸರ್ಕಾರಿ	7947	ಕೆ.ಎಸ್. ರಾಜಶೇಖರ ಮೂರ್ತಿ	02/06/1954	26/09/2007	ಸಾಮಾನ್ಯ
1336	ಸರ್ಕಾರಿ	7949	ಹೆಚ್.ಕೆ. ದೇವರಾಜಪ್ಪ	23/09/1952	26/09/2007	ಸಾಮಾನ್ಯ
1337	ಸರ್ಕಾರಿ	7951	ಕೆ.ಎಂ. ಬಸಪ್ಪ	25/11/1950	26/09/2007	ಸಾಮಾನ್ಯ
1338	ಸರ್ಕಾರಿ	7952	ಎ.ಎಲ್. ಭಟ್	12/01/1951	26/09/2007	ಸಾಮಾನ್ಯ
1339	ಸರ್ಕಾರಿ	7952 ಎ	ವಿಶ್ವೇಶ್ವರ ನಾರಾಯಣ ಭಟ್	01/04/1953	26/09/2007	ಸಾಮಾನ್ಯ
1340	ಸರ್ಕಾರಿ	7952 ಡಿ	ಎ.ಕೆ. ಪೂವಮ್ಮ	29/04/1953	26/09/2007	ಸಾಮಾನ್ಯ
1341	ಸರ್ಕಾರಿ	7953	ಪಿ. ನರಸರಠಿ	05/01/1950	26/09/2007	ಸಾಮಾನ್ಯ
1342	ಸರ್ಕಾರಿ	7956	ಸೂರ್ಯಕಾಂತ ಹನುಮಂತಪ್ಪ ಬೈರಗೊಂಡ	01/06/1950	26/09/2007	ಸಾಮಾನ್ಯ
1343	ಸರ್ಕಾರಿ	7957	ಪರಹತ್ ಸುಲ್ತಾನಾ	27/02/1954	26/09/2007	ಸಾಮಾನ್ಯ
1344	ಸರ್ಕಾರಿ	7957 ಎ	ಎಸ್.ಹೆಚ್. ಕೃಷ್ಣ	14/04/1955	26/09/2007	ಸಾಮಾನ್ಯ
1345	ಸರ್ಕಾರಿ	7958	ಸೈಯಿದಾ ರಫತ್ ಹಾಶ್ಮಿ	15/05/1956	26/09/2007	ಸಾಮಾನ್ಯ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1346	ಸರ್ಕಾರಿ	7960	ಕೆ. ಶ್ರೀಹರಿ	27/03/1953	26/09/2007	ಸಾಮಾನ್ಯ
1347	ಸರ್ಕಾರಿ	7963	ಎನ್.ಎಮ್. ಕಲಿಗಣನಾಥ	11/08/1951	26/09/2007	ಸಾಮಾನ್ಯ
1348	ಸರ್ಕಾರಿ	7964	ಬಿ.ಎಸ್. ಜಯೇಂದ್ರ	12/10/1955	26/09/2007	ಸಾಮಾನ್ಯ
1349	ಸರ್ಕಾರಿ	7965	ಶಾಹುರಾಜ ಹೆಚ್ ಪಾಶೆ	16/11/1956	26/09/2007	ಸಾಮಾನ್ಯ
1350	ಸರ್ಕಾರಿ	7966	ಶಾಂತಾ ವಿ. ಬಡಿಗೇರಾ	23/09/1952	26/09/2007	ಸಾಮಾನ್ಯ
1351	ಸರ್ಕಾರಿ	7967	ಪ್ರಕಾಶ ನಾರಾಯಣ ಗಾವಕಾರ	17/02/1953	26/09/2007	ಸಾಮಾನ್ಯ
1352	ಸರ್ಕಾರಿ	7968	ದಯಾನಂದ ಉತ್ತಮ ಗೌಡರ್	05/04/1954	26/09/2007	ಸಾಮಾನ್ಯ
1353	ಸರ್ಕಾರಿ	7969	ಬಕ್ಕಪ್ಪ ರಂಗಪ್ಪ ಸೊನ್ನದ	01/06/1952	26/09/2007	ಸಾಮಾನ್ಯ
1354	ಸರ್ಕಾರಿ	7970	ಜಿ.ಬಿ. ಅನಿಗೋಳ	24/11/1952	26/09/2007	ಸಾಮಾನ್ಯ
1355	ಸರ್ಕಾರಿ	7971	ಬಾಬು ಭುಜಬಲ್ಲಿ ನಂದಗಾವ	01/11/1953	26/09/2007	ಸಾಮಾನ್ಯ
1356	ಸರ್ಕಾರಿ	7973	ಸೈಯದ್ ಅಹ್ಮದ್	25/10/1952	26/09/2007	ಸಾಮಾನ್ಯ
1357	ಸರ್ಕಾರಿ	7974	ಕೆ. ಜನ್ಮೂಮಾಂಬ	15/01/1951	26/09/2007	ಸಾಮಾನ್ಯ
1358	ಸರ್ಕಾರಿ	7975	ಶಿವರಾಯ ಚಂದಪ್ಪಾ ಪೂಜಾರಿ	01/07/1954	26/09/2007	ಸಾಮಾನ್ಯ
1359	ಸರ್ಕಾರಿ	7977	ಲಕ್ಷ್ಮಣ ನಿಂಗಪ್ಪ ಮಿಶೆನ್ನವರ	01/01/1953	26/09/2007	ಸಾಮಾನ್ಯ
1360	ಸರ್ಕಾರಿ	7978	ಶಂಕರ ಗುಣವಂತ ಹಾವಳೆ	10/06/1954	26/09/2007	ಸಾಮಾನ್ಯ
1361	ಸರ್ಕಾರಿ	7979	ಗಣಪತಿ ರಾಮಚಂದ್ರಪ್ಪ ಬೋಡಕೆ	30/01/1954	26/09/2007	ಸಾಮಾನ್ಯ
1362	ಸರ್ಕಾರಿ	7980	ಸುರೇಶ ದತ್ತಾ ನಾಯ್ಕ	16/11/1954	26/09/2007	ಸಾಮಾನ್ಯ
1363	ಸರ್ಕಾರಿ	7983	ಕಾಳೆ ಪ್ರಹ್ಲಾದ	01/01/1955	26/09/2007	ಸಾಮಾನ್ಯ
1364	ಸರ್ಕಾರಿ	14947	ಕೆ.ಎನ್. ರಾಮಚಂದ್ರ	12/06/1966	26/09/2007	ಎಸ್‌ಟಿ
1365	ಸರ್ಕಾರಿ	7985	ಬಿ.ವೈ. ಮೆಳ್ಳಿಗೇರಿ	01/03/1956	26/09/2007	ಸಾಮಾನ್ಯ
1366	ಸರ್ಕಾರಿ	7986	ಕಮಲಾಕರ ತೋಪು ಗೋವಕರ	01/06/1952	26/09/2007	ಸಾಮಾನ್ಯ
1367	ಸರ್ಕಾರಿ	7988	ಎಸ್.ಸಿ.ಜಿ. ಚಂದ್ರಶೇಖರ	01/07/1952	26/09/2007	ಸಾಮಾನ್ಯ
1368	ಸರ್ಕಾರಿ	7991	ಜೆ.ಪಿ. ಉಮರ್ಜಿ	22/05/1957	26/09/2007	ಸಾಮಾನ್ಯ
1369	ಸರ್ಕಾರಿ	7992	ಹೆಚ್.ಎನ್. ನಟರಾಜು	19/05/1958	26/09/2007	ಸಾಮಾನ್ಯ
1370	ಸರ್ಕಾರಿ	7994	ಹನುಮಂತಪ್ಪ ರಾಮಪ್ಪ ರಿಶಿಕುರಬರ	01/08/1955	26/09/2007	ಸಾಮಾನ್ಯ
1371	ಸರ್ಕಾರಿ	7995	ಡಿ. ಚಂದ್ರಪ್ಪ	10/08/1952	26/09/2007	ಸಾಮಾನ್ಯ
1372	ಸರ್ಕಾರಿ	7996	ಎನ್.ಬಿ. ಜಯಪ್ಪ	07/02/1956	26/09/2007	ಸಾಮಾನ್ಯ
1373	ಸರ್ಕಾರಿ	7997	ಬಿ.ಪಿ. ನೀಲಕಂಠಾಚಾರ್	20/02/1954	26/09/2007	ಸಾಮಾನ್ಯ
1374	ಸರ್ಕಾರಿ	7998	ಬಿ.ಎಂ. ಉಮಾಕಾಂತ	01/09/1949	26/09/2007	ಸಾಮಾನ್ಯ
1375	ಸರ್ಕಾರಿ	7998ಎ	ಸಿ.ಡಿ. ರಾಮಪ್ಪ	04/02/1950	26/09/2007	ಸಾಮಾನ್ಯ
1376	ಸರ್ಕಾರಿ	8000	ಎನ್. ಶಂಕರಪ್ಪ	25/01/1950	26/09/2007	ಸಾಮಾನ್ಯ
ದಿನಾಂಕ 11/12/2007 ರಂದು ಮುಂಬಡ್ತಿ ಹೊಂದಿದ ಅಧಿಕಾರಿಗಳ ವಿವರ						
1377	ಸರ್ಕಾರಿ	5786	ಚಿಕ್ಕಹನುಮಯ್ಯ	01/06/1975	11/12/2007	ಎಸ್‌ಸಿ
1378	ಸರ್ಕಾರಿ	6672	ರತ್ನಾವತಿ	31/05/1951	11/12/2007	ಸಾಮಾನ್ಯ
1379	ಸರ್ಕಾರಿ	6998	ಪಿ.ಎಲ್. ವಿಜಯಲಕ್ಷ್ಮೀ	08/12/1952	11/12/2007	ಸಾಮಾನ್ಯ
1380	ಸರ್ಕಾರಿ	11809	ಸ್ವಾಮಿನಾಥನ್	10/10/1959	11/12/2007	ಎಸ್‌ಸಿ
1381	ಸರ್ಕಾರಿ	7297	ಬಿ.ಎಸ್. ಶ್ರೀರಂಗ ರಾಜಲಕ್ಷ್ಮೀ	22/09/1955	11/12/2007	ಸಾಮಾನ್ಯ
1382	ಸರ್ಕಾರಿ	11885	ಡಿ. ಫಿಲೋಮಿನಾ	23/07/1959	11/12/2007	ಎಸ್‌ಸಿ
1383	ಸರ್ಕಾರಿ	7301	ಎಸ್. ಮಹಾಲಕ್ಷ್ಮೀ	18/02/1954	11/12/2007	ಸಾಮಾನ್ಯ
1384	ಸರ್ಕಾರಿ	14530	ಡಿ. ಕಸ್ತೂರಿ	01/06/1967	11/12/2007	ಎಸ್‌ಸಿ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1385	ಸರ್ಕಾರಿ	14473	ವಿ. ಲಕ್ಷ್ಮಯ್ಯ	01/06/1966	11/12/2007	ಎಸ್‌ಟಿ
1386	ಸರ್ಕಾರಿ	7739	ಎಸ್. ಶಾಂತಪ್ಪ	01/03/1950	11/12/2007	ಸಾಮಾನ್ಯ
1387	ಸರ್ಕಾರಿ	7796	ಫಖುಂದ ಅಮೋಜ್	12/02/1952	11/12/2007	ಸಾಮಾನ್ಯ
1388	ಸರ್ಕಾರಿ	7837	ಹನುಮಂತ ಸಯಿಬು ಮಸೂತಿ	28/12/1950	11/12/2007	ಸಾಮಾನ್ಯ
1389	ಸರ್ಕಾರಿ	7913 ಎ	ಹೆಚ್.ಎಲ್. ಹರೀಶ	10/12/1950	11/12/2007	ಸಾಮಾನ್ಯ
1390	ಟಿಡಿಬಿ	1235	ಡಿ. ರಾಜೇಶ್ವರಿ	23/07/1963	11/12/2007	ಎಸ್‌ಸಿ
1391	ಸರ್ಕಾರಿ	7267	ಸಂಗಪ್ಪ ರುದ್ರಪ್ಪ ಕುರಡಗಿ	31/05/1951	11/12/2007	ಸಾಮಾನ್ಯ
1392	ಸರ್ಕಾರಿ	7413	ಜಿ. ಕೃಷ್ಣಪ್ಪ	02/02/1950	11/12/2007	ಸಾಮಾನ್ಯ
1393	ಸರ್ಕಾರಿ	7514 ಎ	ಬಿ.ಎನ್. ಪುಟ್ಟಲಿಂಗಯ್ಯ	08/04/1951	11/12/2007	ಸಾಮಾನ್ಯ
1394	ಸರ್ಕಾರಿ	7656 ಎ	ರಹಮತ್ ಉಲ್ಲಾ ಪರೀಫ್	13/12/1949	11/12/2007	ಸಾಮಾನ್ಯ
1395	ಸರ್ಕಾರಿ	7661	ಬಿ. ಅನಂತಶಯನ	19/04/1951	11/12/2007	ಸಾಮಾನ್ಯ
1396	ಸರ್ಕಾರಿ	7748	ದೊಡ್ಡ ಹುಚ್ಚಣ್ಣಿ	16/11/1951	11/12/2007	ಸಾಮಾನ್ಯ
1397	ಸರ್ಕಾರಿ	7773	ಎಂ.ಟಿ. ಶಾಮಪ್ಪ	09/04/1950	11/12/2007	ಸಾಮಾನ್ಯ
1398	ಸರ್ಕಾರಿ	7787	ಟಿ.ಎಸ್. ಶಿವಲಿಂಗಯ್ಯ	07/05/1950	11/12/2007	ಸಾಮಾನ್ಯ
1399	ಸರ್ಕಾರಿ	7861 ಎ	ಮಹಮದ್ ಸಿರಾಜುಲ್ಲಾ	04/05/1954	11/12/2007	ಸಾಮಾನ್ಯ
1400	ಸರ್ಕಾರಿ	7876 ಎ	ಎಸ್. ಸಿದ್ದೇಗೌಡ	06/04/1950	11/12/2007	ಸಾಮಾನ್ಯ
1401	ಸರ್ಕಾರಿ	7887 ಸಿ	ಗುರುಶಾಂತಪ್ಪ ಕೆ	10/08/1950	11/12/2007	ಸಾಮಾನ್ಯ
1402	ಸರ್ಕಾರಿ	7890	ಸೊಲದಣ್ಣಾ ರುದ್ರಪ್ಪ ವಾಲಿ	22/07/1955	11/12/2007	ಸಾಮಾನ್ಯ
1403	ಸರ್ಕಾರಿ	7917	ಎಸ್.ವೈ. ಪಾಟೀಲ	01/06/1953	11/12/2007	ಸಾಮಾನ್ಯ
1404	ಸರ್ಕಾರಿ	7917 ಎ	ಎಸ್. ಶಿವಸ್ವಾಮಿ	08/10/1951	11/12/2007	ಸಾಮಾನ್ಯ
1405	ಸರ್ಕಾರಿ	7927 ಎ	ಎಲ್. ಮಹದೇವ	06/08/1951	11/12/2007	ಸಾಮಾನ್ಯ
1406	ಸರ್ಕಾರಿ	7934 ಎ	ಎ. ರಾಮಪ್ಪ	28/0/1950	11/12/2007	ಸಾಮಾನ್ಯ
1407	ಸರ್ಕಾರಿ	7937	ಎಂ.ಎಸ್. ಕೃಷ್ಣಮೂರ್ತಿ	28/04/1951	11/12/2007	ಸಾಮಾನ್ಯ
1408	ಸರ್ಕಾರಿ	7941 ಎ	ಎಂ. ಹನುಮಂತಪ್ಪ	15/08/1955	11/12/2007	ಸಾಮಾನ್ಯ
1409	ಸರ್ಕಾರಿ	7950	ಆರ್. ಮನೋಹರ	05/05/1953	11/12/2007	ಸಾಮಾನ್ಯ
1410	ಸರ್ಕಾರಿ	7952 ಜಿ	ರಾಜಪ್ಪ ಡಿ.	01/11/1951	11/12/2007	ಸಾಮಾನ್ಯ
1411	ಸರ್ಕಾರಿ	7952 ಸಿ	ಆರ್.ಎನ್. ಸುನಂದಮ್ಮ	20/05/1956	11/12/2007	ಸಾಮಾನ್ಯ
1412	ಸರ್ಕಾರಿ	7954 ಎ	ಡಿ. ಹನುಮನಯ್ಯ	01/07/1955	11/12/2007	ಸಾಮಾನ್ಯ
1413	ಸರ್ಕಾರಿ	7954 ಸಿ	ಶಿವಾನಂದ ದಾನಣ್ಣವರ	18/12/1952	11/12/2007	ಸಾಮಾನ್ಯ
1414	ಸರ್ಕಾರಿ	7959	ಎಸ್.ಎಂ. ಪೊಲೀಸ್ ಪಾಟೀಲ್	01/06/1950	11/12/2007	ಸಾಮಾನ್ಯ
1415	ಸರ್ಕಾರಿ	7973 ಎ	ಎಸ್.ಜಿ. ಕೊಟ್ಟಪ್ಪ	01/07/1956	11/12/2007	ಸಾಮಾನ್ಯ
1416	ಸರ್ಕಾರಿ	7989 ಬಿ	ಜಯಶ್ರೀ ಹೊಸುರಕರ್	27/01/1954	11/12/2007	ಸಾಮಾನ್ಯ
1417	ಸರ್ಕಾರಿ	7999	ಎಂ.ಜಿ. ಪರಿಮಳ	19/09/1953	11/12/2007	ಸಾಮಾನ್ಯ
1418	ಸರ್ಕಾರಿ	7275 ಎ	ಶಬ್ದೀರ ಅಹ್ಮದ್ ಅಬ್ದುಲ್ ನಬೀ ಸೌದಾಗರ	21/11/1953	11/12/2007	ಸಾಮಾನ್ಯ
1419	ಸರ್ಕಾರಿ	7466	ಜಿ.ವಿ. ಪಾಂಡುರಂಗಯ್ಯ ಶೆಟ್ಟಿ	19/09/1950	11/12/2007	ಸಾಮಾನ್ಯ
1420	ಸರ್ಕಾರಿ	7505	ಎಸ್.ಎನ್. ಕೇಶವ ಪ್ರಸಾದ್	30/04/1952	11/12/2007	ಸಾಮಾನ್ಯ
1421	ಸರ್ಕಾರಿ	7683	ಎಸ್.ಕೆ. ನಾಗಪ್ಪ		11/12/2007	ಸಾಮಾನ್ಯ
1422	ಸರ್ಕಾರಿ	7731	ಜಿ.ಆರ್. ಹಂಜಾಟಿ	10/07/1952	11/12/2007	ಸಾಮಾನ್ಯ
1423	ಸರ್ಕಾರಿ	14592	ಹೆಚ್. ಕಾಳನಾಯಕ	18/06/1967	11/12/2007	ಎಸ್‌ಟಿ

ಹೆಚ್.ಟಿ.ಜಯರಾಂ

ಪಿ.ಆರ್.659

ಸರ್ಕಾರದ ಅಧೀನ ಕಾರ್ಯದರ್ಶಿ,

ಶಿಕ್ಷಣ ಇಲಾಖೆ (ಪ್ರೌಢ ಶಿಕ್ಷಣ).

ಕೃಷಿ ಮಾರಾಟ ಇಲಾಖೆ

ಕೃಷಿ ಮಾರಾಟ ನಿರ್ದೇಶಕರ ಕಛೇರಿ, ನಂ. 16, 11ನೇ ರಾಜಭವನ ರಸ್ತೆ, ಪಿ.ಬಿ. ನಂ. 5309, ಬೆಂಗಳೂರು
ಅಧಿಸೂಚನೆ

ಸಂಖ್ಯೆ:ಕೃಷಿ/03/ಚುನಾವಣೆ/2011,ಬೆಂಗಳೂರು, ದಿನಾಂಕ:30-06-2011

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಕಾಯ್ದೆ, 1966ರ ಕಲಂ 11ರ ಉಪ ಪ್ರಕರಣ (1)(viii)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕದಲ್ಲಿನ ಕೃಷಿ ಮಾರಾಟ ಇಲಾಖೆಯ ನಿರ್ದೇಶಕನಾಗಿರುವ ವಿ.ಬಿ.ಪಾಟೀಲ್ ಆದ ನಾನು, ಕಲಂ 11ರ ಪ್ರಕಾರ ರಚಿತವಾಗಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಈ ಕೆಳಕಂಡ ಅಧಿಕಾರಿಗಳನ್ನು ಸದಸ್ಯರನ್ನಾಗಿ ನಾಮಕರಣ ಮಾಡಿದ್ದೇನೆ.

ಕ್ರಮ ಸಂಖ್ಯೆ	ಜಿಲ್ಲೆಯ ಹೆಸರು	ಸಮಿತಿಯ ಹೆಸರು	ಸದಸ್ಯರನ್ನಾಗಿ ನಾಮಕರಣ ಮಾಡಿರುವ ಅಧಿಕಾರಿಗಳು
1	ಮೈಸೂರು	1. ಮೈಸೂರು	ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಮಂಗಳೂರು.
		2. ಹುಣಸೂರು	ಸಹಾಯಕ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಮೈಸೂರು ಜಿಲ್ಲೆ, ಮೈಸೂರು.
		3. ಕೃಷ್ಣರಾಜನಗರ	ಸಹಾಯಕ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಮೈಸೂರು ಜಿಲ್ಲೆ, ಮೈಸೂರು.
		4. ಪಿರಿಯಾಪಟ್ಟಣ	ಸಹಾಯಕ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಮೈಸೂರು ಜಿಲ್ಲೆ, ಮೈಸೂರು.
2	ಮಂಡ್ಯ	5. ಮಂಡ್ಯ	ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಮೈಸೂರು.
		6. ಕೃಷ್ಣರಾಜಪೇಟೆ	ಸಹಾಯಕ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಮಂಡ್ಯ ಜಿಲ್ಲೆ, ಮಂಡ್ಯ.
		7. ಮದ್ದೂರು	ಸಹಾಯಕ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಮಂಡ್ಯ ಜಿಲ್ಲೆ, ಮಂಡ್ಯ.
		8. ನಾಗಮಂಗಲ	ಸಹಾಯಕ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಮಂಡ್ಯ ಜಿಲ್ಲೆ, ಮಂಡ್ಯ.
		9. ಪಾಂಡವಪುರ	ಸಹಾಯಕ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಮಂಡ್ಯ ಜಿಲ್ಲೆ, ಮಂಡ್ಯ.
		10. ಶ್ರೀರಂಗಪಟ್ಟಣ	ಸಹಾಯಕ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಮಂಡ್ಯ ಜಿಲ್ಲೆ, ಮಂಡ್ಯ.
3	ಚಿಕ್ಕಬಳ್ಳಾಪುರ	11. ಚಿಂತಾಮಣಿ	ಸಹಾಯಕ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಚಿಕ್ಕಬಳ್ಳಾಪುರ ಜಿಲ್ಲೆ, ಚಿಕ್ಕಬಳ್ಳಾಪುರ.
4	ಬಳ್ಳಾರಿ	12. ಬಳ್ಳಾರಿ	ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಸಿರುಗುಪ್ಪ.
		13. ಹೊಸಪೇಟೆ	ಉಪ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಬಳ್ಳಾರಿ ಜಿಲ್ಲೆ, ಬಳ್ಳಾರಿ.
		14. ಹಡಗಲಿ	ಉಪ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಬಳ್ಳಾರಿ ಜಿಲ್ಲೆ, ಬಳ್ಳಾರಿ.
		15. ಸಿರುಗುಪ್ಪ	ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಬಳ್ಳಾರಿ.
		16. ಹಗರಿಬೊಮ್ಮನಹಳ್ಳಿ	ಉಪ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಬಳ್ಳಾರಿ ಜಿಲ್ಲೆ, ಬಳ್ಳಾರಿ.
		17. ಕೊಟ್ಟೂರು	ಉಪ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಬಳ್ಳಾರಿ ಜಿಲ್ಲೆ, ಬಳ್ಳಾರಿ.

ವಿ.ಬಿ.ಪಾಟೀಲ್

ನಿರ್ದೇಶಕರು.

ಗೃಹ ಆಯುಕ್ತರು, ಕರ್ನಾಟಕ ಗೃಹ ಮಂಡಳಿ, ಕಾವೇರಿ ಭವನ, ಬೆಂಗಳೂರು.

ಭೂಸ್ವಾಧೀನ ಕಾಯ್ದೆ ಕಲಂ. 4(1) ಕರ್ನಾಟಕ ತಿದ್ದುಪಡಿ ಕಾಯ್ದೆ 33/91 ರ ಅನ್ವಯ ಅಧಿಸೂಚನೆ

ಕ್ರಮಾಂಕ: ಕಗ್ಯಮಂ./ಭೂಸ್ವಾ.ವಿ./ ಗದಗ -ಮುಂಡರಗಿ /166 /2011-12 ದಿನಾಂಕ: 2 ನೇ - ಜುಲೈ - 2011

ಈ ಅಧಿಸೂಚನೆಯ ಅನುಬಂಧದಲ್ಲಿ ನಮೂದಿಸಿರುವ ಜಮೀನುಗಳು ಸಾರ್ವಜನಿಕ ಉದ್ದೇಶಕ್ಕೆ ಅಂದರೆ, ಕರ್ನಾಟಕ ಗೃಹ ಮಂಡಳಿಯು ನಿವೇಶನ / ಮನೆಗಳನ್ನು ಕಟ್ಟಲು ಬೇಕಾಗುವುದೆಂದು ಗೃಹ ಆಯುಕ್ತರು, ಕರ್ನಾಟಕ ಗೃಹ ಮಂಡಳಿ, ಕಾವೇರಿ ಭವನ, ಬೆಂಗಳೂರು. ಇವರಿಗೆ ಕಂಡು ಬಂದಿದೆ.

1991ನೇ ಸಾಲಿನ ಕರ್ನಾಟಕ ಭೂಸ್ವಾಧೀನ ಅಧಿನಿಯಮ 33 ರಲ್ಲಿ ತಿದ್ದುಪಡಿಯಾದ, 1894 ನೇ ಸಾಲಿನ ಭೂಸ್ವಾಧೀನ ಅಧಿನಿಯಮ 4(2) ನೆಯ ಪ್ರಕರಣದಲ್ಲಿ ವಿಹಿತವಾದ ಅಧಿಕಾರವನ್ನು ಉಪಯೋಗಿಸಲು ಗೃಹ ಆಯುಕ್ತರು, ಕರ್ನಾಟಕ ಗೃಹ ಮಂಡಳಿ, ಕಾವೇರಿ ಭವನ, ಬೆಂಗಳೂರು. ಇವರಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಅಧಿಕಾರ ನೀಡಲಾಗಿದೆ.

ಸದರಿ ಜಮೀನಿನಲ್ಲಿ ಆಸಕ್ತಿಯುಳ್ಳ ಯಾವೊಬ್ಬ ವ್ಯಕ್ತಿಯೂ ಭೂಸ್ವಾಧೀನದ ಬಗ್ಗೆ ಆಕ್ಷೇಪಣೆಗಳನ್ನು ಮಾಡುವುದಿದ್ದಲ್ಲಿ, ಅಂತಹ ಆಕ್ಷೇಪಣೆಗಳನ್ನು ಈ ಅಧಿಸೂಚನೆಯು ಪ್ರಕಟಗೊಂಡ ತಾರೀಖಿನಿಂದ 30 ದಿನಗಳೊಳಗಾಗಿ 1991 ನೇ ಇಸವಿ ಕರ್ನಾಟಕ ಭೂಸ್ವಾಧೀನ ಅಧಿನಿಯಮ ಕಾಯ್ದೆ 33 ರಲ್ಲಿ ತಿದ್ದುಪಡಿಯಾದ 1894 ನೇ ಸಾಲಿನ ಭೂ ಸಂಗ್ರಹಣ ಅಧಿನಿಯಮದ 3 ರ ಪ್ರಕರಣದ ಮೇರೆಗೆ ಗೃಹ ಆಯುಕ್ತರ ಪ್ರಶಾಸನ ಕಾರ್ಯಗಳನ್ನು ನಿರ್ವಹಿಸಲು ನೇಮಕ ಮಾಡಲಾದ ವಿಶೇಷ ಭೂಸ್ವಾಧೀನಾಧಿಕಾರಿಗಳು, ಕರ್ನಾಟಕ ಗೃಹ ಮಂಡಳಿ, ಕಾವೇರಿ ಭವನ, ಬೆಂಗಳೂರು. ಇವರಿಗೆ ಲಿಖಿತ ಮೂಲಕ ಅರ್ಜಿಗಳನ್ನು ಸಲ್ಲಿಸತಕ್ಕದ್ದು.

ಸದರಿ ಜಮೀನಿನ ಅಧಿಕೃತ ಸಂಗ್ರಹಣೆಗಾಗಿ ನಿಯೋಜಿಸಲ್ಪಟ್ಟ ಯಾವೊಬ್ಬ ಮೋಜಣಿದಾರರು ಅಥವಾ ಬೇರೆ ಯಾವುದೇ ಅಧಿಕಾರಿಗೆ ಅಡಚಣೆಗಳನ್ನುಂಟು ಮಾಡುವುದಾಗಲೀ ಅಥವಾ ಅತಿಕ್ರಮಿಸುವುದಾಗಲೀ ಮಾಡಬಾರದೆಂದು ಸದರಿ ಜಮೀನಿನಲ್ಲಿ ಆಸಕ್ತಿಯುಳ್ಳ ಎಲ್ಲರಿಗೂ ಈ ಮೂಲಕ ಎಚ್ಚರಿಕೆ ಕೊಡಲಾಗಿದೆ. ಸದರಿ ಜಮೀನಿನ ವಿಲೇವಾರಿಗಾಗಿ ಮಾರಾಟ ಗುತ್ತಿಗೆ, ಅಡಮಾನ, ಹಸ್ತಾಂತರಣ, ವಿನಿಮಯ ಇನ್ನಾವುದೇ ರೀತಿಯ ಒಪ್ಪಂದಗಳನ್ನು ಅಥವಾ ಯಾವೊಂದು ವೆಚ್ಚ ಅಭಿವೃದ್ಧಿಗಳನ್ನು ಈ ಅಧಿಸೂಚನೆ ಪ್ರಕಟವಾದ ನಂತರ ಗೃಹ ಆಯುಕ್ತರವರ ಮಂಜೂರಾತಿಯನ್ನು ಪಡೆಯದೇ ಮಾಡಿದ ಪಕ್ಷದಲ್ಲಿ ಅಂತಿಮವಾಗಿ ಅಧಿಕೃತ ಸಂಗ್ರಹಣೆ ಮಾಡಲಾಗುವ ಸದರಿ ಜಮೀನಿನ ಅಂತಹ ಭೂ ಪರಬಾರೆಯ ಪರಿಹಾರವನ್ನು ನಿರ್ಧರಿಸುವ ಅಧಿಕಾರಿಯಿಂದ ಸದರಿ ಅಧಿನಿಯಮ 24 ನೇ ಪ್ರಕರಣದ ಮೇರೆಗೆ ಉಪೇಕ್ಷಿಸಲಾಗುವುದು.

ಸದರಿ ಜಮೀನಿನ ಒಂದು ನಕ್ಷೆಯನ್ನು ವಿಶೇಷ ಭೂಸ್ವಾಧೀನ ಅಧಿಕಾರಿಗಳು, ಕರ್ನಾಟಕ ಗೃಹ ಮಂಡಳಿ, ಕಾವೇರಿ ಭವನ, ಬೆಂಗಳೂರು. ಇವರ ಕಾರ್ಯಾಲಯದಲ್ಲಿ ಪರಿಶೀಲನೆಗಾಗಿ ಇಡಲಾಗಿದೆ.

ಪರಿಶಿಷ್ಟ

ಜಿಲ್ಲೆ: ಗದಗ,

ತಾಲೂಕು: ಮುಂಡರಗಿ

ಹೋಬಳಿ: ಮುಂಡರಗಿ

ಗ್ರಾಮ: ಮುಂಡರಗಿ

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರು	ಸರ್ವೆ ನಂ/ ಹಿಸ್ಸಾ ನಂ.	ತರಹೆ	ಚಕ್ರಬಂದಿ				ವಿಸ್ತೀರ್ಣ ಎ-ಗುಂ	ಆಕಾರ ರೂ.ಪೈ
					ಪೂರ್ವ ರಿ.ಸ.ನಂ.	ಪಶ್ಚಿಮ ರಿ.ಸ.ನಂ.	ಉತ್ತರ ರಿ.ಸ.ನಂ.	ದಕ್ಷಿಣ ರಿ.ಸ.ನಂ.		
1	2	3	4	5	6	7	8	9	10	11
1.	ಕೊಪ್ಪಳ ಶಾಂತಮ್ಮ ಕೋಂ ಮಹಾರುದ್ರಪ್ಪ ಕೊಪ್ಪಳ ನೀಲಮ್ಮ ಕೋಂ ರಾಚಪ್ಪ	ಕೊಪ್ಪಳ ಶಾಂತಮ್ಮ ಕೋಂ ಮಹಾರುದ್ರಪ್ಪ ಕೊಪ್ಪಳ ನೀಲಮ್ಮ ಕೋಂ ರಾಚಪ್ಪ	330	ಮಿಷ್ಕಿ	331	ರಸ್ತೆ	305, 306	327	15-35	7.78
2.	ಕಾಗನೂರಮಠ ಶೈಲಾ ಕೋಂ ಅಂದಾನಯ್ಯ ಕಾಗನೂರಮಠ ರಾಜಶೇಕರಯ್ಯ ಅಂದಾನಯ್ಯ ಕಾಗನೂರಮಠ ವಿನಾಯಕ ಅಂದಾನಯ್ಯ	ಕಾಗನೂರಮಠ ಶೈಲಾ ಕೋಂ, ಕಾಗನೂರಮಠ ರಾಜಶೇಖರಯ್ಯ ಕಾಗನೂರಮಠ ವಿನಾಯಕ	331	ಮಿಷ್ಕಿ	332	330 ಪೈಕಿ	304, 305	327	5-28	2.40

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರು	ಸರ್ವೆ ನಂ/ ಹಿಸ್ಸಾ ನಂ.	ತರಹೆ	ಚಕ್ರಬಂದಿ				ವಿಸ್ತೀರ್ಣ ಎ-ಗುಂ	ಆಕಾರ ರೂ.ಪೈ
					ಪೂರ್ವ ರಿ.ಸ.ನಂ.	ಪಶ್ಚಿಮ ರಿ.ಸ.ನಂ.	ಉತ್ತರ ರಿ.ಸ.ನಂ.	ದಕ್ಷಿಣ ರಿ.ಸ.ನಂ.		
1	2	3	4	5	6	7	8	9	10	11
3.	ದೊಡ್ಡನ್ನವರ ಬಸಪ್ಪ ತಂದೆ ಹನಮಪ್ಪ ಬೋದಪ್ಪ ತಂದೆ ಹನಮಪ್ಪ	ದೊಡ್ಡನ್ನವರ ಬಸಪ್ಪ ಬೋದಪ್ಪ	332/1+2/ಅ	ಖುಷ್ಕಿ	333	331	302, 303, 304	327, 354	4-12	1.81 ಭೂ.ಪ
4.	ಮೊರನಾಳ ದುರಗಪ್ಪ ತಂದೆ ಸಣ್ಣಮಲ್ಲಪ್ಪ	ಮೊರನಾಳ ದುರಗಪ್ಪ ತಂದೆ ಸಣ್ಣಮಲ್ಲಪ್ಪ	332/1+2/ಬ	ಖುಷ್ಕಿ	333	331	302, 303, 304	327, 354	3-33 0-09(ಖ)	1.34
5.	ಜೋಶಿ ರುಕ್ಮಿಣಿಬಾಯಿ ಕೋಂ ಸುಭಾಸ	ಜೋಶಿ ರುಕ್ಮಿಣಿಬಾಯಿ	332/1+2/ಕ	ಖುಷ್ಕಿ	333	331	302, 303, 304	327, 354	5-15	3.07
6.	ಜೋಶಿ ರುಕ್ಮಿಣಿಬಾಯಿ ಕೋಂ ಸುಭಾಸ	ಜೋಶಿ ರುಕ್ಮಿಣಿಬಾಯಿ	332/1+2/ಡ	ಖುಷ್ಕಿ	333	331	302, 303, 304	327, 354	4-23	2.93
7.	ಭಜಂತ್ರಿ ಉರ್ಫ ಉಪ್ಪಿನಬೆಟಗೇರಿ ಹಂಚಿನಾಳಪ್ಪ ತಂದೆ ಹನಮಪ್ಪ	ಭಜಂತ್ರಿ ಉರ್ಫ ಉಪ್ಪಿನಬೆಟಗೇರಿ ಹಂಚಿನಾಳಪ್ಪ ತಂದೆ ಹನಮಪ್ಪ	332/1+2/ಇ	ಖುಷ್ಕಿ	333	331	302, 303, 304	327, 354	4-10	3.62
8.	ಡಂಬಳ ವಿಶ್ವನಾಥ ತಂದೆ ಸಂಗಪ್ಪ ವಿರುಪಾಕ್ಷಪ್ಪ ತಂದೆ ಸಂಗಪ್ಪ	ಡಂಬಳ ವಿಶ್ವನಾಥ ತಂದೆ ಸಂಗಪ್ಪ ವಿರುಪಾಕ್ಷಪ್ಪ ತಂದೆ ಸಂಗಪ್ಪ	332/1+2/ಫ	ಖುಷ್ಕಿ	333	331	302, 303, 304	327, 354	6-18	5.64
9.	ಕೊರವರ ಉರ್ಫ ಬಸವರಾಜ ತಂದೆ ಸಣ್ಣಹನಮಪ್ಪ	ಕೊರವರ ಉರ್ಫ ಬಸವರಾಜ ತಂದೆ ಸಣ್ಣಹನಮಪ್ಪ	333/1	ಖುಷ್ಕಿ	324	332	301, 302	352	13-32 0-09(ಖ)	11.73
10.	ಪಾಟೀಲ ರಾಜೇಂದ್ರಗೌಡ ತಂದೆ ನೀಲಪ್ಪ ಗೌಡ	ಪಾಟೀಲ ರಾಜೇಂದ್ರಗೌಡ	333/2	ತರಿ	324	332	301, 302	352	13-06 0-07(ಖ)	4.61

ಘೋಷ್ವಾರೆ

ಗ್ರಾಮ: ಮುಂಡರಗಿ

ತರಹೆ	ವಿಸ್ತೀರ್ಣ ಎ-ಗು
ಖುಷ್ಕಿ	77-12
ಖರಾಬು	0-25
ಒಟ್ಟು	77-37

ಗೃಹ ಆಯುಕ್ತರು, ಕರ್ನಾಟಕ ಗೃಹ ಮಂಡಳಿ, ಕಾವೇರಿ ಭವನ, ಬೆಂಗಳೂರು.

ಭೂಸ್ವಾಧೀನ ಕಾಯ್ದೆ ಕಲಂ. 4(1) ಕರ್ನಾಟಕ ತಿದ್ದುಪಡಿ ಕಾಯ್ದೆ 33/91 ರ ಅನ್ವಯ ಅಧಿಸೂಚನೆ

ಕ್ರಮಾಂಕ: ಕಗ್ರಮಂ./ಭೂಸ್ವಾ.ವಿ./ ಗದಗ -ನರೇಗಲ್ಲ, /169 /2011-12 ದಿನಾಂಕ: 2ನೇ -ಜುಲೈ- 2011

ಈ ಅಧಿಸೂಚನೆಯ ಅನುಬಂಧದಲ್ಲಿ ನಮೂದಿಸಿರುವ ಜಮೀನುಗಳು ಸಾರ್ವಜನಿಕ ಉದ್ದೇಶಕ್ಕೆ ಅಂದರೆ, ಕರ್ನಾಟಕ ಗೃಹ ಮಂಡಳಿಯು ನಿವೇಶನ / ಮನೆಗಳನ್ನು ಕಟ್ಟಲು ಬೇಕಾಗುವುದೆಂದು ಗೃಹ ಆಯುಕ್ತರು, ಕರ್ನಾಟಕ ಗೃಹ ಮಂಡಳಿ, ಕಾವೇರಿ ಭವನ, ಬೆಂಗಳೂರು. ಇವರಿಗೆ ಕಂಡು ಬಂದಿದೆ.

1991ನೇ ಸಾಲಿನ ಕರ್ನಾಟಕ ಭೂಸ್ವಾಧೀನ ಅಧಿನಿಯಮ 33 ರಲ್ಲಿ ತಿದ್ದುಪಡಿಯಾದ, 1894 ನೇ ಸಾಲಿನ ಭೂಸ್ವಾಧೀನ ಅಧಿನಿಯಮ 4(2) ನೆಯ ಪ್ರಕರಣದಲ್ಲಿ ವಿಹಿತವಾದ ಅಧಿಕಾರವನ್ನು ಉಪಯೋಗಿಸಲು ಗೃಹ ಆಯುಕ್ತರು, ಕರ್ನಾಟಕ ಗೃಹ ಮಂಡಳಿ, ಕಾವೇರಿ ಭವನ, ಬೆಂಗಳೂರು. ಇವರಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಅಧಿಕಾರ ನೀಡಲಾಗಿದೆ.

ಸದರಿ ಜಮೀನಿನಲ್ಲಿ ಆಸಕ್ತಿಯುಳ್ಳ ಯಾವೊಬ್ಬ ವ್ಯಕ್ತಿಯೂ ಭೂಸ್ವಾಧೀನದ ಬಗ್ಗೆ ಆಕ್ಷೇಪಣೆಗಳನ್ನು ಮಾಡುವುದಿಲ್ಲ, ಅಂತಹ ಆಕ್ಷೇಪಣೆಗಳನ್ನು ಈ ಅಧಿಸೂಚನೆಯು ಪ್ರಕಟಗೊಂಡ ತಾರೀಖಿನಿಂದ 30 ದಿನಗಳೊಳಗಾಗಿ 1991 ನೇ ಇಸವಿ ಕರ್ನಾಟಕ ಭೂಸ್ವಾಧೀನ ಅಧಿನಿಯಮ ಕಾಯ್ದೆ 33 ರಲ್ಲಿ ತಿದ್ದುಪಡಿಯಾದ 1894 ನೇ ಸಾಲಿನ ಭೂ ಸಂಗ್ರಹಣ ಅಧಿನಿಯಮದ 3 ರ ಪ್ರಕರಣದ ಮೇರೆಗೆ ಗೃಹ ಆಯುಕ್ತರ ಪ್ರಶಾಸನ ಕಾರ್ಯಗಳನ್ನು ನಿರ್ವಹಿಸಲು ನೇಮಕ ಮಾಡಲಾದ ವಿಶೇಷ ಭೂಸ್ವಾಧೀನಾಧಿಕಾರಿಗಳು, ಕರ್ನಾಟಕ ಗೃಹ ಮಂಡಳಿ, ಕಾವೇರಿ ಭವನ, ಬೆಂಗಳೂರು. ಇವರಿಗೆ ಲಿಖಿತ ಮೂಲಕ ಅರ್ಜಿಗಳನ್ನು ಸಲ್ಲಿಸತಕ್ಕದ್ದು.

ಸದರಿ ಜಮೀನಿನ ಅಧಿಕೃತ ಸಂಗ್ರಹಣೆಗಾಗಿ ನಿಯೋಜಿಸಲ್ಪಟ್ಟ ಯಾವೊಬ್ಬ ಮೋಜಣಿದಾರರು ಅಥವಾ ಬೇರೆ ಯಾವುದೇ ಅಧಿಕಾರಿ ಅಡಚಣೆಗಳನ್ನುಂಟು ಮಾಡುವುದಾಗಲೀ ಅಥವಾ ಅತಿಕ್ರಮಿಸುವುದಾಗಲಿ ಮಾಡಬಾರದೆಂದು ಸದರಿ ಜಮೀನಿನಲ್ಲಿ ಆಸಕ್ತಿಯುಳ್ಳ ಎಲ್ಲರಿಗೂ ಈ ಮೂಲಕ ಎಚ್ಚರಿಕೆ ಕೊಡಲಾಗಿದೆ. ಸದರಿ ಜಮೀನಿನ ವಿಲೇವಾರಿಗಾಗಿ ಮಾರಾಟ ಗುತ್ತಿಗೆ, ಅಡಮಾನ, ಹಸ್ತಾಂತರಣ, ವಿನಿಮಯ ಇನ್ನಾವುದೇ ರೀತಿಯ ಒಪ್ಪಂದಗಳನ್ನು ಅಥವಾ ಯಾವೊಂದು ವೆಚ್ಚ ಅಭಿವೃದ್ಧಿಗಳನ್ನು ಈ ಅಧಿಸೂಚನೆ ಪ್ರಕಟವಾದ ನಂತರ ಗೃಹ ಆಯುಕ್ತರವರ ಮಂಜೂರಾತಿಯನ್ನು ಪಡೆಯದೇ ಮಾಡಿದ ಪಕ್ಷದಲ್ಲಿ ಅಂತಿಮವಾಗಿ ಅಧಿಕೃತ ಸಂಗ್ರಹಣೆ ಮಾಡಲಾಗುವ ಸದರಿ ಜಮೀನಿನ ಅಂತಹ ಭೂ ಪರಿಚಾರಿಯ ಪರಿಹಾರವನ್ನು ನಿರ್ಧರಿಸುವ ಅಧಿಕಾರಿಯಿಂದ ಸದರಿ ಅಧಿನಿಯಮ 24 ನೇ ಪ್ರಕರಣದ ಮೇರೆಗೆ ಉಪೇಕ್ಷಿಸಲಾಗುವುದು.

ಸದರಿ ಜಮೀನಿನ ಒಂದು ನಕ್ಷೆಯನ್ನು ವಿಶೇಷ ಭೂಸ್ವಾಧೀನ ಅಧಿಕಾರಿಗಳು, ಕರ್ನಾಟಕ ಗೃಹ ಮಂಡಳಿ, ಕಾವೇರಿ ಭವನ, ಬೆಂಗಳೂರು. ಇವರ ಕಾರ್ಯಾಲಯದಲ್ಲಿ ಪರಿಶೀಲನೆಗಾಗಿ ಇಡಲಾಗಿದೆ.

ಪರಿಶಿಷ್ಟ

ಜಿಲ್ಲೆ: ಗದಗ,

ತಾಲೂಕು: ರೋಣ

ಹೋಬಳಿ: ನರೇಗಲ್ಲ,

ಗ್ರಾಮ: ನರೇಗಲ್ಲ

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರು	ಸರ್ವೆ ನಂ/ ಹಿಸ್ಸಾ ನಂ.	ತರಹೆ	ಚಕ್ಕುಬಂದಿ				ಒಟ್ಟು ವಿಸ್ತೀರ್ಣ ಎ-ಗುಂ	ಆಕಾರ ರೂ.ಪೈ
					ಪೂರ್ವ ರಿ.ಸ.ನಂ.	ಪಶ್ಚಿಮ ರಿ.ಸ.ನಂ.	ಉತ್ತರ ರಿ.ಸ.ನಂ.	ದಕ್ಷಿಣ ರಿ.ಸ.ನಂ.		
1.	ಕುರಡಗಿ ವೀರನಗೌಡ ತಂದೆ ಶಂಕರಗೌಡ ಕುರಡಗಿ ವಿರುಪಾಕ್ಷಗೌಡ ತಂದೆ ಶಂಕರಗೌಡ	ಕುರಡಗಿ ವೀರನಗೌಡ ಕುರಡಗಿ ವಿರುಪಾಕ್ಷಗೌಡ	205/1+2ಎ	ಖುಷ್ಕಿ	208ಅ	200	204	206	6-12 0-05(ಖ)	2.73
2.	ವಂಕಲಕುಂಟೆ ವೀರಪ್ಪ ತಂದೆ ಶಿದ್ದಪ್ಪ ವಂಕಲಕುಂಟೆ ಈಶ್ವರಪ್ಪ ತಂದೆ ಶಿದ್ದಪ್ಪ	ವಂಕಲಕುಂಟೆ ವೀರಪ್ಪ ವಂಕಲಕುಂಟೆ ಈಶ್ವರಪ್ಪ	205/2/2	ಖುಷ್ಕಿ	208ಅ	200	204	206	3-00	1.35
3.	ಮಾವಿನಕಾಯಿ ಕಳಕಪ್ಪ ತಂದೆ ವೀರಪ್ಪ ವೀರಪ್ಪ ತಂದೆ ವೀರಪ್ಪ	ಮಾವಿನಕಾಯಿ ಕಳಕಪ್ಪ ವೀರಪ್ಪ	205/2/4	ಖುಷ್ಕಿ	208ಅ	200	204	206	3-00	10.38
4.	ಮೇಣಸಗಿ ದ್ರಾಕ್ಷಾಯಿಣಿ ಕೋಂ ಶಂಕ್ರಪ್ಪ	ಮೇಣಸಗಿ ದ್ರಾಕ್ಷಾಯಿಣಿ	205/3	ಖುಷ್ಕಿ	208ಅ	200	204	206	5-00	2.30
5.	ಸಂಗನಾಳಮಠ ಬಸಯ್ಯ ತಂದೆ ಅಂದಾನಯ್ಯ ನೀಲವ್ವ ವಿರುಪಾಕ್ಷಯ್ಯ	ಸಂಗನಾಳಮಠ ಬಸಯ್ಯ ನೀಲವ್ವ ವಿರುಪಾಕ್ಷಯ್ಯ	206/1ಎ+1ಬಿ	ಖುಷ್ಕಿ	208ಅ, 208ಬ	199	205	ರಸ್ತೆ	8-31 0-04(ಖ)	3.95

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರು	ಸರ್ವೆ ನಂ/ ಹಿಸ್ಸಾ ನಂ.	ತರಹೆ	ಚಕ್ಕುಬಂದಿ				ಒಟ್ಟು ವಿಸ್ತೀರ್ಣ ಎ-ಗುಂ	ಆಕಾರ ರೂ.ಪೈ
					ಪೂರ್ವ ರಿ.ಸ.ನಂ.	ಪಶ್ಚಿಮ ರಿ.ಸ.ನಂ.	ಉತ್ತರ ರಿ.ಸ.ನಂ.	ದಕ್ಷಿಣ ರಿ.ಸ.ನಂ.		
6.	ಕಳಕೋಣ ಹನಮಂತಪ್ಪ ತಂದೆ ಮರಿಯಪ್ಪ	ಕಳಕೋಣ ಹನಮಂತಪ್ಪ	206/2	ಖುಷ್ಕಿ	208ಅ, 208ಬ	199	205	ರಸ್ತೆ	1-24 0-02(ಖ)	0.72
7.	ಜಿರ್ಲ ಕಲ್ಲಪ್ಪ ತಂದೆ ಸೋಮಪ್ಪ ಕಳಕಪ್ಪ ತಂದೆ ಮಲ್ಲಪ್ಪ ವಗೈರೆ 3 ಜನ	ಜಿರ್ಲ ಕಲ್ಲಪ್ಪ ಕಳಕಪ್ಪ	206/3+7+8	ಖುಷ್ಕಿ	208ಅ, 208ಬ	199	205	ರಸ್ತೆ	3-02 0-05(ಖ)	1-38
8.	ಜಿರ್ಲ ಅಂದಾನಪ್ಪ ಸೋಮಪ್ಪ	ಜಿರ್ಲ ಅಂದಾನಪ್ಪ ಸೋಮಪ್ಪ	206/4+10ಅ+ 10ಬಿ+10ಸಿ	ಖುಷ್ಕಿ	208ಅ, 208ಬ	199	205	ರಸ್ತೆ	3-34	1.75
9.	ಹೆಗಡಿ ಶಿವಪ್ಪ ತಂದೆ ಅಂದಾಪ್ಪ ಹನಮಪ್ಪ ತಂದೆ ಅಂದಾಪ್ಪ ಶರಣಪ್ಪ ತಂದೆ ಅಂದಾಪ್ಪ	ಹೆಗಡಿ ಶಿವಪ್ಪ ಹನಮಪ್ಪ ಶರಣಪ್ಪ	206/5	ಖುಷ್ಕಿ	208ಅ, 208ಬ	199	205	ರಸ್ತೆ	1-32	0.81
10.	ಬಳ್ಳಾರಿ ಬಸಲಿಂಗಪ್ಪ ಹುಚ್ಚಪ್ಪ ಅ.ಸ.ದ ದಿ ತಾಯಿ ಅಮರಪ್ಪ	ಬಳ್ಳಾರಿ ಬಸಲಿಂಗಪ್ಪ ಹುಚ್ಚಪ್ಪ ಅ.ಸ.ದ	206/6ಎ	ಖುಷ್ಕಿ	208ಅ, 208ಬ	199	205	ರಸ್ತೆ	1-06	0.52
11.	ಹೊನ್ನಳ್ಳಿ ಅಶೋಕ ತಂದೆ ಗುರುನಾಥಪ್ಪ ಮನೋಹರ ತಂದೆ ಗುರುನಾಥಪ್ಪ	ಹುಬ್ಬಳ್ಳಿ ವೀರಣ್ಣ, ಹೊನ್ನಳ್ಳಿ ಅಶೋಕ, ಮನೋಹರ	206/6ಬಿ	ಖುಷ್ಕಿ	208ಅ, 208ಬ	199	205	ರಸ್ತೆ	1-08	0.54
12.	ಬಳ್ಳಾರಿ ಬಸಲಿಂಗಪ್ಪ ಹುಚ್ಚಪ್ಪ	ಬಳ್ಳಾರಿ ಬಸಲಿಂಗಪ್ಪ ಹುಚ್ಚಪ್ಪ	206/6ಸಿ	ಖುಷ್ಕಿ	208ಅ, 208ಬ	199	205	ರಸ್ತೆ	1-10	0.57
13.	ಗಣಂಗಳ ವೀರಪ್ಪ ಸಂಗಪ್ಪ	ಗಣಂಗಳ ವೀರಪ್ಪ ಸಂಗಪ್ಪ	206/9	ಖುಷ್ಕಿ	208ಅ, 208ಬ	199	205	ರಸ್ತೆ	1-08	0.54

ಫೋಷ್ವಾರೆ

ಗ್ರಾಮ: ನರೇಗಲ್ಲ

ತರಹೆ	ವಿಸ್ತೀರ್ಣ ಎ-ಗು
ಖುಷ್ಕಿ	41-07
ಖರಾಬು	0-16
ಒಟ್ಟು	41-23

KARNATAKA STATE BAR COUNCIL, OLD K.G.I.D. BLDG., BANGALORE

ELECTION NOTIFICATION NO.9/2011,

DATED:9TH JULY, 2011

LIST OF ELECTED CANDIDATES

(Rule 31(1) of KSBC Election Rules, 1971)

The following are the Candidates elected to the Karnataka State Bar Council, in the election held on 9th June, 2011.

Sl. No.	Name of the Candidate	Place
1.	SADASIVA REDDY Y.R.	BANGALORE
2.	BHOJE GOWDA S.L.	CHICKMAGALUR
3.	MALLESHAIAH	BANGALORE
4.	HARISH S.	BANGALORE
5.	PATIL JAYAKUMAR SUBARAYAGOUDA	BANGALORE
6.	SHIVARAMU H.C.	BANGALORE
7.	RAVINDRANATH RAI B.B.	MANGALORE
8.	MAGADUM ANANDKUMAR APPU	DHARWAD
9.	JAGADEESH C.M.	MYSORE
10.	SANDHYABASAVA REDDY MADINUR	KOPPAL
11.	ANIL KUMAR J.M.	BANGALORE
12.	ABDUL REYAZ KHAN R.	BANGALORE
13.	MUNIYAPPA	BANGALORE
14.	PADMA PRASAD HEGDE @ P.P. HEGDE	MANGALORE
15.	KANTHARAJ H.	BANGALORE
16.	PATIL ASHOK RAMANAGOUDA	BELGAUM
17.	MITTALAKOD SHIDLINGAPPA SHEKHARAPPA	BADAMI
18.	NAIK KRISHNAPPA BHIMAPPA	BELGAUM
19.	KONANAVAR SHIVALINGAPPA PUTTAPPA	RANEBENNUR
20.	GOPALASWAMY C.R.	BANGALORE
21.	APPAJI GOWDA C.	MYSORE
22.	THIMME GOWDA H.V.	HASSAN
23.	SUBHAS K.	BANGALORE
24.	SRINIVASA BABU L.	BANGALORE
25.	MOTAKPALLI KASHINATH	GULBARGA

Bangalore

Date: 09.07.2011

K. SATHYAMOORTHY HOLLA

RETURNING OFFICER

J. KANIKARAJ

Addl. Returning Officer.

I, Certify that the candidates mentioned in the list above have been duly elected.

Bangalore

Date: 09.07.2011

PD-103

ASHOK HARANAHALLI

ADVOCATE GENERAL FOR KARNATAKA,

BANGALORE.

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಇಲಾಖೆ

ಮುಖ್ಯ ಇಂಜಿನಿಯರ್‌ರವರ ಕಛೇರಿ, ಸಂಪರ್ಕ ಮತ್ತು ಕಟ್ಟಡಗಳು (ದ) ಬೆಂಗಳೂರು,
ಅಧಿಸೂಚನೆ

ಸಂ:ಸಿಬಿಎಸ್:318:ಜೇ.ಪ:ಇಎಸ್‌ಎಫ್:2011-12, ದಿನಾಂಕ:13ನೇ ಜುಲೈ, 2011

ವಿಷಯ: ದಿನಾಂಕ 31.03.2011ರಲ್ಲಿದ್ದಂತೆ ಲೋಕೋಪಯೋಗಿ ಇಲಾಖೆ ಹಾಗೂ ಜಲಸಂಪನ್ಮೂಲ ಇಲಾಖೆಯ ಸಹಾಯಕ ಇಂಜಿನಿಯರ್ ವಿಭಾಗ-2 ವೃಂದದ ಪುನರಾವಲೋಕನ ತಾತ್ಕಾಲಿಕ ಜೇಷ್ಠತಾ ಪಟ್ಟಿ.

- ಉಲ್ಲೇಖ:** 1. ಕರ್ನಾಟಕ ರಾಜ್ಯ ವಿಶೇಷ ಪತ್ರಿಕೆಯ ಪ್ರಕಟಣೆ ಅಧಿಸೂಚನೆ ಸಂಖ್ಯೆ.ಸಂ.ಪಿಡಬ್ಲ್ಯೂಡಿ:108:ಎಸ್‌ಪಿಎನ್:02 ದಿನಾಂಕ 11.04.2002.
2. ಸರ್ಕಾರದ ಅಧಿಸೂಚನೆ ಸಂ.ಲೋಇ 58 ಸೇಸಕಿ 08 ದಿನಾಂಕ 07.05.2008.
3. ಸರ್ಕಾರದ ಪತ್ರ ಸಂ.ಲೋಇ 58 ಸೇಸಕಿ 08 ದಿನಾಂಕ 21.01.2011.
4. ಸರ್ಕಾರದ ಪತ್ರ ಸಂ.ಲೋಇ 100 ಸೇಸಕಿ 11 ದಿನಾಂಕ 15.04.2011.
5. ಸರ್ಕಾರದ ಪತ್ರ ಸಂ.ಲೋಇ 133 ಸೇಸಕಿ 11 ದಿನಾಂಕ 18.05.2011.
6. ಸರ್ಕಾರದ ಪತ್ರ ಸಂ.ಲೋಇ 133 ಸೇಸಕಿ 11 ದಿನಾಂಕ 07.07.2011

ಲೋಕೋಪಯೋಗಿ ಇಲಾಖೆ ಮತ್ತು ನೀರಾವರಿ ಇಲಾಖೆಯ ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ) ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ಸರ್ಕಾರದ ಅಧಿಸೂಚನೆ ಸಂ.ಪಿಡಬ್ಲ್ಯೂಡಿ:80: ಎಸ್‌ಪಿಎನ್‌01 ದಿನಾಂಕ 18.08.2001ರಲ್ಲಿ ಪ್ರಕಟಿಸಲಾಗಿದ್ದು, ಅನಂತರ ಶ್ರೀ.ಅಜಿತಸಿಂಗ್ ಹಾಗೂ ಶ್ರೀ.ಎಂ.ಜಿ.ಬಡಪ್ಪನವರ ಪ್ರಕರಣಗಳ ಹಿನ್ನೆಲೆಯಲ್ಲಿ ನೀಡಿದ ಸೂಚನೆಗಳಂತೆ ಸದರಿ ಪಟ್ಟಿಯನ್ನು ಪುನರಾವಲೋಕನ ಮಾಡಿ ದಿನಾಂಕ 01.03.2002ಕ್ಕೆ ಕೊನೆಯಾಗುವಂತೆ, ಕಾರ್ಯನಿರ್ವಹಿಸುತ್ತಿದ್ದ ಕಿರಿಯ ಇಂಜಿನಿಯರ್ (ವಿಶೇಷ ದರ್ಜೆ) ವೃಂದದ ಇಂಜಿನಿಯರ್‌ಗಳ ಹೆಸರುಗಳನ್ನು ಸೇರ್ಪಡೆ ಮಾಡಿ ಅಧಿಸೂಚನೆ ಸಂ.ಪಿಡಬ್ಲ್ಯೂಡಿ:108:ಎಸ್‌ಪಿಎನ್‌:02 ದಿನಾಂಕ 11.04.2002ರಲ್ಲಿ ಪ್ರಕಟಿಸಲಾಗಿದೆ. ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ 11.04.2002ರ ಕರ್ನಾಟಕ ರಾಜ್ಯ ವಿಶೇಷ ಪತ್ರಿಕೆಯಲ್ಲಿ ಪ್ರಕಟಿಸಿದ್ದು, ಡಬ್ಲ್ಯೂ.ಪಿ(ಸಿ)ಸಂ.612000 ಮತ್ತು 62/02ರ ಅಂತಿಮ ತೀರ್ಪನ್ನು ನಿರೀಕ್ಷಿಸಿ ಸದರಿ ಜೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸಿರುವುದಿಲ್ಲ ಎಂದು ಸೂಚಿಸಲಾಗಿತ್ತು.

ದಿನಾಂಕ 01.03.2002ರ ಪಟ್ಟಿ ಅಂತಿಮಗೊಂಡಿಲ್ಲದಿರುವುದರಿಂದ, ಇಲಾಖೆಯಲ್ಲಿ ಅನೇಕ ಇಂಜಿನಿಯರ್‌ಗಳಿಗೆ ನಿಯಮಾನುಸಾರ ಕಿರಿಯ ಇಂಜಿನಿಯರ್(ವಿಶೇಷ ದರ್ಜೆ) ಈಗ ಸಹಾಯಕ ಇಂಜಿನಿಯರ್ ವಿಭಾಗ-2 ವೃಂದಕ್ಕೆ ಬಡ್ತಿ ನೀಡಲಾಗಿರುವುದರಿಂದ ಮತ್ತು ನ್ಯಾಯಾಲಯದ ಪ್ರಕರಣಗಳು ಇತ್ಯರ್ಥವಾಗದ ಕಾರಣ ಜೇಷ್ಠತಾ ಪಟ್ಟಿಗಳನ್ನು ನಿಯಮಾನುಸಾರ ಕಾಲಕಾಲಕ್ಕೆ ಪ್ರಕಟಿಸಿರುವುದಿಲ್ಲ. ದಿನಾಂಕ 01.03.2002ರಲ್ಲಿದ್ದಂತೆ ಪ್ರಕಟಪಡಿಸಿರುವ ತಾತ್ಕಾಲಿಕ ಜೇಷ್ಠತಾ ಪಟ್ಟಿಯ ಕ್ರಮ ಸಂ.1 ರಿಂದ 2898ನ್ನು ಮುಂದುವರೆಸಿ, ಕ್ರಮ ಸಂ.2899 ರಿಂದ 3595ರವರೆಗೆ ಸೇರ್ಪಡೆ ಮಾಡಿದ ಪಟ್ಟಿಯನ್ನು ಸರ್ಕಾರದ ಅಧಿಸೂಚನೆ ಸಂ.ಲೋಇ 58 ಸೇಸಕಿ 08 ದಿನಾಂಕ 07.05.2008ರಲ್ಲಿ ಪ್ರಕಟಿಸಿ ಆಕ್ಷೇಪಣೆಗಳನ್ನು ಸಲ್ಲಿಸಲು 15 ದಿನಗಳ ಸಮಯ ನಿಗದಿಗೊಳಿಸಲಾಗಿತ್ತು.

ಸರ್ಕಾರವು ಪತ್ರ ಸಂಖ್ಯೆ.ಲೋಇ 58 ಸೇಸಕಿ 2008 ದಿನಾಂಕ 21.01.2011ರ ಪತ್ರದಲ್ಲಿ ಜೇಷ್ಠತಾ ಪಟ್ಟಿಗಳನ್ನು ತಯಾರಿಸಿ ಪ್ರಕಟಿಸಿರುವ ಕುರಿತು ಜಾಲ್ತಿಯಲ್ಲಿರುವ The Karnataka Government Servants (Seniority) Rule 1957ರ ನಿಯಮಗಳ ಉಪಬಂಧ 10ಕ್ಕೆ ಸಂಬಂಧಿಸಿದ ಸರ್ಕಾರದ ಅಧಿಸೂಚನೆ ಸಂಖ್ಯೆ.DPAR 14 SSR 2006 dated 18.08.2006ರಲ್ಲಿ ಜಾರಿಗೆ ತಂದಿರುವ The Karnataka Government Servants (Seniority) (Amendment) Rule 2006ರಲ್ಲಿ ಈ ಕೆಳಗೆ ನಮೂದಿಸಿರುವ ತಿದ್ದುಪಡಿಯನ್ನು ಈ ಕಛೇರಿಯ ಗಮನಕ್ಕೆ ತಂದಿದೆ.

"10 there shall be prepared every year for each cadre of service or class of posts seniority list consisting of the names of all officers born on the said cadre or posts arranged in order of seniority in accordance with the provisions of these rules. The seniority shall be prepared by the concerned Appointing Authority. Provided that the Government may also prepare the seniority list for any cadre of any service or class of posts".

ಅಲ್ಲದೇ ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ(7)ರ ಉಪನಿಯಮ (1)ರ ಪರಂತುಕದನ್ವಯ (ಅಧಿಸೂಚನೆ ಸಂಖ್ಯೆ.ಸಿಅಸುಇ 46 ಸೇಇವಿ 2008 ದಿನಾಂಕ 11.02.2010) ಪ್ರದತ್ತವಾದ ಅಧಿಕಾರದಂತೆ ಇಲಾಖಾ ಮುಖ್ಯಸ್ಥರು ಎಲ್ಲಾ ಇಲಾಖೆ ಸೇವೆಗಳಲ್ಲಿರುವ ಸಮೂಹ 'ಬಿ' ಹುದ್ದೆಗಳ ಮೊದಲ ನೇಮಕಾತಿಗೆ ಸಂಬಂಧಿಸಿದಂತೆ, ನೇಮಕಾತಿ ಪ್ರಾಧಿಕಾರಿಗಳಾಗಿರುತ್ತಾರೆಂದು ನಿರ್ದಿಷ್ಟಪಡಿಸಲಾಗಿದೆ.

ಉಲ್ಲೇಖ(4)ರ ಸರ್ಕಾರದ ಪತ್ರದಲ್ಲಿ, ಸಾಮಾನ್ಯ ವರ್ಗದ ಇಂಜಿನಿಯರ್‌ಗಳ ರಿಟ್ ಅರ್ಜಿ ಸಂಖ್ಯೆ.61/2000 ಮತ್ತು 62/2002ರಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ನೀಡಿರುವ ದಿನಾಂಕ 08.04.2002ರ ಮಧ್ಯಂತರ ನಿರ್ದೇಶನದಂತೆ ಮೀಸಲಾತಿಯನ್ನು ಶೇ.[15+3]18ಕ್ಕೆ ನಿಗದಿಪಡಿಸಿ,ಸಹಾಯಕ ಇಂಜಿನಿಯರ್ ವಿಭಾಗ-2ರ ವೃಂದದ ಪರಿಷ್ಕೃತ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲು ಹಾಗೂ ಅರ್ಹರಾಗಿರುವ ಮನವಿದಾರರಗಳಿಗೆ ಸಹಾಯ ಕಾರ್ಯಪಾಲಕ ಇಂಜಿನಿಯರ್ ವಿಭಾಗ-2ರ ವೃಂದಕ್ಕೆ ಬಡ್ತಿ ನೀಡುವ ಸಂಬಂಧ ಪುನರ್‌ಪರಿಶೀಲಿಸುವಂತೆ ಸರ್ಕಾರದ ಪತ್ರದಲ್ಲಿ ತಿಳಿಸಲಾಗಿದೆ.

ಉಲ್ಲೇಖ(5) ಮತ್ತು (6) ದಿನಾಂಕ 18.05.2011 ಹಾಗೂ ದಿನಾಂಕ 07.07.2011ರ ಸರ್ಕಾರದ ಪತ್ರಗಳಲ್ಲಿ, ದಿನಾಂಕ 31.03.2011ರವರೆಗೆ ಈಗಾಗಲೇ ಸಹಾಯಕ ಇಂಜಿನಿಯರ್ ವಿಭಾಗ-2ರ ವೃಂದಕ್ಕೆ ಮಾಡಿರುವ ಎಲ್ಲಾ ಪದೋನ್ನತಿಗಳನ್ನು ಪುನರಾವಲೋಕನ ಮಾಡಿ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲು ಕ್ರಮಕೈಗೊಳ್ಳುವಂತೆ ಸರ್ಕಾರದ ಪತ್ರದಲ್ಲಿ ನಿರ್ದೇಶಿಸಲಾಗಿದೆ.

ಆದ್ದರಿಂದ, ಜೇಷ್ಠತಾ ಪಟ್ಟಿಗಳಿಗೆ, ಸ್ವೀಕರಿಸಲಾದ ಆಕ್ಷೇಪಣೆ ಮತ್ತು ಅಹವಾಲುಗಳನ್ನು ಪರಿಶೀಲಿಸಿ, ತಿದ್ದುಪಡಿ ಮಾಡಿ, ಕೆಲವು ಕೈಬಿಟ್ಟುಹೋದ ಪ್ರಕರಣಗಳಲ್ಲಿ ತಡವಾಗಿ ಬಡ್ತಿ ನೀಡಿದ ಪ್ರಕರಣಗಳಲ್ಲಿ ಜೇಷ್ಠತೆಯಲ್ಲಿ ಕಿರಿಯರಾದವರಿಗೆ ನೀಡಿದ ದಿನಾಂಕಕ್ಕೆ ಅರ್ಹತಾ ದಿನಾಂಕವನ್ನು ನಿಗದಿಪಡಿಸಿ, ಈ ಸಂಬಂಧ 85ನೇ ಸಂವಿಧಾನ ತಿದ್ದುಪಡಿ ಮತ್ತು ರಾಜ್ಯ ಸರ್ಕಾರದ ಅಧಿನಿಯಮ ಸಂ.10/2002ರ ಉಪಬಂಧಗಳನ್ವಯ ಪರಿಷ್ಕರಿಸಿ ಸಹಾಯಕ ಇಂಜಿನಿಯರ್ ವಿಭಾಗ-2 ವೃಂದದ ಕರಡು ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಈ ಅಧಿಸೂಚನೆಯ ಅನುಬಂಧದಲ್ಲಿ ಲಗತ್ತಿಸಿದೆ. ಈ ಕರಡು ಪುನರಾವಲೋಕನ ತಾತ್ಕಾಲಿಕ ಜೇಷ್ಠತಾ ಪಟ್ಟಿ ಆಕ್ಷೇಪಣೆ ಇದ್ದಲ್ಲಿ ಅವುಗಳನ್ನು ಸಮರ್ಥಿಸುವಂತಹ ಸೂಕ್ತ ದೃಢೀಕೃತ ದಾಖಲೆಗಳೊಡನೆ ಈ ಅಧಿಸೂಚನೆಯನ್ನು ಪ್ರಕಟಿಸಿದ 30 ದಿನಗಳೊಳಗಾಗಿ ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು (ದ), ಬೆಂಗಳೂರು ಇವರಿಗೆ ಸಲ್ಲಿಸಬಹುದಾಗಿದೆ. ಈ ಅವಧಿಯ ನಂತರ ಸಲ್ಲಿಸಲ್ಪಡುವ ಆಕ್ಷೇಪಣೆ/ಸಲಹೆ/ಮನವಿಗಳನ್ನು ಪರಿಗಣಿಸಲಾಗುವುದಿಲ್ಲ.

ಸದರಿ ಸಹಾಯಕ ಇಂಜಿನಿಯರ್ ವಿಭಾಗ-2 ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಕ್ರಮ ಸಂ.1 ರಿಂದ 2898ರವರೆಗೆ ಹಾಗೂ ಕ್ರಮ ಸಂ.2899 ರಿಂದ 3595ರವರೆಗೆ ಅನುಕ್ರಮವಾಗಿ ಹೊರಡಿಸಿದ ಅಧಿಸೂಚನೆ ಸಂಖ್ಯೆ ಪಿಡಬ್ಲ್ಯೂಡಿ:108:ಎಸ್‌ಪಿಎನ್:02 ದಿನಾಂಕ 11.04.2002 ಹಾಗೂ ಲೋಇ 58 ಸೇಸಕಿ 08 ದಿನಾಂಕ 07.05.2008ರಲ್ಲಿನ ಅಧಿಸೂಚನೆಗಳಲ್ಲಿ ಈಗಾಗಲೇ ಹೊರಡಿಸಲಾಗಿದೆ. ಉಲ್ಲೇಖಿತ(3)ರ ಸರ್ಕಾರದ ದಿನಾಂಕ 21.01.2011ರ ಪತ್ರದಲ್ಲಿ ನಿರ್ದೇಶಿಸಿರುವಂತೆ ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳ ಅನುಸಾರ ಪರಿಶೀಲಿಸಿ ದಿನಾಂಕ 31.03.2011ರಲ್ಲಿದ್ದಂತೆ ಲೋಕೋಪಯೋಗಿ ಇಲಾಖೆ ಹಾಗೂ ಜಲಸಂಪನ್ಮೂಲ ಇಲಾಖೆಯ ಸಹಾಯಕ ಇಂಜಿನಿಯರ್ ವಿಭಾಗ-2ರ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲು ನಿರ್ದೇಶಿಸಿರುವುದರಿಂದ, ಸಹಾಯಕ ಇಂಜಿನಿಯರ್ ವಿಭಾಗ-2ರ ಗ್ರೂಪ್ 'ಬಿ' ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಕ್ರಮ ಸಂ.1ರಿಂದ 4024ರವರೆಗೆ ಹೊರಡಿಸಿದ್ದು, ರಾಜ್ಯ ಮತ್ತು ನ್ಯಾಯಾಲಯದಲ್ಲಿ ಬಾಕಿ ಇರುವ ರಿಟ್ ಅರ್ಜಿಗಳಲ್ಲಿ ನೀಡಬಾರದಾಗಿರುವ ಅಂತಿಮ ತೀರ್ಪಿನ ಷರತ್ತುಗಳು ಹಾಗೂ ದಿನಾಂಕ:11.04.2002 ಹಾಗೂ 07.05.2008ರಲ್ಲಿನ ಆದೇಶಗಳಲ್ಲಿ ವಿಧಿಸಿರುವ ನ್ಯಾಯಾಲಯದ ತೀರ್ಪುಗಳ ಷರತ್ತುಗಳು ಹಾಗೂ ಈಗಾಗಲೇ ಸಹಾಯಕ ಇಂಜಿನಿಯರ್ ವಿಭಾಗ-2ರ ವೃಂದಕ್ಕೆ ಮಾಡಿರುವ ಎಲ್ಲಾ ಪದೋನ್ನತಿಗಳನ್ನು ಸದರಿ ತಾತ್ಕಾಲಿಕ ಜೇಷ್ಠತಾ ಪಟ್ಟಿಗೂ ಅನ್ವಯವಾಗುತ್ತದೆ.

ಮುಖ್ಯ ಇಂಜಿನಿಯರ್,

ಸಂಪರ್ಕ ಮತ್ತು ಕಟ್ಟಡಗಳು (ದ), ಬೆಂಗಳೂರು.

Provisional Gradation list of Assistant Engineer Division-2 of PWD & ID

covering the period from 27/11/1987 to 31/03/2011

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
1	1586		Gopalakrishana K			27-11-87	27/11/1987	
2	1587		Venkateshayga M		23-12-33	27-11-87	27/11/1987	
3	1588		Navilappa D		18-10-30	27-11-87	27/11/1987	
4	1590		Suryanarayana D		08-08-32	27-11-87	27/11/1987	
5	1591		Krishnaswamy N		23-03-33	27-11-87	27/11/1987	
6	1596		Manjunath K		08-06-30	27-11-87	27/11/1987	
7	1597		Swamy C L V		29-09-30	27-11-87	27/11/1987	
8	1601		Somashekar B K		08-11-32	27-11-87	27/11/1987	
9	1606		Nanjegowda C		04-05-34	27-11-87	27/11/1987	
10	1611		Narasimhaiah M		31-01-33	27-11-87	27/11/1987	
11	1614		Eregowda T		05-07-30	27-11-87	27/11/1987	
12	1615		Kotraiah C H		28-03-31	27-11-87	27/11/1987	
13	1627		Ramaiah Y N		20-04-33	27-11-87	27/11/1987	
14	1637		Venkatapa C V		05-10-32	27-11-87	27/11/1987	
15	1639		Sanjeeva Rao H		19-12-31	27-11-87	27/11/1987	
16	1661		Vasudevaiah H.R		25-04-32	27-11-87	27/11/1987	
17	1667		Nadigar K G		09-05-30	27-11-87	27/11/1987	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
18	1673		Samuel Abhja J		13-10-31	27-11-87	27/11/1987	
19	1674		Vijayakumar N B		13-08-30	27-11-87	27/11/1987	
20	1675		Ramachandra N		11-11-34	27-11-87	27/11/1987	
21	1680		Narayanaswamy B		25-02-32	27-11-87	27/11/1987	
22	1691		Marilenge Gowda		11-06-31	27-11-87	27/11/1987	
23	1696		Gopala Rao H S		15-06-30	27-11-87	27/11/1987	
24	1699		Ramachdnarappa M B		09-05-30	27-11-87	27/11/1987	
25	1700		Chikkalingaiah B		25-04-33	27-11-87	27/11/1987	
26	1702		Narayanaa C		04-07-34	27-11-87	27/11/1987	
27	1703		Mallappa B M		01-05-34	27-11-87	27/11/1987	
28	1705		Basavaraju R V		06-08-34	27-11-87	27/11/1987	
29	1709		Shivashankaraiah S M		23-10-33	27-11-87	27/11/1987	
30	1712		Srinivasamurthy V		26-06-33	27-11-87	27/11/1987	
31	1713		Ahmed Khan		20-06-33	27-11-87	27/11/1987	
32	1714		Marulaiah N		30-07-31	27-11-87	27/11/1987	
33	1715		Thammaiah		13-01-33	27-11-87	27/11/1987	
34	1719		Venkobarao T G		08-05-37	27-11-87	27/11/1987	
35	1727		Narasaiah Shetty K V		03-09-30	27-11-87	27/11/1987	
36	1729		Honnarappa K		01-01-32	27-11-87	27/11/1987	
37	1732		Chinnappareddy		07-03-34	27-11-87	27/11/1987	
38	1733		Mahadevaiah		25-05-32	27-11-87	27/11/1987	
39	1745		Nyatappa R N		10-09-34	27-11-87	27/11/1987	
40	1756		Porameswarappa G R		28-06-35	27-11-87	27/11/1987	
41	1757		Chikkaiah C		10-05-32	27-11-87	27/11/1987	
42	1758		Lakshmi Kumar Totachar T D		13-03-36	27-11-87	27/11/1987	
43	1760		Puttaraju G S		25-06-39	27-11-87	27/11/1987	
44	1762		Jagannatha Setty P		24-04-37	27-11-87	27/11/1987	
45	1762-A		Bagavan S N		05-10-36	27-11-87	27/11/1987	
46	1763		Siddaramappa K		04-06-38	27-11-87	27/11/1987	
47	1766		Narasimhan K G		06-12-39	27-11-87	27/11/1987	
48	1767		Krishnamurthy K		08-03-37	27-11-87	27/11/1987	
49	1770		Shashishekar Y K		14-03-32	27-11-87	27/11/1987	
50	1772		Rangarao S B		08-10-35	27-11-87	27/11/1987	
51	1773		Pancha sharappa M		03-07-36	27-11-87	27/11/1987	
52	1777		Ramaiah M S		31-03-34	27-11-87	27/11/1987	
53	1783		Mahadevappa		10-08-39	27-11-87	27/11/1987	
54	1784		Brahmallingaiah B N		01-12-35	27-11-87	27/11/1987	
55	1785		Abdul Jabar H M		16-10-31	27-11-87	27/11/1987	
56	1786		Vasuandrachar J		11-02-34	27-11-87	27/11/1987	
57	1787		Abdul Khader K		12-10-33	27-11-87	27/11/1987	
58	1787		Abduel Kader K		12-10-33	27-11-87	27/11/1987	
59	1792		Basavaraj Y M		04-01-37	27-11-87	27/11/1987	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
60	1794		Nagarajaiah V N		05-04-33	27-11-87	27/11/1987	
61	1795		Kottursangaraya G		10-11-39	27-11-87	27/11/1987	
62	1797		Anjanappa B M		11-03-37	27-11-87	27/11/1987	
63	1798		KotreshappaB		04-06-34	27-11-87	27/11/1987	
64	1801		Venkataramanappa K		12-05-36	27-11-87	27/11/1987	
65	1802		Somashekaraiah G		20-05-32	27-11-87	27/11/1987	
66	1806		Venkataiah T		02-07-35	27-11-87	27/11/1987	
67	1808		Sadananda S G		31-10-34	27-11-87	27/11/1987	
68	1810		Habburaiah		02-05-34	27-11-87	27/11/1987	
69	1814		Anjanappa G		25-05-39	27-11-87	27/11/1987	
70	1817		Narashimamujrthy E N		14-04-36	27-11-87	27/11/1987	
71	1819		Lingappa K.R		06-08-34	27-11-87	27/11/1987	
72	1823		Hanumanthegowda G S		07-11-37	27-11-87	27/11/1987	
73	1825		Rudraiah S		06-10-36	27-11-87	27/11/1987	
74	1826		Renukapa H K		05-04-34	27-11-87	27/11/1987	
75	1827		Krishnapa D R		07-10-33	27-11-87	27/11/1987	
76	1832		Narayanawamy		11-06-31	27-11-87	27/11/1987	
77	1833		Siddaramaiah M B		04-05-33	27-11-87	27/11/1987	
78	1835		Thippaiah Shetty		05-05-33	27-11-87	27/11/1987	
79	1838		Shivaramaiah		28-02-31	27-11-87	27/11/1987	
80	1846		Channaveeraiah P		01-02-37	27-11-87	27/11/1987	
81	1847		Basvarajaiah		18-04-32	27-11-87	27/11/1987	
82	1848		Ramaiah S		12-10-36	27-11-87	27/11/1987	
83	1851		Vasntharao K		11-07-38	27-11-87	27/11/1987	
84	1854		Lakkappa		04-01-38	27-11-87	27/11/1987	
85	1856		Lingoji Rao Y		15-04-35	27-11-87	27/11/1987	
86	1864		Srinivasa R		09-07-34	27-11-87	27/11/1987	
87	1866		Shivappa Shetty		16-06-36	27-11-87	27/11/1987	
88	1867		Bettaiah K		05-05-35	27-11-87	27/11/1987	
89	1869		Shivaiah S P		03-05-32	27-11-87	27/11/1987	
90	1872		Lakappa T		03-07-35	27-11-87	27/11/1987	
91	1873		Kengarangaiah		15-07-31	27-11-87	27/11/1987	
92	1876		Lakshiminarasegwoda		02-04-33	27-11-87	27/11/1987	
93	1879		Srinivsa Naidu N		25-10-37	27-11-87	27/11/1987	
94	1881		Basavarajappa H N		01-06-38	27-11-87	27/11/1987	
95	1882		Veerachowdaiah		13-04-38	27-11-87	27/11/1987	
96	1883		Somashekarappa P		06-04-35	27-11-87	27/11/1987	
97	1885		Krishnappa H		05-10-34	27-11-87	27/11/1987	
98	1887		Gangadhara C		22-01-39	27-11-87	27/11/1987	
99	1890		Javaregowda H B		01-08-38	27-11-87	27/11/1987	
100	1892		Basavegowda		25-03-35	27-11-87	27/11/1987	
101	1894		Sathyanarayana Guptha P A		19-11-39	27-11-87	27/11/1987	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
102	1896		Srinivasalu H V		10-08-36	27-11-87	27/11/1987	
103	1899		Mohanmmed Sanaulla		11-08-37	27-11-87	27/11/1987	
104	1900		Ramachandra D		12-04-33	27-11-87	27/11/1987	
105	1912		Kwellyn Benzen		22-09-39	27-11-87	27/11/1987	
106	1914		Bergi B K		07-11-37	27-11-87	27/11/1987	
107	1923		Havalidar A A		01-07-35	27-11-87	27/11/1987	
108	1936		Agadi U Y		03-10-32	27-11-87	27/11/1987	
109	1940		Hajar S H		15-02-33	27-11-87	27/11/1987	
110	1943		Shanbhog A K		21-06-35	27-11-87	27/11/1987	
111	1945		Durg P S		13-09-36	27-11-87	27/11/1987	
112	1951		Chikodi B S		08-07-31	27-11-87	27/11/1987	
113	1953		Hiremath V C		03-01-32	27-11-87	27/11/1987	
114	1971		Shalk A H		03-03-36	27-11-87	27/11/1987	
115	1975		Uppaih A A		27-04-36	27-11-87	27/11/1987	
116	1976		Kulkarni N		29-03-36	27-11-87	27/11/1987	
117	1985		Abraham T A		24-08-40	27-11-87	27/11/1987	
118	1992		Sanjeevaraya D G		21-05-35	27-11-87	27/11/1987	
119	1994		Mahadeva Sastry H K		30-04-31	27-11-87	27/11/1987	
120	1995		Ramaswamy K		07-03-35	27-11-87	27/11/1987	
121	1999		Srinivasan v N		01-11-33	27-11-87	27/11/1987	
122	2000		Sathynaraachar R N		22-07-38	27-11-87	27/11/1987	
123	2004		Nagendrappa G		10-06-30	27-11-87	27/11/1987	
124	2005		Doreswamy R R		12-07-36	27-11-87	27/11/1987	
125	2008		Krishnaswamysetty K		23-10-34	27-11-87	27/11/1987	
126	2010		Manmathayyya		19-02-38	27-11-87	27/11/1987	
127	2013		Rangappa Shetty S R		01-04-37	27-11-87	27/11/1987	
128	2015		Doraswamyengar K P		29-11-35	27-11-87	27/11/1987	
129	2019		Seenaiah shetty T		15-02-36	27-11-87	27/11/1987	
130	2020		Sathyanarayana Bhatta C		19-08-36	27-11-87	27/11/1987	
131	2021		Subramanyan S		10-01-38	27-11-87	27/11/1987	
132	2023		Seshadri B A		18-12-39	27-11-87	27/11/1987	
133	2025		Kasalingachar S		01-07-36	27-11-87	27/11/1987	
134	2026		Pureshatham H G		12-12-35	27-11-87	27/11/1987	
135	2030		Shankarao Kadam M		25-12-37	27-11-87	27/11/1987	
136	2031		Jayadevaiah S M		21-12-36	27-11-87	27/11/1987	
137	2035		N Dinkara babu		04-08-39	27-11-87	27/11/1987	
138	2044		Srinivasa Murthy C H		05-05-33	27-11-87	27/11/1987	
139	2046		Mohan prasad C		05-02-37	27-11-87	27/11/1987	
140	2049		Sheshadri M S		15-04-36	27-11-87	27/11/1987	
141	2050		Frensis Sundar Raj J		24-08-32	27-11-87	27/11/1987	
142	2052		Erappa reddy		08-07-35	27-11-87	27/11/1987	
143	2056		Lakshmi Kantha H S		15-06-39	27-11-87	27/11/1987	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
144	2059		Seshadri K		22-09-39	27-11-87	27/11/1987	
145	2060		Venkatappa K		04-02-39	27-11-87	27/11/1987	
146	2061		Ramanatha Rao M		16-09-35	27-11-87	27/11/1987	
147	2062		Md. Sirajuddin		07-10-39	27-11-87	27/11/1987	
148	2063		Sethurao K V		20-02-37	27-11-87	27/11/1987	
149	2064		Krishnappa M		31-08-30	27-11-87	27/11/1987	
150	2069		Shankara Murthy N K		01-02-39	27-11-87	27/11/1987	
151	2070		Venugoopal B N		15-06-37	27-11-87	27/11/1987	
152	2072		Suryanarayana Rao D S		04-06-34	27-11-87	27/11/1987	
153	2073		Rameshaiah N S		18-10-34	27-11-87	27/11/1987	
154	2075		Manjegowda M A		23-06-36	27-11-87	27/11/1987	
155	2085		Abdul Wajid T		11-12-37	27-11-87	27/11/1987	
156	2095		Vasudev Murthy		03-01-35	27-11-87	27/11/1987	
157	2096		Balasubramanyan R		13-09-39	27-11-87	27/11/1987	
158	2099		Ramakrishna A N		16-08-37	27-11-87	27/11/1987	
159	2101		Shamanna		04-03-36	27-11-87	27/11/1987	
160	2103		Mariyappa J C		25-08-40	27-11-87	27/11/1987	
161	2104		Chandrashekara M S		11-08-39	27-11-87	27/11/1987	
162	2106		Abdul Kareem Sab L A		22-07-39	27-11-87	27/11/1987	
163	2108		Chandra Shekarappa S T		15-10-38	27-11-87	27/11/1987	
164	2118		Chakrapani S		14-03-35	27-11-87	27/11/1987	
165	2119		Shankara Rao K G		23-06-36	27-11-87	27/11/1987	
166	2131		Subbegowda K S		12-09-38	27-11-87	27/11/1987	
167	2132		Mahadev Rao G S		31-08-41	27-11-87	27/11/1987	
168	2146		Siddaiah S		06-03-37	27-11-87	27/11/1987	
169	2149		Anantharamaiah K		20-06-39	27-11-87	27/11/1987	
170	2154		Srinivas M S		12-01-36	27-11-87	27/11/1987	
171	2167		Prabakar Shetty S R		06-04-38	27-11-87	27/11/1987	
172	2168		Puttanna K N		03-01-40	27-11-87	27/11/1987	
173	2176		Krishan shetty M		15-11-39	27-11-87	27/11/1987	
174	2178		Siddaraja Urs H M		30-01-37	27-11-87	27/11/1987	
175	2187		Chandrappa P		08-05-35	27-11-87	27/11/1987	
176	2190		Goapala sastry K V		25-06-36	27-11-87	27/11/1987	
177	2192		Palaksha Y A		24-09-38	27-11-87	27/11/1987	
178	2198		Dwarakanath N S		30-06-38	27-11-87	27/11/1987	
179	2213		Venkatesha gupta A L		12-12-40	27-11-87	27/11/1987	
180	2217		Sripathy Rao N V		12-12-39	27-11-87	27/11/1987	
181	2218		Dasanna		08-10-39	27-11-87	27/11/1987	
182	2219		Venkatasubba shetty S		02-02-40	27-11-87	27/11/1987	
183	2236		NagarajaUrs G L		15-04-36	27-11-87	27/11/1987	
184	2248		Sathyanarayanarao B S		24-10-35	27-11-87	27/11/1987	
185	2258		Dhananjaya Rao H R		01-07-40	27-11-87	27/11/1987	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
186	2169		Anandappa I	ST	01-07-38	27-11-87	27/11/1987	
187	2225		Nagaraja M	ST	12-10-36	27-11-87	27/11/1987	
188	2718		Sriranganaik G L	ST	26-04-37	27-11-87	27/11/1987	
189	2879		Shamanna K N	ST	05-10-39	27-11-87	27/11/1987	
190	3051		Thippeswamy	ST	10-01-36	27-11-87	27/11/1987	
191	3341		Llingappa M	ST	29-05-41	27-11-87	27/11/1987	
192	3504		Chandrappa P	ST		27-11-87	27/11/1987	
193	3098		Kalyanaik K L	SC	12-11-42	27-11-87	27/11/1987	
194	3110		Nagarajaiah M	SC	23-01-46	27-11-87	27/11/1987	
195	3379		Chandraiah D	SC	20-08-40	27-11-87	27/11/1987	
196	3411		Hanumanthraju S	SC	06-12-36	27-11-87	27/11/1987	
197	3414		Muninarayanappa G	SC	22-06-40	27-11-87	27/11/1987	
198	3423		Venkateshchalaiah H G	SC	06-08-34	27-11-87	27/11/1987	
199	3434		Revana Siddappa D S	SC	12-05-40	27-11-87	27/11/1987	
200	3439		Kantharaj N H	SC	08-07-37	27-11-87	27/11/1987	
201	3448		Gaviya N C	SC	10-05-36	02-02-98	27/11/1987	
202	3456		Ramaiah N V	SC	08-09-40	27-11-87	27/11/1987	
203	3459		Thammaiahb H	SC	26-08-43	27-11-87	27/11/1987	
204	3465		Puttaswamy S T	SC	08-08-39	02-02-98	27/11/1987	
205	3466		Narashimaiah B	SC	26-09-41	27-11-87	27/11/1987	
206	3473		Kamalapakar B N	SC	10-01-37	27-11-87	27/11/1987	
207	3475		Gangahanumaiah S P	SC	13-05-36	02-02-98	27/11/1987	
208	3524		Raju M D	SC			27/11/1987	
209	3532		Jayaraj K	SC	06-11-38	27-11-87	27/11/1987	
210	3567		Devaasa naik K	SC	01-12-41	27-11-87	27/11/1987	
211	3715		Rangappa B	SC	18-05-41	27-11-87	27/11/1987	
212	3730		Hanumanthappa	SC	26-02-38	27-11-87	27/11/1987	
213	3748		Venkateshappa C	SC	08-06-46	27-11-87	27/11/1987	
214	3783		Kempaiah H B	SC	12-10-46	27-11-87	27/11/1987	
215	3791		Channaiah D	SC	10-12-43	02-02-98	27/11/1987	
216	3805		Ambaligi P T	SC	04-06-47	27-11-87	27/11/1987	
217	3834		Sharanappa Malagi	SC	10-06-46	27-11-87	27/11/1987	
218	3870		Siddaramappa S	SC	01-06-42	27-11-87	27/11/1987	
219	3950		Keshvamurthy M	SC	30-01-42	27-11-87	27/11/1987	
220	3955		Chikkathammaiah	SC	20-03-45	02-02-98	27/11/1987	
221	3968		Anand S C	SC	01-02-43	27-11-87	27/11/1987	
222	4032		Kashyappa	SC	12-10-46	27-11-87	27/11/1987	
223	4156		Ramaswamy G C	SC	10-02-42	27-11-87	27/11/1987	
224	4315		Lakshmana Naik L	SC	01-07-39	27-11-87	27/11/1987	
225	4440		Manikyam M	SC	12-10-49	27-11-87	27/11/1987	
226	4705		Mariyappa A S	SC	16-09-43	27-11-87	27/11/1987	
227	3425		Nirvanappa	SC	13-10-36	30-05-88	27/11/1987	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
228	2378		Shivaswamy H S		12-01-35	27-11-87	2/2/1988	
229	193		Hulikunta Rao C		05-09-30	02-02-98	2/2/1988	
230	196		Dasappa H K		08-01-34	02-02-98	2/2/1988	
231	198		Srinivasaiah C V		04-09-30	02-02-98	2/2/1988	
232	1616		Seshappa P		13-02-21	02-02-98	2/2/1988	
233	1624		Sathyanarayana K R		16-03-33	02-02-98	2/2/1988	
234	1625		Halappa P		20-04-33	02-02-98	2/2/1988	
235	1633		Kango T M		01-06-30	02-02-98	2/2/1988	
236	1640		Basavaiah K N		15-06-32	02-02-98	2/2/1988	
237	1645		Mahendrappa S		02-05-30	02-02-98	2/2/1988	
238	1682		Venkatswamy M		12-12-36	02-02-98	2/2/1988	
239	1688		Narayanasetty H R		10-12-32	02-02-98	2/2/1988	
240	1689		Adisheshaiah Setty M S		18-10-31	02-02-98	2/2/1988	
241	1690		Durgaogi Rao S		04-01-36	27-11-87	2/2/1988	
242	1698		Shivashankar G		15-01-30	02-02-98	2/2/1988	
243	1704		Hanumanthaiah S S		28-05-32	02-02-98	2/2/1988	
244	1707		Siddalingaiah K N		01-05-31	02-02-98	2/2/1988	
245	1710		Lakshmi Patey Sastri		10-05-35	02-02-98	2/2/1988	
246	1730		Veerappa B		01-07-33	02-02-98	2/2/1988	
247	1734		Venkatachala setty		19-09-35	02-02-98	2/2/1988	
248	1742		Mariyappa G		25-01-57	02-02-98	2/2/1988	
249	1744		Lingappa K S		08-04-34	02-02-98	2/2/1988	
250	1746		Gopal B		11-12-33	02-02-98	2/2/1988	
251	1752		Narayana K		04-03-34	02-02-98	2/2/1988	
252	1755		Eswaraiah N S		08-12-36	02-02-98	2/2/1988	
253	1768		Chandrashekarana MV		19-12-31	02-02-98	2/2/1988	
254	1769		Ramakrishnasetty S R		22-09-37	02-02-98	2/2/1988	
255	1771		Rama Reddy P		05-04-37	02-02-98	2/2/1988	
256	1775		Seeram Bhat K		01-08-38	02-02-98	2/2/1988	
257	1776		Golapala Krishna Bhat K		21-10-37	02-02-98	2/2/1988	
258	1779		Sangameswara H G		23-02-40	02-02-98	2/2/1988	
259	1782		Narayana K V		24-05-35	02-02-98	2/2/1988	
260	1788		Subbaraya K M		13-05-36	02-02-98	2/2/1988	
261	1789		Mahadevaiah K G		09-01-35	02-02-98	2/2/1988	
262	1790		Krishnappa		09-07-32	02-02-98	2/2/1988	
263	1800		Prahalada H V		14-10-35	02-02-98	2/2/1988	
264	1804		Nandeewaraiah		06-02-33	02-02-98	2/2/1988	
265	1807		Subbra Rao U		30-11-38	02-02-98	2/2/1988	
266	1812		Junjappa K		15-06-34	02-02-98	2/2/1988	
267	1815		Kariyappa T		06-05-35	02-02-98	2/2/1988	
268	1816		Dasikaswamy M		15-11-34	02-02-98	2/2/1988	
269	1824		Ramachandraiah B		10-06-33	02-02-98	2/2/1988	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
270	1834		Mahadeva Rao		04-05-33	02-02-98	2/2/1988	
271	1841		Bangara K T		09-04-36	02-02-98	2/2/1988	
272	1844		Basappa B S		06-04-34	02-02-98	2/2/1988	
273	1849		Rajashekara T E		30-09-37	02-02-98	2/2/1988	
274	1852		Nagaraju D N		12-02-36	02-02-98	2/2/1988	
275	1855		Shivalingappa K S		02-05-35	02-02-98	2/2/1988	
276	1857		Lakshminarayana setty H A		03-04-31	02-02-98	2/2/1988	
277	1858		Arumugam G		26-11-36	02-02-98	2/2/1988	
278	1861		Sangaiah H M		03-01-35	02-02-98	2/2/1988	
279	1863		Siddaligaiah M		03-02-35	02-02-98	2/2/1988	
280	1871		HaleshappaT A		01-07-35	02-02-98	2/2/1988	
281	1871		Poonja G S		28-12-39	02-02-98	2/2/1988	
282	1874		Hariharaiah B V		08-11-37	02-02-98	2/2/1988	
283	1884		Shivanna P C		10-03-38	02-02-98	2/2/1988	
284	1886		Gopala Gowda K		03-03-32	02-02-98	2/2/1988	
285	1888		Rudrappa G S		15-01-35	02-02-98	2/2/1988	
286	1891		Rudrappa S		07-06-32	02-02-98	2/2/1988	
287	1898		Aswathanarayana D H		26-07-35	02-02-98	2/2/1988	
288	1902		Ramanna B		06-08-34	02-02-98	2/2/1988	
289	1903		Nagendrasetty A		17-05-37	02-02-98	2/2/1988	
290	1913		Bhadri N B		21-11-33	02-02-98	2/2/1988	
291	1919		Sarab		18-12-32	02-02-98	2/2/1988	
292	1920		Nerti Y B		01-05-33	02-02-98	2/2/1988	
293	1921		Mathapathi M N		08-05-33	02-02-98	2/2/1988	
294	1922		Kulkarni G M		08-05-33	02-02-98	2/2/1988	
295	1925		Nesargi A M		11-09-35	02-02-98	2/2/1988	
296	1926		Oak P A		10-11-35	02-02-98	2/2/1988	
297	1928		Gujar H B		27-05-36	02-02-98	2/2/1988	
298	1932		Kulkarni R G		20-11-35	02-02-98	2/2/1988	
299	1932		Hasanabadi R B		15-07-33	02-02-98	2/2/1988	
300	1933		Hirehald Y B		12-02-34	02-02-98	2/2/1988	
301	1934		Kulkarni C N		17-08-34	02-02-98	2/2/1988	
302	1935		Athani M G		01-10-38	02-02-98	2/2/1988	
303	1942		Raichur P H		04-05-38	02-02-98	2/2/1988	
304	1952		Badigar P P		12-01-31	02-02-98	2/2/1988	
305	1967		Manche gowda M A		11-03-57	27-11-87	2/2/1988	
306	1969		Desai K H		26-06-34	02-02-98	2/2/1988	
307	1970		Joshi D B		15-06-34	02-02-98	2/2/1988	
308	2012		Lakshminarayana Rao S V		10-03-36	02-02-98	2/2/1988	
309	2014		Narayana Iyengar T V		06-11-33	02-02-98	2/2/1988	
310	2016		Shankaranda Murthy G S		10-02-36	02-02-98	2/2/1988	
311	2017		Abdul Rub		13-06-30	02-02-98	2/2/1988	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
312	2024		Moinuddin Hassan		20-06-39	02-02-98	2/2/1988	
313	2029		Nagaraj Iyer M A		10-09-38	02-02-98	2/2/1988	
314	2037		Rajagopala sastry N		01-06-40	02-02-98	2/2/1988	
315	2038		Vijayaragavan R		08-04-41	02-02-98	2/2/1988	
316	2040		Doreswamy H V		28-07-35	02-02-98	2/2/1988	
317	2058		Rudrappa A		02-04-36	02-02-98	2/2/1988	
318	2058A		Sreenivasan H		14-02-35	02-02-98	2/2/1988	
319	2068		Sundra Rao C L		02-04-35	02-02-98	2/2/1988	
320	2074		Thimmanna K M		25-10-37	02-02-98	2/2/1988	
321	2084		Vijayasarlhe S M		01-02-36	02-02-98	2/2/1988	
322	2112		Channakeshvaiah A C		16-03-37	02-02-98	2/2/1988	
323	2114		Mahadevaiah B N		13-11-38	02-02-98	2/2/1988	
324	2123		Chandrashekhara H T		05-03-41	02-02-98	2/2/1988	
325	2138		Rangaiah		29-12-36	02-02-98	2/2/1988	
326	2139		Bheemasena Rao V K		02-07-37	02-02-98	2/2/1988	
327	2140		Mahadevappa G N		26-05-38	02-02-98	2/2/1988	
328	2147		Bhadrachare L V		20-06-37	02-02-98	2/2/1988	
329	2150		Lakshmipathy A T		28-05-38	02-02-98	2/2/1988	
330	2171		Subbannna M<		09-12-34	02-02-98	2/2/1988	
331	2174		Sridhara Rao M		01-02-39	02-02-98	2/2/1988	
332	2175		Saifulla Kahan		24-11-39	02-02-98	2/2/1988	
333	2179		Venkatesh S		18-07-37	02-02-98	2/2/1988	
334	2180		Krishnamurthy Rao C		28-11-36	02-02-98	2/2/1988	
335	2181		Sadashiva G		19-01-40	02-02-98	2/2/1988	
336	2196		Subbaraju S K		28-10-32	02-02-98	2/2/1988	
337	2197		Sadashiva G M		14-05-37	02-02-98	2/2/1988	
338	2202		Gurushankarappa P S		28-10-38	02-02-98	2/2/1988	
339	2203		Abdul Sattar		08-10-36	02-02-98	2/2/1988	
340	1593		G Basappa G		10-03-32	27-02-90	2/2/1988	
341	1642		Srinivasa Murthy H C		11-07-31	30-05-88	2/2/1988	
342	1681		Seetharama H S		23-11-32	30-05-88	2/2/1988	
343	2432		Shankariaha K M	ST	20-09-37	02-02-98	2/2/1988	
344	2686		Janu Naik M	ST	09-10-37	30-05-88	2/2/1988	
345	2743		Krishna Murthy G A	ST	25-05-40	30-05-88	2/2/1988	
346	2743A		Vasudevappa N	ST		30-05-88	2/2/1988	
347	4288		Krishnappa T	ST	06-05-48	27-11-87	2/2/1988	
348	3467		Lakshmaiah	SC	26-08-41	30-05-88	2/2/1988	
349	3472		Setyappa P M	SC	06-09-38	30-05-88	2/2/1988	
350	3555		Gajapathi P	SC	01-07-39	02-02-98	2/2/1988	
351	3623		Ramachandra M	SC	22-11-40	30-05-88	2/2/1988	
352	3639		Patil D V	SC	27-08-39	30-05-88	2/2/1988	
353	3681		Kalangali S P	SC	15-05-41	30-05-88	2/2/1988	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
354	3737		Siddagangaiha	SC	05-07-45	30-05-88	2/2/1988	
355	3790		Chandrashekar	SC	05-06-47	30-05-88	2/2/1988	
356	3795		Ugraiha S N	SC	25-04-46	02-02-98	2/2/1988	
357	3795- A		Krishna B R	SC	09-03-47	30-05-88	2/2/1988	
358	3973		Bhojanaik M K	SC	24-03-47	30-05-88	2/2/1988	
359	3979		Chinnaswamy K	SC	16-04-40	02-02-98	2/2/1988	
360	4003		Dasar B K	SC	01-06-48	30-05-88	2/2/1988	
361	4006		Kattimani H D	SC	01-02-45	02-02-98	2/2/1988	
362	4031		Sharanappa	SC	05-08-45	30-05-88	2/2/1988	
363	4039		Chidananda R	SC	02-05-38	30-05-88	2/2/1988	
364	4045		Channamallappa A K	SC	01-06-49	30-05-88	2/2/1988	
365	4073		Roma Naik D	SC	01-01-40	02-02-98	2/2/1988	
366	4186		Pampa Pathi	SC	01-07-51	02-02-98	2/2/1988	
367	4351		Doddamani M G	SC	21-03-44	02-02-98	2/2/1988	
368	4371		Nagendrappa G H	SC	06-06-42	30-05-88	2/2/1988	
369	1687		Krishnaswamy A P		25-10-35	30-05-88	30/05/1988	
370	1695		Abdul Haq		08-03-36	27-02-90	30/05/1988	
371	1708		Thimmappa V P		06-03-32	27-02-90	30/05/1988	
372	1720		Venugopal R		18-10-30	30-05-88	30/05/1988	
373	1737		Siddarajaiah K N		24-03-32	27-02-90	30/05/1988	
374	1739		Madappa M		23-07-30	30-05-88	30/05/1988	
375	1754		Rajanna M S		04-01-39	30-05-88	30/05/1988	
376	1778		Lakshman Rao V K		15-06-36	30-05-88	30/05/1988	
377	1791		Muppanna H		02-01-39	30-05-88	30/05/1988	
378	1793		Suruanarayanachari A		26-03-39	30-05-88	30/05/1988	
379	1795		Nanjappa K B		22-05-36	30-05-88	30/05/1988	
380	1805		Lingappa M N		10-06-35	30-05-88	30/05/1988	
381	1811		Mahadevappa		05-04-34	30-05-88	30/05/1988	
382	1836		Krishnegowda		20-02-30	30-05-88	30/05/1988	
383	1853		Basvaraju C		23-04-36	30-05-88	30/05/1988	
384	1859		Mahaswarappa K U		10-06-34	30-05-88	30/05/1988	
385	1877		Hjuvajappa A		28-08-38	30-05-88	30/05/1988	
386	1880		Shaik Ibrahim D		15-10-35	30-05-88	30/05/1988	
387	1931		Bargir Y A		01-11-37	30-05-88	30/05/1988	
388	1955		Kumatahalli B K		20-04-32	30-05-88	30/05/1988	
389	1956		Pattar S G		31-03-33	30-05-88	30/05/1988	
390	1959		Sagalli R B		09-02-35	30-05-88	30/05/1988	
391	1966		Hedge S G		28-01-33	30-05-88	30/05/1988	
392	1972		Naik V S		09-08-36	30-05-88	30/05/1988	
393	2001		Nagaraja Rao P B		21-04-30	30-05-88	30/05/1988	
394	2043		Shamanna A		16-05-35	30-05-88	30/05/1988	
395	2076		Lakshmikantha G D		25-05-36	30-05-88	30/05/1988	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
396	2089		Shanthappa P N		06-08-33	30-05-88	30/05/1988	
397	2109		Jayaramreddy M		07-10-35	30-05-88	30/05/1988	
398	2113		Narashimha Murthy A R		30-11-37	30-05-88	30/05/1988	
399	2116		Rangappa D S		01-07-37	30-05-88	30/05/1988	
400	2122		Renukaprasad H.R		17-12-37	30-05-88	30/05/1988	
401	2130		Javarai		12-02-34	30-05-88	30/05/1988	
402	2134		Ramaiah K		03-01-35	30-05-88	30/05/1988	
403	2144		Mallachari S V		05-06-38	30-05-88	30/05/1988	
404	2155		Aswathaiah K G		19-10-37	30-05-88	30/05/1988	
405	2157		Gavigowda G		25-06-37	30-05-88	30/05/1988	
406	2158		Bhaskar Rao H N		13-03-36	30-05-88	30/05/1988	
407	2167		Prabakar Setty S P		06-04-38	30-05-88	30/05/1988	
408	2183		Subbarayappa B V		26-06-39	30-05-88	30/05/1988	
409	2184		Venkata Ram A G		02-08-37	30-05-88	30/05/1988	
410	2201		Nagaraja T S		16-06-37	30-05-88	30/05/1988	
411	2206		Surendra		26-12-39	02-02-98	30/05/1988	
412	2208		Krishna Shetty H V		13-05-33	02-02-98	30/05/1988	
413	2209		Danappagowda C B		13-06-37	02-02-98	30/05/1988	
414	2211		Danappa M N		13-10-39	02-02-98	30/05/1988	
415	2221		Honumanthappa D		11-07-37	02-02-98	30/05/1988	
416	2223		Ramachandra Rao N M		01-06-34	02-02-98	30/05/1988	
417	2224		Seetharam Reddy B		15-06-34	02-02-98	30/05/1988	
418	2230		Muniyappa K M		15-08-37	30-05-88	30/05/1988	
419	2234		Raviskeerthy S J		13-03-34	02-02-98	30/05/1988	
420	2235		Chandrasekharaiah R		09-02-39	02-02-98	30/05/1988	
421	2239		Parameswarappa B		28-02-34	30-05-88	30/05/1988	
422	2242		Shankarappa B N		06-08-33	30-05-88	30/05/1988	
423	2249		Muthaiah K P		04-02-38	02-02-98	30/05/1988	
424	2254		Venkateshaiah G V		23-06-37	02-02-98	30/05/1988	
425	2256		Nagannachar K		10-04-39	02-02-98	30/05/1988	
426	2256		Panduranga Gupta M R		26-06-39	02-02-98	30/05/1988	
427	4446		Seethanaik L	SC	16-04-39	30-05-88	30/05/1988	
428	4469		Mansaiah B	SC	13-12-42	30-05-88	30/05/1988	
429	4497		Beemasena	SC	22-08-44	02-02-98	30/05/1988	
430	3471		Basappa C	SC	15-05-36	27-02-90	30/05/1988	
431	3522		Honumanthappa K	SC	14-08-35	27-02-90	30/05/1988	
432	3694		Rudrappa T	SC	08-06-42	27-02-90	30/05/1988	
433	3793		Gurulingaiah N	SC	02-03-45	27-02-90	30/05/1988	
434	3940		Thippaiah	SC	02-02-47	27-02-90	30/05/1988	
435	4051		Byrappa R C	SC	12-05-42	27-02-90	30/05/1988	
436	4559		Shivasharanappa	SC	11-11-48	27-02-90	30/05/1988	
437	4670		Kambanna	SC	05-08-45	27-02-90	30/05/1988	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
438	3018		Lokappa K	ST	01-06-39	30-05-88	30/05/1988	
439	3341		Lingappa M	ST	29-05-41	30-05-88	30/05/1988	
440	2257		Nagaraja M		05-04-33	02-02-98	27/02/1990	
441	2263		Raja Reddy R		10-01-39	30-05-88	27/02/1990	
442	2265		Javarai Gowda		05-10-36	27-11-87	27/02/1990	
443	2271		Bhaskar D B		28-03-36	27-11-87	27/02/1990	
444	2274		Oball Reddy R		08-01-38	27-11-87	27/02/1990	
445	2276		Govinda Shetty		10-04-39	02-02-98	27/02/1990	
446	2282		Lakshman Rao S		23-04-35	30-05-88	27/02/1990	
447	2284		Raja Iyengar		27-09-34	02-02-98	27/02/1990	
448	2302		Vibhakar Rao M N		18-10-30	02-02-98	27/02/1990	
449	3467		Rangappa D		06-08-38	30-05-88	27/02/1990	
450	1694		Mohamed Sha Alam		22-02-33	26-04-90	27/02/1990	
451	1765		Ramachandra Gupta S V		20-10-38	26-04-90	27/02/1990	
452	1799		Viswanatha J		01-09-33	26-04-90	27/02/1990	
453	1818		Lokeshwara		25-02-35	27-02-90	27/02/1990	
454	1830		Channappa Gowda V		05-12-33	26-04-90	27/02/1990	
455	1837		Eswarappa G N		11-05-34	26-04-90	27/02/1990	
456	1850		Sreemaiah B		02-08-33	27-02-90	27/02/1990	
457	1865		Rajashekara B		05-08-34	26-04-90	27/02/1990	
458	1878		Vinayaka S R		13-09-32	27-02-90	27/02/1990	
459	1889		Shaik Mahboob M		05-07-36	26-04-90	27/02/1990	
460	1901		Sathyanarayanasetty M L		06-08-34	26-04-90	27/02/1990	
461	1927		Mandi R V		30-03-33	27-02-90	27/02/1990	
462	1941		Jadhav L R		12-03-33	27-02-90	27/02/1990	
463	1958		Mulla S M		05-08-34	27-02-90	27/02/1990	
464	1980		Deshpande V R		05-12-32	27-02-90	27/02/1990	
465	1986		Iqbal Ahmed M		09-06-36	27-02-90	27/02/1990	
466	2033		Basappa		05-06-36	27-02-90	27/02/1990	
467	2036		Shanthakumar Gupta H N		25-03-38	27-02-90	27/02/1990	
468	2041		Gururaja Rao S V		05-10-34	27-02-90	27/02/1990	
469	2051		Chandrashekaraiah M		02-09-36	27-02-90	27/02/1990	
470	3523		Revanappa D	ST	25-05-40	30-05-88	27/02/1990	
471	4673		Papanna V	SC	06-04-41	27-02-90	27/02/1990	
472	4681		Venkateshaiah V	SC	30-04-45	27-02-90	27/02/1990	
473	3794		Chougale B L	SC	01-06-46	26-04-90	27/02/1990	
474	3974		Hombanaik H K	SC	20-05-41	26-04-90	27/02/1990	
475	4115		N Ramaiah	SC	14-05-44	26-04-90	27/02/1990	
476	2053		Devachari M D		14-03-33	27-02-90	26/04/1990	
477	2057		Chandraiah H		10-06-37	27-02-90	26/04/1990	
478	2080		Subba Rao K		10-06-37	27-02-90	26/04/1990	
479	2082		Subbanarachari S V		15-08-39	27-02-90	26/04/1990	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
480	2083		Chennanyappa		13-12-37	27-02-90	26/04/1990	
481	2087		Krishnaiah S		18-12-33	27-02-90	26/04/1990	
482	2088		Padmanabha K B		04-09-37	27-02-90	26/04/1990	
483	2091		Krishna Murthy D		08-12-37	27-02-90	26/04/1990	
484	2051-A		Lingaiah B		11-08-34	27-02-90	26/04/1990	
485	1576		Aswathaiah G		23-05-34	30/9/190	26/04/1990	
486	1686		Rathnkara Prabu G		16-08-36	26-04-90	26/04/1990	
487	1761		Ankappa K M		02-04-34	30/9/190	26/04/1990	
488	1908		Mohd Thair Ali		09-12-35	26-04-90	26/04/1990	
489	1908A		Sikandar Ali			26-04-90	26/04/1990	
490	1912		Lewallyn Ebenzer		22-09-39	30/9/190	26/04/1990	
491	1912-A		Mayya T M		08-07-38	30/9/190	26/04/1990	
492	1909		Bheema Rao Kulkarni		24-06-35	26-04-90	26/04/1990	
493	1954		Pandhari B K		24-03-32	26-04-90	26/04/1990	
494	1957		Desai V K		09-09-33	26-04-90	26/04/1990	
495	1961		Terdal P M		06-07-33	26-04-90	26/04/1990	
496	1968		Fernandes N S		08-06-36	26-04-90	26/04/1990	
497	1973		Dias P B		06-11-36	26-04-90	26/04/1990	
498	1987		Ganesh Bhat B		01-06-35	26-04-90	26/04/1990	
499	1989		Srinivasa Rao P		15-02-38	26-04-90	26/04/1990	
500	1998		Srinivasaiah C V		04-09-30	26-04-90	26/04/1990	
501	2018		Krishnamurthy N		20-08-34	26-04-90	26/04/1990	
502	2045		Shadaksharappa G P		12-07-37	26-04-90	26/04/1990	
503	2097		Ramachandra Rao S K		01-07-39	30/9/190	26/04/1990	
504	2098		Munivenkatappa B K		07-08-34	26-04-90	26/04/1990	
505	2098A		Krishnamurthy Rao R			26-04-90	26/04/1990	
506	2102		Ananda N L		06-04-34	26-04-90	26/04/1990	
507	2105		Raju S.R		20-03-39	26-04-90	26/04/1990	
508	2107		Sumathi Kumaraiah H.J		05-03-37	26-04-90	26/04/1990	
509	2110		Ramappa K		01-07-36	26-04-90	26/04/1990	
510	2111		Seegandaraja B N		14-05-38	26-04-90	26/04/1990	
511	2117		Abdul Azeez R		01-07-37	26-04-90	26/04/1990	
512	2119		Shankara Rao K G		23-06-36	26-04-90	26/04/1990	
513	2121		Srinivasa Murthy S		15-08-40	26-04-90	26/04/1990	
514	2123		Chandrasekhara H G		05-03-41	26-04-90	26/04/1990	
515	2126		Lingaiah K S		11-12-34	26-04-90	26/04/1990	
516	2135		Nagaraja Setty P V		04-11-38	26-04-90	26/04/1990	
517	2136		Sathyanarayana S		19-06-35	26-04-90	26/04/1990	
518	2137		Madhubhattanvar P R		16-04-37	26-04-90	26/04/1990	
519	2141		Siddarama Setty S S		25-03-38	26-04-90	26/04/1990	
520	2142		Krishna Murthy H P		23-08-37	26-04-90	26/04/1990	
521	2148		Chidamabaram P V		21-12-35	26-04-90	26/04/1990	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
522	2151		Anandachar M		28-07-36	26-04-90	26/04/1990	
523	2159		Mohamed Noorulla C		24-09-37	26-04-90	26/04/1990	
524	2161		Venkatesha S		01-03-35	26-04-90	26/04/1990	
525	2163		Palani S K		18-08-37	26-04-90	26/04/1990	
526	2166		Puttaswamy L		20-05-36	26-04-90	26/04/1990	
527	2170		Srinivasa T V		23-12-36	26-04-90	26/04/1990	
528	2177		Ranganath		29-06-34	26-04-90	26/04/1990	
529	2182		Manjunatha K		16-06-34	26-04-90	26/04/1990	
530	2186		Anantha Padmanabhasharma T A		05-06-32	26-04-90	26/04/1990	
531	2188		Anantharamaiah K N		22-09-39	26-04-90	26/04/1990	
532	2189		Gangadhar J G		04-03-38	30/9/190	26/04/1990	
533	2191		Eswarappa H		04-06-35	26-04-90	26/04/1990	
534	2193		Ningegowda H S		23-10-37	26-04-90	26/04/1990	
535	2194		Chandrashekar Rao R		04-12-36	26-04-90	26/04/1990	
536	2219		Kalegowda		02-02-39	26-04-90	26/04/1990	
537	2238		Ramaiah K T		04-06-35	26-04-90	26/04/1990	
538	2240		Nanjundswamy N M		11-11-40	30/9/190	26/04/1990	
539	2243		Srinivasa N		07-03-38	26-04-90	26/04/1990	
540	2244		Sidda Reddy N		14-05-37	26-04-90	26/04/1990	
541	2246		Basavaraju B S		04-10-35	26-04-90	26/04/1990	
542	2253		Shivamurthy M		04-05-38	26-04-90	26/04/1990	
543	2259		Keshava Murthy K V		26-03-07	26-04-90	26/04/1990	
544	2261		Gurusidda Murthy R		04-03-36	26-04-90	26/04/1990	
545	2262		Ragavendra V J		20-04-37	26-04-90	26/04/1990	
546	2267		Revanna K C		13-05-39	26-04-90	26/04/1990	
547	2268		Chandrabhansingh B S		31-12-36	26-04-90	26/04/1990	
548	2269		Gururaj Rao B K		17-04-36	26-04-90	26/04/1990	
549	2270		Shiradon S B		02-03-35	26-04-90	26/04/1990	
550	2273		Chikkasetty T		05-05-37	26-04-90	26/04/1990	
551	2278		Ramesh A M		11-03-38	26-04-90	26/04/1990	
552	2278A		Gururaj Rao D N		23-07-38	26-04-90	26/04/1990	
553	2279		Rama Rao R		12-05-34	26-04-90	26/04/1990	
554	2286		Gowdar S M		26-04-35	26-04-90	26/04/1990	
555	2293		Gundu Rao C S		13-11-34	26-04-90	26/04/1990	
556	2294		Shamanna H D		08-07-34	26-04-90	26/04/1990	
557	2309		Shankarappa B S		04-09-32	26-04-90	26/04/1990	
558	2312		Mohd Mehtab		24-11-37	26-04-90	26/04/1990	
559	2312A		M R Shanbhon M			26-04-90	26/04/1990	
560	2314		Gopala Setty K		16-06-34	26-04-90	26/04/1990	
561	2315		Syed Asadeilla Hussain		06-10-35	26-04-90	26/04/1990	
562	2316		Sathanarayana Rao Y N		26-12-32	26-04-90	26/04/1990	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
563	2316A		Chandrashekar J C			26-04-90	26/04/1990	
564	2323		Ranga Rao P S		24-01-39	26-04-90	26/04/1990	
565	2324		Neelakanta Rao D		04-09-32	26-04-90	26/04/1990	
566	2325		Goplaiah M R		03-08-32	26-04-90	26/04/1990	
567	2331		Basappa H		13-07-37	26-04-90	26/04/1990	
568	2335		Shankaranarayana Setty G C		11-02-36	30/9/190	26/04/1990	
569	2337		Md Quasim Ali		10-11-37	26-04-90	26/04/1990	
570	2338		Shiva Rao B		23-11-31	26-04-90	26/04/1990	
571	2341		Abdul Rasheed		06-09-37	26-04-90	26/04/1990	
572	2343		Thimmappa C S		08-04-37	26-04-90	26/04/1990	
573	2344		Vittal Rao K V		09-04-35	26-04-90	26/04/1990	
574	2347		Sabir Ahmed		25-05-38	26-04-90	26/04/1990	
575	2348		Mashalkar C S		11-12-36	26-04-90	26/04/1990	
576	2349		Pujari L G		27-12-37	26-04-90	26/04/1990	
577	2351		William Korad G		08-10-36	26-04-90	26/04/1990	
578	2351		Kashinatha Rao		18-08-36	30/9/190	26/04/1990	
579	2354		Myaponnnavar C M		20-11-33	26-04-90	26/04/1990	
580	3576		Lingappa V	ST	01-07-41	26-04-90	26/04/1990	
581	3720		Papanni	ST	04-04-44	27-02-90	26/04/1990	
582	3983		Chandrashekar K B	ST	24-06-42	26-04-90	26/04/1990	
583	4125		Naik D C	ST	15-03-43	26-04-90	26/04/1990	
584	4119		Lingaiah K	SC	08-03-40	26-04-90	26/04/1990	
585	4155		Nagappa A K	SC	21-03-37	26-04-90	26/04/1990	
586	4306		Shivakumar M	SC	02-10-49	26-04-90	26/04/1990	
587	4439		Sungar R S	SC	27-08-46	26-04-90	26/04/1990	
588	4674		Gangaraju K N	SC	08-03-48	26-04-90	26/04/1990	
589	4697		Shivaiah K	SC	09-12-36	26-04-90	26/04/1990	
590	4704		Boraiah B	SC	02-12-41	26-04-90	26/04/1990	
591	4708		Ranganathaiah S B	SC	23-09-39	26-04-90	26/04/1990	
592	4713		Nanjappa C K	SC	20-04-41	26-04-90	26/04/1990	
593	4718		Kashinath S G	SC	08-08-43	30/9/190	26/04/1990	
594	4724		Shankarappa Saravor	SC	07-05-47	26-04-90	26/04/1990	
595	4801		Lakkanaik L	SC	09-08-47	26-04-90	26/04/1990	
596	4807		Syed Hablbudin	SC	10-12-44	26-04-90	26/04/1990	
597	4808		Gaikwad P S	SC	01-06-50	26-04-90	26/04/1990	
598	4877		Govinda Bovi K	SC		26-04-90	26/04/1990	
599	5018		AnjeneyaG P	SC	20-01-51	26-04-90	26/04/1990	
600	5112		Nachimuthu I	SC	08-07-52	26-04-90	26/04/1990	
601	5115		Nagappa P V	SC	08-09-59	26-04-90	26/04/1990	
602	5116		Nagesari	SC	15-01-58	30/9/190	26/04/1990	
603	5119		SannathammappaH B	SC	15-05-42	26-04-90	26/04/1990	
604	2357		Subramenyalyer K R		04-01-38	26-04-90	30/08/1990	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
605	2361		Rangasawmy T		15-06-35	26-04-90	30/08/1990	
606	2363		Shivashanappa		27-10-38	26-04-90	30/08/1990	
607	2368		Mahadevappa M		10-04-33	26-04-90	30/08/1990	
608	2370		Dayananda Gupta T N		20-07-34	30/9/190	30/08/1990	
609	2371		Somasundar I		20-04-36	26-04-90	30/08/1990	
610	2374		Narayanaswamy K		12-07-36	26-04-90	30/08/1990	
611	2375		Krishnaswamy S		28-12-38	26-04-90	30/08/1990	
612	2377		Anantha Padmanabhaiah I M		20-09-32	26-04-90	30/08/1990	
613	1836		Krishne Gowda L S		22-02-36	19-07-91	30/08/1990	
614	2094		Sundararajan E		25-09-36	19-07-91	30/08/1990	
615	2215		Rangasway Setty B N		08-09-36	19-07-91	30/08/1990	
616	2280		Rajanna B T		09-07-38	19-07-91	30/08/1990	
617	2288		Madhavan Murthy S		08-10-36	19-07-91	30/08/1990	
618	2356		Padmanabha Rao N S		02-07-38	19-07-91	30/08/1990	
619	2380		Ranaji Rao P		01-06-38	30/8/1900	30/08/1990	
620	2381		Renuka Swamy D K		13-05-35	30/8/1900	30/08/1990	
621	2383		Ramamurthy Achar P		01-07-35	30/8/1900	30/08/1990	
622	2383A		Rammanada Rao P			30/8/1900	30/08/1990	
623	2387		Subramanya Bhat A		01-07-35	30/8/1900	30/08/1990	
624	2388		Prabhakar C		04-01-36	30/8/1900	30/08/1990	
625	2393		Seshadri P R		09-07-33	30/8/1900	30/08/1990	
626	2398		Syed Mahamood		11-06-32	30/8/1900	30/08/1990	
627	2399		Puttashankaraiah M C		13-02-37	30/8/1900	30/08/1990	
628	2400		Nagaraja B R		20-10-38	30/8/1900	30/08/1990	
629	2406		Madegowda T		26-06-36	30/8/1900	30/08/1990	
630	2407		Basappa		04-06-38	30/8/1900	30/08/1990	
631	2407A		Narashimha Murthy			30/8/1900	30/08/1990	
632	2408		Panduranga Balachar		05-05-40	30/8/1900	30/08/1990	
633	2409		Raja shekarappa J		12-06-35	30/8/1900	30/08/1990	
634	2415		Chandrashekaraiah		10-10-33	30/8/1900	30/08/1990	
635	2417		Rajashekaraiah		08-05-35	30/8/1900	30/08/1990	
636	2418		Sombamurthy V C		10-02-38	30/8/1900	30/08/1990	
637	2423		Mahadevachar K			30/8/1900	30/08/1990	
638	2424		Krishnaiah S		15-12-33	30/8/1900	30/08/1990	
639	2426		Padmanabha Rao S		04-09-34	30/8/1900	30/08/1990	
640	2428		Venkataramaiah B N		07-02-37	30/8/1900	30/08/1990	
641	2429		Lakshmipathy S N		16-08-35	30/8/1900	30/08/1990	
642	2435		Ramaswamy Iyengar N S		14-06-38	30/8/1900	30/08/1990	
643	2441		Sriramaiah Setty K V		25-02-36	30/8/1900	30/08/1990	
644	2441		Rudrappa			30/8/1900	30/08/1990	
645	2442		Nanjappa G		08-04-37	30/8/1900	30/08/1990	
646	2443		Shivashankar		15-05-38	30/8/1900	30/08/1990	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
647	2446		Gopinath M V		20-11-40	30/8/1900	30/08/1990	
648	2448		Krishna Murthy A K		12-05-39	30/8/1900	30/08/1990	
649	2451		Chandrashekariah B N		13-03-40	30/8/1900	30/08/1990	
650	2452		Pakeerappa B		15-11-37	30/8/1900	30/08/1990	
651	2453		Sundar G		12-12-37	30/8/1900	30/08/1990	
652	2457		Subramanyam G V		06-09-39	30/8/1900	30/08/1990	
653	2458		Dwarakanath G N		12-03-35	30/8/1900	30/08/1990	
654	2461		G Basappa		19-12-33	30/8/1900	30/08/1990	
655	2462		Gundu Rao D S		25-05-37	30/8/1900	30/08/1990	
656	2463		Govinda Raju T V		18-01-36	30/8/1900	30/08/1990	
657	2465		Krishna jois S G		08-11-39	30/8/1900	30/08/1990	
658	2472		Bhagavan H V		30-08-37	30/8/1900	30/08/1990	
659	2476		Raghunathan S G		05-04-37	30/8/1900	30/08/1990	
660	2477		Inayathulla Shariff K		20-11-37	30/8/1900	30/08/1990	
661	2478		GunapalaNaik H		29-11-39	30/8/1900	30/08/1990	
662	2479		Honumantha Rao K H		04-02-34	30/8/1900	30/08/1990	
663	2482		Vijayakumar S		02-06-41	30/8/1900	30/08/1990	
664	2483		Kantha lyengar H.R		01-10-35	30/8/1900	30/08/1990	
665	2486		Jayaramagowda Y.R		05-04-35	30/8/1900	30/08/1990	
666	2488		Nagaraj Rao H.R		28-10-38	30/8/1900	30/08/1990	
667	2489		Puttaiah S		09-04-38	30/8/1900	30/08/1990	
668	2490		Sekarappa H K		07-06-39	30/8/1900	30/08/1990	
669	2491		Habacebeebulla Shariff K		25-07-37	30/8/1900	30/08/1990	
670	2494		Basappa A C		15-03-32	30/8/1900	30/08/1990	
671	2502		Jayathirtha achar P V		08-03-37	30/8/1900	30/08/1990	
672	2503		Sadashiva Rao P		23-03-37	30/8/1900	30/08/1990	
673	4421		Muniyappa A	ST	16-08-42	30-05-88	30/08/1990	
674	4235		Subhaschandra	ST	20-11-48	30/9/190	30/08/1990	
675	5124		Shivaramappa M N	SC	26-09-58	26-04-90	30/08/1990	
676	5132		Ravikumar S	SC	17-03-57	30/9/190	30/08/1990	
677	3458		Rangaswamy V	SC	14-06-42	19-07-91	30/08/1990	
678	3792		Erappa V	SC	12-03-48	29-09-92	30/08/1990	
679	4191		Sali B H	SC	01-06-47	29-09-92	30/08/1990	
680	4366		Sevya Naik	SC	03-08-42	29-09-92	30/08/1990	
681	4810		Hariharapa F	SC	09-06-46	19-07-91	30/08/1990	
682	5153		Mahanthesh D R	SC	18-10-52	19-07-91	30/08/1990	
683	5166		Sada Shiva	SC	20-04-57	19-07-91	30/08/1990	
684	5442		Thirumalaswamy C L	SC	03-06-56	30/9/190	30/08/1990	
685	5544		Kaladgi B L	SC	01-08-55	30/9/190	30/08/1990	
686	5657		Mallikarjuna	SC	01-02-56	30/9/190	30/08/1990	
687	2391		Bal krishna Rao		09-04-35	19-07-91	19/07/1991	
688	2504		Muniyappa A		09-01-35	30/9/190	19/07/1991	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
689	2506		Venkateshaiah A		06-03-33	30/9/190	19/07/1991	
690	2512		Krishna Murthy P A		15-02-34	30/9/190	19/07/1991	
691	2514		Mohamaed Azam		14-11-35	30/9/190	19/07/1991	
692	2520		Puttappa G		06-09-39	30/9/190	19/07/1991	
693	2523		Yekanthappa P K		04-05-39	30/9/190	19/07/1991	
694	2524		Keshava Bhagavan H T		03-04-36	19-07-91	19/07/1991	
695	2526		Mohamed Subban		12-10-35	19-07-91	19/07/1991	
696	2528		Visweswara B		11-07-38	19-07-91	19/07/1991	
697	2532		Srivatsan R		18-04-38	19-07-91	19/07/1991	
698	2534		Guruswamy S		01-07-38	19-07-91	19/07/1991	
699	2535		Krihsna Y S		15-04-40	19-07-91	19/07/1991	
700	2536		Rajeevksha P		26-08-39	19-07-91	19/07/1991	
701	2538		Sadnshiva Reddy B N		09-10-36	19-07-91	19/07/1991	
702	2540		Suryanarayana Rao D R		01-08-37	19-07-91	19/07/1991	
703	2541		Lakshmaiah		04-03-38	19-07-91	19/07/1991	
704	2542		Ramakrishan N		16-08-39	19-07-91	19/07/1991	
705	2544		Sathyanarayana Setty G B		20-10-40	19-07-91	19/07/1991	
706	2545		Muralidhar A		12-01-41	19-07-91	19/07/1991	
707	2546		Ramalingaiah S N		22-05-41	19-07-91	19/07/1991	
708	2548		Narayana Rao K S		14-01-34	19-07-91	19/07/1991	
709	2549		Aswathanarayana Rao Y S		09-01-38	19-07-91	19/07/1991	
710	2553		Hanumanaiah H S		18-04-36	19-07-91	19/07/1991	
711	2555		Raghendra Rao K S		01-07-38	19-07-91	19/07/1991	
712	2557		Nagaraj A R		19-01-39	19-07-91	19/07/1991	
713	2561		Kulkarni S G H		08-05-38	19-07-91	19/07/1991	
714	2562		Kulkarni R T		30-07-38	19-07-91	19/07/1991	
715	2564		Khalaghatagi G V		27-07-39	19-07-91	19/07/1991	
716	2565		Basappa C N		20-06-37	19-07-91	19/07/1991	
717	2566		Venkateswarmappa M		04-08-40	19-07-91	19/07/1991	
718	2567		Ramakrishnaiah K V		25-05-38	19-07-91	19/07/1991	
719	2568		Karinagaiah		02-08-34	19-07-91	19/07/1991	
720	2569		Venkateswar C R		17-04-39	19-07-91	19/07/1991	
721	2570		Thotappa H R		24-05-39	19-07-91	19/07/1991	
722	2571		Narayanashetty V R		08-09-40	19-07-91	19/07/1991	
723	2572		Vastrad A V		08-10-37	19-07-91	19/07/1991	
724	2573		Madaiah		03-09-36	19-07-91	19/07/1991	
725	2575		Venkatesha murthy H K		07-11-38	30/9/190	19/07/1991	
726	2576		Gurudadwajan B R		25-04-40	19-07-91	19/07/1991	
727	2578		Shankaranarayana B S		14-04-41	19-07-91	19/07/1991	
728	2579		Kichadi S K		12-12-39	30/9/190	19/07/1991	
729	2582		Ramakrishnachar G H		07-06-39	19-07-91	19/07/1991	
730	2585		Suryanarayana Reddy V		10-03-38	19-07-91	19/07/1991	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
731	2586		Ramanna U B		13-04-39	19-07-91	19/07/1991	
732	2588		Syed Amanulla		26-12-36	19-07-91	19/07/1991	
733	2589		Sugantha Raj S		19-07-37	19-07-91	19/07/1991	
734	2590		Maheswaraappa H		20-03-38	19-07-91	19/07/1991	
735	2595		Ananda Rao M K		18-04-41	19-07-91	19/07/1991	
736	2597		Ananthapadmanabha shetty B K		13-01-35	19-07-91	19/07/1991	
737	2600		Balappa D B		06-12-36	19-07-91	19/07/1991	
738	2601		Suryakanth D		02-10-39	19-07-91	19/07/1991	
739	2602		Sreenivasa Murthy S V		30-09-40	19-07-91	19/07/1991	
740	2604		Akram F		05-12-33	19-07-91	19/07/1991	
741	2607		Thimmapur K V		24-11-36	19-07-91	19/07/1991	
742	2608		Kamati M B		01-03-39	19-07-91	19/07/1991	
743	2609		Mruthunjayanna H G		01-08-37	19-07-91	19/07/1991	
744	2611		Mirji R S		28-05-39	19-07-91	19/07/1991	
745	2615		Thippesway G		12-08-39	19-07-91	19/07/1991	
746	2616		Sriramaiah Setty A C		15-09-39	19-07-91	19/07/1991	
747	2617		Srinivasa Murthy H V		07-10-39	19-07-91	19/07/1991	
748	2618		Krishna Murthy K S		04-12-39	19-07-91	19/07/1991	
749	2619		Karisiddappa S		04-04-40	19-07-91	19/07/1991	
750	2622		Ramananda Naik B		11-12-35	19-07-91	19/07/1991	
751	2623		Siddalinge Gowda		06-05-38	19-07-91	19/07/1991	
752	2624		Shivakumarqaiha K M		18-11-39	19-07-91	19/07/1991	
753	2625		Jagadeesh M V		30-04-40	19-07-91	19/07/1991	
754	2628		Gangadhar H		23-05-38	19-07-91	19/07/1991	
755	2629		Samuel Y		27-03-35	19-07-91	19/07/1991	
756	2630		Danappa (Elecl)		09-02-37	19-07-91	19/07/1991	
757	2633		Ramakrishna Rao B		18-01-40	19-07-91	19/07/1991	
758	2635		Vidyanatha H N		13-03-39	19-07-91	19/07/1991	
759	2637		Lakshminarayana R		03-09-37	19-07-91	19/07/1991	
760	2638		Govindaholla M		06-10-38	19-07-91	19/07/1991	
761	2641		Shivappa (S N Kote)		12-01-35	19-07-91	19/07/1991	
762	2643		Charnnabasavaiah .S		12-05-37	19-07-91	19/07/1991	
763	2645		Chikkathamiah		24-04-38	19-07-91	19/07/1991	
764	2646		Venkatarathanamayya Setty		22-01-39	19-07-91	19/07/1991	
765	2647		Rajanna M V		27-06-40	19-07-91	19/07/1991	
766	2648		Balaji Rao C		05-05-37	19-07-91	19/07/1991	
767	2649		Hanumesh Govidna acharya Katti (H G Katti)		04-02-40	19-07-91	19/07/1991	
768	2651		Maheshappa N		26-01-39	19-07-91	19/07/1991	
769	2654		Lakshminarayana		25-07-41	19-07-91	19/07/1991	
770	2655		Govinda Rao T V		01-01-42	19-07-91	19/07/1991	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
771	2656		Yoganarashimhan S		09-04-37	19-07-91	19/07/1991	
772	2657		Krishan murthy D		23-03-39	19-07-91	19/07/1991	
773	2658		Swamy M V V		01-11-40	19-07-91	19/07/1991	
774	2662		Nanjundaswamy		10-08-37	19-07-91	19/07/1991	
775	2664		Krishnaiah B N		09-04-39	19-07-91	19/07/1991	
776	2665		Keshava Pai N M		23-06-40	19-07-91	19/07/1991	
777	2666		Pankajanabha S K		01-04-36	19-07-91	19/07/1991	
778	2667		Nagabhusan Rao S B		01-07-40	19-07-91	19/07/1991	
779	2672		Shamanna H K		10-07-41	19-07-91	19/07/1991	
780	2674		Sampathkumaran R A		14-10-30	19-07-91	19/07/1991	
781	2675		Chabbi V B		21-06-38	19-07-91	19/07/1991	
782	2678		Kongi B S		10-03-39	19-07-91	19/07/1991	
783	2682		Jagadishachandra K		17-05-37	19-07-91	19/07/1991	
784	2685		Joshi S H		01-06-37	19-07-91	19/07/1991	
785	2688		Akbar Shariff		12-06-39	19-07-91	19/07/1991	
786	2689		Galgali S H		23-03-40	19-07-91	19/07/1991	
787	2690		Dhamodhar V Kamath		29-04-40	19-07-91	19/07/1991	
788	2691		Nagaraj C V		03-01-34	19-07-91	19/07/1991	
789	2694		Byrawam K S		07-10-36	19-07-91	19/07/1991	
790	2696		Krishna swamy S		04-02-39	19-07-91	19/07/1991	
791	2699		Subrayachari B V		10-01-36	19-07-91	19/07/1991	
792	2702		Ramachadnra Rao S		19-08-39	19-07-91	19/07/1991	
793	2705		Narasanna R		07-01-34	19-07-91	19/07/1991	
794	2708		Ramanath M B		03-12-39	19-07-91	19/07/1991	
795	2709		Venaktappa B M		04-03-40	19-07-91	19/07/1991	
796	2710		Puttaligasetty T		05-04-36	19-07-91	19/07/1991	
797	2715		Shankaranaraya Rao N		11-06-37	19-07-91	19/07/1991	
798	2717		Ananthaphata Bhawe		23-07-38	19-07-91	19/07/1991	
799	2779		Sathyanarayana L G		14-01-42	19-07-91	19/07/1991	
800	2781		Joshi S S		06-08-37	19-07-91	19/07/1991	
801	3162		Talwara M N	ST	05-04-38	29-09-92	19/07/1991	
802	3665		Vasudevaiah B	ST	10-03-39	29-09-92	19/07/1991	
803	4641		Vijayappa B R	ST	10-07-42	30/9/190	19/07/1991	
804	5139		Narayana Swamy G	ST	03-01-56	19-07-91	19/07/1991	
805	3701		Kalanaiyak L	SC	01-08-41	02-02-93	19/07/1991	
806	3785		B Krishna Naik B	SC	06-05-42	29-09-92	19/07/1991	
807	3790		Chandrashekhar	SC	05-06-47	02-02-93	19/07/1991	
808	3795(B)		Machandra V	SC	06-03-46	02-02-93	19/07/1991	
809	3848		Boraiah C S	SC	05-05-43	20-09-94	19/07/1991	
810	4085		Surappa	SC	24-11-46	20-09-94	19/07/1991	
811	4396		Harischandra	SC	10-10-41	29-09-92	19/07/1991	
812	4479		Peekya Naik B	SC	06-05-44	02-02-93	19/07/1991	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
813	4595		Krishnamurthy M	SC	24-10-38	02-02-93	19/07/1991	
814	4678		Muddurangappa	SC	30-01-48	29-09-92	19/07/1991	
815	4683		A B Muckapa	SC	05-08-44	29-09-92	19/07/1991	
816	4702		Thimmappa S	SC	12-11-46	29-09-92	19/07/1991	
817	4711		Narasaiah	SC	23-08-38	02-02-93	19/07/1991	
818	4712		Muniswamy P	SC	08-05-41	02-02-93	19/07/1991	
819	4800		Maligar KB	SC	03-06-46	02-02-93	19/07/1991	
820	4805		Nagendrapa B	SC	20-04-46	29-09-92	19/07/1991	
821	5098		Krishnappa Contractor	SC	20-04-57	29-09-92	19/07/1991	
822	5140		S Mahadeva S	SC	22-09-52	02-02-93	19/07/1991	
823	5155		Amarnath G	SC	27-06-55	02-02-93	19/07/1991	
824	5673		Yamunappa H	SC	01-06-56	30/9/190	19/07/1991	
825	5877		Bhaskar K J	SC	20-07-56	30/9/190	19/07/1991	
826	5979		Premakumar H S	SC	22-01-58	30/9/190	19/07/1991	
827	1843		Abdul Basith		01-05-35	29-09-92	29/09/1992	
828	2011		Venkatarathanam S		02-05-36	29-09-92	29/09/1992	
829	2078		Abdul Khaeem G		25-12-36	29-09-92	29/09/1992	
830	2128		Nagaraja Rao C V		10-03-35	29-09-92	29/09/1992	
831	2277		Srinivasan K		01-02-40	29-09-92	29/09/1992	
832	2353		Shanthappa Balagundi		17-09-38	29-09-92	29/09/1992	
833	2419		Narashimarajan M N		10-01-39	29-09-92	29/09/1992	
834	2443(A)		Sathyanarayana S		14-03-40	29-09-92	29/09/1992	
835	2464		Rajakrishna Gupta Y S		05-06-38	29-09-92	29/09/1992	
836	2469		Kamaraiah B S		01-01-40	29-09-92	29/09/1992	
837	2513		Vasantha Rao		11-07-41	29-09-92	29/09/1992	
838	2517		Sastri H P M		02-04-40	29-09-92	29/09/1992	
839	2531		Ramakrishana		04-11-38	29-09-92	29/09/1992	
840	2543		Iqbal Ahmed		13-09-39	29-09-92	29/09/1992	
841	2550		Nagoor B S		12-01-37	29-09-92	29/09/1992	
842	2552		Annaiah reddy B M		04-02-36	29-09-92	29/09/1992	
843	2554		Shanthaveerappa H B		30-10-38	29-09-92	29/09/1992	
844	2556		Kulkarni R K		13-10-38	29-09-92	29/09/1992	
845	2575		Veeranna Srigoli		12-06-39	29-09-92	29/09/1992	
846	2577		Venkatesh Joshi A		10-06-40	29-09-92	29/09/1992	
847	2583		Shank ali		15-05-40	29-09-92	29/09/1992	
848	2584		Acutharao H		15-04-38	29-09-92	29/09/1992	
849	2587		Mohandas K		22-03-40	29-09-92	29/09/1992	
850	2591		Ranghanagowda B		08-05-38	29-09-92	29/09/1992	
851	2593		Bandya sastr		19-09-39	29-09-92	29/09/1992	
852	2596		Mahabalaih S		20-01-34	29-09-92	29/09/1992	
853	2599		Anjenappa B N		04-03-36	29-09-92	29/09/1992	
854	2606		Vijayakumar Despande		10-05-38	29-09-92	29/09/1992	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
855	2612		Mulgund N K		02-10-35	29-09-92	29/09/1992	
856	2613		Mruthunjayappa G S		26-10-38	29-09-92	29/09/1992	
857	2615		Prabhakar Sastri P		26-10-38	29-09-92	29/09/1992	
858	2621		Syed Mustek ahmed R		17-03-39	29-09-92	29/09/1992	
859	2631		Resbud P R		16-06-37	29-09-92	29/09/1992	
860	2634		Sadhashiva setty K		18-12-38	29-09-92	29/09/1992	
861	2636		Naik V K		10-05-37	29-09-92	29/09/1992	
862	2642		Sitha Ramaiah R		11-02-37	29-09-92	29/09/1992	
863	2644		Lakshman N		10-03-37	29-09-92	29/09/1992	
864	2650		Herimatt G V		14-01-39	29-09-92	29/09/1992	
865	2652		Nagaraj V		19-11-39	29-09-92	29/09/1992	
866	2663		Suranna B M		10-05-38	29-09-92	29/09/1992	
867	2668		Abdul Huq B		01-01-41	29-09-92	29/09/1992	
868	2692		Srikantha Sharama G V		12-07-41	29-09-92	29/09/1992	
869	2693		Md.Habbibuudin		16-10-36	29-09-92	29/09/1992	
870	2695		Prasad S L N		01-03-42	29-09-92	29/09/1992	
871	2697		Rahman M K		17-05-36	29-09-92	29/09/1992	
872	2701		Venkateshaiah		15-04-39	29-09-92	29/09/1992	
873	2703		Lakkanna C T		09-06-40	29-09-92	29/09/1992	
874	2707		Nrashimhaiah C		14-05-38	29-09-92	29/09/1992	
875	2719		Sharanappa D		01-02-36	29-09-92	29/09/1992	
876	2721		Lakshmegowda T N		01-06-42	19-07-91	29/09/1992	
877	2722		Nanjuaiah Pujari		15-02-36	19-07-91	29/09/1992	
878	2724		Akoranaradhya G		04-05-35	19-07-91	29/09/1992	
879	2725		Adukathaiah K R		03-04-38	19-07-91	29/09/1992	
880	2726		Dattatri C K		16-04-38	19-07-91	29/09/1992	
881	2727		Hariharaswamy H		02-12-40	19-07-91	29/09/1992	
882	2728		Kagatkar A A		27-07-35	19-07-91	29/09/1992	
883	2730		Ramachandra K V		02-03-35	19-07-91	29/09/1992	
884	2731		Azzaruddin Ahmed		05-05-40	29-09-92	29/09/1992	
885	2732		Vasudev Rao S		13-12-35	29-09-92	29/09/1992	
886	2733		Nagaraju M G		20-07-38	19-07-91	29/09/1992	
887	2735		Channa veriah A B		05-04-42	19-07-91	29/09/1992	
888	2737		Srinivasa Rao V		28-10-36	19-07-91	29/09/1992	
889	2740		Raghavendr Achar P V		19-07-37	19-07-91	29/09/1992	
890	2742		Shanakapa Gowda H		03-10-38	19-07-91	29/09/1992	
891	2746		Mukundha Rao K R		08-05-40	19-07-91	29/09/1992	
892	2747		Sadashivappa G S		10-05-38	19-07-91	29/09/1992	
893	2748		Sathyanarayana H R		06-07-35	19-07-91	29/09/1992	
894	2748		Narashimiha Murthy T N		15-04-48	19-07-91	29/09/1992	
895	2751		Nagaraju H V		10-06-36	19-07-91	29/09/1992	
896	2752		Panduranga Rao V V		29-07-36	29-09-92	29/09/1992	

Sl. No.	JE Grade No 01.01.93	JE Grade No	Names	SC/ST	Date of Birth	Actual Promotion	Eligibility Date	Remarks
1	2		3	4	5	6	7	8
897	2755		Sridhar Murthy G		07-02-39	29-09-92	29/09/1992	
898	2756		Puttanna Shetty S R		02-03-38	19-07-91	29/09/1992	
899	2758		Parthasarathi G		10-05-38	29-09-92	29/09/1992	
900	2759		Siddram Setty G R		06-04-37	29-09-92	29/09/1992	
901	2761		Sathyanarayana Rao K S		28-09-39	29-09-92	29/09/1992	
902	2763		Venkatesha Murthy M B		07-01-43	19-07-91	29/09/1992	
903	2764		Govinda Raj A R		10-07-35	19-07-91	29/09/1992	
904	2766		Mariyappa		16-10-34	29-09-92	29/09/1992	
905	2769		Jagadevaiah Hiremath		13-02-39	29-09-92	29/09/1992	
906	2772		Rachaiiah A M		12-12-38	29-09-92	29/09/1992	
907	2774		Shamaiah K H		01-06-41	19-07-91	29/09/1992	
908	2775		Syed Zaheera Husain		27-11-35	29-09-92	29/09/1992	
909	2777		Gundiah M R		10-04-37	29-09-92	29/09/1992	
910	2779		Venkata Giriappa		03-09-37	29-09-92	29/09/1992	
911	2781		Nazeen Ahmed (Elec) K M		01-06-40	29-09-92	29/09/1992	
912	2783		Lingabasappa Agandi		14-02-40	29-09-92	29/09/1992	
913	2786		Anjaiah Shetty M		05-08-39	29-09-92	29/09/1992	
914	4057		Rangaswamiah B K	ST	08-09-44	29-09-92	29/09/1992	
915	4707		Hanumantharaya	ST	02-11-47	29-09-92	29/09/1992	
916	4793		Basaiah H K	ST	12-03-48	29-09-92	29/09/1992	
917	4811		Arisangodu B S	ST	02-05-41	29-09-92	29/09/1992	
918	4268		Dasappa D	SC	23-03-44	20-09-94	29/09/1992	
919	4394		Kannaiah R	SC	14-06-48	20-09-94	29/09/1992	
920	4693		Hanumanthappa V	SC	01-07-45	20-09-94	29/09/1992	
921	4710		Jayapal J	SC	04-06-40	20-09-94	29/09/1992	
922	5118		Siddapura H P	SC	01-06-56	20-09-94	29/09/1992	
923	5404		Vasudev M	SC	10-10-60	20-09-94	29/09/1992	
924	5469		Mallikarjunaswamy	SC	05-12-61	20-09-94	29/09/1992	
925	5571		Myagin P H	SC	01-05-61	20-09-94	29/09/1992	
926	5617		Thukarj D Chavan	SC	12-01-60	20-09-94	29/09/1992	
927	5626		Putta sheshagiri	SC	01-06-59	20-09-94	29/09/1992	
928	5645		Siddaram	SC	06-09-52	20-09-94	29/09/1992	
929	5661		Venkatachalaiah B M	SC	20-07-60	20-09-94	29/09/1992	
930	5666		Srirangarajpura	SC	10-06-62	20-09-94	29/09/1992	
931	5674		Lakshman Rathod	SC	01-06-60	20-09-94	29/09/1992	
932	5678		Munianjenappa M	SC	01-10-55	20-09-94	29/09/1992	
933	5687		Ramesh N Narayanakar	SC	03-02-59	20-09-94	29/09/1992	
934	2787		Srinivaisiah M V		20-09-92	29-09-92	2/2/1993	
935	2790		Veeraiah N M		03-04-37	29-09-92	2/2/1993	
936	2791		Despade V G		10-01-37	29-09-92	2/2/1993	
937	2793		Kali Veerachari D S		08-04-40	29-09-92	2/2/1993	
938	2794		Chandra Shekhar Gupta B S		20-12-36	29-09-92	2/2/1993	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
939	2795		S Surya Narayana S		19-06-35	29-09-92	2/2/1993	
940	2796		Ananda Murthy H R		17-05-40	29-09-92	2/2/1993	
941	2798		Seetharaiah T L		16-05-36	29-09-92	2/2/1993	
942	2799		Danial K S D		19-10-41	29-09-92	2/2/1993	
943	2800		Manjunathaiah H S		03-06-36	29-09-92	2/2/1993	
944	2801		Srikanthiah K G		19-05-35	29-09-92	2/2/1993	
945	2802		Putta chamaraju Bhaddur		24-01-35	29-09-92	2/2/1993	
946	3349		NARAYANAPPA	SC	20-05-39	15-09-95	2/2/1993	
947	3646		MUGADILIMATH S N	SC	10-06-41	15-09-95	2/2/1993	
948	4616		Chigani R T	SC	01-02-45	20-09-94	2/2/1993	
949	5376		MARKAPPA	SC	20-07-63	15-09-95	2/2/1993	
950	5544		KHAGHOD S G	SC	24-07-59	15-09-95	2/2/1993	
951	5641		Kavali S A	SC	04-02-59	20-09-94	2/2/1993	
952	5682		Eshwaraiah V H	SC	24-08-61	20-09-94	2/2/1993	
953	5715		Munianjenappa S	SC	01-10-63	20-09-94	2/2/1993	
954	5716		Kantharaj K S	SC	01-06-62	20-09-94	2/2/1993	
955	1864		Srinivas R		09-07-34	02-02-93	20/09/1994	
956	1895		Govida Das H G		21-02-35	02-02-93	20/09/1994	
957	2065		Veeranna M Y		09-11-39	20-09-94	20/09/1994	
958	2164		Nagabhushan S		22-05-39	20-09-94	20/09/1994	
959	2295		Narayanamurthy V S		10-06-39	20-09-94	20/09/1994	
960	2316		Sindhe R C			02-02-93	20/09/1994	
961	2320		Popanna B		05-10-38	20-09-94	20/09/1994	
962	2377		Maynasinakare S C		20-04-38	20-09-94	20/09/1994	
963	2384		Usman M		19-12-36	20-09-94	20/09/1994	
964	2473		Krishnamurthy T P		05-06-46	20-09-94	20/09/1994	
965	2670		Suryanarayana Rao P V		14-01-42	02-02-93	20/09/1994	
966	2687		Halgur G K		04-05-39	02-02-93	20/09/1994	
967	2700		Ramakrishanappa G		01-01-38	02-02-93	20/09/1994	
968	2741		Shivanand B V		27-09-37	20-09-94	20/09/1994	
969	2762		Krishna Murthy Pachatu		23-08-41	02-02-93	20/09/1994	
970	2780		Sathyanarayana S		07-02-40	20-09-94	20/09/1994	
971	2792		Venkhobha Rao M		07-09-38	02-02-93	20/09/1994	
972	2803		Srinivasa Murthy B V		25-01-38	29-09-92	20/09/1994	
973	2804		Devanad Sadanada S		17-09-39	29-09-92	20/09/1994	
974	2805		Channe gowda H C		20-10-39	29-09-92	20/09/1994	
975	2808		Neelakanta B		15-03-39	29-09-92	20/09/1994	
976	2811		Md. Osam Kahn		14-01-38	29-09-92	20/09/1994	
977	2812		Prahaladha Rao R T		05-06-38	29-09-92	20/09/1994	
978	2815		Basavaraja J M		04-07-40	29-09-92	20/09/1994	
979	2817		Verrappa M G		22-05-38	29-09-92	20/09/1994	
980	2819		Ganesh Murthy V		23-04-37	29-09-92	20/09/1994	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
981	2821		Ananthaiah B S		10-05-38	29-09-92	20/09/1994	
982	2824		Ramachadra A R		21-11-36	02-02-93	20/09/1994	
983	2825		Narabodi K D		01-05-37	29-09-92	20/09/1994	
984	2826		Shivanna B		10-05-38	02-02-93	20/09/1994	
985	2829		Santhosh Bailurkar		10-10-41	29-09-92	20/09/1994	
986	2831		Mahadevappa B		12-02-39	20-09-94	20/09/1994	
987	2832		Govndiaiah C S		06-10-40	20-09-94	20/09/1994	
988	2833		Narshima Bas		05-06-39	20-09-94	20/09/1994	
989	2835		Abdul Semi Syed		21-05-38	20-09-94	20/09/1994	
990	2836		Nagraja Shetty S		14-07-39	20-09-94	20/09/1994	
991	2838		Nisar Ahmed B S		31-08-40	20-09-94	20/09/1994	
992	2839		Krishnamurthy R		04-06-37	20-09-94	20/09/1994	
993	2841		Sheshageri N		08-02-37	20-09-94	20/09/1994	
994	2845		Krishnamurthy C		13-06-38	20-09-94	20/09/1994	
995	2846		Chinnaswamy S		25-06-39	20-09-94	20/09/1994	
996	2850		Sridhar M S		20-07-41	20-09-94	20/09/1994	
997	2851		Kulkarni P T		02-05-37	20-09-94	20/09/1994	
998	2852		Srinivasa Rao T V		27-01-37	20-09-94	20/09/1994	
999	2853		Sundresh H N		05-07-38	20-09-94	20/09/1994	
1000	2854		Krishnamurthy Rao K		29-11-38	20-09-94	20/09/1994	
1001	2855		Kapinipathaiah G S		05-05-42	20-09-94	20/09/1994	
1002	2857		Mahadev K N		24-12-39	20-09-94	20/09/1994	
1003	2858		Venkataramanreddy C		18-06-40	20-09-94	20/09/1994	
1004	2859		Venkatadasappa S S		20-01-39	20-09-94	20/09/1994	
1005	2867		Sridhar S		16-05-41	20-09-94	20/09/1994	
1006	2870		Indudhar M S		10-08-38	20-09-94	20/09/1994	
1007	5600		SUBRAMANIAH J V	SC	28-06-58	15-09-95	20/09/1994	
1008	5620		NIGANUR R K	SC	01-08-62	15-09-95	20/09/1994	
1009	5627		SURYAVAMSHI G S	SC	01-06-60	15-09-95	20/09/1994	
1010	5646		PUBULAN N	SC	04-07-62	15-09-95	20/09/1994	
1011	5647		SHIVAJI BHEEMAPPA BIJAPUR	SC	01-06-62	15-09-95	20/09/1994	
1012	5648		K N KRISHNA NAIK	SC	01-07-61	15-09-95	20/09/1994	
1013	5651		RAMESH ZATANGA SOLAPUR	SC	15-05-63	15-09-95	20/09/1994	
1014	5654		THUKARAM R PAWAR	SC	04-03-63	15-09-95	20/09/1994	
1015	5655		NAGAIAH	SC	01-08-61	15-09-95	20/09/1994	
1016	5657		M RAMAKRISHNA	SC	14-03-53	15-09-95	20/09/1994	
1017	5660		RAMASWAMY BADAPPA DUDDRI	SC	16-11-59	15-09-95	20/09/1994	
1018	5662		SHIVA SHANKARAPPA YELAPPA CHALAVADI	SC	01-06-60	15-09-95	20/09/1994	
1019	5665		RAMAPPA G	SC	10-04-55	15-09-95	20/09/1994	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
1020	5668		JENJERI SURESH	SC	10-04-60	15-09-95	20/09/1994	
1021	5672		BALASWAMY D	SC	01-08-60	15-09-95	20/09/1994	
1022	5677		DURGAPPA A K	SC	02-05-61	15-09-95	20/09/1994	
1023	5679		BASAVANNAPPA BOSKEY	SC	19-03-61	15-09-95	20/09/1994	
1024	5681		SRIKANTA MURTHY	SC	02-11-53	15-09-95	20/09/1994	
1025	5683		SHIVAMALLU B M	SC	20-07-57	15-09-95	20/09/1994	
1026	5690		PUNNASWAMY M	SC	01-07-46	15-09-95	20/09/1994	
1027	5693		BABU SAHID BALU BHOVI	SC	01-06-62	15-09-95	20/09/1994	
1028	5694		VENKATACHALAIH S C	SC	07-03-55	15-09-95	20/09/1994	
1029	5697		RAMAKRISHNAPPA	SC	06-07-55	15-09-95	20/09/1994	
1030	5700		HANUMANTHAIH G	SC	10-06-60	15-09-95	20/09/1994	
1031	5701		HEREMANE N A	SC	07-07-60	15-09-95	20/09/1994	
1032	5702		SHIVARAM S N	SC	22-03-58	15-09-95	20/09/1994	
1033	5705		PUTTARAJU M P	SC	03-08-55	15-09-95	20/09/1994	
1034	5706		PAPANNA H	SC	01-06-60	15-09-95	20/09/1994	
1035	5708		SHEKHARAPPA S M	SC	01-03-59	15-09-95	20/09/1994	
1036	5709		THALAVARA S G	SC	01-08-61	15-09-95	20/09/1994	
1037	5710		NARASHIMHAIH G N	SC	04-04-47	15-09-95	20/09/1994	
1038	5714		HOTTAKARA B N	SC	01-06-60	15-09-95	20/09/1994	
1039	5718		NAGARAJA M G	SC	06-05-57	15-09-95	20/09/1994	
1040	5725		DAYANANDA S M	SC	22-05-59	15-09-95	20/09/1994	
1041	3825		Thippeswamy T	ST	09-04-45	20-09-94	20/09/1994	
1042	3860		Talwar Thimmappa	ST	01-03-45	20-09-94	20/09/1994	
1043	5130		Nanjaiah	ST	02-03-45	02-02-93	20/09/1994	
1044	2857		Herimatt J V		15-05-39	20-09-94	20/09/1994	
1045	2871		Murthy H M		10-05-41	20-09-94	20/09/1994	
1046	2873		Jayaram B		01-06-37	20-09-94	20/09/1994	
1047	2874		Lakmegowda A B		01-06-38	20-09-94	20/09/1994	
1048	2878		Natarajan N		01-10-39	20-09-94	20/09/1994	
1049	5924		RANGASWAMY M	SC	06-06-55	15-09-95	20/09/1994	
1050	5726		KONDIH	SC	06-02-53	15-09-95	20/09/1994	
1051	426		HAVERI D S		15-11-41	15-09-95	15/09/1995	
1052	1408		DEVENDRAPPA P		04-07-45	15-09-95	15/09/1995	
1053	2090		CHANDRASHEKARAIH MN		27-09-38	04-12-95	15/09/1995	
1054	2281		JAGADEESH Y N		09-09-37	15-09-95	15/09/1995	
1055	2771		KARIYAPPA KT		20-08-38	04-12-95	15/09/1995	
1056	2842		RAMABHATT K		01-07-38	15-09-95	15/09/1995	
1057	2433B		MOHIT SH		15-06-40	04-12-95	15/09/1995	
1058	2853		SUNDRESH H N		05-07-38	15-09-95	15/09/1995	
1059	2862		GUNDA SHASTRI B N		22-05-41	15-09-95	15/09/1995	
1060	2866		BAGURAIH N		18-05-39	15-09-95	15/09/1995	
1061	2877		MALLIKARJUNAIAH G		04-06-38	15-09-95	15/09/1995	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
1062	2880		Chandrappa Y		15-08-38	20-09-94	15/09/1995	
1063	2881		THAVANAPPA K S		14-07-39	15-09-95	15/09/1995	
1064	2885		Venkataramaiah A		20-04-38	20-09-94	15/09/1995	
1065	2889		Sridhar S		18-01-43	20-09-94	15/09/1995	
1066	2891		Venkatagere H S		26-10-40	20-09-94	15/09/1995	
1067	2892		Narashimarao T R		25-01-37	20-09-94	15/09/1995	
1068	2895		Subramanyam R S		20-06-37	20-09-94	15/09/1995	
1069	2897		RAGAVENDRA RAO M S		11-12-37	15-09-95	15/09/1995	
1070	2898		Vasanth N Y		06-02-40	20-09-94	15/09/1995	
1071	2906		Venkatanarayana M V		15-01-36	20-09-94	15/09/1995	
1072	2910		M S NARASHIMA MURTHY		05-04-42	15-09-95	15/09/1995	
1073	2912		K N ANANTHARAMU		03-11-40	15-09-95	15/09/1995	
1074	2917		A SHIVAJI RAO		23-08-39	15-09-95	15/09/1995	
1075	2920		Mylar Sheety S		07-02-38	20-09-94	15/09/1995	
1076	2922		Pralahad ShettyC K		28-09-36	20-09-94	15/09/1995	
1077	2924		Ramanna H K		28-09-38	20-09-94	15/09/1995	
1078	2925		Mukuns Rao P C		08-11-38	20-09-94	15/09/1995	
1079	2929		Nanjappa H		03-12-39	20-09-94	15/09/1995	
1080	2932		Krishna C V		06-07-39	20-09-94	15/09/1995	
1081	2934		T NAGENDRAPPA		15-04-39	15-09-95	15/09/1995	
1082	2935		Padbhanabha Rao G		12-06-38	20-09-94	15/09/1995	
1083	2936		Chikkathimmaiah H T		25-05-38	20-09-94	15/09/1995	
1084	2940		D C KRISHNAPPA		20-04-40	15-09-95	15/09/1995	
1085	2941		Krishnappa V		04-03-37	20-09-94	15/09/1995	
1086	2944		Narayana B M		14-09-39	20-09-94	15/09/1995	
1087	2945		Phakhuruddin K		01-07-40	20-09-94	15/09/1995	
1088	2948		Abdul Bhaqu		06-07-40	20-09-94	15/09/1995	
1089	2949		Sheshadri lyngar H N		13-09-36	20-09-94	15/09/1995	
1090	2950		S SHIVAIAH		08-08-33	15-09-95	15/09/1995	
1091	2951		N MARAVEERA BHADRAPPA		01-07-38	15-09-95	15/09/1995	
1092	2952		Md. Abudl Ghani M		10-04-40	20-09-94	15/09/1995	
1093	2953		Mohan Lal		22-07-40	20-09-94	15/09/1995	
1094	2955		Srinivas Murthy P		01-07-39	20-09-94	15/09/1995	
1095	2956		Ranganatharao M N		01-07-37	20-09-94	15/09/1995	
1096	2959		Hanumaiah G		06-07-37	20-09-94	15/09/1995	
1097	2964		Chinnappa G		18-07-38	20-09-94	15/09/1995	
1098	2965		Maragala V M		15-09-40	20-09-94	15/09/1995	
1099	2966		B C NAGARAJ		07-01-39	15-09-95	15/09/1995	
1100	2969		Gurumalliah K N		24-08-38	20-09-94	15/09/1995	
1101	2973		Hanumanthappa M		23-07-37	20-09-94	15/09/1995	
1102	2975		Basappa A		20-05-39	20-09-94	15/09/1995	
1103	2978		Nagaraj C S		24-05-41	20-09-94	15/09/1995	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
1104	2979		P BHEERANDRACHR		01-10-39	15-09-95	15/09/1995	
1105	2981		Chandru A R		06-04-48	20-09-94	15/09/1995	
1106	2984		Sakkare Malapa		28-08-37	20-09-94	15/09/1995	
1107	2985		Adavi Rao		19-06-38	20-09-94	15/09/1995	
1108	2986		N T RAMANNA		04-02-39	15-09-95	15/09/1995	
1109	2988		MADAVA MURTHY J S		15-07-40	15-09-95	15/09/1995	
1110	2991		PRALDHA RAO R		01-07-38	15-09-95	15/09/1995	
1111	2992		Veeranna H		12-08-38	20-09-94	15/09/1995	
1112	2993		PATIL D A		01-11-37	15-09-95	15/09/1995	
1113	2997		VENKATA RAO B K		05-01-41	15-09-95	15/09/1995	
1114	3002		NAGARAJA ACHAR B L		20-06-39	15-09-95	15/09/1995	
1115	3003		KUMBAR R V		11-04-39	15-09-95	15/09/1995	
1116	3004		RAMAKRISHNAIAH H		04-06-41	04-12-95	15/09/1995	
1117	3008		VASANTHA DHATTOPANTH		21-09-37	15-09-95	15/09/1995	
1118	3009		JAVALI G		22-10-37	15-09-95	15/09/1995	
1119	3010		RAMARAO A		26-12-37	15-09-95	15/09/1995	
1120	3012		APPU K		27-06-33	15-09-95	15/09/1995	
1121	3014		KENCHAPPA D T		05-06-39	15-09-95	15/09/1995	
1122	3015		GANGAPPA M		11-06-39	15-09-95	15/09/1995	
1123	3016		SHANMUGHAPA S N		27-06-39	15-09-95	15/09/1995	
1124	3019		BASANNA B		10-05-41	15-09-95	15/09/1995	
1125	3021		RAMACHANDRA M N		27-05-39	15-09-95	15/09/1995	
1126	3023		MUINIGOWDA T M		14-06-39	15-09-95	15/09/1995	
1127	3024		MATI D B		04-06-39	15-09-95	15/09/1995	
1128	3025		ERANNA B		15-07-39	15-09-95	15/09/1995	
1129	3027		SYED MEMABOOR PASHA		07-07-41	15-09-95	15/09/1995	
1130	3031		SHANKAR G S		25-08-40	15-09-95	15/09/1995	
1131	3034		BORAIAH S		08-01-40	15-09-95	15/09/1995	
1132	3035		CHIKKA NAGIAH		06-03-39	15-09-95	15/09/1995	
1133	3036		RAGAVENDRA RAO		07-08-41	15-09-95	15/09/1995	
1134	3040		VIRAKTHMATH PS		25-05-40	04-12-95	15/09/1995	
1135	3041		NARASHIMIAH K		20-11-37	15-09-95	15/09/1995	
1136	3045		THIPPA SETTY R S		05-06-38	15-09-95	15/09/1995	
1137	3046		SIDDAPPA G		16-07-33	15-09-95	15/09/1995	
1138	3048		MARIYA GURS		01-04-40	15-09-95	15/09/1995	
1139	3053		GANESH RAO K S		14-10-38	15-09-95	15/09/1995	
1140	3054		GIRIYAPPA T		13-08-38	15-09-95	15/09/1995	
1141	3056		SUBBA RAO T V		11-11-39	15-09-95	15/09/1995	
1142	3058		DEVA RAJ C K		13-07-41	15-09-95	15/09/1995	
1143	3060		RAGHUNATHSETTI KS		30-04-38	04-12-95	15/09/1995	
1144	3061		AMBUR S T		03-10-38	15-09-95	15/09/1995	
1145	3063		MHAMOOD RASUL H C		14-04-40	15-09-95	15/09/1995	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
1146	3064		KRISHNASWAMY IYER A S		09-06-40	15-09-95	15/09/1995	
1147	3066		M SHIVAPPA		27-02-38	15-09-95	15/09/1995	
1148	3070		NARAYANA RAO D		24-05-39	15-09-95	15/09/1995	
1149	3072		REVANNA N T		11-02-41	15-09-95	15/09/1995	
1150	3073		MUDDA VERAIAH H T		05-01-38	15-09-95	15/09/1995	
1151	3075		ABHAYA KUMAR K V		14-04-39	15-09-95	15/09/1995	
1152	3078		BASAVIAH RB		31-08-40	04-12-95	15/09/1995	
1153	3082		ASTHAPUR S R		03-01-40	15-09-95	15/09/1995	
1154	3083		GURURAJ RAO D K		20-03-41	15-09-95	15/09/1995	
1155	3086		ESWARAPPA J C		20-03-38	15-09-95	15/09/1995	
1156	3091		UPADHAYA M R		18-07-38	15-09-95	15/09/1995	
1157	3092		VENKATESHAN A		30-11-41	15-09-95	15/09/1995	
1158	3095		RANGAPPA G		15-06-39	15-09-95	15/09/1995	
1159	3100		NANJUNDIAH S		03-08-40	15-09-95	15/09/1995	
1160	3101		SHIVANANDAPPA L R		21-05-38	15-09-95	15/09/1995	
1161	3105		RAVIDRANATHASETTY K L		20-04-41	15-09-95	15/09/1995	
1162	3106		RAJANNA K R		25-05-39	15-09-95	15/09/1995	
1163	3107		CHOWDAIAH		30-06-40	15-09-95	15/09/1995	
1164	3108		GOPALAKRISHNA SHETTY E R		21-01-41	15-09-95	15/09/1995	
1165	3109		RAMACHANDRA SASTRY S N		27-04-41	15-09-95	15/09/1995	
1166	3112		MUNIYAPPA U		04-09-41	15-09-95	15/09/1995	
1167	3113		MAHABOOB C		13-05-39	15-09-95	15/09/1995	
1168	3114		SIVAGOWDA H B		10-10-38	15-09-95	15/09/1995	
1169	3116		KUMAR JC		15-02-39	04-12-95	15/09/1995	
1170	3117		PUTTANNAIAH G		30-09-39	15-09-95	15/09/1995	
1171	3118		PUTTARAJU		04-02-41	15-09-95	15/09/1995	
1172	3119		MAHADEVAPPA M R		01-02-39	15-09-95	15/09/1995	
1173	3121		CHANDRASHEKARAIAH HD		10-06-43	04-12-95	15/09/1995	
1174	3122		NAGESHRAO K S		12-04-39	15-09-95	15/09/1995	
1175	3125		NARASIMHAMURTHY N		08-04-41	15-09-95	15/09/1995	
1176	3126		RAMACHANDRA H S		02/07/40	15-09-95	15/09/1995	
1177	3127		RAGHAVAN S R		02-08-40	15-09-95	15/09/1995	
1178	3130		SRIDHARMURTHY H S		07-05-28	15-09-95	15/09/1995	
1179	3132		KULKARNI M M		09-02-28	15-09-95	15/09/1995	
1180	3133		NARAYANARAO K		01-05-39	04-12-95	15/09/1995	
1181	3134		VEERABHADRAPPA S KANTI		10-11-38	15-09-95	15/09/1995	
1182	3135		JANARDHAN G K		01-03-41	15-09-95	15/09/1995	
1183	3138		NARAYANAMURTHY N A		14-09-42	15-09-95	15/09/1995	
1184	3139		CHANDRASHEKAR RAO N		02-07-41	15-09-95	15/09/1995	
1185	3143		SRIKANTHA K R		28-03-40	15-09-95	15/09/1995	
1186	3144		PATIL V B		10-07-38	15-09-95	15/09/1995	
1187	3146		SESHAGIRIRAO K		10-08-43	15-09-95	15/09/1995	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
1188	3147		SRIPATHIRAO G K		23-04-39	15-09-95	15/09/1995	
1189	3149		LAKSHMINARAYANA		01-07-40	15-09-95	15/09/1995	
1190	3150		SUNDAR RAJAN V R		11-11-40	15-09-95	15/09/1995	
1191	3151		MADHAVALIAH G P		10-02-40	15-09-95	15/09/1995	
1192	3152		RAMACHANDRA ACHARI		18-07-39	15-09-95	15/09/1995	
1193	3153		HEMADRI T B		09-12-40	15-09-95	15/09/1995	
1194	3154		DODDAIAH M H		13-08-39	15-09-95	15/09/1995	
1195	3157		KRISHNAMURTHY KV		25-03-38	15-09-95	15/09/1995	
1196	3160		MATH SS		05-04-39	15-09-95	15/09/1995	
1197	3163		RAMAKRISHNA RAO GK		20-08-38	04-12-95	15/09/1995	
1198	3164		KATHARI GL		22-10-39	15-09-95	15/09/1995	
1199	3168		CHANDRAMOHAN KS		14-05-43	04-12-95	15/09/1995	
1200	3169		PATTAN SHETTY BM		29-07-40	15-09-95	15/09/1995	
1201	3172		NARAYAN MACHIMYA K		09-09-38	15-09-95	15/09/1995	
1202	3173		UROLAGINA GM		14-08-39	04-12-95	15/09/1995	
1203	3175		SEETHARAMA SASTRY V		10-10-41	04-12-95	15/09/1995	
1204	3176		KEMPEGOWDA T L		08-02-39	15-09-95	15/09/1995	
1205	3178		RAFIQ AHMED S M		08-10-39	15-09-95	15/09/1995	
1206	3179		MALLIKARJUNAIAH N		15-10-40	15-09-95	15/09/1995	
1207	3182		BEEDI ST		03-09-39	15-09-95	15/09/1995	
1208	3183		NAYAK PR		21-10-38	15-09-95	15/09/1995	
1209	3184		TELANGI MS		19-07-39	15-09-95	15/09/1995	
1210	3185		SUBRAMANYAM B R		19-06-42	15-09-95	15/09/1995	
1211	3190		ARASIAH K		03-03-40	15-09-95	15/09/1995	
1212	3192		CHANDRAMOULA CHAR R		07-10-39	15-09-95	15/09/1995	
1213	3196		VADDATI V R		02-05-39	15-09-95	15/09/1995	
1214	3198		JIVANDARKUMAR SHETTI M		02-01-40	15-09-95	15/09/1995	
1215	3199		KADAMBA N G		15-06-40	15-09-95	15/09/1995	
1216	3200		RAMAKRISHNA BHAT P		22-07-43	15-09-95	15/09/1995	
1217	3201		PAPANNA R		14-01-38	15-09-95	15/09/1995	
1218	3202		DWARAKNATH C S		23-05-40	15-09-95	15/09/1995	
1219	3205		ASWATHANARAYANA		04-05-38	15-09-95	15/09/1995	
1220	3206		KRISHNAMURTHY T V		20-04-41	15-09-95	15/09/1995	
1221	3207		VASUDEVAN S		25-12-41	15-09-95	15/09/1995	
1222	3209		PRAHLADA RAO K S		18-04-42	15-09-95	15/09/1995	
1223	3214		RAMANATH M G		15-06-38	15-09-95	15/09/1995	
1224	3217		SHIVAKUMAR		01-08-41	15-09-95	15/09/1995	
1225	3220		MUKUNDARA RAO N		02-12-42	15-09-95	15/09/1995	
1226	3222		NAGARAJ RAO BK		28-07-38	04-12-95	15/09/1995	
1227	3225		KRISHNAPPA S R		06-06-40	15-09-95	15/09/1995	
1228	3227		HALAPPA S		14-08-41	15-09-95	15/09/1995	
1229	3228		VIVEKANANDA B N		12-09-41	15-09-95	15/09/1995	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
1230	3230		RUDRAPPA G		01-07-42	15-09-95	15/09/1995	
1231	3232		DASAPPA K		23-04-38	15-09-95	15/09/1995	
1232	3233		SRINATH T		09-11-38	15-09-95	15/09/1995	
1233	3234		CHINNAPPA		14-05-39	15-09-95	15/09/1995	
1234	3235		KADAKOL D V		01-11-37	15-09-95	15/09/1995	
1235	3236		GOPALARAJ URS M K		16-04-40	15-09-95	15/09/1995	
1236	3238		JAYANNA K P		27-03-41	15-09-95	15/09/1995	
1237	3239		KRISHNEGOWDA C N		23-04-41	15-09-95	15/09/1995	
1238	3240		SOMASEKHARAPPA D G		05-05-41	15-09-95	15/09/1995	
1239	3241		SRINIVASAMURTHY V K		20-02-40	15-09-95	15/09/1995	
1240	3242		VENKATESH C V		23-07-40	15-09-95	15/09/1995	
1241	3243		MUDALAGIRIYAPPA B H		17-10-41	15-09-95	15/09/1995	
1242	3244		KRISHNAPPA B C		02-12-40	15-09-95	15/09/1995	
1243	3245		PATIL S B		12-04-42	15-09-95	15/09/1995	
1244	3247		PUTTANNA M B		26-05-38	15-09-95	15/09/1995	
1245	3249		KRISHNAMURTHY RAO V		09-06-38	15-09-95	15/09/1995	
1246	3250		PUTTASWAMI B P		01-07-40	15-09-95	15/09/1995	
1247	3253		HIREMATH M P		07-11-37	15-09-95	15/09/1995	
1248	3254		KRISHNAN G S		01-07-38	15-09-95	15/09/1995	
1249	3255		RANGANATH RAO D		11-03-39	15-09-95	15/09/1995	
1250	3257		NARAYANAPPA D T		13-05-40	15-09-95	15/09/1995	
1251	3258		SRIKANTAN S T		06-03-41	15-09-95	15/09/1995	
1252	3259		SHADAKSHARA MURTHY		13-01-42	15-09-95	15/09/1995	
1253	3261		SEETHARAM BM		12-05-38	15-09-95	15/09/1995	
1254	3262		SRINIVASAN AG		07-10-39	15-09-95	15/09/1995	
1255	3263		KRISHNAMURTHY RAO P S		03-12-41	15-09-95	15/09/1995	
1256	3264		PANDURANGA V		08-02-43	15-09-95	15/09/1995	
1257	3266		ANANTHANARYANA N		20-07-41	15-09-95	15/09/1995	
1258	3272		PANDURANGA VITTAL C R		14-02-41	15-09-95	15/09/1995	
1259	3273		BALASUBRAMANYAM V K		25-08-39	15-09-95	15/09/1995	
1260	3274		RAMACHARI K		01-02-40	15-09-95	15/09/1995	
1261	3275		NARASIMHAIAH K N		21-04-41	15-09-95	15/09/1995	
1262	3276		BASAVARAJAPPA M		26-08-38	15-09-95	15/09/1995	
1263	3277		SATHYANARAYANA S		10-02-42	15-09-95	15/09/1995	
1264	3279		NAGARAJ D V		26-05-43	15-09-95	15/09/1995	
1265	3281		HALAPPA K G		06-06-41	15-09-95	15/09/1995	
1266	3285		DEVARAJ G S		04-02-41	15-09-95	15/09/1995	
1267	3287		BASAVARAJAIAH		15-12-38	15-09-95	15/09/1995	
1268	3289		UPENDRA RAO K P		05-12-41	15-09-95	15/09/1995	
1269	3294		LAXMIREDDY A		15-09-40	15-09-95	15/09/1995	
1270	3295		KALAIAH B		19-09-39	15-09-95	15/09/1995	
1271	3297		HABIBUR REHAMAN		18-08-41	15-09-95	15/09/1995	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
1272	3300		NARAYANA BHAT K		20-01-42	15-09-95	15/09/1995	
1273	3306		RUDRAPPA T G		26-02-39	15-09-95	15/09/1995	
1274	3309		RAMRAO TANGALI		16-02-40	15-09-95	15/09/1995	
1275	3311		PADMANABHA P		15-12-40	15-09-95	15/09/1995	
1276	3313		KRSIHNASWAMI BN		10-07-40	15-09-95	15/09/1995	
1277	3315		UPENDRA KAMATH B		20-10-40	15-09-95	15/09/1995	
1278	3318		SESHADRI H N		16-02-42	15-09-95	15/09/1995	
1279	3320		KULKARNI A B		15-01-40	15-09-95	15/09/1995	
1280	3324		THIMMEGOWDA G		06-04-42	15-09-95	15/09/1995	
1281	3325		RAMANATH BHAT G		04-04-40	15-09-95	15/09/1995	
1282	3326		VITTAL RAO B		31-01-41	15-09-95	15/09/1995	
1283	3327		VENKOJI RAO A		06-08-39	15-09-95	15/09/1995	
1284	3328		JABBAR SHARIFF		15-11-40	15-09-95	15/09/1995	
1285	3329		VENKATARANGAN C K		26-01-43	15-09-95	15/09/1995	
1286	3334		SYED YOUNUS HUSSANI		01-05-40	15-09-95	15/09/1995	
1287	3335		NAYAK N K		08-01-40	15-09-95	15/09/1995	
1288	3338		BASAPPA M		10-05-40	15-09-95	15/09/1995	
1289	3339		OMKARAPPA G		18-07-39	15-09-95	15/09/1995	
1290	3340		NINGAPPA M		29-04-41	15-09-95	15/09/1995	
1291	3355		MARULASIDDAPPA H S		08-09-38	15-09-95	15/09/1995	
1292	3356		NAGENDRAPPA P		25-11-37	15-09-95	15/09/1995	
1293	3359		NAGAPPA B		10/05/439	15-09-95	15/09/1995	
1294	3364		GOVINDAPPA CB		28-12-38	15-09-95	15/09/1995	
1295	3373		GOVINDARAJU A V		18-09-38	15-09-95	15/09/1995	
1296	3374		BHATKURKI P B		05-11-38	15-09-95	15/09/1995	
1297	3379		CHANDRAIAH D		20-08-40	15-09-95	15/09/1995	
1298	3383		RANGESH		04-05-38	15-09-95	15/09/1995	
1299	3386		GURUMURTHY S		12-06-42	15-09-95	15/09/1995	
1300	3388		MUDALAGIRIAH B G		09-07-41	15-09-95	15/09/1995	
1301	3390		RUDRAPPA G		15-02-40	15-09-95	15/09/1995	
1302	3391		HEBBAR V M		27-04-38	15-09-95	15/09/1995	
1303	3408		VENKATA REDDY B		11-07-39	15-09-95	15/09/1995	
1304	3413		CHANDRASEKHARAPPA Y J		12-08-38	15-09-95	15/09/1995	
1305	3418		PATIL DR		14-05-41	15-09-95	15/09/1995	
1306	3420		KRISHNEGOWDA K T		11-03-40	15-09-95	15/09/1995	
1307	3436		SWAMY GH		28-11-38	15-09-95	15/09/1995	
1308	3437		SUNDAR RAJ M		22-05-38	15-09-95	15/09/1995	
1309	3440		VIRUPAKSHI		18-01-42	15-09-95	15/09/1995	
1310	3442		RAMAKRISHNAIAH G		01-06-38	15-09-95	15/09/1995	
1311	3443		MOHAMMED RUKMUDDIN		20-10-40	15-09-95	15/09/1995	
1312	3445		SHESHAGIRI RAO BK		01-07-43	15-09-95	15/09/1995	
1313	3449		MAHABOOB ALI		09-11-38	15-09-95	15/09/1995	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
1314	3450		DADDI H B		02-03-38	15-09-95	15/09/1995	
1315	3452		BHADRASHETTY S B		03-03-44	15-09-95	15/09/1995	
1316	3454		GURUSIDDAIAH N R		29-05-38	15-09-95	15/09/1995	
1317	3457		BORAI AH		08-11-39	15-09-95	15/09/1995	
1318	3468		SRIDHAR SD		19-06-40	15-09-95	15/09/1995	
1319	3469		CHANDRASEKHAR M		23-02-38	15-09-95	15/09/1995	
1320	3478		SEENAPPA		07-04-42	15-09-95	15/09/1995	
1321	3481		LOKESH T		29-05-41	15-09-95	15/09/1995	
1322	3482		MUNIYAPPA M V		02-03-39	15-09-95	15/09/1995	
1323	3483		VENKATESHAPPA		12-05-39	15-09-95	15/09/1995	
1324	3486		NAGARAJ RAO S		21-03-44	15-09-95	15/09/1995	
1325	3488		SHANKARNARAYANA P		21-07-42	15-09-95	15/09/1995	
1326	3489		RAGAVENDRA RAO G		10-06-42	15-09-95	15/09/1995	
1327	3491		HOSUR P K		01-10-39	15-09-95	15/09/1995	
1328	3492		KALASIGOUDA DC		04-10-37	15-09-95	15/09/1995	
1329	3497		DODDANNA GOWDA B		15-06-41	15-09-95	15/09/1995	
1330	3498		IMAM HUSSAIN		01-04-38	15-09-95	15/09/1995	
1331	3501		CHANDRASEKHAR B		16-04-40	15-09-95	15/09/1995	
1332	3503		THYAGARAJANK K N		06-03-43	15-09-95	15/09/1995	
1333	3505		TIMMEGOWDA SB		08-12-38	15-09-95	15/09/1995	
1334	3506		BYRANAPADAMATH S R		05-06-39	15-09-95	15/09/1995	
1335	3507		ZAIUDDIN M		09-12-41	15-09-95	15/09/1995	
1336	3508		DODDA VEERANNA C		01-07-38	15-09-95	15/09/1995	
1337	3509		DURGAPPA G		12-01-40	15-09-95	15/09/1995	
1338	3515		PALANETHRA		13-06-40	15-09-95	15/09/1995	
1339	3528		GANIGARE S G		25-07-39	15-09-95	15/09/1995	
1340	3529		SATHYAREDDY R H		07-04-40	15-09-95	15/09/1995	
1341	3530		BASAPPA U		13-07-40	15-09-95	15/09/1995	
1342	3530		VENKATESH KERUR		15-06-40	15-09-95	15/09/1995	
1343	3540		BASAPPA H		13-04-39	15-09-95	15/09/1995	
1344	3541		KALYAN RS		11-03-41	15-09-95	15/09/1995	
1345	3542		TADAS GR		30-10-41	15-09-95	15/09/1995	
1346	3543		MALLESHPAPPA S		06-03-49	15-09-95	15/09/1995	
1347	3544		KILARIMATH S P		24-04-40	15-09-95	15/09/1995	
1348	3546		DIXIT R B		03-07-43	15-09-95	15/09/1995	
1349	3547		SHANKARAPPA		05-01-44	15-09-95	15/09/1995	
1350	3547		KULAKARNI RR		08-04-39	15-09-95	15/09/1995	
1351	3550		KURUVATHAPPA K		19-11-44	15-09-95	15/09/1995	
1352	3552		PALAKSHA REDDY H		01-10-44	15-09-95	15/09/1995	
1353	3556		SHIVALINGAPPA P		01-07-40	15-09-95	15/09/1995	
1354	3557		ERANNA K		01-07-42	15-09-95	15/09/1995	
1355	3558		RAMALINGAIAH K M		01-06-44	15-09-95	15/09/1995	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
1356	3559		RUDRAGOWDA K G		01-07-44	15-09-95	15/09/1995	
1357	3560		SRINIVASAMURTHY H		29-08-44	15-09-95	15/09/1995	
1358	3566		ABDUL BASHIT		17-10-45	15-09-95	15/09/1995	
1359	3567		JAYRAM M T		06-05-39	15-09-95	15/09/1995	
1360	3568		UMAMAHESHWARA REDDY N		15-08-43	15-09-95	15/09/1995	
1361	3570		RAMAREDDY N L		10-08-44	15-09-95	15/09/1995	
1362	3572		FAKARUDDIN SAHEB K		01-07-40	15-09-95	15/09/1995	
1363	3573		NEELAKANTA B		20-04-44	15-09-95	15/09/1995	
1364	3574		VENUNATH RAO B		12-08-39	15-09-95	15/09/1995	
1365	3575		UJJANAPPA K		01-07-44	15-09-95	15/09/1995	
1366	3578		SIDDALINGAPPA K		01-07-40	15-09-95	15/09/1995	
1367	3579		SANNABASAPPA K		01-07-42	15-09-95	15/09/1995	
1368	3580		BALARANGAPPA K		04-06-43	15-09-95	15/09/1995	
1369	3581		SRINIVAS CHAR R		03-11-39	15-09-95	15/09/1995	
1370	3582		RAGAVENDRA RAO K		12-06-44	15-09-95	15/09/1995	
1371	3584		VEERABASIAH C B M		01-07-42	15-09-95	15/09/1995	
1372	3585		HANUMANTHAPPA C		01-07-42	15-09-95	15/09/1995	
1373	3586		PUTTAVEERANNA		09-06-41	15-09-95	15/09/1995	
1374	3587		GOPINATH H		02-08-45	15-09-95	15/09/1995	
1375	3589		NARAYANASWAMY T		23-08-40	15-09-95	15/09/1995	
1376	3590		SHARADAMBA H S		01-07-43	15-09-95	15/09/1995	
1377	3591		KAMALAKUMARI S		01-12-44	15-09-95	15/09/1995	
1378	3592		ARUNVASANTHAKUMARI		06-10-45	15-09-95	15/09/1995	
1379	3595		RAMAMURTHY H N		30-11-42	15-09-95	15/09/1995	
1380	3598		BIMARAO SIDDAPPA		02-01-40	15-09-95	15/09/1995	
1381	3603		RAMAKRISHNAPPA N		30-10-39	15-09-95	15/09/1995	
1382	3604		AJJUR B B		06-05-41	15-09-95	15/09/1995	
1383	3605		YOGACHAR A S		02-02-41	15-09-95	15/09/1995	
1384	3607		LOKANATH B R		01-12-41	15-09-95	15/09/1995	
1385	3609		HIREMATH M R		05-03-44	15-09-95	15/09/1995	
1386	3610		KULKARNI V G		16-05-41	15-09-95	15/09/1995	
1387	3613		RAJASEKHAR G P		05-04-45	15-09-95	15/09/1995	
1388	3614		GOPALAKRISHNA S		05-01-39	15-09-95	15/09/1995	
1389	3615		KULKARNI L B		20-07-38	15-09-95	15/09/1995	
1390	3618		VINAYAKUMAR		10-07-45	15-09-95	15/09/1995	
1391	3619		ACHUTA K		23-05-45	15-09-95	15/09/1995	
1392	3620		KALABAGI V S		01-11-45	15-09-95	15/09/1995	
1393	3624		SADASIVAIAH N		10-08-42	15-09-95	15/09/1995	
1394	3625		CHANDAPPA		22-05-43	15-09-95	15/09/1995	
1395	3627		CHOWDASHETTY M C		10-06-40	15-09-95	15/09/1995	
1396	3628		NAGARAJ IYER		10-01-45	15-09-95	15/09/1995	
1397	3630		CHANDRAIAH K L		12-03-45	15-09-95	15/09/1995	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
1398	3631		GAIKWAD P B		10-10-43	15-09-95	15/09/1995	
1399	3635		SUNDARAJ RAO LC		04-10-44	15-09-95	15/09/1995	
1400	3641		ANGADI V R		01-06-42	15-09-95	15/09/1995	
1401	3642		AMENI K H		26-05-43	15-09-95	15/09/1995	
1402	3647		ARI V T		10-06-42	15-09-95	15/09/1995	
1403	3648		KRISHNAMURTHY D		12-08-41	15-09-95	15/09/1995	
1404	3649		MALLIKARJUNA S B		01-08-45	15-09-95	15/09/1995	
1405	3650		GOVINDARAO		06-02-38	15-09-95	15/09/1995	
1406	3655		VEERANNAGOUDA		10-06-40	15-09-95	15/09/1995	
1407	3657		VENUGOPALA K		08-09-44	15-09-95	15/09/1995	
1408	3659		MUDDAIAH G V		24-04-39	15-09-95	15/09/1995	
1409	3660		THIMMAY GOWDA M K		20-10-45	15-09-95	15/09/1995	
1410	3663		NARAYANAMURTHY T N		28-03-38	15-09-95	15/09/1995	
1411	3664		VEERANAGAIAH		04-05-42	15-09-95	15/09/1995	
1412	3670		CHANDE GOWDA N		07-10-37	15-09-95	15/09/1995	
1413	3671		SRINGERISETTI H		10-02-42	15-09-95	15/09/1995	
1414	3675		KENCHIAH TT		14-02-39	15-09-95	15/09/1995	
1415	3677		SRINIVAS MURTHY C V		14-07-46	15-09-95	15/09/1995	
1416	3680		KULKARNI DG		17-11-40	15-09-95	15/09/1995	
1417	3685		GOPAL ANGIHOTRI		08-12-42	15-09-95	15/09/1995	
1418	3686		ANANDA M V		28-05-39	15-09-95	15/09/1995	
1419	3688		RAJAPPA SHETTY		04-08-40	15-09-95	15/09/1995	
1420	3689		NIRVANIGOWDA A		18-10-39	15-09-95	15/09/1995	
1421	3690		RAJEGOUDA M N		18-03-42	15-09-95	15/09/1995	
1422	3691		NAGARAJ BS		15-02-43	15-09-95	15/09/1995	
1423	3692		ESWARAPPA G		05-10-42	15-09-95	15/09/1995	
1424	3693		SANNEGOUDA B		29-10-39	15-09-95	15/09/1995	
1425	3695		ANANTHARAMU V		28-08-44	15-09-95	15/09/1995	
1426	3696		JAVEREGOWDA K		18-09-40	15-09-95	15/09/1995	
1427	3699		GURURAJ T		24-12-48	15-09-95	15/09/1995	
1428	3704		MARIYAPPA M		23-09-40	15-09-95	15/09/1995	
1429	3708		PYATISHETTAR C M		01-06-44	15-09-95	15/09/1995	
1430	3710		RANGANATHAN H V		03-04-45	15-09-95	15/09/1995	
1431	3711		ABID HUSSAIN		04-04-48	15-09-95	15/09/1995	
1432	3712		SIDDANAL L K		01-04-42	15-09-95	15/09/1995	
1433	3713		MAGADAM B G		25-07-42	15-09-95	15/09/1995	
1434	3714		MALLIKARJUNA Y		01-07-44	15-09-95	15/09/1995	
1435	3716		KARITIMMAIAH		01-06-41	15-09-95	15/09/1995	
1436	3717		BASAVARAJ SAGAR		09-07-41	15-09-95	15/09/1995	
1437	3718		ESWARAPPA B M		27-12-37	15-09-95	15/09/1995	
1438	3719		BAGODI R B		01-03-45	15-09-95	15/09/1995	
1439	3722		KANBARAGI MATT N S		14-01-47	15-09-95	15/09/1995	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
1440	3724		TIGADI S G		28-04-43	15-09-95	15/09/1995	
1441	3725		GANGI S V		12-06-42	15-09-95	15/09/1995	
1442	3726		GOGI V B		14-12-44	15-09-95	15/09/1995	
1443	3729		MALLIKARJUNAPPA P N		12-05-45	15-09-95	15/09/1995	
1444	3733		GURURAJ K N		15-02-44	15-09-95	15/09/1995	
1445	3734		SRINIVASMURTHY D		15-01-45	15-09-95	15/09/1995	
1446	3735		HONGAL G V		05-02-41	15-09-95	15/09/1995	
1447	3736		CHALAVAIAH M C		22-03-41	15-09-95	15/09/1995	
1448	3738		UMAPATHY SHARMA O		12-12-40	15-09-95	15/09/1995	
1449	3742		VASANTHAKUMAR V		01-01-44	15-09-95	15/09/1995	
1450	3743		HIEMATH V P		01-02-46	15-09-95	15/09/1995	
1451	3745		JOSEPH H L		01-07-39	15-09-95	15/09/1995	
1452	3751		PATIL N G		16-09-49	15-09-95	15/09/1995	
1453	3752		SUNKOJIRAO H P		08-05-46	15-09-95	15/09/1995	
1454	3753		VISWANATH GOUDA R		01-07-47	15-09-95	15/09/1995	
1455	3754		CHIKKAPILLAPPA M		05-06-48	15-09-95	15/09/1995	
1456	3755		AJJIWADAYRMATH C S		01-02-44	15-09-95	15/09/1995	
1457	3756		RAJALAKSHMI R		15-12-47	15-09-95	15/09/1995	
1458	3758		MOHAMAD MAJUR HUSSAN		20-08-40	15-09-95	15/09/1995	
1459	3759		ANATHA JANJANTHIKAR		27-03-46	15-09-95	15/09/1995	
1460	3761		CHANDA SHAW S D		01-06-50	15-09-95	15/09/1995	
1461	3762		HOSUR V S		07-07-47	15-09-95	15/09/1995	
1462	3763		BICHUMANI G B		06-09-47	15-09-95	15/09/1995	
1463	3765		MALLIKARJUNAIAH H D		27-06-44	15-09-95	15/09/1995	
1464	3766		NARAYANA UPADYYA K		02-01-49	15-09-95	15/09/1995	
1465	3767		MANJULA B S		12-11-44	15-09-95	15/09/1995	
1466	3768		MAHAMUD SAFIULLA K		12-02-45	15-09-95	15/09/1995	
1467	3769		MAGGAVI S S		06-03-47	15-09-95	15/09/1995	
1468	3770		PANDURANGA VITTAL D		18-03-49	15-09-95	15/09/1995	
1469	3771		MUNDAGANUR A G		01-06-46	15-09-95	15/09/1995	
1470	3772		NARASIMHAIAH C S		07-09-42	15-09-95	15/09/1995	
1471	3773		SUBBAIAH P		01-07-42	15-09-95	15/09/1995	
1472	3774		SUDHAKAR SHENOY H		11-07-46	15-09-95	15/09/1995	
1473	3775		VEERABHADRAPPA V R		30-09-46	15-09-95	15/09/1995	
1474	3776		MANOHARA P		12-04-47	15-09-95	15/09/1995	
1475	3777		SRIPADA RAO K		06-06-43	15-09-95	15/09/1995	
1476	3778		KHAJA PEER		01-07-48	15-09-95	15/09/1995	
1477	3779		MAHADEVAIAH B P		08-12-41	15-09-95	15/09/1995	
1478	3781		BALASUBRAMANYAM K V		12-03-45	15-09-95	15/09/1995	
1479	3782		NAGARAJ R		15-05-49	15-09-95	15/09/1995	
1480	3784		TIGADI R K		09-11-49	15-09-95	15/09/1995	
1481	3786		MOHAMMED MAHABOOB MIYAN		08-03-45	15-09-95	15/09/1995	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
1482	3787		RAMACHANDRA H V		06-08-46	15-09-95	15/09/1995	
1483	3788		KAMATAGI S S		26-03-48	15-09-95	15/09/1995	
1484	3789		NAGARAJ S		05-08-50	15-09-95	15/09/1995	
1485	3796		ABDUL NAZEER B		26-04-44	15-09-95	15/09/1995	
1486	3798		NARASIMHAMURTHY		27-07-43	15-09-95	15/09/1995	
1487	3801		SHIVASHARANAPPA MUGALI		04-04-47	15-09-95	15/09/1995	
1488	3802		SADASHIVA B		01-07-44	15-09-95	15/09/1995	
1489	3804		SHEPUR S A		01-06-47	15-09-95	15/09/1995	
1490	3806		ADAVI RAO		18-06-46	15-09-95	15/09/1995	
1491	3808		SHAMBAIAH		09-10-43	15-09-95	15/09/1995	
1492	3809		JAKKALI H A		31-12-48	15-09-95	15/09/1995	
1493	3810		BHING V B		16-08-45	15-09-95	15/09/1995	
1494	3814		KAPTHANAVAR M D		28-11-48	15-09-95	15/09/1995	
1495	3817		ABDUL VAZID		31-10-44	15-09-95	15/09/1995	
1496	3818		SIDDALINGAPPA		17-12-44	15-09-95	15/09/1995	
1497	3819		BENNAHALLI S S		04-12-43	15-09-95	15/09/1995	
1498	3820		HONGALAGI D B		04-01-45	15-09-95	15/09/1995	
1499	3821		BAHUDURI B M		01-08-47	15-09-95	15/09/1995	
1500	3822		KOTHAWAL M I		01-06-48	15-09-95	15/09/1995	
1501	3824		PIDASETTI S R		26-03-44	15-09-95	15/09/1995	
1502	3826		VISWABRAHMIN S B		01-06-46	15-09-95	15/09/1995	
1503	3827		JAYADEVAPPA B R		14-06-46	15-09-95	15/09/1995	
1504	3828		RANAPRATAP		07-07-44	15-09-95	15/09/1995	
1505	3830		PATIL S K		19-04-47	15-09-95	15/09/1995	
1506	3831		YAKUNDI R K		31-12-49	15-09-95	15/09/1995	
1507	3832		MOHAMMED TAHIR HUSSAIN		10-03-42	15-09-95	15/09/1995	
1508	3833		KRISHNAIAH B H		05-03-52	15-09-95	15/09/1995	
1509	3837		VYASABENDRA A H		20-06-46	15-09-95	15/09/1995	
1510	3838		PRAMILA R		24-06-48	15-09-95	15/09/1995	
1511	3839		GAYATHRIDEVI N		30-05-49	15-09-95	15/09/1995	
1512	3842		NANJUNDESHWARA V		01-07-42	15-09-95	15/09/1995	
1513	3843		MANJUNATHA D V		09-03-45	15-09-95	15/09/1995	
1514	3845		SAVARNAGOWRI B A		23-08-49	15-09-95	15/09/1995	
1515	3846		BERAIAH		14-09-42	15-09-95	15/09/1995	
1516	3847		NARASIMHAMURTHY H V		04-05-41	15-09-95	15/09/1995	
1517	3849		ESWARAGOWDA K G		01-03-44	15-09-95	15/09/1995	
1518	3850		SYED HABIB H		20-12-44	15-09-95	15/09/1995	
1519	3851		NAGARAJ HS		11-06-47	15-09-95	15/09/1995	
1520	3852		ABDUL REHMAN HS		01-07-47	15-09-95	15/09/1995	
1521	3853		PISAE R M		06-04-48	15-09-95	15/09/1995	
1522	3854		MADIWALAIAH		12-09-43	15-09-95	15/09/1995	
1523	3855		SYED ABUDL QUDUS		15-12-43	15-09-95	15/09/1995	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
1524	3859		MUDDAPPA C S		16-03-44	15-09-95	15/09/1995	
1525	3863		SAVANUR V P		02-05-41	15-09-95	15/09/1995	
1526	3865		SETTAR G V		03-02-45	15-09-95	15/09/1995	
1527	3868		SHARADA K		12-04-47	15-09-95	15/09/1995	
1528	3869		CHANNAKESHAVIAH		10-10-41	15-09-95	15/09/1995	
1529	3872		PRASANNA H V		28-10-47	15-09-95	15/09/1995	
1530	3873		DATTARTHRI RAO R		04-09-43	15-09-95	15/09/1995	
1531	3874		HANUMANTHA G		01-12-50	15-09-95	15/09/1995	
1532	3875		BETTAGERI P R		14-08-48	15-09-95	15/09/1995	
1533	3876		NIMBARAGI S H		01-06-49	15-09-95	15/09/1995	
1534	3877		JAGADEESH D L		24-01-43	15-09-95	15/09/1995	
1535	3878		SHIVALINGAIAH D L		09-04-44	15-09-95	15/09/1995	
1536	3880		MALLAIAH S		04-06-45	15-09-95	15/09/1995	
1537	3881		SRINIVASCHAR A S		22-03-46	15-09-95	15/09/1995	
1538	3882		TIMMEGOWDA K T		04-03-42	15-09-95	15/09/1995	
1539	3888		SATHYANARAYANA M		05-12-42	15-09-95	15/09/1995	
1540	3890		SHIVANNA R		08-09-48	15-09-95	15/09/1995	
1541	3894		MOHAMMED SIRAJUDDIN		11-06-49	15-09-95	15/09/1995	
1542	3896		JAYARAMAIAH R		03-09-46	15-09-95	15/09/1995	
1543	3897		VIJAYAWADJA RAO HV		27-08-43	15-09-95	15/09/1995	
1544	3899		RANGAPPA H		26-12-40	15-09-95	15/09/1995	
1545	3900		SHAMEEMA BANU		13-03-44	15-09-95	15/09/1995	
1546	3901		MUSHIGERI V B		01-04-47	15-09-95	15/09/1995	
1547	3905		HALAKI TH		02-07-47	15-09-95	15/09/1995	
1548	3907		KULAKARNI K B		12-06-50	15-09-95	15/09/1995	
1549	3910		KULAKARNI N G		25-06-46	15-09-95	15/09/1995	
1550	3913		REDDI B V		25-02-46	15-09-95	15/09/1995	
1551	3914		GIDDANAPPAGOAL B S		04-06-47	15-09-95	15/09/1995	
1552	3915		SUBHEDAR M D		31-01-49	15-09-95	15/09/1995	
1553	3918		PUSHAPALATHA M K		18-09-49	15-09-95	15/09/1995	
1554	3919		DHATTHATRI N		15-08-45	15-09-95	15/09/1995	
1555	3930		KULLOLI G B		10-01-43	15-09-95	15/09/1995	
1556	3934		SANGURMATT S S		22-12-43	15-09-95	15/09/1995	
1557	3937		BENDEGERI A Y		04-08-52	15-09-95	15/09/1995	
1558	3948		NAGIAH MATAPATHI		01-01-41	15-09-95	15/09/1995	
1559	3949		G B CHANDRASHEKHAR		15-03-44	15-09-95	15/09/1995	
1560	3951		R RANGANATHA		02-02-49	15-09-95	15/09/1995	
1561	3957		VYAJANATHAPPA BARADPUR		10-10-42	15-09-95	15/09/1995	
1562	3959		VENKATACHALAPATHY KV		23-07-45	15-09-95	15/09/1995	
1563	3960		HALAGERI MK		05-04-45	15-09-95	15/09/1995	
1564	3965		GOGI MA		05-05-49	15-09-95	15/09/1995	
1565	3966		SIDDAPPA		15-12-49	15-09-95	15/09/1995	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
1566	3969		LINGAIAH		08-08-41	15-09-95	15/09/1995	
1567	3970		MADIWALAR B S		01-03-43	15-09-95	15/09/1995	
1568	3972		MAHENDRAKAR Y G		15-04-49	15-09-95	15/09/1995	
1569	3976		BUGADIKATTI BH		02-10-47	15-09-95	15/09/1995	
1570	3980		PUJAR S S		16-05-45	15-09-95	15/09/1995	
1571	3982		BABURAO PATEL		02-10-41	15-09-95	15/09/1995	
1572	3984		SUSEELENDRAPPA N		13-03-43	15-09-95	15/09/1995	
1573	3985		NARAYAN V		25-07-44	15-09-95	15/09/1995	
1574	3987		MARIYAPPA		25-04-46	15-09-95	15/09/1995	
1575	3988		SHIVASHARANAPPA MANTAGI		02-06-46	15-09-95	15/09/1995	
1576	3989		BASAVARAJ S		02-05-48	15-09-95	15/09/1995	
1577	3991		SHAIKAB BARI		03-03-50	15-09-95	15/09/1995	
1578	3992		SRIDHARMURTHY H V		08-07-50	15-09-95	15/09/1995	
1579	3998		SHIVANNA P		08-10-47	15-09-95	15/09/1995	
1580	3999		MOHAMMED ILYAS		10-02-43	15-09-95	15/09/1995	
1581	4002		RAMAKRISHNA		17-02-47	15-09-95	15/09/1995	
1582	4007		IQBAL PASHA		29-11-49	15-09-95	15/09/1995	
1583	4008		DEVI A N		01-06-50	15-09-95	15/09/1995	
1584	4009		BASAVANAGOUDA K		05-04-46	15-09-95	15/09/1995	
1585	4010		APPAJIGOWDA		08-01-43	15-09-95	15/09/1995	
1586	4011		MAHENDRAKAR S B		01-03-43	15-09-95	15/09/1995	
1587	4012		ANANDAPPA H		11-04-43	15-09-95	15/09/1995	
1588	4013		MOHAMMAD AMIDUDDIN		15-07-43	15-09-95	15/09/1995	
1589	4014		SUBHASH BABU		26-04-44	15-09-95	15/09/1995	
1590	4017		MUNISWAMY M		16-08-41	15-09-95	15/09/1995	
1591	4018		NARAYANA B V		18-10-41	15-09-95	15/09/1995	
1592	4019		SUBBEGOWDA		06-04-44	15-09-95	15/09/1995	
1593	4021		GOVINDARAJU		11-06-48	15-09-95	15/09/1995	
1594	4022		CHARLES ANAND		28-06-49	15-09-95	15/09/1995	
1595	4025		KRISHNEGOWDA S K		20-02-46	15-09-95	15/09/1995	
1596	4028		MOHAMMED ABDUL SALM		04-05-40	15-09-95	15/09/1995	
1597	4033		BYREGOWDA		20-01-49	15-09-95	15/09/1995	
1598	4034		DESHPANDE G R		26-04-42	15-09-95	15/09/1995	
1599	4035		BHOJAPPA N M		16-03-42	15-09-95	15/09/1995	
1600	4036		ALLPPAGOL G B		26-12-42	15-09-95	15/09/1995	
1601	4040		BOMMALINGAPPA		04-06-43	15-09-95	15/09/1995	
1602	4041		NARASIMHASWAMY M		06-01-47	15-09-95	15/09/1995	
1603	4043		THIPPANNA K B		01-08-48	15-09-95	15/09/1995	
1604	4044		HADAPADA H K		01-06-49	15-09-95	15/09/1995	
1605	4056		MADASHETTY M		08-09-44	15-09-95	15/09/1995	
1606	4060		VIRUPAKSHI		25-02-46	15-09-95	15/09/1995	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
1607	4070		SHAIK TAHIR		26-11-49	15-09-95	15/09/1995	
1608	4076		VENKATA RAO		01-07-44	15-09-95	15/09/1995	
1609	4077		ALLUGUNDAGI G A		010/4/48	15-09-95	15/09/1995	
1610	4080		MARKA S K		30-10-44	15-09-95	15/09/1995	
1611	4081		UMAPATHAIAH S S		05-02-45	15-09-95	15/09/1995	
1612	4083		NANAJUNDARADYA G N		13-04-42	15-09-95	15/09/1995	
1613	4084		CHANNEGOWDA A		22-08-43	15-09-95	15/09/1995	
1614	4086		BADAWADAGI M B		04-02-46	15-09-95	15/09/1995	
1615	4088		JAVERAGOWDA H B		08-08-46	15-09-95	15/09/1995	
1616	4089		MOHAMED KHAJA MONIUDDIN		05-01-47	15-09-95	15/09/1995	
1617	4097		GUNDASHETTY R		12-09-42	15-09-95	15/09/1995	
1618	4099		NELSON PETAR J		20-02-43	15-09-95	15/09/1995	
1619	4102		PRABHAKAR M B		10-06-43	15-09-95	15/09/1995	
1620	4106		DAYANANDAPPA T		31-05-45	15-09-95	15/09/1995	
1621	4111		SYED NISSAR AHMED		09-01-47	15-09-95	15/09/1995	
1622	4112		KRISHNEGOWDA K		15-05-46	15-09-95	15/09/1995	
1623	4121		RANGADASAIAH B R		06-02-41	15-09-95	15/09/1995	
1624	4130		SAJJAN N M		26-04-44	15-09-95	15/09/1995	
1625	4131		MARIYAPPA H		04-05-44	15-09-95	15/09/1995	
1626	4133		PALLED G J		28-02-46	15-09-95	15/09/1995	
1627	4134		KESHAVA H K		15-03-46	15-09-95	15/09/1995	
1628	4135		HUDEDAMANI S R		19-05-46	15-09-95	15/09/1995	
1629	4138		SATHYANARAYANA SHETTY K J		05-04-47	15-09-95	15/09/1995	
1630	4139		RAJEGOWDA		15-10-47	15-09-95	15/09/1995	
1631	4141		RAMARAJE GOWDA		20-05-48	15-09-95	15/09/1995	
1632	4143		KITTUR A S		01-06-49	15-09-95	15/09/1995	
1633	4144		RAMAKRISHNAIAH SHETTY		05-06-49	15-09-95	15/09/1995	
1634	4146		KAJARGI A P		15-03-47	15-09-95	15/09/1995	
1635	4148		SHAIF URA REHMAN		15-08-48	15-09-95	15/09/1995	
1636	4149		DODDAGOWDA K N		05-12-40	15-09-95	15/09/1995	
1637	4150		RAMALINGAGOWDA CS		02-04-42	15-09-95	15/09/1995	
1638	4151		BHASKAR P		06-05-47	15-09-95	15/09/1995	
1639	4152		CHAVAN M R		15-01-45	15-09-95	15/09/1995	
1640	4153		NARAYANA D		09-04-46	15-09-95	15/09/1995	
1641	4157		NANJUNDA RAJU R		27-09-42	15-09-95	15/09/1995	
1642	4158		SIDDAPPA H G		08-04-42	15-09-95	15/09/1995	
1643	4159		BHADRANNAVAR K G		02-05-42	15-09-95	15/09/1995	
1644	4160		DODDABASAVEGOWDA		08-05-42	15-09-95	15/09/1995	
1645	4162		SIDDAPPA M		13-10-42	15-09-95	15/09/1995	
1646	4164		JAKIRIYA KM		04-04-43	15-09-95	15/09/1995	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
1647	4165		PURUSOTHAMA Y		15-03-43	15-09-95	15/09/1995	
1648	4166		BIMAIAH		02-10-43	15-09-95	15/09/1995	
1649	4168		DESHPANDE A V		25-09-44	15-09-95	15/09/1995	
1650	4169		RADHAKRISHNA GUPTA H N		11-06-45	15-09-95	15/09/1995	
1651	4171		BASAVARAJ P		01-07-45	15-09-95	15/09/1995	
1652	4173		GOPINATH G S		01-10-45	15-09-95	15/09/1995	
1653	4175		SRIKANT K V		03-02-46	15-09-95	15/09/1995	
1654	4176		VEERANNA K S		01-07-46	15-09-95	15/09/1995	
1655	4177		VENKATESH BHAT H		16-11-46	15-09-95	15/09/1995	
1656	4178		PATEL S P		01-08-47	15-09-95	15/09/1995	
1657	4180		NARASIMHA SHETTY S N		15-05-47	15-09-95	15/09/1995	
1658	4185		VIJAYAKUMAR C PANDHARE		10-06-51	15-09-95	15/09/1995	
1659	4188		VENKATAIAH		03-04-42	15-09-95	15/09/1995	
1660	4192		NAGARAJ T S		19-02-43	15-09-95	15/09/1995	
1661	4193		KENCHAPPA S T		14-08-45	15-09-95	15/09/1995	
1662	4198		JAVAREGOWDA K		15-02-40	15-09-95	15/09/1995	
1663	4203		SRINIVASA H N		20-06-43	15-09-95	15/09/1995	
1664	4205		PADMARAJEGOWDA		08-04-44	15-09-95	15/09/1995	
1665	4209		RAVISHANKAR D		30-04-46	15-09-95	15/09/1995	
1666	4211		LAVAGOL SIDDAPPA KENCHAPPA		01-02-48	15-09-95	15/09/1995	
1667	4212		SHIVANNA M		25-04-48	15-09-95	15/09/1995	
1668	4213		NARASINGHRAO		08-05-48	15-09-95	15/09/1995	
1669	4214		JAVARAIAH T H		01-07-48	15-09-95	15/09/1995	
1670	4216		SUNDARMURTHY S		01-02-51	15-09-95	15/09/1995	
1671	4219		PUTTEGOWDA		01-10-40	15-09-95	15/09/1995	
1672	4222		SHIVALINGAIAH		08-07-45	15-09-95	15/09/1995	
1673	4223		SARVADE J G		30-01-46	15-09-95	15/09/1995	
1674	4224		JAVERAGOWDA B		20-05-46	15-09-95	15/09/1995	
1675	4227		NAGANUR R S		21-07-42	15-09-95	15/09/1995	
1676	4228		MOHAMMED ABDUL JABBAR		01-05-43	15-09-95	15/09/1995	
1677	4230		MOHAMMED MOIUDDIN KHADRI		07-01-44	15-09-95	15/09/1995	
1678	4236		NANDIBASAPPA B S		20-06-44	15-09-95	15/09/1995	
1679	4237		BIMAPPA T N		02-09-40	15-09-95	15/09/1995	
1680	4239		HANUMAIAH		12-05-41	15-09-95	15/09/1995	
1681	4241		MANAGUNI F I		21-10-44	15-09-95	15/09/1995	
1682	4242		PUTTARAMANAPPA K L		12-05-43	15-09-95	15/09/1995	
1683	4243		NAGARAJGOWDA MN		10-10-43	15-09-95	15/09/1995	
1684	4244		IZAZ MOHAMMED		10-11-43	15-09-95	15/09/1995	
1685	4247		GURUSIDDAPPA K		15-04-45	15-09-95	15/09/1995	
1686	4248		RAJIUDDIN		02-03-46	15-09-95	15/09/1995	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
1687	4250		GURUBASAPPA K S		18-07-46	15-09-95	15/09/1995	
1688	4252		BUDHISAGAR B M		06-08-49	15-09-95	15/09/1995	
1689	4253		NARASIMHAMURTHY YJ		05-03-48	15-09-95	15/09/1995	
1690	4255		MUTHALAQ G J		31-05-50	15-09-95	15/09/1995	
1691	4799		ANNAPPA	SC	30-01-51	20-04-96	15/09/1995	
1692	5276		GHANTI K P	SC	01-02-45	20-04-96	15/09/1995	
1693	5636		AMBANNA	SC	01-06-59	20-04-96	15/09/1995	
1694	5642		SIDDARAMESHWARASWAMY	SC	29-05-55	04-12-95	15/09/1995	
1695	5652		VENKATESH A	SC	01-06-57	10-10-96	15/09/1995	
1696	5659		M JAYAPRAKASH M	SC	12-10-60	20-04-96	15/09/1995	
1697	5664		PAWAR G Y	SC	01-06-63	24-02-97	15/09/1995	
1698	5676		SHANKER NAIK H R	SC	07-12-54	04-12-95	15/09/1995	
1699	5696		KRISHNAMURTHY H R	SC	03-04-57	04-12-95	15/09/1995	
1700	5704		MANOHAR S	SC	28-10-61	25-08-05	15/09/1995	
1701	5712		PAWAR V R	SC	01-05-57	04-12-95	15/09/1995	
1702	5713		RAJAPPA C	SC	14-12-55	04-12-95	15/09/1995	
1703	5724		MALLESWARAPPA	SC	19-01-51	21-06-99	15/09/1995	
1704	5925		MALLIKARJUNA BHEEMAPPA NAIKVADI	SC	20-07-62	04-12-95	15/09/1995	
1705	6031		RAMAPPA RAYAPPA MALIKER	SC	01-03-45	04-12-95	15/09/1995	
1706	6050		CHANDRAHASA	SC	22-02-64	04-12-95	15/09/1995	
1707	6130		PREM SINGH	SC	21-02-66	15-09-95	15/09/1995	
1708	6131		ASOKA	SC	12-05-64	15-09-95	15/09/1995	
1709	6133		SOMALA NEELU CHAVAN	SC	28-05-64	15-09-95	15/09/1995	
1710	6134		MILLIYAND ALIAS DURGANANDA CHALAVADI	SC	11-01-65	15-09-95	15/09/1995	
1711	6136		KATTIMANI K L	SC	01-06-60	10-10-96	15/09/1995	
1712	6138		RAJARAM RAYAPPA KAMBAL	SC	22-07-61	15-09-95	15/09/1995	
1713	6139		HANUMANTHA RAYA	SC	05-10-63	04-12-95	15/09/1995	
1714	6145		SRIDHARAN M	SC	11-07-62	15-09-95	15/09/1995	
1715	6146		NAIK SOMASHEKHAR	SC	11-06-66	10-10-96	15/09/1995	
1716	6148		M MAHADEVA SWAMY M	SC	01-11-58	15-09-95	15/09/1995	
1717	6149		RACHAPPA MADAR	SC	01-06-54	04-12-95	15/09/1995	
1718	6150		BHEEMA NAIK S L	SC	01-06-63	15-09-95	15/09/1995	
1719	6152		KRISHNAMURTHY G	SC	06-07-58	04-12-95	15/09/1995	
1720	6153		RAJKUMAR TORAVI	SC	01-06-64	20-04-96	15/09/1995	
1721	6154		RAMACHANDRA A HONNKASUR	SC	22-07-63	04-12-95	15/09/1995	
1722	6155		RATHOD J D	SC	15-01-63	04-12-95	15/09/1995	
1723	6156		MANJUNATHA R	SC	22-07-65	15-09-95	15/09/1995	
1724	6158		VIJAYAKUMAR V KHANAPUR	SC	11-09-60	20-04-96	15/09/1995	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
1725	6159		GANAPATHI DEVAPPA MANKH GALAY	SC	10-03-64	21-06-99	15/09/1995	
1726	6160		BASAVARAJA K	SC	01-06-62	04-12-95	15/09/1995	
1727	6161		HARISHCHANDRA EWARA CHAWAN	SC	01-06-47	20-04-96	15/09/1995	
1728	6164		MARIYAPPA H	SC	15-08-60	15-09-95	15/09/1995	
1729	6165		RAJESH KALAPPA MUNSHI	SC	01-06-64	15-09-95	15/09/1995	
1730	6168		RAMAKRISHNAIAH	SC	08-05-55	15-09-95	15/09/1995	
1731	6170		SHYMALA G	SC	27-11-60	15-09-95	15/09/1995	
1732	6176		GALAPPA NUKKUNDI	SC	01-06-63	04-12-95	15/09/1995	
1733	6177		NAGARAJA NAIK H	SC	05-08-64	10-10-96	15/09/1995	
1734	6179		SHANKER A ROBHIKAR	SC	01-02-64	24-02-97	15/09/1995	
1735	6181		SRINIVASA S V	SC	15-08-61	15-09-95	15/09/1995	
1736	6183		THAMANAPPA K	SC	01-06-62	20-04-96	15/09/1995	
1737	6185		RAJAKUMAR	SC	16-07-64	04-12-95	15/09/1995	
1738	6186		YOGESH B K	SC	22-01-63	26-02-04	15/09/1995	
1739	6187		MARUTHI GAIKWAD	SC	21-04-63	04-12-95	15/09/1995	
1740	6188		HONNIAH	SC	05-06-62	15-09-95	15/09/1995	
1741	6189		JENU NAYAK G P	SC	10-08-61	04-12-95	15/09/1995	
1742	6192		RAMAPPA APPAIAPPA DHASARA (R A GALIGAR)	SC	01-04-61	21-06-99	15/09/1995	
1743	6193		MUTHAIAH	SC	14-05-63	04-12-95	15/09/1995	
1744	6197		NATARAJAN C	SC	10-02-61	15-09-95	15/09/1995	
1745	6215		DURGAPPA K	SC	01-06-64	04-12-95	15/09/1995	
1746	6547		LINGARAJU N	SC	06-07-59	15-09-95	15/09/1995	
1747	6548		SHEKHARAPPA D MADHAR	SC	04-02-63	20-04-96	15/09/1995	
1748	6549		PADBHANABHA S V	SC	12-05-62	24-02-97	15/09/1995	
1749	6550		BANGALORE A O	SC	10-07-60	15-09-95	15/09/1995	
1750	6551		RANGIAH	SC	11-09-32	04-12-95	15/09/1995	
1751	6553		DODDAMANI MUTHANNA NAGAPPA	SC	15-07-65	04-12-95	15/09/1995	
1752	6554		PANDURANGA N SURYAVAMSHI	SC	01-06-61	04-12-95	15/09/1995	
1753	6555		A KRISHNAMURTHY A	SC	05-08-50	04-12-95	15/09/1995	
1754	6556		BHAJANTRI S Y	SC	01-06-62	04-12-95	15/09/1995	
1755	6557		SHANMUKHAPPA M H	SC	05-03-61	20-04-96	15/09/1995	
1756	6559		MANIMARAN R	SC	07-02-62	04-12-95	15/09/1995	
1757	6561		SIDDARAMAIAH V N	SC	22-07-62	04-12-95	15/09/1995	
1758	6563		MANOHARAN C	SC	01-08-61	20-04-96	15/09/1995	
1759	6565		MANJUNATHA M	SC	09-09-65	24-02-97	15/09/1995	
1760	6566		RANGASWAMY N	SC	01-06-62	10-10-96	15/09/1995	
1761	6567		HEGGELAYPPA TYAPPA DYAVANNAVAR	SC	01-06-62	10-10-96	15/09/1995	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
1762	6568		RAJANNA B	SC	12-03-62	04-12-95	15/09/1995	
1763	6569		DASATH DHONDAPPA MADAR	SC	20-11-58	24-02-97	15/09/1995	
1764	6570		CHANDRASHEKHARAIHAH	SC	08-04-56	20-04-96	15/09/1995	
1765	6571		CHAWAN V M	SC	01-06-61	20-04-96	15/09/1995	
1766	6573		VASU S	SC	04-02-65	04-12-95	15/09/1995	
1767	6576		LAKSHMANRAO P	SC	30-06-63	04-12-95	15/09/1995	
1768	6579		SADASHIVA LAKSHMAN MADAR	SC	10-06-59	20-04-96	15/09/1995	
1769	6580		MENASAGI Y B	SC	01-08-61	15-09-95	15/09/1995	
1770	6582		NAGENDRA K	SC	16-02-62	15-09-95	15/09/1995	
1771	6585		KRISHNAPPA BABU MAGADE	SC	01-02-62	04-12-95	15/09/1995	
1772	6587		BALLAN B N	SC	10-04-61	15-09-95	15/09/1995	
1773	6595		RAMACHANDRAPPA	SC	24-06-64	20-04-96	15/09/1995	
1774	6599		CHANDRASHEKHAR N T	SC	29-12-60	04-12-95	15/09/1995	
1775	6602		VENKATARAJU D V	SC	18-03-63	04-12-95	15/09/1995	
1776	6612		NARENDRA C R	SC	25-12-62	24-02-97	15/09/1995	
1777	6619		GANAPATHI SAKKARE	SC	06-05-62	04-12-95	15/09/1995	
1778	6621		SHANKERNAIK K D	SC	01-02-61	20-04-96	15/09/1995	
1779	6624		RAJANI KANTH MALLE	SC	02-04-63	04-12-95	15/09/1995	
1780	6626		SRIDHARAN K	SC	16-02-63	24-02-97	15/09/1995	
1781	6627		PULLLAIAH R	SC	01-01-53	20-04-96	15/09/1995	
1782	6630		GANGADHARAIHAH N G	SC	05-10-55	15-09-95	15/09/1995	
1783	6631		CHANNA MALLAIAH N	SC	01-07-58	04-12-95	15/09/1995	
1784	6632		RANGANATH D	SC	15-01-58	20-04-96	15/09/1995	
1785	6635		SHANKMUGUM	SC	06-07-62	20-04-96	15/09/1995	
1786	6638		RAMESHBABU	SC	24-03-63	10-10-96	15/09/1995	
1787	6639		KRISHNAIAH C K	SC	24-10-62	15-09-95	15/09/1995	
1788	6640		ERAPPA B	SC	09-09-64	04-12-95	15/09/1995	
1789	6642		ANJENEYA H	SC	03-01-55	24-02-97	15/09/1995	
1790	6643		HANUMANTHAPPA D B	SC	20-08-57	15-09-95	15/09/1995	
1791	6644		NAGARAJA M	SC	01-08-61	24-02-97	15/09/1995	
1792	6645		NAGENDRAN C P	SC	10-01-59	21-06-99	15/09/1995	
1793	3922		BASAPA K	ST	20-02-41	15-09-95	15/09/1995	
1794	4029		JANATHA MURTHY P U	ST	21-08-42	15-09-95	15/09/1995	
1795	4392		KRISHNA K R	ST	25-05-47	15-09-95	15/09/1995	
1796	4483		HALAPPA N	ST	22-11-43	15-09-95	15/09/1995	
1797	4701		RAMA NAIK B S	ST	05-08-40	15-09-95	15/09/1995	
1798	5129		RAMACHANDRA B B	ST	12-04-55	15-09-95	15/09/1995	
1799	5148		BANNI HALLI M H	ST	25-05-55	15-09-95	15/09/1995	
1800	5152		PANDITH VADDE	ST	02-06-58	04-12-95	15/09/1995	
1801	5162		THAVARAGUPPA B B	ST	04-05-55	15-09-95	15/09/1995	

Sl. No.	JE Grade No 01.01.93	JE Grade No	Names	SC/ST	Date of Birth	Actual Promotion	Eligibility Date	Remarks
1	2		3	4	5	6	7	8
1802	5397		BASAVARAJA M	ST	12-05-63	04-12-95	15/09/1995	
1803	5582		NAGAPPA T H	ST	20-08-63	15-09-95	15/09/1995	
1804	5621		MADHAVANAIAK N S	ST	01-05-60	15-09-95	15/09/1995	
1805	5640		JAMUNA G	ST	29-09-60	15-09-95	15/09/1995	
1806	5663		POORNACHANDRA	ST	08-02-63	15-09-95	15/09/1995	
1807	5730		BASAVARAJAPPA S T	ST	20-07-55	15-09-95	15/09/1995	
1808	5762		GURUSIDDIAH G HEREMATT	ST	01-04-61	15-09-95	15/09/1995	
1809	6140		NINGASHETTY	ST	12-06-58	15-09-95	15/09/1995	
1810	6216		KARIBASAPPA H	ST	26-11-63	15-09-95	15/09/1995	
1811	6257		SURESH N T	ST	21-02-64	15-09-95	15/09/1995	
1812	6269		NATARAJ A	ST	01-07-64	15-09-95	15/09/1995	
1813	6575		KRISHNAKUMAR M	ST	01-06-62	15-09-95	15/09/1995	
1814	6614		PARASURAM H K	ST	20-07-61	15-09-95	15/09/1995	
1815	6767		MUDDANAVAR E G	ST	01-03-44	15-09-95	15/09/1995	
1816	3231		NARASIMHAMURTHY K		01-07-42	04-12-95	12/4/1995	
1817	3283		PADMARAJAIAH SK		04-03-39	04-12-95	12/4/1995	
1818	3288		BASAVARAJU G		19-01-39	04-12-95	12/4/1995	
1819	3298		HEGDE BG		08-08-39	04-12-95	12/4/1995	
1820	3307		NISSAR AHMED		06-06-39	04-12-95	12/4/1995	
1821	3347		DASHARATHRAMA SHETTY HV		12-05-42	04-12-95	12/4/1995	
1822	3384		BILAGI HM		07-08-38	04-12-95	12/4/1995	
1823	3429		SADIQ PASHA		10-03-39	04-12-95	12/4/1995	
1824	3432		GANGAPPA N		14-05-39	04-12-95	12/4/1995	
1825	3462		B M PRABHAIAH		04-10-39	04-12-95	12/4/1995	
1826	3513		ANGADI BV		01-05-39	04-12-95	12/4/1995	
1827	3519		VISWANATHASWAMY G		24-06-43	04-12-95	12/4/1995	
1828	3536		CHIDABARA RAO NIMBALKAR		04-04-41	04-12-95	12/4/1995	
1829	3537		CHIKKARUR NP		02-04-40	04-12-95	12/4/1995	
1830	3551		KOTRABASAPPA HN		01-07-45	04-12-95	12/4/1995	
1831	3589		VASANTHRAO K		08-09-42	04-12-95	12/4/1995	
1832	3596		MAHAMMED HAFIJUR REHMAN		01-12-42	04-12-95	12/4/1995	
1833	3612		KUMARGOWDA KG		01-02-43	04-12-95	12/4/1995	
1834	3617		RAHEEM SAB M		01-04-41	04-12-95	12/4/1995	
1835	3629		KHAJA AMANULLAH		28-02-46	04-12-95	12/4/1995	
1836	3634		KENGEOWDA		24-03-44	04-12-95	12/4/1995	
1837	3638		SHAIFULLA		20-04-44	04-12-95	12/4/1995	
1838	3644		PATIL AR		27-12-44	04-12-95	12/4/1995	
1839	3651		NARASIMHAMURTHY N		01-03-45	04-12-95	12/4/1995	
1840	3656		ULLIGERI BS		10-03-42	04-12-95	12/4/1995	
1841	3666		CHANNABASAVA DEVARU NB		06-02-41	04-12-95	12/4/1995	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
1842	3669		MAYICHARI CV		08-06-39	04-12-95	12/4/1995	
1843	3676		APPAJI		25-11-42	04-12-95	12/4/1995	
1844	3700		RAGHUNATHAN KS		05-08-43	04-12-95	12/4/1995	
1845	3707		KAMBI AB		01-03-43	04-12-95	12/4/1995	
1846	3738		NAGARAJ RAO BS		01-09-41	04-12-95	12/4/1995	
1847	3743		KALWAD RH		21-02-43	04-12-95	12/4/1995	
1848	3749		VIJENDRA RAO S		14-08-47	04-12-95	12/4/1995	
1849	3757		MAHAMMED AJIMATULLA		22-02-50	04-12-95	12/4/1995	
1850	3813		ESWARAIAH KB		01-09-42	04-12-95	12/4/1995	
1851	3818		TORAGAL S S		02-05-44	04-12-95	12/4/1995	
1852	3856		GURURAJA RAO A		01-07-46	04-12-95	12/4/1995	
1853	3884		PANDURANGAIAH L		10-10-43	04-12-95	12/4/1995	
1854	3889		LINGAPPA KG		10-04-42	04-12-95	12/4/1995	
1855	3898		MAHANTHAPPA		17-09-42	04-12-95	12/4/1995	
1856	3935		SIDDAIAH		13-07-45	04-12-95	12/4/1995	
1857	3938		RAMASWAMY TN		04-06-42	04-12-95	12/4/1995	
1858	3944		KUSHALAPPAGOUDA KUTHYALA		29-06-49	04-12-95	12/4/1995	
1859	3956		RAMASWAMY MV		04-05-41	04-12-95	12/4/1995	
1860	3964		VYADHYA DV		06-12-48	04-12-95	12/4/1995	
1861	3967		DARANAPPAGAUDAR VS		01-06-41	04-12-95	12/4/1995	
1862	3981		PUJAR PN		21-05-41	04-12-95	12/4/1995	
1863	3997		MAHESWARAPPA G		04-03-47	04-12-95	12/4/1995	
1864	4000		HALAGEGOUDA KV		08-06-40	04-12-95	12/4/1995	
1865	4004		DASEGOWDA T C		20-10-40	04-12-95	12/4/1995	
1866	4026		MOHAMMED BURUDDIN		14-05-42	04-12-95	12/4/1995	
1867	4030		PRABHAKAR D		20-06-45	04-12-95	12/4/1995	
1868	4051		RANGAPPA P		16-07-43	04-12-95	12/4/1995	
1869	4052		THULASIDAS JV		25-10-42	04-12-95	12/4/1995	
1870	4053		THIPPESWAMY D		01-07-43	04-12-95	12/4/1995	
1871	4082		VENKATESH REDDY MV		08-03-46	04-12-95	12/4/1995	
1872	4087		HANUMANTHAPPA M		10-04-46	04-12-95	12/4/1995	
1873	4094		RAMANATH BA		03-01-42	04-12-95	12/4/1995	
1874	4109		PATIL S S		04-05-46	04-12-95	12/4/1995	
1875	4118		NARAYANA MALYA		05-07-53	04-12-95	12/4/1995	
1876	4137		MAYASHETTY		09-03-47	04-12-95	12/4/1995	
1877	4142		GOPALAPPA NAVAR R B		01-06-49	04-12-95	12/4/1995	
1878	4161		KRISHNAPPA M P		05-06-42	04-12-95	12/4/1995	
1879	4202		SAMBAIAH		02-06-43	04-12-95	12/4/1995	
1880	4217		MALLIKARJUNA		01-02-15	04-12-95	12/4/1995	
1881	4231		MUCHINDI BM		14-04-45	04-12-95	12/4/1995	
1882	4256		CHANDRASHEKARAIAH KV		24-04-40	04-12-95	12/4/1995	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
1883	4257		ABDUL KADIR MULLA		11-03-50	15-09-95	12/4/1995	
1884	4257		MANOHARA		30-08-41	15-09-95	12/4/1995	
1885	4259		LOKANATH N		15-10-41	04-12-95	12/4/1995	
1886	4261		BABANNA V		23-05-42	15-09-95	12/4/1995	
1887	4264		ANJENYA M G		13-08-44	15-09-95	12/4/1995	
1888	4265		MALLANNA		02-02-46	15-09-95	12/4/1995	
1889	4269		RAJEEVALOCHANA RAO DN		19-01-40	04-12-95	12/4/1995	
1890	4270		KENCHNA GOWDA BR		30-06-45	04-12-95	12/4/1995	
1891	4272		VEERABHADRAGOWDA A		04-12-42	15-09-95	12/4/1995	
1892	4273		RAJAPPA N		29-08-43	15-09-95	12/4/1995	
1893	4276		DATTAREYA		02-02-47	15-09-95	12/4/1995	
1894	4277		KESTURI RANGA K		01-07-47	15-09-95	12/4/1995	
1895	4278		DALABHAJAN S R		10-04-48	15-09-95	12/4/1995	
1896	4280		INAYAT ALI		04-06-50	15-09-95	12/4/1995	
1897	4282		MOHAMMED REHMATHULLA F		04-06-46	04-12-95	12/4/1995	
1898	4284		MOHAN KUMAR H P		02-01-51	15-09-95	12/4/1995	
1899	4285		SHIVARUDRAIAH L S		20-08-43	04-12-95	12/4/1995	
1900	4291		SIDDAPPA J M		04-02-41	15-09-95	12/4/1995	
1901	4293		MOHAMMED ABDUL JALEEL		24-10-42	15-09-95	12/4/1995	
1902	4294		PUTTAMADAIAH C		12-01-43	04-12-95	12/4/1995	
1903	4295		SANJEEVAGOUDA P		05-04-43	15-09-95	12/4/1995	
1904	4296		SHIVANNA SHETTY		12-06-43	15-09-95	12/4/1995	
1905	4299		NANJUNDAPPA G		22-08-44	15-09-95	12/4/1995	
1906	4300		KRISHNAREDDY K N		02-06-45	15-09-95	12/4/1995	
1907	4301		SANGAM PATTAN		20-06-49	15-09-95	12/4/1995	
1908	4302		MOHAMMED FAYAZUDDIN		02-06-46	04-12-95	12/4/1995	
1909	4303		SHAIK MAHABOOB PATEL		02-06-46	15-09-95	12/4/1995	
1910	4304		RAGHUSHETTY S B		18-08-47	15-09-95	12/4/1995	
1911	4305		ABDUL RAUF		01-08-48	15-09-95	12/4/1995	
1912	4308		PAMPANNA N		15-03-46	15-09-95	12/4/1995	
1913	4311		VENKATESH B M		15-06-44	04-12-95	12/4/1995	
1914	4312		PUTTLINGAIAH		01-01-47	15-09-95	12/4/1995	
1915	4313		RAMKRISHNASINGH L		14-01-47	15-09-95	12/4/1995	
1916	4316		BASAPPA H G		05-02-41	15-09-95	12/4/1995	
1917	4318		VINAYAK		28-01-44	15-09-95	12/4/1995	
1918	4321		NARAYANASWAMY MS		19-04-40	04-12-95	12/4/1995	
1919	4322		REVANNA S		08-06-40	15-09-95	12/4/1995	
1920	4325		PATTAR K S		21-02-43	04-12-95	12/4/1995	
1921	4327		SRIDHAR HOLLA		08-06-42	15-09-95	12/4/1995	
1922	4328		KAMALAKAR		01-07-46	15-09-95	12/4/1995	
1923	4331		VENKATGIRIGOWDA P H		17-06-43	15-09-95	12/4/1995	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
1924	4332		JAVAREGOWDA S		20-06-43	04-12-95	12/4/1995	
1925	4334		VEERAPPA SK		01-05-45	04-12-95	12/4/1995	
1926	4336		YELLAPPA SHETTY		24-02-46	15-09-95	12/4/1995	
1927	4338		KARIGOWDA		28-07-46	15-09-95	12/4/1995	
1928	4341		PUTTEGOWDA T		10-01-50	15-09-95	12/4/1995	
1929	4344		SRINIVASAIAHA V G		25-12-39	15-09-95	12/4/1995	
1930	4347		ANANDATHEERTHA H N		20-05-41	15-09-95	12/4/1995	
1931	4348		DANAPPA H S		16-07-41	15-09-95	12/4/1995	
1932	4349		GOPALAKRISHNA K		31-05-43	04-12-95	12/4/1995	
1933	4350		NAGARALMATT DM		05-11-44	04-12-95	12/4/1995	
1934	4353		MAHAMAD IBRAHIM Y		08-10-45	15-09-95	12/4/1995	
1935	4354		SHEKARAIAH B		12-10-45	15-09-95	12/4/1995	
1936	4357		PUTTASWAMY S		06-01-48	15-09-95	12/4/1995	
1937	4359		HANUMANTHRAYAPPA S R		10-12-49	04-12-95	12/4/1995	
1938	4360		ATTAR HM		05-01-52	15-09-95	12/4/1995	
1939	4361		ESANAPPA K S		19-08-48	15-09-95	12/4/1995	
1940	4362		HONNAPPA HK		10-08-42	04-12-95	12/4/1995	
1941	4363		SIDDEGOWDA		19-04-44	15-09-95	12/4/1995	
1942	4364		BRAHMENDRASWAMY M V		06-08-48	15-09-95	12/4/1995	
1943	4367		SAMBAPPA M		01-10-40	04-12-95	12/4/1995	
1944	4369		MANJUNATH H R		18-07-40	15-09-95	12/4/1995	
1945	4372		UGRAGOWAD		01-09-42	15-09-95	12/4/1995	
1946	4373		BUDIYAPPA K		07-05-43	15-09-95	12/4/1995	
1947	4374		CHALUVEGOWDA		18-06-43	15-09-95	12/4/1995	
1948	4376		KANTAREDDY M T		16-03-44	15-09-95	12/4/1995	
1949	4377		SHIVALINGAIAH		10-05-44	04-12-95	12/4/1995	
1950	4378		NATARAJ K N		09-02-45	15-09-95	12/4/1995	
1951	4380		PERUMAL C B		30-06-45	15-09-95	12/4/1995	
1952	4381		SRINATHASASTRY J		01-07-45	04-12-95	12/4/1995	
1953	4382		SIDDEGOWDA K M		15-07-45	04-12-95	12/4/1995	
1954	4385		MURALIDHAR S K		22-11-48	15-09-95	12/4/1995	
1955	4387		VEERABHADRAPPA K H		04-10-43	15-09-95	12/4/1995	
1956	4390		SANNAMARIGOWDA		10-02-43	15-09-95	12/4/1995	
1957	4394		NAGANANDA M		19-03-39	15-09-95	12/4/1995	
1958	4400		GANGADHAR P L		17-07-43	15-09-95	12/4/1995	
1959	4403		BASAVARAJ K		05-06-45	15-09-95	12/4/1995	
1960	4404		BORAIAH C S		06-06-45	15-09-95	12/4/1995	
1961	4406		SHADAKSHARAIAH S M		08-09-45	15-09-95	12/4/1995	
1962	4407		PUTTASWAMY GOWDA		18-02-46	15-09-95	12/4/1995	
1963	4412		CHIKKANNA C		08-07-42	15-09-95	12/4/1995	
1964	4413		BASHA SAHEB H		16-06-43	15-09-95	12/4/1995	
1965	4416		HOMBALIGOWDA S B		04-05-45	04-12-95	12/4/1995	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
1966	4417		RAMADAS K G		22-04-47	04-12-95	12/4/1995	
1967	4420		NAGARAJ M G		02-01-42	15-09-95	12/4/1995	
1968	4422		VIJAYAKUMAR GUPTA K S		01-04-43	15-09-95	12/4/1995	
1969	4424		PARAPPA S		05-01-45	15-09-95	12/4/1995	
1970	4425		HANUMANTHAPPA S		06-03-42	15-09-95	12/4/1995	
1971	4428		JAYAPRAKASH R S		20-04-46	15-09-95	12/4/1995	
1972	4429		CHANDRAMOULI D B		10-03-50	15-09-95	12/4/1995	
1973	4432		RANGAPPA H		24-03-47	04-12-95	12/4/1995	
1974	4433		MANOHAR RAO KULKARNI		03-08-50	15-09-95	12/4/1995	
1975	4435		DIRENDRACHARY T		26-12-41	15-09-95	12/4/1995	
1976	4437		SHADAKSHARIAH MG		21-03-44	04-12-95	12/4/1995	
1977	4440		RATANSINGH G		01-02-48	15-09-95	12/4/1995	
1978	4445		AJJAPPA H		25-12-38	15-09-95	12/4/1995	
1979	4448		LINGAIAH M L		21-01-41	04-12-95	12/4/1995	
1980	4450		THAMMANAGOWDA K S		25-02-43	15-09-95	12/4/1995	
1981	4452		ASIF AHMED		22-06-41	15-09-95	12/4/1995	
1982	4458		RAMASANJEEVAIAH		10-10-41	15-09-95	12/4/1995	
1983	4459		GURUSHANTHAPPA H		25-11-41	15-09-95	12/4/1995	
1984	4461		JAYANNA K		09-05-42	04-12-95	12/4/1995	
1985	5510		ASOKA KALAGI	ST	04-07-63	04-12-95	12/4/1995	
1986	5667		MALLESHA E	ST	01-08-63	04-12-95	12/4/1995	
1987	5727		RADHA KRISHNA	ST	20-04-63	04-12-95	12/4/1995	
1988	5827		BASAVARAJU N PATIL	ST	29-04-60	04-12-95	12/4/1995	
1989	5923		SATHYANARAYNA NAIKER G	ST	18-09-59	04-12-95	12/4/1995	
1990	5989		MAJENDRA KANDAGODA	ST	23-07-62	04-12-95	12/4/1995	
1991	2770		KALYANAPPA		01-01-40	20-04-96	20/04/1996	
1992	2921		YADARAJ DC		20-05-38	20-04-96	20/04/1996	
1993	2989		PRASAD KM		16-10-42	20-04-96	20/04/1996	
1994	3008		LAKKANNAIAH R		07-08-38	20-04-96	20/04/1996	
1995	3009		KOTRAPPA K		01-07-41	20-04-96	20/04/1996	
1996	3011		GUNJAL NH		10-05-38	20-04-96	20/04/1996	
1997	3068		SRIPATHIRAO HP		29-08-41	20-04-96	20/04/1996	
1998	3094		HANUMANTHA RAO		14-07-41	20-04-96	20/04/1996	
1999	3124		SHIVALINGAIAH MS		27-10-43	20-04-96	20/04/1996	
2000	3191		SHIVANNA P		25-09-38	20-04-96	20/04/1996	
2001	3301		PRABHAKAR RAO NS		18-07-39	20-04-96	20/04/1996	
2002	3317		GOVINDA BHAT M		12-08-38	20-04-96	20/04/1996	
2003	3375		MOHAMMED JAHIR AHMED		01-07-40	20-04-96	20/04/1996	
2004	3393		RAMAREDDY KS		06-10-41	20-04-96	20/04/1996	
2005	3438		NOORULLA SK		05-05-39	20-04-96	20/04/1996	
2006	3470		CHANDRASEKHAR SETTY D		19-01-43	20-04-96	20/04/1996	
2007	3476		NIRMALAKUMARI SN		14-08-38	20-04-96	20/04/1996	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
2008	3484		ABDUL REHMAN K		01-07-43	20-04-96	20/04/1996	
2009	3511		HEMADRI G		01-07-42	20-04-96	20/04/1996	
2010	3511		KRISHNASETTY KG		06-04-38	20-04-96	20/04/1996	
2011	3516		THIMMAPPA S		04-03-44	20-04-96	20/04/1996	
2012	3518		SATHYANARAYANA SETTY T		19-05-43	20-04-96	20/04/1996	
2013	3525		VISWANATH		12-02-43	20-04-96	20/04/1996	
2014	3531		KHADAR BASHA		12-05-41	20-04-96	20/04/1996	
2015	3563		BALAKRISHNA S		01-07-44	20-04-96	20/04/1996	
2016	3565		ABDUAL SALAM K		01-07-45	20-04-96	20/04/1996	
2017	3569		SHAIK MAHABOOB		25-10-43	20-04-96	20/04/1996	
2018	3637		KOTI HF		24-02-40	20-04-96	20/04/1996	
2019	3640		HULLIGERI KG		15-05-42	20-04-96	20/04/1996	
2020	3645		PATTANI SM		20-03-41	20-04-96	20/04/1996	
2021	3653		REVANASIDDAIAH BM		25-05-45	20-04-96	20/04/1996	
2022	3658		ERANNA		04-06-45	20-04-96	20/04/1996	
2023	3723		PATIL LS (SMT)		26-12-46	20-04-96	20/04/1996	
2024	3731		JAVAREGOWDA TG		06-10-38	20-04-96	20/04/1996	
2025	3741		GOVINDAGOWDA		20-08-40	20-04-96	20/04/1996	
2026	3753A		PARAMESHWARAIAH K		05-10-45	20-04-96	20/04/1996	
2027	3753B		SUBBARAYADU S		15-04-56	20-04-96	20/04/1996	
2028	3753H		ANNESHAPPA KG		09-03-47	04-12-95	20/04/1996	
2029	3755B		GOPALAIAH K		08-06-51	20-04-96	20/04/1996	
2030	3758A		RAJARAO KS		09-08-45	04-12-95	20/04/1996	
2031	3758B		RANGASWAMAIAH		12-04-45	04-12-95	20/04/1996	
2032	3758C		SHESHADRI R		14-02-48	20-04-96	20/04/1996	
2033	3758J		SARPABHUSHANARADHYA DB		11-08-45	04-12-95	20/04/1996	
2034	3762A		VENKATANARAYANA RAO GK		18-09-49	04-12-95	20/04/1996	
2035	3763H		CHANDRAMOULLI H		23-09-45	04-12-95	20/04/1996	
2036	3764		R SHIVARUDRAPPA		26-02-46	20-04-96	20/04/1996	
2037	3765A		BASAPPA E		20-01-45	04-12-95	20/04/1996	
2038	3767B		D B PATIL		01-03-46	20-04-96	20/04/1996	
2039	3769A		R ANNA DORI		18-05-45	20-04-96	20/04/1996	
2040	3773A		NAGABHUSHANIAH K M		01-07-46	04-12-95	20/04/1996	
2041	3773B		B SOMESHWARAN		04-03-43	20-04-96	20/04/1996	
2042	3774G		RAGHAVACHAR H		06-09-48	04-12-95	20/04/1996	
2043	3775A		KRISHNA MURTHY D N		10-01-46	04-12-95	20/04/1996	
2044	3775B		MOHD AKBAR		06-11-47	04-12-95	20/04/1996	
2045	3777A		SATYANARAYANA HK		31-08-49	04-12-95	20/04/1996	
2046	3783A		SEETHARAMA CHAR P		25-03-47	04-12-95	20/04/1996	
2047	3787A		THIMMA REDDY K		24-09-46	04-12-95	20/04/1996	
2048	3787A		CHINNAREDDY		01-06-47	20-04-96	20/04/1996	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
2049	3797		FAZAL MORTON ASGAR		05-10-41	20-04-96	20/04/1996	
2050	3799		ANJENAGOWDA MS		08-08-42	20-04-96	20/04/1996	
2051	3867		ANGADI BI		10-01-46	20-04-96	20/04/1996	
2052	3871		VENUGOPALA RAO DS		01-02-43	20-04-96	20/04/1996	
2053	3891		SATHYANARAYANA RAO D		25-07-43	20-04-96	20/04/1996	
2054	3893		MARIYAPPA PA		10-05-39	20-04-96	20/04/1996	
2055	3903		SOMASHEKAR		08-06-45	20-04-96	20/04/1996	
2056	3909		MUDAGANAKI VH		26-12-43	20-04-96	20/04/1996	
2057	3917		VASANTHARAO K		12-04-48	20-04-96	20/04/1996	
2058	3920		BASAREDDY		01-05-46	20-04-96	20/04/1996	
2059	3923		GOPAL H I		01-05-50	20-04-96	20/04/1996	
2060	3924		DESHPANDE MV		15-02-41	20-04-96	20/04/1996	
2061	3926		NADIGARI SK		21-06-40	20-04-96	20/04/1996	
2062	3928		HARILAL CHAVAN		13-09-44	20-04-96	20/04/1996	
2063	3930		CHANDRASHEKARAIAH		13-06-52	20-04-96	20/04/1996	
2064	3953		PINJAR LD		12-02-44	20-04-96	20/04/1996	
2065	3954		CHANNAMUDDUSHETTY S K		24-01-47	20-04-96	20/04/1996	
2066	3978		KRISHNACHARYA		11-03-52	20-04-96	20/04/1996	
2067	3988		CHAPPARBANDA SD		10-08-45	20-04-96	20/04/1996	
2068	4047		RHAGUNATH SINGHA		31-01-41	20-04-96	20/04/1996	
2069	4049		GIRITHAMANNAVAR CC		26-06-41	20-04-96	20/04/1996	
2070	4065		BIMACHARI CB		07-01-47	20-04-96	20/04/1996	
2071	4066		HANDRAL VB		17-05-47	20-04-96	20/04/1996	
2072	4067		MUNISHI SB		19-05-47	20-04-96	20/04/1996	
2073	4090		BASAVARAJ S SUMBAD		08-08-49	20-04-96	20/04/1996	
2074	4091		IYANNA		24-12-50	20-04-96	20/04/1996	
2075	4096		KEMPALINGAIAH S		09-06-42	20-04-96	20/04/1996	
2076	4101		MURTHY GUPTA HR		15-05-43	20-04-96	20/04/1996	
2077	4107		HANUMANTHAPPA MY		08-05-45	20-04-96	20/04/1996	
2078	4120		VEERASHETTY		17-03-40	20-04-96	20/04/1996	
2079	4145		SIDDARAMAIAH		01-04-43	20-04-96	20/04/1996	
2080	4154		SRINIVASA RAO PV		02-03-47	20-04-96	20/04/1996	
2081	4170		SUBHASH CHANDRA		13-06-45	20-04-96	20/04/1996	
2082	4190		MIR REHMATHULLA		15-09-53	20-04-96	20/04/1996	
2083	4194		CHANDRAPPA SC		12-04-46	20-04-96	20/04/1996	
2084	4197		K LINGAPPA		11-06-39	20-04-96	20/04/1996	
2085	4210		D K DEVARAJ		29-05-46	20-04-96	20/04/1996	
2086	4229		S B H MANIKYARAJAIAH		04-06-43	20-04-96	20/04/1996	
2087	4233		K MUTHAPPA GOWDA		07-03-45	20-04-96	20/04/1996	
2088	4309		KUNDRAYE GOWDA		05-07-43	20-04-96	20/04/1996	
2089	4314		G G BHADTHI		18-04-47	20-04-96	20/04/1996	
2090	4319		K SIPPYEGOWDA		01-06-44	20-04-96	20/04/1996	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
2091	4329		K GOVINDAPPA		09-12-42	20-04-96	20/04/1996	
2092	4340		J DINESH CHANDRA SARAVANI		24-09-49	20-04-96	20/04/1996	
2093	4342		M T KRISHNAPPA		08-07-47	20-04-96	20/04/1996	
2094	4355		S N SHANMUKHAPPA		27-11-45	20-04-96	20/04/1996	
2095	4378A		S V HUGGI		19-12-51	20-04-96	20/04/1996	
2096	4378B		A A SOLAPUR		10-05-53	20-04-96	20/04/1996	
2097	4378C		MAZAR ALI		12-10-48	20-04-96	20/04/1996	
2098	4379		B H RAGAVENDRASHETTY		29-04-45	20-04-96	20/04/1996	
2099	4383		V SHESHAGIRIRAO		10-01-40	20-04-96	20/04/1996	
2100	4384		KANTHAPPA		20-05-47	20-04-96	20/04/1996	
2101	4389		G SYIED IPTHIKAR AHMED		04-06-42	20-04-96	20/04/1996	
2102	4397		K BASAVARAJ		01-07-42	20-04-96	20/04/1996	
2103	4398		G S NARAYANASHETTY		01-02-43	20-04-96	20/04/1996	
2104	4415		M T JAYARAMAIAH		06-03-44	20-04-96	20/04/1996	
2105	4441		N DEVENDRAPPA		04-01-43	20-04-96	20/04/1996	
2106	4447		NILAN GOWDA		07-08-39	20-04-96	20/04/1996	
2107	4449		P N NARASHIMAIAH		14-03-41	20-04-96	20/04/1996	
2108	4455		N SUBRAMANYA		09-08-41	20-04-96	20/04/1996	
2109	4460		MARAIAH		23-04-42	20-04-96	20/04/1996	
2110	4462		MALAWAD C B		01-06-42	04-12-95	20/04/1996	
2111	4464		K C NANJUNDAIAH		10-06-42	20-04-96	20/04/1996	
2112	4465		CHANDRASEKHARAIAH GC		14-06-42	15-09-95	20/04/1996	
2113	4507		SIDDARAMU	ST	12-04-45	20-04-96	20/04/1996	
2114	6143		BHAGYALAKSHMI H	ST	05-03-64	04-12-95	20/04/1996	
2115	6151		HULUGAPA B	ST	01-06-60	04-12-95	20/04/1996	
2116	6204		ANJANAPPA C T	ST	12-08-63	04-12-95	20/04/1996	
2117	2472A		KRISHNAPPA M V			10-10-96	10/10/1996	
2118	2472B		SYED NAYAMUTTHA HUSIN		11-06-45	10-10-96	10/10/1996	
2119	2472N		BHTTI G R		26-03-44	10-10-96	10/10/1996	
2120	2472S		BHEEMAREDDY		06-01-47	10-10-96	10/10/1996	
2121	3174		ANANTHAIAH K L		12-08-40	10-10-96	10/10/1996	
2122	3521A		MULANGI H S		18-06-44	10-10-96	10/10/1996	
2123	3521P		K H NARAYANA REDDY		08-05-47	10-10-96	10/10/1996	
2124	3525		BINDU RAO		12-10-40	10-10-96	10/10/1996	
2125	3682		AWARADI CM		01-05-41	10-10-96	10/10/1996	
2126	3744		KERKALMATTI BS		15-01-41	10-10-96	10/10/1996	
2127	3778G		YUNIS ALL JAN		24-07-43	10-10-96	10/10/1996	
2128	3823		VAZIR BASHA S		18-03-40	10-10-96	10/10/1996	
2129	3928		ARDHAYA CR		06-03-43	10-10-96	10/10/1996	
2130	3932		ANANTHASWAMY		01-07-43	10-10-96	10/10/1996	
2131	3943		SIDDALINGE GOWDA MK		15-06-46	10-10-96	10/10/1996	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
2132	3797A		JUNIDHI M S		21-12-49	10-10-96	10/10/1996	
2133	3930A		KENCHAPPA A A			10-10-96	10/10/1996	
2134	4129		CHAKALABI UB		28-12-43	10-10-96	10/10/1996	
2135	4204		JANARDHAN		02-07-43	10-10-96	10/10/1996	
2136	4225		UMMARFAROOQ		05-03-47	10-10-96	10/10/1996	
2137	4283		ERAIHAH		01-10-48	10-10-96	10/10/1996	
2138	4466		T THIMMAIAH		16-06-43	04-12-95	10/10/1996	
2139	4468		ANKEGOWDA T		22-09-42	15-09-95	10/10/1996	
2140	4472		KRISHNAPPA T		03-02-43	15-09-95	10/10/1996	
2141	4474		CHINNAPPAREDDY YN		08-02-43	20-04-96	10/10/1996	
2142	4477		GURUMURTHYCHAR		12-04-43	15-09-95	10/10/1996	
2143	4480		HALAPPA B		12-07-43	04-12-95	10/10/1996	
2144	4481		DYAMANNA		20-07-43	15-09-95	10/10/1996	
2145	4482		SRINIVASGOWDA J V		20-08-43	15-09-95	10/10/1996	
2146	4484		MADHAVA RAO GUDDA		02-01-44	04-12-95	10/10/1996	
2147	4485		MAKRI BM		12-01-44	15-09-95	10/10/1996	
2148	4486		SUBBEGOWDA		03-02-44	15-09-95	10/10/1996	
2149	4488		SIDDAGANGAIAH HS		06-05-44	15-09-95	10/10/1996	
2150	4489		NANJUNDACHARI NS		18-05-44	20-04-96	10/10/1996	
2151	4493		KOTRESH B		01-07-44	15-09-95	10/10/1996	
2152	4494		RUDRAPPA K B		01-07-44	15-09-95	10/10/1996	
2153	4495		THIMMANCHAR D		08-07-44	15-09-95	10/10/1996	
2154	4496		MARILINGAGOWDA C S		29-07-44	15-09-95	10/10/1996	
2155	4498		ASHRIT P K		01-10-44	15-09-95	10/10/1996	
2156	4499		DEVENDRAPPA N		21-01-44	15-09-95	10/10/1996	
2157	4500		MALLIKARJUNAPPA S		11-12-44	20-04-96	10/10/1996	
2158	4501		GUNDARAO SA		21-12-44	10-10-96	10/10/1996	
2159	4502		RAJANNA T		01-01-45	10-10-96	10/10/1996	
2160	4503		DASAPPA AT		24-02-45	10-10-96	10/10/1996	
2161	4516		SHIVALINGAPPA		04-10-45	10-10-96	10/10/1996	
2162	4518		DODDANARASIAH		11-12-45	10-10-96	10/10/1996	
2163	4519		THAMMAPPA T		16-01-46	10-10-96	10/10/1996	
2164	4520		DEVAIAH SP		03-04-46	10-10-96	10/10/1996	
2165	4524		SRIDHARMURTHY S		20-05-46	10-10-96	10/10/1996	
2166	4526		RAMEGOWDA T		03-06-46	10-10-96	10/10/1996	
2167	4529		NARASIMHAMURTHY Y		25-07-46	10-10-96	10/10/1996	
2168	4530		RAMASWAMY S		27-07-46	10-10-96	10/10/1996	
2169	4531		SYED SADUDDIN		02-08-46	10-10-96	10/10/1996	
2170	4532		HANUMANTHACHARY		10-08-46	10-10-96	10/10/1996	
2171	4535		CHANDRASEKHARIAH MV		10-12-46	10-10-96	10/10/1996	
2172	4540		SHIVANANJAPPA		07-03-47	10-10-96	10/10/1996	
2173	4542		SRIDHAR BATTI K		27-04-47	10-10-96	10/10/1996	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
2174	4545		JAYADEVAPPA KV		11-05-47	10-10-96	10/10/1996	
2175	4551		NARSHIMAIHA L		10-09-47	10-10-96	10/10/1996	
2176	4552		RAMACHANDRARAO N N		25-09-47	10-10-96	10/10/1996	
2177	4554		RAJAPPA B		28-01-48	10-10-96	10/10/1996	
2178	4557		JAYAKEERTHI N		28-04-45	10-10-96	10/10/1996	
2179	4558		SIVARAMEGOWDA NH		06-06-48	10-10-96	10/10/1996	
2180	4563		RAHIM SAHEB		04-06-50	10-10-96	10/10/1996	
2181	4564		RAVIKUMAR		13-03-41	10-10-96	10/10/1996	
2182	4565		HONNAGIRIAIAH		12-05-43	10-10-96	10/10/1996	
2183	4566		BHUJANGA SETTY		15-10-43	10-10-96	10/10/1996	
2184	4570		VERANNA		04-08-42	10-10-96	10/10/1996	
2185	4571		GANGADHARAIAH K C		12-08-41	10-10-96	10/10/1996	
2186	4572		KONAPPA K V		24-10-41	10-10-96	10/10/1996	
2187	4578		SOMASHEKHARAIAH U N		08-10-44	10-10-96	10/10/1996	
2188	4581		BASAVARAJU P		08-08-49	10-10-96	10/10/1996	
2189	4584		A V SURYANARAYANA		15-10-43	10-10-96	10/10/1996	
2190	4592		SARDAR AHMAED		17-07-41	10-10-96	10/10/1996	
2191	4594		BASAVARAJAPPA B		20-06-45	10-10-96	10/10/1996	
2192	4596		SUNDER T		06-06-42	10-10-96	10/10/1996	
2193	4597		ERANNA GOWDA		03-06-43	10-10-96	10/10/1996	
2194	4598		NARAYANAMURTHY B S		04-01-44	10-10-96	10/10/1996	
2195	4599		HULIYAPPA		14-02-45	10-10-96	10/10/1996	
2196	4601		SREEKANTACHARI		02-08-47	10-10-96	10/10/1996	
2197	4602		SURYAVAMSHI R R		24-07-47	10-10-96	10/10/1996	
2198	4603		DEVANAGOWDER VG		09-08-47	10-10-96	10/10/1996	
2199	4604		HUCHANNAVAR CM		30-05-49	10-10-96	10/10/1996	
2200	4611		NARASIMHAIAH		28-08-44	10-10-96	10/10/1996	
2201	4618		THIMMANAGOWDA		10-07-45	10-10-96	10/10/1996	
2202	4619		KENCHAPPA MR		22-10-49	10-10-96	10/10/1996	
2203	4621		SHAIK IMTIAZ		05-05-45	10-10-96	10/10/1996	
2204	4624		REVALAGEGOWDA		06-07-41	10-10-96	10/10/1996	
2205	4627		JOSHI S B		03-04-44	10-10-96	10/10/1996	
2206	4628		GOPALKRISHNARAO V		05-05-45	10-10-96	10/10/1996	
2207	4632		SUBRAMANI M		05-02-47	10-10-96	10/10/1996	
2208	4634		MOHAMED AMEER		05-07-48	10-10-96	10/10/1996	
2209	4638		LAKSHANI A N		01-06-41	10-10-96	10/10/1996	
2210	4642		NIGHASHETTY K M		01-07-42	10-10-96	10/10/1996	
2211	4643		MACHULI P S		01-12-42	10-10-96	10/10/1996	
2212	4646		PATIL T R		04-03-45	10-10-96	10/10/1996	
2213	4651		THIMMEGOWDA K		20-09-46	10-10-96	10/10/1996	
2214	4655		RAGHAVENDRARAO K		01-11-48	10-10-96	10/10/1996	
2215	4656		VITTAL K		10-02-43	10-10-96	10/10/1996	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
2216	4657		GOPALKRISHNA K R		01-03-43	10-10-96	10/10/1996	
2217	4660		SRINIVASAN B		15-06-45	10-10-96	10/10/1996	
2218	4662		SODI B K		01-03-47	10-10-96	10/10/1996	
2219	4663		SRINIVASESETTY R		18-10-42	10-10-96	10/10/1996	
2220	4664		SANNAIAH SETTY K		07-06-43	10-10-96	10/10/1996	
2221	4722		MAGADHAM N S		01-03-47	10-10-96	10/10/1996	
2222	4723		SADASHIVASASTRI H M		08-04-47	10-10-96	10/10/1996	
2223	4725		AGLAVADI Y B		01-06-47	10-10-96	10/10/1996	
2224	4726		ANANTHAPADMANABHA SV		25-01-47	10-10-96	10/10/1996	
2225	4731		RAVENNA M V		05-05-47	10-10-96	10/10/1996	
2226	4738		KRISHNASETTY K G		08-05-41	10-10-96	10/10/1996	
2227	4739		NAGARAJA V		10-08-41	10-10-96	10/10/1996	
2228	4740		NAGARAJ NR		24-10-47	20-04-96	10/10/1996	
2229	4746		SIDDAIAH		30-05-44	10-10-96	10/10/1996	
2230	4755		GURUMURTHYSWAMY K M		01-07-46	10-10-96	10/10/1996	
2231	4756		MOHAMAD YUSAFF		01-09-46	10-10-96	10/10/1996	
2232	4768		THIMMASETTY GOWDA		05-03-41	10-10-96	10/10/1996	
2233	4769		VEERABHADRAPPA K		17-06-42	10-10-96	10/10/1996	
2234	4778		RAMACHINTAMANI TS		02-04-48	10-10-96	10/10/1996	
2235	4785		NEELIAIAH D		11-08-46	10-10-96	10/10/1996	
2236	4794		NAGARAJU		11-07-43	10-10-96	10/10/1996	
2237	4899		BASIR		01-06-56	10-10-96	10/10/1996	
2238	4900		SYED MOHAMAD ALI GOWS		25-06-57	10-10-96	10/10/1996	
2239	4905		SRINIVASLU B		03-07-60	10-10-96	10/10/1996	
2240	4908		ANANTHA DESPANDE		14-06-60	10-10-96	10/10/1996	
2241	4911		MALLIKARJUN		22-07-57	10-10-96	10/10/1996	
2242	4914		HEMARADDI BASAVARADDI LINGAREDI		22-07-55	10-10-96	10/10/1996	
2243	4915		SRINIVAS		10-02-59	10-10-96	10/10/1996	
2244	4916		MANJUNATHAPPA SG		12-05-45	10-10-96	10/10/1996	
2245	4917		RAMACHANDRA K		05-07-47	10-10-96	10/10/1996	
2246	4921		MATAPATHI ERAIAH MUPPAIAH		04-03-43	10-10-96	10/10/1996	
2247	4922		RUDRAMUNISWAMY M CHICKMATH		21-05-60	10-10-96	10/10/1996	
2248	4923		MOHAMOODALI		01-04-45	10-10-96	10/10/1996	
2249	4924		KRISHNAMURTHY CN		23-07-55	10-10-96	10/10/1996	
2250	4925		ALILAGHATA S MADHUSUDHAN		08-03-56	10-10-96	10/10/1996	
2251	4926		BALARAM MADAVARAO DESAI		05-01-43	10-10-96	10/10/1996	
2252	4930		SHIVAPPA BHEEMAPPA NEJANNAVAR		21-06-42	10-10-96	10/10/1996	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
2253	4931		ANNAIAHA		06-10-44	10-10-96	10/10/1996	
2254	4932		SARASWATHAMMA S		15-04-48	10-10-96	10/10/1996	
2255	4936		LEO REFEEL PINTO		09-01-60	10-10-96	10/10/1996	
2256	4939		VIVEKANAND		20-10-61	10-10-96	10/10/1996	
2257	4943		JAGADESH KUMAR BK		07-06-46	10-10-96	10/10/1996	
2258	4947		MAHESHAIAH TS		13-12-56	10-10-96	10/10/1996	
2259	4948		SATHYAVATHI N		10-01-56	10-10-96	10/10/1996	
2260	4949		SATTI SR		01-06-56	10-10-96	10/10/1996	
2261	4950		PURUSHOTAMA C		19-01-60	10-10-96	10/10/1996	
2262	5176		VISWANATHA PULIKESH	ST	09-01-55	10-10-96	10/10/1996	
2263	5178		KRISHNAMURTHY S R	ST	13-06-45	24-02-97	10/10/1996	
2264	6572		SURENDRA DODDAMUNI	ST	16-05-62	24-02-97	10/10/1996	
2265	6767		MADANNAVAR E G	ST	01-03-44	24-02-97	10/10/1996	
2266	2472E		VEERASHETTY		18-07-42	24-02-97	24/02/1997	
2267	2472L		LOKESHWARA T N		06-05-39	24-02-97	24/02/1997	
2268	2472P		SHEETHARAMSHETTY B		08-12-43	24-02-97	24/02/1997	
2269	2473A		PATIL S S		25-02-44	24-02-97	24/02/1997	
2270	2173D		LAKSHMINARAYANA BHATT M N		23-04-41	24-02-97	24/02/1997	
2271	3930B		VIJAY BANDARI		13-10-49	24-02-97	24/02/1997	
2272	3416		GHAMBHI S G		24-03-39	24-02-97	24/02/1997	
2273	3520A		THOTHD D G		10-06-41	24-02-97	24/02/1997	
2274	3521F		ABDUL RAZAK		01-03-41	24-02-97	24/02/1997	
2275	3521G		AMARGOL S V		01-03-46	24-02-97	24/02/1997	
2276	3521I		KUMBAR B T		12-07-45	24-02-97	24/02/1997	
2277	3521G		NAGASHETTY N R		15-01-47	24-02-97	24/02/1997	
2278	3521L		BAPUGOWDA		21-07-47	24-02-97	24/02/1997	
2279	3521M		MUDDIREDDY S K		10-06-42	24-02-97	24/02/1997	
2280	3521Q		REVANAPPA S			24-02-97	24/02/1997	
2281	3522A		DESAI V D		01-03-44	24-02-97	24/02/1997	
2282	3667A		SIDDALINGAIAH		06-04-43	24-02-97	24/02/1997	
2283	3783		KRISHNAPPA B C		24-03-43	24-02-97	24/02/1997	
2284	3740T		LOKESHWARAPPA B		12-05-41	24-02-97	24/02/1997	
2285	3755A		SIDDAGANGAIAH		05-06-41	24-02-97	24/02/1997	
2286	3760		KESHAHA B		12-07-45	24-02-97	24/02/1997	
2287	3763B		SYED SADIQ AHMED		06-06-48	24-02-97	24/02/1997	
2288	3773E		DHARMANGOWDA		12-06-42	24-02-97	24/02/1997	
2289	3773K		DINAMANI I G		01-11-46	24-02-97	24/02/1997	
2290	3778D		ASOKA M NOOLA		14-02-44	24-02-97	24/02/1997	
2291	3797B		BASOOTHKAR M S		07-07-48	24-02-97	24/02/1997	
2292	3798A		MAHADEVAPPA		12-09-48	24-02-97	24/02/1997	
2293	3921		PATIL P R		02-04-45	24-02-97	24/02/1997	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
2294	3929B		SHARANAIAH M		16-06-47	24-02-97	24/02/1997	
2295	3933		SWAMY RAO P T		11-01-47	24-02-97	24/02/1997	
2296	3996		KUPPANNA		29-09-46	24-02-97	24/02/1997	
2297	4005		ARRERNEST I		16-09-42	24-02-97	24/02/1997	
2298	4026A		KHANNALI A S		06-04-43	24-02-97	24/02/1997	
2299	4028A		CHANNEGOWDA S C		18-02-43	24-02-97	24/02/1997	
2300	4062		BASAVARAJAIAH G M		15-04-46	24-02-97	24/02/1997	
2301	4072		SHEKHA SHAVALI H		15-02-50	24-02-97	24/02/1997	
2302	4147		HANUMANTHRAO G		10-08-48	24-02-97	24/02/1997	
2303	4181		MALLIKARJUNA C P		27-01-48	24-02-97	24/02/1997	
2304	4207		SHIVAPPA P		04-03-45	24-02-97	24/02/1997	
2305	4240		MARIMADHANAYAKA K S		08-04-42	24-02-97	24/02/1997	
2306	4439		SUNAGARE R S		27-08-46	24-02-97	24/02/1997	
2307	4279		SREENEVASREDDY K V		14-03-49	24-02-97	24/02/1997	
2308	4367A		LOKAPPAGOWDA K		18-07-41	24-02-97	24/02/1997	
2309	4414		JAYAPRAKASH G L		12-01-44	24-02-97	24/02/1997	
2310	4504		MANJUNATHASHETTY N T		06-03-45	24-02-97	24/02/1997	
2311	4505		DIVAKAR N		31-03-45	24-02-97	24/02/1997	
2312	4510		KARIGIRIAH B		05-06-45	24-02-97	24/02/1997	
2313	4523		PUTTASWAMY B		10-04-46	24-02-97	24/02/1997	
2314	4528		KRISHNAMURTHY		19-04-46	24-02-97	24/02/1997	
2315	4534		CHANDRAPPA T		06-01-46	24-02-97	24/02/1997	
2316	4544		NARASHIMHA BATT K		06-05-47	24-02-97	24/02/1997	
2317	4546		MUTTUGUNDA N G		01-06-47	24-02-97	24/02/1997	
2318	4547		B SURENDRASHETTY B		20-11-48	24-02-97	24/02/1997	
2319	4549		CHIKKAVEERIAH K		23-07-47	24-02-97	24/02/1997	
2320	4556		LINGEY Gowda C		03-03-48	24-02-97	24/02/1997	
2321	4560		MUKUNDA S		03-02-49	24-02-97	24/02/1997	
2322	4575		BHADRACHARI K		10-10-43	24-02-97	24/02/1997	
2323	4593		SANTHOJIRAO S		08-01-45	24-02-97	24/02/1997	
2324	4600		SANJEEVA MURTHY		10-04-45	24-02-97	24/02/1997	
2325	4612		RAMANATH K S		18-06-47	24-02-97	24/02/1997	
2326	4620		MARULASIDDASWAMY B G		09-03-42	24-02-97	24/02/1997	
2327	4629		PATAK V E		30-07-45	24-02-97	24/02/1997	
2328	4635		MUNIKRISHNA K N		20-01-42	24-02-97	24/02/1997	
2329	4639		THIMMAIAH M		10-06-41	24-02-97	24/02/1997	
2330	4752		ERAPPA NEELAPPA SHTEGARA		01-06-47	24-02-97	24/02/1997	
2331	4665		RAMAIAH		09-04-45	24-02-97	24/02/1997	
2332	4727		LINGANNA S HADAPAD		01-06-48	24-02-97	24/02/1997	
2333	4744		KULKARNI N H		01-06-43	24-02-97	24/02/1997	
2334	4745		MANJUNATHAIAH H J		05-10-43	24-02-97	24/02/1997	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
2335	4752		KARIYAPPAGOWDA K P		12-11-45	24-02-97	24/02/1997	
2336	4766		GANGADHARAPPA G		19-07-46	24-02-97	24/02/1997	
2337	4771		NAZIR ULLA M		05-05-44	24-02-97	24/02/1997	
2338	4797		SHIVANNA		10-08-45	24-02-97	24/02/1997	
2339	4803		MOHAMAD ABUDL HAMEED		14-09-44	24-02-97	24/02/1997	
2340	4804		SYED HBIBBUDDIN		10-12-44	24-02-97	24/02/1997	
2341	4892		CHIDHAMBAR SHANKERRAO JOSHI		15-05-59	24-02-97	24/02/1997	
2342	4896		NINGANAGOWDA B BAGOWDA PATIL		01-02-54	24-02-97	24/02/1997	
2343	4902		RAVI B		22-11-59	24-02-97	24/02/1997	
2344	4903		DIVAKAR VENKATARAO HEGADE		01-06-58	24-02-97	24/02/1997	
2345	4919		PARASURAMREDDY G		05-04-56		24/02/1997	
2346	4929		ANJENEYA P H		14-04-43	24-02-97	24/02/1997	
2347	4938		SATHYANARAYANA		02-06-44	24-02-97	24/02/1997	
2348	4951		TELI BM		22-04-57	10-10-96	24/02/1997	
2349	4952		KHADAR SHARIFF S		05-01-58	24-02-97	24/02/1997	
2350	4953		SOMASHEKAR T V		01-07-56	24-02-97	24/02/1997	
2351	4954		SANKARA GOUD BM		07-07-55	10-10-96	24/02/1997	
2352	4964		JASANTHKUMARI F		27-04-50	10-10-96	24/02/1997	
2353	4967		SIDDALINGAPPA G S		17-04-55	24-02-97	24/02/1997	
2354	4968		HADAGALI SB		01-04-60	10-10-96	24/02/1997	
2355	4970		SURYANARAYANA C		22-01-56	24-02-97	24/02/1997	
2356	4973		PADMAJA M T		04-05-44	10-10-96	24/02/1997	
2357	4975		SATISH BABU HK		11-12-60	10-10-96	24/02/1997	
2358	4976		USHA K		19-08-59	10-10-96	24/02/1997	
2359	4981		DEVARAJ HK		09-02-61	10-10-96	24/02/1997	
2360	4982		RAMESH T S		12-08-56	10-10-96	24/02/1997	
2361	4985		RAMAKRISHNA REDDY KS		09-02-45	10-10-96	24/02/1997	
2362	4986		RUDRAIAH T C		10-11-43	24-02-97	24/02/1997	
2363	4987		BHAT BN		29-04-57	10-10-96	24/02/1997	
2364	4988		NARASHIMHAMURTHY K T		03-05-54	24-02-97	24/02/1997	
2365	4989		BASAVA REDDY KT		28-10-56	10-10-96	24/02/1997	
2366	4990		MUTHURAYAPPA N		06-05-49	10-10-96	24/02/1997	
2367	4991		SYED ISMALL		01-06-56	10-10-96	24/02/1997	
2368	4992		ABDUL GANI		12-01-59	10-10-96	24/02/1997	
2369	4994		VINAYAK RAJASHAKAR MUNAVALLA		08-06-60	10-10-96	24/02/1997	
2370	4995		MOHAMAD ISMAYEIL		15-03-42	24-02-97	24/02/1997	
2371	4998		SALEEMUDDIN		16-08-46	10-10-96	24/02/1997	
2372	4999		MALAKAJAPPA MADIWALPPA SAGAR		01-06-60	10-10-96	24/02/1997	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
2373	5001		RAMACHANDRA N P		27-07-56	24-02-97	24/02/1997	
2374	5002		SHEKH IQBAL		01-07-57	24-02-97	24/02/1997	
2375	5003		SHIVALINGAPPA GADIYAPPA		20-06-56	24-02-97	24/02/1997	
2376	5007		SUVASHINI B		11-03-58	24-02-97	24/02/1997	
2377	5009		VISALNATH B V		05-01-60	24-02-97	24/02/1997	
2378	5010		SANNAMARE		01-06-57	24-02-97	24/02/1997	
2379	5011		RAMAKRISHNA		22-07-57	24-02-97	24/02/1997	
2380	5013		SRINIVASA V T		14-05-57	24-02-97	24/02/1997	
2381	5016		SHIVAPPA K S		01-05-60	24-02-97	24/02/1997	
2382	5017		NAGARAJU S R		03-02-53	24-02-97	24/02/1997	
2383	5020		CHANDRAPASH S		06-11-56	24-02-97	24/02/1997	
2384	5022		ANANTHAPADBHANABH ACHAR		25-04-55	24-02-97	24/02/1997	
2385	5023		KHAN HUSAIN B		01-07-53	24-02-97	24/02/1997	
2386	5025		RAMESH BABU H M		05-02-55	24-02-97	24/02/1997	
2387	5028		PUTTASWAMY S G		22-06-57	24-02-97	24/02/1997	
2388	5029		HANUMANTHREDDY K		01-07-57	24-02-97	24/02/1997	
2389	5031		SRINIVASA M C		22-09-50	24-02-97	24/02/1997	
2390	5032		RAVISHANKARIAH		10-06-55	24-02-97	24/02/1997	
2391	5036		BALULAL T V		01-06-56	24-02-97	24/02/1997	
2392	5039		SMT. IM V PEERAZADE		05-03-53	24-02-97	24/02/1997	
2393	5040		DORIRAJU M		12-03-57	24-02-97	24/02/1997	
2394	5043		SYLENDRA R K		11-06-50	24-02-97	24/02/1997	
2395	5045		ABDUL MAZID		06-10-53	24-02-97	24/02/1997	
2396	5047		GUNDANNA B		17-09-54	24-02-97	24/02/1997	
2397	5049		PRASHANAKUMARI A		15-02-57	24-02-97	24/02/1997	
2398	5053		THIMMARAYAPPA K V		20-07-57	24-02-97	24/02/1997	
2399	5056		HATTIMATTUR M H		02-05-44	24-02-97	24/02/1997	
2400	5058		BASAVARAJU D		01-06-58	24-02-97	24/02/1997	
2401	5062		MOHAN N		15-05-53	24-02-97	24/02/1997	
2402	5063		NADAGOWDA C B		15-04-58	24-02-97	24/02/1997	
2403	5065		RAJASHEKHARA K M		01-08-55	24-02-97	24/02/1997	
2404	5068		SHIVAMURTHY M		01-05-59	24-02-97	24/02/1997	
2405	5070		HIRANIAH		15-01-50	24-02-97	24/02/1997	
2406	5071		SUBHACHANDRA B		04-01-59	24-02-97	24/02/1997	
2407	5075		JAYARAMU G E		13-05-55	24-02-97	24/02/1997	
2408	5076		HASEEM MIRZA		22-07-57	24-02-97	24/02/1997	
2409	5078		KRISHNAIAH M		01-07-47	24-02-97	24/02/1997	
2410	5080		NARASHIMAMURTHY D S		01-06-58	24-02-97	24/02/1997	
2411	5084		SHANKER ACHARI		12-06-48	24-02-97	24/02/1997	
2412	5085		CHANDRASHEKHARAIAH B		29-05-55	24-02-97	24/02/1997	
2413	5086		PANCHAKSHARAIAH M		22-12-54	24-02-97	24/02/1997	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
2414	5088		SRIKUMAR K S		16-04-59	24-02-97	24/02/1997	
2415	5090		SUBHAS P PATIL		01-05-54	24-02-97	24/02/1997	
2416	5092		JAMUNALMATT J C		16-10-55	24-02-97	24/02/1997	
2417	5093		NIJALINGAPPA K G		02-02-57	24-02-97	24/02/1997	
2418	5097		SRINIVASAMURTHY A		29-07-55	24-02-97	24/02/1997	
2419	5099		PATTABHIRAMAN H S		17-08-51	24-02-97	24/02/1997	
2420	5100		JAYANNA S		17-03-57	24-02-97	24/02/1997	
2421	5106		RAMADAS MUNGE HARIKANTHARA		03-06-60	24-02-97	24/02/1997	
2422	5107		SURESH C S		11-04-59	24-02-97	24/02/1997	
2423	5108		UMESH Y G		03-07-46	24-02-97	24/02/1997	
2424	5109		SHIRAGANTI I S		01-06-52	24-02-97	24/02/1997	
2425	5110		RATHANIAH SHETTY		04-07-55	24-02-97	24/02/1997	
2426	5114		VENKATESH T		01-06-58	24-02-97	24/02/1997	
2427	5139		NARAYANASWAMY G		03-01-56	24-02-97	24/02/1997	
2428	5151		RAMASWAMY C K		26-04-44	24-02-97	24/02/1997	
2429	5158		ARASIAH T		05-08-44	24-02-97	24/02/1997	
2430	5161		AMBHIGERE B H		01-06-57	24-02-97	24/02/1997	
2431	5170		KOTRAPPA B G		10-04-55	24-02-97	24/02/1997	
2432	5180		CHANDRAKANTH R VETEKAL		09-03-56	24-02-97	24/02/1997	
2433	5188		N NAGARAJASHETY		16-07-46	24-02-97	24/02/1997	
2434	5193		KAHAZA MOHIDDIN		01-03-45	24-02-97	24/02/1997	
2435	5212		KRISHNAKUMAR T S		06-03-60	24-02-97	24/02/1997	
2436	5217		CHANGAPPA M K		20-05-59	24-02-97	24/02/1997	
2437	5228		PATTAR H R		25-06-42	24-02-97	24/02/1997	
2438	5229		VISWANATHA C S		22-05-59	24-02-97	24/02/1997	
2439	5230		SRINIVASA B N		10-03-45	24-02-97	24/02/1997	
2440	5231		PANIGATT S T		01-02-47	24-02-97	24/02/1997	
2441	5232		RAMASHESHA T S		10-10-60	24-02-97	24/02/1997	
2442	5234		KUMBAR M J		01-06-58	24-02-97	24/02/1997	
2443	5236		SRINIVASAMURTHY V		05-03-47	24-02-97	24/02/1997	
2444	5239		RUDRAPPA J V		12-11-56	24-02-97	24/02/1997	
2445	5643		EWARA G KURUBHAGATTI	ST	01-07-63	21-06-99	24/02/1997	
2446	6171		MANJUNATHA H S	ST	23-03-44	21-06-99	24/02/1997	
2447	6223		RAMACHANDRAPPA T N	ST	10-10-60	21-06-99	24/02/1997	
2448	6246		RANGASWAMY B	ST	18-06-57	21-06-99	24/02/1997	
2449	6253		CHANNAVEERIAH	ST	02-07-63	21-06-99	24/02/1997	
2450	6625		CHANDRAIAH	ST	15-08-54	21-06-99	24/02/1997	
2451	5241		THORAGALMATT S V		10-08-44	24-02-97	15/10/1997	
2452	5243		MOOGI A M		01,07/56	24-02-97	15/10/1997	
2453	5248		JAGALUR S S		27-04-58	24-02-97	15/10/1997	
2454	5253		SHIVARAKRISHNA		09-05-53	24-02-97	15/10/1997	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
2455	5258		KHOLAMPKAR A S		06-02-52	24-02-97	15/10/1997	
2456	5261		KULKARNI G B		04-03-46	24-02-97	15/10/1997	
2457	5266		ZAEEM AHMED N S		10-05-58	24-02-97	15/10/1997	
2458	5271		ANNDAKUMAR RAJU N		23-05-52	24-02-97	15/10/1997	
2459	5277		BASAVARAJU		29-03-61	24-02-97	15/10/1997	
2460	5279		PATTAR M A		20-05-57	24-02-97	15/10/1997	
2461	5281		PRASHNAKUMAR G		15-07-60	24-02-97	15/10/1997	
2462	5289		PARAMESH R S		22-05-56	24-02-97	15/10/1997	
2463	5304		JAGANATH G		14-05-58	16-10-97	15/10/1997	
2464	5310		SABABUDDIN		12-08-57	16-10-97	15/10/1997	
2465	5312		JOGIGOWDA K T		18-04-44	16-10-97	15/10/1997	
2466	5323		VIJAYAKUMAR M T		23-09-57	16-10-97	15/10/1997	
2467	5324		LOKANATH D V		20-10-58	16-10-97	15/10/1997	
2468	5329		BASAVARAJU P N		27-08-58	16-10-97	15/10/1997	
2469	5332		PRABHAKAR		22-09-58	16-10-97	15/10/1997	
2470	5343		BHARATH KUMAR BASALEYGOWDA BYDAKKIHAL		20-07-63	16-10-97	15/10/1997	
2471	5352		VISWESWARAIAH SRESHYLA HARIMATT		01-07-62	16-10-97	15/10/1997	
2472	5361		ANANDABALU RAYKAR		07-04-61	16-10-97	15/10/1997	
2473	5368		MURUALIDHARA RAO S		25-04-62	16-10-97	15/10/1997	
2474	5370		R N CHANNABASAPPA		08-05-63	16-10-97	15/10/1997	
2475	5375		MOHAMOD PATIL SAHIB PATIL BIRDHAR		04-10-58	16-10-97	15/10/1997	
2476	5377		PRAHALAD G POTHIDHAR		15-03-62	16-10-97	15/10/1997	
2477	5378		SUDHINDRA VENKATESH PURANIC		01-06-63	16-10-97	15/10/1997	
2478	5390		SIDDAPPA R		28-04-61	16-10-97	15/10/1997	
2479	5393		RAJENDRA R KULKARNI		15-04-63	16-10-97	15/10/1997	
2480	5399		RAJU G P		20-05-62	16-10-97	15/10/1997	
2481	5496		VIVEKANADA SWAMY CHIKKAMATT		01-06-63	16-10-97	15/10/1997	
2482	5409		FEDRIC DESOZA		22-01-60	16-10-97	15/10/1997	
2483	5415		SURESH B		14-08-64	16-10-97	15/10/1997	
2484	5420		BASAVARAJ V ABBEGERE		05-07-62	16-10-97	15/10/1997	
2485	5428		KUMARASWAMY A.C		01-06-62	16-10-97	15/10/1997	
2486	5431		ASHOK RAMACHANDRA JOSHI		14-12-60	16-10-97	15/10/1997	
2487	5436		DEVALA A K KATIYARKAR		25-05-60	16-10-97	15/10/1997	
2488	5331A		SUBASH	ST	01-08-60	25-09-01	15/10/1997	
2489	3517		GANESH S N		12-10-45	21-06-99	21/06/1999	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
2490	3643		BHOGAR S B		01-03-44	21-06-99	21/06/1999	
2491	3654		REVANASIDDAIAH		21-01-45	21-06-99	21/06/1999	
2492	3667A		KULKARNI M C		02-05-49	21-06-99	21/06/1999	
2493	3721		RAJEYGOWDA N		03-08-41	21-06-99	21/06/1999	
2494	3767E		KARIGOWDER B A		04-03-44	21-06-99	21/06/1999	
2495	3770A		JANARDHAN S L		20-04-43	21-06-99	21/06/1999	
2496	3773C		GANESH H V		06-10-48	21-06-99	21/06/1999	
2497	3796A		LAKSHMAIAH M S		08-05-43	21-06-99	21/06/1999	
2498	3797C		VISWANATHA BIRADHAR		07-08-45	21-06-99	21/06/1999	
2499	3911		MATTAD R C		10-09-45	21-06-99	21/06/1999	
2500	4267		THAMMANNA GOWDA V V		04-03-42	21-06-99	21/06/1999	
2501	4292		RAMACHANDRA		06-11-41	21-06-99	21/06/1999	
2502	4297		KARISHETTY B C		03-07-43	21-06-99	21/06/1999	
2503	4298		DHATHATRYA MANIKA RAO		19-06-44	21-06-99	21/06/1999	
2504	4320		HANUMANTHAPPA B M		20-04-47	21-06-99	21/06/1999	
2505	4324		KARIGOWDA		01-06-41	21-06-99	21/06/1999	
2506	4378A		KHOLAKKUR N S		01-03-48	21-06-99	21/06/1999	
2507	4378B		BHASKARACHR T		22-07-50	21-06-99	21/06/1999	
2508	4378C		VENKATESH K N		05-02-48	21-06-99	21/06/1999	
2509	4419		NANJEGOWDA		08-09-41	21-06-99	21/06/1999	
2510	4471		JOSHNUR A		20-01-43	21-06-99	21/06/1999	
2511	4473		PUTTASWAMAIAH K		05-02-43	21-06-99	21/06/1999	
2512	4514		KRISHNAMURTHY R S		20-07-45	21-06-99	21/06/1999	
2513	4521		PANCHAL S N		04-02-46	21-06-99	21/06/1999	
2514	4525		NARASIMHA MURTHY K		22-05-46	21-06-99	21/06/1999	
2515	4527		JAYARAMAIAH C		19-04-46	21-06-99	21/06/1999	
2516	4567		HANUMANTHAPPA T T		17-04-44	21-06-99	21/06/1999	
2517	4574		GOPALIAH A		07-08-43	21-06-99	21/06/1999	
2518	4580		PILLAPPA L		01-06-48	21-06-99	21/06/1999	
2519	4587		RENUKA PRASAD K K		20-10-45	21-06-99	21/06/1999	
2520	4607		HANUMANTHAPPA A B		03-02-46	21-06-99	21/06/1999	
2521	4610		THYAGARAJ K B		05-04-44	21-06-99	21/06/1999	
2522	4614		RAJANNA		09-12-42	21-06-99	21/06/1999	
2523	4617		NAIK P A		01-05-45	21-06-99	21/06/1999	
2524	4633		ERANNA K N		01-07-47	21-06-99	21/06/1999	
2525	4650		SIDDALINGAIAH B		03-01-46	21-06-99	21/06/1999	
2526	4653		SRINIVASAN M		05-05-48	21-06-99	21/06/1999	
2527	4658		BASAVARAJA		10-08-44	21-06-99	21/06/1999	
2528	4679		GALGALI R M		04-12-45	21-06-99	21/06/1999	
2529	4732		MAHAVEERAPPA C		05-06-48	21-06-99	21/06/1999	
2530	4735		NATARAJ C S		18-07-44	21-06-99	21/06/1999	
2531	4742		DEVARAJEGOWADA		02-04-42	21-06-99	21/06/1999	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
2532	4747		SHIKKERI HY		24-08-44	21-06-99	21/06/1999	
2533	4750		SETTAR R K		04-04-45	21-06-99	21/06/1999	
2534	4757		SHIVARUDRA MURTHY V P		20-12-46	21-06-99	21/06/1999	
2535	4758		REDDY A M		06-02-47	21-06-99	21/06/1999	
2536	4760		MOHD SYED AHMED KHAN		24-07-49	21-06-99	21/06/1999	
2537	4782		CHANNAPA		07-01-48	21-06-99	21/06/1999	
2538	4788		NIJALINGAPPA C G		10-10-45	21-06-99	21/06/1999	
2539	4789		NOOR AHMED D S		10-04-48	21-06-99	21/06/1999	
2540	4809		ABDULNABI		10-02-47	21-06-99	21/06/1999	
2541	4822		SHIVAPPA P			21-06-99	21/06/1999	
2542	4895		HUCHARADDI SHANTAKUR ISHWARAPPA		20-08-56	21-06-99	21/06/1999	
2543	4897		HABIBUR REHAMAN		22-07-59	21-06-99	21/06/1999	
2544	4904		VIJAYAKUMAR V		10-06-50	21-06-99	21/06/1999	
2545	4909		SYED WAJEED		06-08-58	21-06-99	21/06/1999	
2546	4926		YOGISH K D		22-07-57	21-06-99	21/06/1999	
2547	4933		ALADI T C		01-06-60	21-06-99	21/06/1999	
2548	4934		VENKATERAVANAIAH SETTY		12-08-46	21-06-99	21/06/1999	
2549	4935		ABRAR KHAN		11-02-44	21-06-99	21/06/1999	
2550	4961		PATTNASHETTI S M		05-06-46	21-06-99	21/06/1999	
2551	4969		UMESH KAMATH T		01-06-59	21-06-99	21/06/1999	
2552	4870		DEFEEEDAR R S		07-04-57	21-06-99	21/06/1999	
2553	4977		PRABHULINGAPPA N R		02-03-45	21-06-99	21/06/1999	
2554	4993		CHANDRASHKEAR		29-10-57	21-06-99	21/06/1999	
2555	4997		YADANAVARU G V		01-06-56	21-06-99	21/06/1999	
2556	5000		MOHAMMED NAZIR AHMED		10-10-56	21-06-99	21/06/1999	
2557	5001A		NAYAK S K		05-06-56	21-06-99	21/06/1999	
2558	5008		MUNDRGI RS		01-07-59	21-06-99	21/06/1999	
2559	5014		BHAT RG		16-06-58	21-06-99	21/06/1999	
2560	5015		MOHAMMED ZAFFARULLAH		27-05-55	21-06-99	21/06/1999	
2561	5019		PRABHAKANA K V		02-11-57	21-06-99	21/06/1999	
2562	5030		ANANDAIAH B V		04-05-55	21-06-99	21/06/1999	
2563	5035		KAGGOOD Y A		01-06-58	21-06-99	21/06/1999	
2564	5038		BASHIRAHMED M AUTI		01-05-59	21-06-99	21/06/1999	
2565	5041		SAMPATH N		06-05-56	21-06-99	21/06/1999	
2566	5044		MANJUNATHA M		01-05-57	21-06-99	21/06/1999	
2567	5048		PEERASAB A		15-06-56	21-06-99	21/06/1999	
2568	5051		SHIVALINGAIAH T N		30-03-47	21-06-99	21/06/1999	
2569	5052		SHIVARAMEGOWDA K C		10-06-48	21-06-99	21/06/1999	
2570	5054		ZAHIRUDDIN		01-01-50	21-06-99	21/06/1999	
2571	5057		NARAYANASWAMY		01-08-58	21-06-99	21/06/1999	
2572	5059		CHARNI M S		01-03-44	21-06-99	21/06/1999	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
2573	5061		RAJA GOWDA		05-06-53	21-06-99	21/06/1999	
2574	5064		JAYARAMA M A		20-05-52	21-06-99	21/06/1999	
2575	5066		GOPAL R H		04-10-52	21-06-99	21/06/1999	
2576	5072		HITTNALLI B G		22-05-60	21-06-99	21/06/1999	
2577	5073		SRIHARI D V		27-09-53	21-06-99	21/06/1999	
2578	5077		GANDADHARAI AH		01-04-60	21-06-99	21/06/1999	
2579	5079		MAHADEVAIAH		10-08-56	21-06-99	21/06/1999	
2580	5083		DAYANANDA RAO B K		27-04-53	21-06-99	21/06/1999	
2581	5087		MURALIDHARA CV		30-03-57	21-06-99	21/06/1999	
2582	5089		ANANTHAPADMANABHA P S		20-10-56	21-06-99	21/06/1999	
2583	5101		PREMANAND VITHU NAIK		07-10-60	21-06-99	21/06/1999	
2584	5104		CHIKO A B		01-06-54	21-06-99	21/06/1999	
2585	5111		BALACHANDRAIAH BM		01-06-56	21-06-99	21/06/1999	
2586	5123		AYYAPPA E		14-07-48	21-06-99	21/06/1999	
2587	5126		BASAVARAJU C R		20-05-59	21-06-99	21/06/1999	
2588	5135		RAME GOWDA V		25-02-54	21-06-99	21/06/1999	
2589	5138		RAJANNA M		01-06-57	21-06-99	21/06/1999	
2590	5145		VEERABHADRAPPA		01-03-55	21-06-99	21/06/1999	
2591	5149		RAGHOTAM N K		26-03-48	21-06-99	21/06/1999	
2592	5150		INCHUR B G		01-10-48	21-06-99	21/06/1999	
2593	5154		VEERANNA C		15-03-57	21-06-99	21/06/1999	
2594	5156		SATTAR SHARIFF M A		12-06-45	21-06-99	21/06/1999	
2595	5159		BHIMARAYA S AINAPUR		03-04-59	21-06-99	21/06/1999	
2596	5173		CHIADANNAVAR S B		13-07-47	21-06-99	21/06/1999	
2597	5175		KANTHAMANI T N		22-10-48	21-06-99	21/06/1999	
2598	5181		ASWATHAPPA N		03-05-44	21-06-99	21/06/1999	
2599	5182		JAGADEESH H		21-07-56	21-06-99	21/06/1999	
2600	5183		BASAWANT MUGABASAPPA HUGAR		24-08-46	21-06-99	21/06/1999	
2601	5184		DIGGAVI J V		01-06-48	21-06-99	21/06/1999	
2602	5187		SREEDHARA B M		20-06-57	21-06-99	21/06/1999	
2603	5192		RAHAMATUALLA BEIG		17-01-49	21-06-99	21/06/1999	
2604	5194		ISMAIL PATEL		04-07-55	21-06-99	21/06/1999	
2605	5195		VISHWANATH G K		20-07-56	21-06-99	21/06/1999	
2606	5197		NAGARAJA SHETTY S R		06-02-50	21-06-99	21/06/1999	
2607	5199		KRISHNAMURTHY K P		31-01-61	21-06-99	21/06/1999	
2608	5200		LAKHE GOWDA G S		01-06-56	21-06-99	21/06/1999	
2609	5201		KRISHNA SHESHAILAL		01-06-56	21-06-99	21/06/1999	
2610	5204		GOPALAKRISHNA B R		01-04-48	21-06-99	21/06/1999	
2611	5205		CHERIAN PHILIP		20-04-56	21-06-99	21/06/1999	
2612	5208		GURUMURTHY H M		12-10-59	21-06-99	21/06/1999	
2613	5209		RAMACHANDRA K P		10-03-49	21-06-99	21/06/1999	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
2614	5210		ABDUL REHAMAN		24-02-61	21-06-99	21/06/1999	
2615	5211		BAGODI T B		05-05-58	21-06-99	21/06/1999	
2616	5213		CHANDRASHEKAR KODLI		08-09-58	21-06-99	21/06/1999	
2617	5214		LINGAYYA		20-06-44	21-06-99	21/06/1999	
2618	5215		DERBI MS		01-06-59	21-06-99	21/06/1999	
2619	5216		DAYANAND VITHAL JALISATHGI		14-05-58	21-06-99	21/06/1999	
2620	5219		SHANKARAPPA H B		02-02-57	21-06-99	21/06/1999	
2621	5220		SANNAKENCHAPPA		03-05-46	21-06-99	21/06/1999	
2622	5222		JOSHI A M		13-04-58	21-06-99	21/06/1999	
2623	5233		FERNANDIS T J		02-04-57	21-06-99	21/06/1999	
2624	5235		MRTIN R BANDI		20-07-58	21-06-99	21/06/1999	
2625	5237		GURUSIDDAIAN Y M		01-07-47	21-06-99	21/06/1999	
2626	5240		PARAMESH K S		27-04-55	21-06-99	21/06/1999	
2627	5242		PARAMESWARAPPA G		01-07-53	21-06-99	21/06/1999	
2628	5244		RAMESH T T		01-07-54	21-06-99	21/06/1999	
2629	5247		TORAVI I C		01-09-58	21-06-99	21/06/1999	
2630	5249		OMKARAPPA M C		09-05-43	21-06-99	21/06/1999	
2631	5251		LOKESH N		12-05-57	21-06-99	21/06/1999	
2632	5255		DODDAMANI T H		01-06-52	21-06-99	21/06/1999	
2633	5259		SIDDAPUR D H		01-05-45	21-06-99	21/06/1999	
2634	5264		UMESHAIAH		18-01-55	21-06-99	21/06/1999	
2635	5256		SIRAJUDDIN		12-10-60	21-06-99	21/06/1999	
2636	5267		GIRISH K P		24-06-57	21-06-99	21/06/1999	
2637	5268		MOHAMED ABDUL SETTAR		19-07-60	21-06-99	21/06/1999	
2638	5272		SOMESH S B		10-05-55	21-06-99	21/06/1999	
2639	5273		CHIKKEGOWDA K N		06-08-55	21-06-99	21/06/1999	
2640	5274		CHANNAVEERE GOWDA K C		01-03-56	21-06-99	21/06/1999	
2641	5275		NANJAPPA Y H		22-04-55	21-06-99	21/06/1999	
2642	5276		SATISH G S		05-05-58	21-06-99	21/06/1999	
2643	5278		JAYAKEERTHI R		01-06-59	21-06-99	21/06/1999	
2644	5280		MANKANI NL		22-05-58	21-06-99	21/06/1999	
2645	5282		THOVFEED AHMED		01-06-47	21-06-99	21/06/1999	
2646	5283		MOHABOOB KHAN		18-06-53	21-06-99	21/06/1999	
2647	5284		ASHOKL SANNAGOWDAR		26-01-61	21-06-99	21/06/1999	
2648	5286		SURESH K KULBURGI		15-06-51	21-06-99	21/06/1999	
2649	5287		TALI K S		20-05-60	21-06-99	21/06/1999	
2650	5290		KALLAPPA B N		15-12-54	21-06-99	21/06/1999	
2651	5291		SHANKARAPPA N		20-04-55	21-06-99	21/06/1999	
2652	5297		KUMARASWAMY S		19-09-56	21-06-99	21/06/1999	
2653	5299		KULKARNI S G		01-05-56	21-06-99	21/06/1999	
2654	5302		NANJEGOWDA K		15-05-55	21-06-99	21/06/1999	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
2655	5303		SHIVALINGAIAH M		18-01-45	21-06-99	21/06/1999	
2656	5307		MOHAMAD ILIYAS		04-01-42	21-06-99	21/06/1999	
2657	5309		SRIKANTHAIAH K B		22-05-53	21-06-99	21/06/1999	
2658	5311		RAJKUMAR PATTAR		20-08-51	21-06-99	21/06/1999	
2659	5314		VEERABHADRAIAH T C		01-06-55	21-06-99	21/06/1999	
2660	5315		JAYARAM K		22-01-59	21-06-99	21/06/1999	
2661	5316		KRISHNA B N		22-06-59	21-06-99	21/06/1999	
2662	5317		NARASIMHACHARI A B		05-11-54	21-06-99	21/06/1999	
2663	5319		BASAVARAJU V L		10-05-56	21-06-99	21/06/1999	
2664	5320		IQBAL A RAZAK HEIKH		01-02-47	21-06-99	21/06/1999	
2665	5321		PATIL N S		20-06-58	21-06-99	21/06/1999	
2666	5322		GOPAL N		22-01-59	21-06-99	21/06/1999	
2667	5335		RAJENDRA H RAO KULKARNI		19-02-63	21-06-99	21/06/1999	
2668	5340		HANAMANT H KAKARADDI		12-07-57	21-06-99	21/06/1999	
2669	5344		ANATHA SHYANA KAMATH B		13-05-62	21-06-99	21/06/1999	
2670	5345		MALLIKARJUNA PATIL		01-06-61	21-06-99	21/06/1999	
2671	5346		SURESH SAVALGI		27-02-62	21-06-99	21/06/1999	
2672	5347		RAMACHANDRA ANANTHA GONKAR		02-05-63	21-06-99	21/06/1999	
2673	5349		SYED ABDUL SATTAR		06-07-63	21-06-99	21/06/1999	
2674	5351		NAGAPATI V BHAT		23-06-61	21-06-99	21/06/1999	
2675	5355		MAHADEVAPPA B		01-06-62	21-06-99	21/06/1999	
2676	5357		RAGHUCHANDRA HEBBER M		03-04-58	21-06-99	21/06/1999	
2677	5360		MANOHAR RAO		10-06-63	21-06-99	21/06/1999	
2678	5365		CHANDRASHEKARA MR		11-06-62	21-06-99	21/06/1999	
2679	5367		DEVENDRAPPA P		01-06-63	21-06-99	21/06/1999	
2680	5372		PAUL VINCENT C		26-03-62	21-06-99	21/06/1999	
2681	5373		APPASAHEB SIDDAPPA BIRADAR		01-06-63	21-06-99	21/06/1999	
2682	5380		VENKATESHA		15-10-63	21-06-99	21/06/1999	
2683	5381		MANOHAR ANNAPPA PATTANKAD		14-07-63	21-06-99	21/06/1999	
2684	5382		PRABHU SANGAPPA JIDAGI		09-10-61	21-06-99	21/06/1999	
2685	5384		VIGARUDDIN SAYED Q PEERZADE		01-07-62	21-06-99	21/06/1999	
2686	5385		RAMESHA K R		10-04-64	21-06-99	21/06/1999	
2687	5386		PRADEEP GURUNATHRAO KULKARNI		22-01-61	21-06-99	21/06/1999	
2688	5392		VIBHUSWAMY JAVALI		29-09-61	21-06-99	21/06/1999	
2689	5395		NAGARAJA H		10-05-62	21-06-99	21/06/1999	
2690	5400		BASAVARAJA H		13-09-53	21-06-99	21/06/1999	
2691	5408		NAGARAJA N T		01-03-61	21-06-99	21/06/1999	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
2692	5411		SREEDHAR SHEPUR		08-03-42	21-06-99	21/06/1999	
2693	5412		MALLIKARJUN		15-08-60	21-06-99	21/06/1999	
2694	5413		KUMAR M R		16-01-61	21-06-99	21/06/1999	
2695	5416		SURYAKATAYYA N HIREMATH		30-06-62	21-06-99	21/06/1999	
2696	5417		VAGEESHA B		05-07-63	21-06-99	21/06/1999	
2697	5422		SREEKANT S MAAVANKI		15-05-63	21-06-99	21/06/1999	
2698	5424		SANDHYADEVI K		28-06-62	21-06-99	21/06/1999	
2699	5425		NAGENDRA M KARJAGI		22-07-61	21-06-99	21/06/1999	
2700	5426		NAGENDRA RAO T D		23-07-59	21-06-99	21/06/1999	
2701	5429		SATISH GOUDA PATIL		29-10-63	21-06-99	21/06/1999	
2702	5430		SRINIVASA RAO M JOSHI		25-10-62	21-06-99	21/06/1999	
2703	5432		LAKSHMIKANTHA REDDY K		01-06-61	21-06-99	21/06/1999	
2704	5435		SUSHIKUMAR G AGADI		10-07-60	21-06-99	21/06/1999	
2705	5437		PRABHU VEERAPPAKURLI		01-04-61	21-06-99	21/06/1999	
2706	5439		GURURAJ SHAMRAO PATIL		23-06-62	21-06-99	21/06/1999	
2707	5444		PRAKASH		01-01-63	16-10-97	21/06/1999	
2708	5445		SHEMTESH VEERANTAPPA DESAI		01-05-56	16-10-97	21/06/1999	
2709	5447		DAMODAR RK		10-08-63	21-06-99	21/06/1999	
2710	5449		SHOBHA H HEGDE		09-03-63	16-10-97	21/06/1999	
2711	5453		JAGADISH D		20-04-58	21-06-99	21/06/1999	
2712	5455		ABDUL ABID		04-05-46	16-10-97	21/06/1999	
2713	5460		NARAPPA C R		12-05-61	16-10-97	21/06/1999	
2714	5462		RAVINDRANATH M RAO CHAVATE		14-12-56	21-06-99	21/06/1999	
2715	5463		PEER PASHA		05-03-61	21-06-99	21/06/1999	
2716	5465		GANGAMANI K N		27-10-58	21-06-99	21/06/1999	
2717	5465		SRIKANTAPPA R		10-01-59	16-10-97	21/06/1999	
2718	5467		BASAVARAJ N PUJARI		21-07-60	21-06-99	21/06/1999	
2719	5470		VENKATESH		04-01-48	16-10-97	21/06/1999	
2720	5474		RAMESH BABU MT		23-07-57	21-06-99	21/06/1999	
2721	5477		PEETHAMBARASWAMY B		28-09-62	21-06-99	21/06/1999	
2722	5478		RAJENDRA C S		28-12-50	21-06-99	21/06/1999	
2723	5483		ASHOK KUMAR		22-02-62	21-06-99	21/06/1999	
2724	5488		BALAKRISHNA MURTHY B		12-05-63	21-06-99	21/06/1999	
2725	5490		R PRAKASH D		22-04-57	16-10-97	21/06/1999	
2726	5493		DAYANADA T.R		16-04-63	16-10-97	21/06/1999	
2727	5495		VEERABHADRASWAMY M B		26-04-62	21-06-99	21/06/1999	
2728	5497		VENKATESH B K		16-02-58	21-06-99	21/06/1999	
2729	5498		RAJABI AMINDSAB JAKKALI		01-07-57	16-10-97	21/06/1999	
2730	5499		JAGADEESHAIAH N S		18-05-64	21-06-99	21/06/1999	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
2731	5500		HONNESHAPPA H.S		18-07-63	16-10-97	21/06/1999	
2732	6142		Gajendra L	SC	22.05.1965	14.07.2009	21/06/1999	
2733	6814		Manjunatha HN	SC	20.02.1969	14.07.2009	21/06/1999	
2734		86	Khandre RB	SC	22.07.1969	14.07.2009	21/06/1999	
2735		102	Lakshminarasimahaiah J	SC	01.04.1955	14.07.2009	21/06/1999	
2736	6162		RAMESH K	ST	01-03-62	26-02-04	21/06/1999	
2737	6546		VIJAYAKUMAR	ST	26-01-65	28-05-04	21/06/1999	
2738		150	Margappa B	ST	01.05.1960	14.07.2009	21/06/1999	
2739	4378A		THANGHESAY H S		06-05-46	28-05-04	26/02/2004	
2740	4378B		NAGARAJ T		15-07-46	28-05-04	26/02/2004	
2741	4591		SHIVAPUTRE B PATIL		20-06-48	25-09-01	26/02/2004	
2742	4798A		NAGARAJU N		28-12-51	25-09-01	26/02/2004	
2743	4942		PARSWANATHA G A		03-08-47	25-09-01	26/02/2004	
2744	4957		VISWANATH N		13-01-52	25-09-01	26/02/2004	
2745	4963		SYED KHAJA MOINUDDIN		10-08-59	25-09-01	26/02/2004	
2746	4996		GANIGER C N		30-06-58	25-09-01	26/02/2004	
2747	5027		RAMADAS NARAYANA NAYAK		17-08-52	25-09-01	26/02/2004	
2748	5060		NAYKAR B F		21-05-60	25-09-01	26/02/2004	
2749	5096		SHIVAKUMAR H P		10-06-58	25-09-01	26/02/2004	
2750	5101A		PAWAR M H		13-03-59	25-09-01	26/02/2004	
2751	5103		MAKASHI S G		22-07-57	28-05-04	26/02/2004	
2752	5122		LAKKUNDI S G		22-08-60	25-09-01	26/02/2004	
2753	5127		KAMBLE A N		01-08-56	25-09-01	26/02/2004	
2754	5207		DIVAN AP		10-04-46	25-09-01	26/02/2004	
2755	5221		SHIVARAJ		23-03-58	25-09-01	26/02/2004	
2756	5227		JASWANTH M		18-05-49	25-09-01	26/02/2004	
2757	5238		PRAHLAD T		01-08-58	25-09-01	26/02/2004	
2758	5250		JAGADISH M		16-12-46	25-09-01	26/02/2004	
2759	5257		SRINIVASIAH B P		25-06-46	25-09-01	26/02/2004	
2760	5306		BIDARUR MATH C V		07-09-59	25-09-01	26/02/2004	
2761	5325		BALAKERIMATH N M		22-07-59	25-09-01	26/02/2004	
2762	5327		SADASHIVAIAH D C		01-06-56	25-09-01	26/02/2004	
2763	5362		RANGAPPA H D		01-06-60	25-09-01	26/02/2004	
2764	5364		RAVINDRANATH K R		01-06-56	25-09-01	26/02/2004	
2765	5388		ASHOK KUMAR GUDI		18-11-58	25-09-01	26/02/2004	
2766	5405		BIRADAR B B		20-07-62	25-09-01	26/02/2004	
2767	5410		NAGARAJU H C		22-07-61	25-09-01	26/02/2004	
2768	5418		KULKARNI M B		01-06-59	25-09-01	26/02/2004	
2769	5419		KALLALLI SETTY		27-10-46	25-09-01	26/02/2004	
2770	5434		VASANTH LAKSHMAN NAYAK		28-05-59	25-09-01	26/02/2004	
2771	5438		THIPPESWAMY P R		10-02-59	25-09-01	26/02/2004	
2772	5454		INAMDAR R A		01-06-63	25-09-01	26/02/2004	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
2773	5473		SHIVARUDRAPPA K E		02-03-53	25-09-01	26/02/2004	
2774	5475		PARAPPA APPANNA GUGAD		01-06-57	25-09-01	26/02/2004	
2775	5479		MOHD. MAQSOOD AHMED KHAN		25-06-62	25-09-01	26/02/2004	
2776	5480		RATHNAKAR GANAPATHI HEGDE		08-10-59	25-09-01	26/02/2004	
2777	5482		ZAFRULLA BEIG		04-11-55	25-09-01	26/02/2004	
2778	5486		VENKATESHAIAH N C		10-06-59	25-09-01	26/02/2004	
2779	5489		PRAKASH H		26-12-60	25-09-01	26/02/2004	
2780	5503		THIPPESWAMY B		13-07-58	21-06-99	26/02/2004	
2781	5504		RAMESH		12-01-55	25-09-01	26/02/2004	
2782	5506		MALAPPA S G		10-05-54	21-06-99	26/02/2004	
2783	5507		SRIKANTH		11-02-58	21-06-99	26/02/2004	
2784	5508		CHANDASHEKHARAIAH K S		24-01-58	21-06-99	26/02/2004	
2785	5513		SHIVAKUMAR H M		01-06-62	21-06-99	26/02/2004	
2786	5514		MUSTHAQ AHMED		05-03-63	25-09-01	26/02/2004	
2787	5517		VAIDYANATHAN M		02-05-61	21-06-99	26/02/2004	
2788	5518		SUBRAMANYA K S		01-06-63	21-06-99	26/02/2004	
2789	5519		BASAVANTHAPPA M BHAGIVADI		02-07-61	21-06-99	26/02/2004	
2790	5520		SRINIVASA L S		01-06-55	21-06-99	26/02/2004	
2791	5521		RAMACHANDRA E		01-06-56	16-10-97	26/02/2004	
2792	5522		VISWANATH B K		03-07-59	25-09-01	26/02/2004	
2793	5524		SHIVANANDA HOGAR		16-04-63	16-10-97	26/02/2004	
2794	5525		PRAHALADA T		01-05-63	21-06-99	26/02/2004	
2795	5526		J ANNAIAH		28-09-60	26-02-04	26/02/2004	
2796	5529		RAMAIAH		01-06-61	26-02-04	26/02/2004	
2797	5532		SYED SHABBIR AHMED HUSSAIN		08-09-57	26-02-04	26/02/2004	
2798	5535		ASWATHNARAYANA S		12-03-61	26-02-04	26/02/2004	
2799	5538		PRABHU C J		01-05-61	26-02-04	26/02/2004	
2800	5539		GUDDAPPA G M		05-05-63	26-02-04	26/02/2004	
2801	5541		BASAVARAJAPPA G		20-11-59	26-02-04	26/02/2004	
2802	5543		SHEKHARAPPA V		22-04-62	26-02-04	26/02/2004	
2803	5546		JAGANNATH S H		11-01-62	26-02-04	26/02/2004	
2804	5547		MOHAN S V		29-08-55	26-02-04	26/02/2004	
2805	5550		BALACHANDRA VEERAPPA BADIGER		01-06-56	26-02-04	26/02/2004	
2806	5552		KRISHNEGOWDA		20-04-54	26-02-04	26/02/2004	
2807	5553		MAHESH C		15-08-63	26-02-04	26/02/2004	
2808	5556		SHEEBA VIMALABAI		11-07-61	26-02-04	26/02/2004	
2809	5557		BASAVARAJA H L		20-03-60	26-02-04	26/02/2004	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
2810	5565		NAGADEVA V		01-06-63	26-02-04	26/02/2004	
2811	5570		KUMARAPPA H		12-03-60	26-02-04	26/02/2004	
2812	5572		TALWAR S B		10-06-61	26-02-04	26/02/2004	
2813	5573		SABIHA SULTHANA		04-06-59	26-02-04	26/02/2004	
2814	5575		RUDRAPPA U		01-06-63	26-02-04	26/02/2004	
2815	5577		RAMESH KR		01-06-61	26-02-04	26/02/2004	
2816	5579		ANIL ALIAS GOPALAKRISHNA N SARDESAI		20-05-60	26-02-04	26/02/2004	
2817	5580		THAMMAIAH M E		18-07-61	26-02-04	26/02/2004	
2818	5584		SHIVAPRASAD S		16-05-57	26-02-04	26/02/2004	
2819	5586		MAHANTHESH Y NARASANNAVAR		20-04-62	26-02-04	26/02/2004	
2820	5587		VILAS ATMARAM BADIGER		01-06-59	26-02-04	26/02/2004	
2821	5589		SANJEEV KUMAR		11-02-62	26-02-04	26/02/2004	
2822	5593		PUTTARAJU H T		15-04-58	26-02-04	26/02/2004	
2823	5595		VENKATESHWARA RAO M		01-06-61	26-02-04	26/02/2004	
2824	5596		SIDDAPPA HANUMAPPA KURI		20-07-61	26-02-04	26/02/2004	
2825	5598		MALLIKARJUNA G		01-06-58	26-02-04	26/02/2004	
2826	5599		ASHOK KUMAR J B		05-05-62	26-02-04	26/02/2004	
2827	5805		DINESH T N		06-01-61	26-02-04	26/02/2004	
2828	5606		NINGAPPA BASAPPA SHAGOTI		01-06-58	26-02-04	26/02/2004	
2829	5607		AMARA GUNDAIAH		01-06-60	26-02-04	26/02/2004	
2830	5608		VYAMAKESH BASAVANNEPPA KALKERI		10-04-62	26-02-04	26/02/2004	
2831	5610		HARISH K G		15-06-61	26-02-04	26/02/2004	
2832	5611		NARAYANA MURTHY T		28-03-64	26-02-04	26/02/2004	
2833	5612		MANTAPPA BASAPPA HADAGALI		01-06-56	26-02-04	26/02/2004	
2834	5613		RAVINDRA R G		01-02-62	26-02-04	26/02/2004	
2835	5619		KUMARA D RAMAPPA		20-05-61	26-02-04	26/02/2004	
2836	5622		RAVINDRA F HANDIGUND		23-07-61	26-02-04	26/02/2004	
2837	5623		RAJENDRA P		20-07-59	26-02-04	26/02/2004	
2838	5624		DAYANANDA KADAPPA MISLE		22-07-62	26-02-04	26/02/2004	
2839	5632		MALAGAVI H L		24-07-57	26-02-04	26/02/2004	
2840	5633		DUGOOR K T		23-07-59	26-02-04	26/02/2004	
2841	5639		KARIYAPPA		04-10-58	26-02-04	26/02/2004	
2842	5680		KUMAR M D		14-12-55	26-02-04	26/02/2004	
2843	5698		NARAYANA REDDY G		01-07-59	26-02-04	26/02/2004	
2844	5730A		RAJASHEKAR PATIL		05-10-47	26-02-04	26/02/2004	
2845	5738		SRINIVAS KALAGI		26-07-57	26-02-04	26/02/2004	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
2846	5740		SHADAMBI CHIDMBARA MURTHY		22-07-57	26-02-04	26/02/2004	
2847	5741		RAMESH VARDHAMAN		29-11-58	26-02-04	26/02/2004	
2848	5743		RAMADEVI S		10-05-63	26-02-04	26/02/2004	
2849	5745		NANDISH K		20-05-64	26-02-04	26/02/2004	
2850	5747		MURUGEPPA		10-12-62	26-02-04	26/02/2004	
2851	5748		ANIL KUMAR BENNISAN		21-08-58	26-02-04	26/02/2004	
2852	5751		RAGHAVENDRA G KULKARNI		08-06-52	26-02-04	26/02/2004	
2853	5754		DAYANAND S KINAGI		02-06-62	26-02-04	26/02/2004	
2854	5756		RAVI T C		01-09-63	26-02-04	26/02/2004	
2855	5757		SRIKANTHARAO T		28-02-62	26-02-04	26/02/2004	
2856	5758		VENKATESH BABU K S		20-05-61	26-02-04	26/02/2004	
2857	5759		ASHOK N		06-06-63	26-02-04	26/02/2004	
2858	5760		MOHAMMED ISMAIL		01-01-53	26-02-04	26/02/2004	
2859	5761		NARASIMHEGOWDA		12-09-48	26-02-04	26/02/2004	
2860	5764		RAJASHEKAR S V		27-07-62	26-02-04	26/02/2004	
2861	5768		KUMARASWAMY K MULAGUNDA MATH		04-07-62	26-02-04	26/02/2004	
2862	5770		VIJAYAKUMAR K S		05-07-59	26-02-04	26/02/2004	
2863	5776		DINESH KUMAR K N		19-03-64	26-02-04	26/02/2004	
2864	5777		VIJAYAKUMAR SHANKARA GOUDA PATIL		31-05-59	26-02-04	26/02/2004	
2865	5778		KIRAN SITHARAM CHELKAR		02-12-62	26-02-04	26/02/2004	
2866	5780		SHANTHAKUMAR S J		24-07-58	26-02-04	26/02/2004	
2867	5783		SUBBARAYA S HEGDE		20-07-57	26-02-04	26/02/2004	
2868	5784		JAYAKUMAR S		15-02-56	26-02-04	26/02/2004	
2869	5785		CHITTAWADGI S B		01-06-62	26-02-04	26/02/2004	
2870	5791		NANDINI R PANDE		02-01-60	26-02-04	26/02/2004	
2871	5792		NAVALGUND R A		08-09-46	26-02-04	26/02/2004	
2872	5795		BETAGERI JAYANTH SRINIVAS		20-07-60	26-02-04	26/02/2004	
2873	579		CHANDRAKANTH		02-05-62	26-02-04	26/02/2004	
2874	5802		RAJASHEKARAPPA K G		15-07-58	26-02-04	26/02/2004	
2875	58036		RANGANATHA B G		22-07-61	26-02-04	26/02/2004	
2876	5804		RAMEGOWDA B		22-07-59	26-02-04	26/02/2004	
2877	5809		UMASHANKAR		11-05-55	26-02-04	26/02/2004	
2878	5811		BHAGIRATHA		01-06-59	26-02-04	26/02/2004	
2879	5815		RAMANNA KG		10-06-60	26-02-04	26/02/2004	
2880	5817		SHIVAKUMAR U G		01-03-61	26-02-04	26/02/2004	
2881	5819		SHARANABASAPPA NAGALAPUR		01-06-61	26-02-04	26/02/2004	
2882	5820		APPAJI K		16-03-58	26-02-04	26/02/2004	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
2883	5823		APPARAO B KULKARNI		10-10-62	26-02-04	26/02/2004	
2884	5829		BASAGONDAPPA C GUDDADAVAR		23-07-57	26-02-04	26/02/2004	
2885	5831		MAHANTHAPPA V NAGUR		18-06-59	26-02-04	26/02/2004	
2886	5832		RAMACHANDRAPPA KN		15-07-63	26-02-04	26/02/2004	
2887	5833		GURUBASAPPA H JAYANNANAVAR		09-06-56	26-02-04	26/02/2004	
2888	5834		KRISHNAMURTHY N S		29-09-62	26-02-04	26/02/2004	
2889	5837		SAMPATH KUMAR M		11-01-62	26-02-04	26/02/2004	
2890	5838		BALARAMU		01-06-62	26-02-04	26/02/2004	
2891	5841		MARKANDIAH G L		01-06-63	26-02-04	26/02/2004	
2892	5842		CHANNAPPA J B		03-06-60	26-02-04	26/02/2004	
2893	5845		SATHISH B N		04-03-63	26-02-04	26/02/2004	
2894	5846		PRABHAKAR KALLAPPA DASHYAL		01-06-63	26-02-04	26/02/2004	
2895	5848		ESWARAPPA P		15-06-58	26-02-04	26/02/2004	
2896	5849		PRAKASH MATHPATHI		01-06-60	26-02-04	26/02/2004	
2897	5850		GIRISH H C		26-02-62	26-02-04	26/02/2004	
2898	5852		MOHAMMED IFTHEKAR AHMED		10-01-56	26-02-04	26/02/2004	
2899	5853		SHANMUKHAPPA PATNE		05-09-62	26-02-04	26/02/2004	
2900	5854		SHIVAPPA SIDDARAMAPPA KARIGOUDAR		10-08-62	26-02-04	26/02/2004	
2901	5855		METI R N		01-06-63	26-02-04	26/02/2004	
2902	5856		NINGAPPA S MUDNAL		01-06-63	26-02-04	26/02/2004	
2903	5857		BASAVARAJAPPA D M		02-02-59	26-02-04	26/02/2004	
2904	5858		VENKATESHAPPA D M		01-06-61	26-02-04	26/02/2004	
2905	5863		CHANDRAPPA K		05-03-60	26-02-04	26/02/2004	
2906	5864		RAJENDRA CHANDAKE		26-04-62	26-02-04	26/02/2004	
2907	5869		RAMAKRISHNAIAH D		06-06-55	26-02-04	26/02/2004	
2908	5872		KESHAVARAO B Y		20-05-57	26-02-04	26/02/2004	
2909	5873		SRIDHAR T N		06-10-59	26-02-04	26/02/2004	
2910	5875		SHIVAPRAKASH NAYAK		19-12-61	26-02-04	26/02/2004	
2911	5878		ASHOK S PATIL		01-08-63	26-02-04	26/02/2004	
2912	5881		MANIKAPPA GORNALE		01-06-58	26-02-04	26/02/2004	
2913	5882		KUMBAR B S		01-02-61	26-02-04	26/02/2004	
2914	5884		VENUGOPAL A E		13-12-59	26-02-04	26/02/2004	
2915	5886		ABDUL NABI		02-04-51	26-02-04	26/02/2004	
2916	5887		AJJAPPA B S		16-11-62	26-02-04	26/02/2004	
2917	5888		MALLAPPA KATTI		01-08-60	26-02-04	26/02/2004	
2918	5892		SUDHINDRA P BAVIKATTI		15-06-61	26-02-04	26/02/2004	
2919	5895		JAYAPRAKASH M		29-11-61	26-02-04	26/02/2004	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
2920	5896		KEMPANNA		20-09-53	26-02-04	26/02/2004	
2921	5899		YALLAPPA S MADIWALAR		12-05-55	26-02-04	26/02/2004	
2922	5900		UMESH D S		30-03-63	26-02-04	26/02/2004	
2923	5907		SUNDARA DATTATREYA SWAMY		04-08-60	26-02-04	26/02/2004	
2924	5909		YADRAVIMATH V SRIRAMIAH		12-04-58	26-02-04	26/02/2004	
2925	5910		ANANDAPPA S L		04-09-59	26-02-04	26/02/2004	
2926	5911		KRISHNAPPA N		15-03-62	26-02-04	26/02/2004	
2927	5916		ERANNA B		01-06-62	26-02-04	26/02/2004	
2928	5919		SRINIVAS S H		15-09-53	26-02-04	26/02/2004	
2929	5920		USHA ANANTHA THAKUR		29-06-61	26-02-04	26/02/2004	
2930	5921		SHIVAKUMAR H P		16-07-61	26-02-04	26/02/2004	
2931	5927A		RAMAKRISHNA		17-06-48	26-02-04	26/02/2004	
2932	5932		VINAYAK MAHABALESWARA BHATTA		17-03-64	26-02-04	26/02/2004	
2933	5934		MANJUNATHA SHARMA KN		05-09-62	26-02-04	26/02/2004	
2934	5940		RAVICHANDRA N S		24-07-62	26-02-04	26/02/2004	
2935	5941		RAJENDRA DANAPPA KOKKALAKI		20-06-64	26-02-04	26/02/2004	
2936	5944		SUBHASH JAYAVANTHAPPA BILGI		15-04-64	26-02-04	26/02/2004	
2937	5945		KRISHNA MURTHY V N		14-08-66	26-02-04	26/02/2004	
2938	5950		PRADIP GOPALA RAO THORVI		24-12-62	26-02-04	26/02/2004	
2939	5951		PRADIP SRINIVAS RAO KULKARNI		01-03-64	26-02-04	26/02/2004	
2940	5954		VIJAY MOHAN S R		18-10-63	26-02-04	26/02/2004	
2941	5958		MURALI MOHAN M S		23-05-64	26-02-04	26/02/2004	
2942	5981		MANJUNATH A C		26-08-63	26-02-04	26/02/2004	
2943	5967		SOMASHEKAR N		22-07-62	26-02-04	26/02/2004	
2944	5971		SUJANACHANDRA RAO AS		31-08-61	26-02-04	26/02/2004	
2945	5975		KUSHALAPPA B S		07-05-62	26-02-04	26/02/2004	
2946	5976		RAVI K		31-07-64	26-02-04	26/02/2004	
2947	5979		NAGARATHNA T M		08-10-65	26-02-04	26/02/2004	
2948	5982		SURESH M S		25-06-64	26-02-04	26/02/2004	
2949	5988		CHIKKANNA		04-02-62	26-02-04	26/02/2004	
2950	5992		MALLIKARJUNA		01-06-65	26-02-04	26/02/2004	
2951	5994		SATHYANARAYANA RAO T		18-06-64	26-02-04	26/02/2004	
2952	5998		JAYARAMA K		13-11-57	26-02-04	26/02/2004	
2953	6007		BOPANNA A A		01-08-63	26-02-04	26/02/2004	
2954	6008		SURESH D		20-07-61	26-02-04	26/02/2004	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
2955	6011		KAPPAREDDY D KARAMALLI		30-10-61	26-02-04	26/02/2004	
2956	6014		GURUDAT SHET		10-05-61	26-02-04	26/02/2004	
2957	6016		RANGASWAMY M N		22-07-48	26-02-04	26/02/2004	
2958	6018		SHANKARAPPA K MUGASAJJI		01-06-63	26-02-04	26/02/2004	
2959	6019		MAHANTHESH VEERAIH HIREMATH		21-08-63	26-02-04	26/02/2004	
2960	6021		NAGARAJ NAYAK		21-05-64	26-02-04	26/02/2004	
2961	6023		RAVINDRA K R		01-05-63	26-02-04	26/02/2004	
2962	6025		GOVINDARAO H MALBAN		07-08-63	26-02-04	26/02/2004	
2963	6028		SUBHASH R HAMPIHOLI		17-11-65	26-02-04	26/02/2004	
2964	6032		SARVOTHAMA S CHIMMALAGI		01-06-60	26-02-04	26/02/2004	
2965	6033		NEELAKANTA		01-07-64	26-02-04	26/02/2004	
2966	6034		JAVARE GOWDA M		05-04-64	26-02-04	26/02/2004	
2967	6035		RAMA MURTHY		01-08-64	26-02-04	26/02/2004	
2968	6036		SRINIVAS N JOSHI		01-06-65	26-02-04	26/02/2004	
2969	6037		NINGAPPA N		12-07-64	26-02-04	26/02/2004	
2970	6038		NAGAPPA SANGAPPA KERUR		01-08-61	26-02-04	26/02/2004	
2971	6039		ACHUTHA BIDARALLI		25-12-63	26-02-04	26/02/2004	
2972	6041		KEMPARAJ H R		26-08-57	26-02-04	26/02/2004	
2973	6042		APPANNA BHEEMAPPA MANASANGI		01-06-60	26-02-04	26/02/2004	
2974	6043		GOPALAKRISHNA IYENGAR		02-05-52	26-02-04	26/02/2004	
2975	6044		JAGADISH BHAT		18-11-62	26-02-04	26/02/2004	
2976	6045		ADYASHAPPA ERAPPA HUGGI		05-07-64	26-02-04	26/02/2004	
2977	6046		VENKATESH H S		13-01-64	26-02-04	26/02/2004	
2978	6049		SRINIVAS S		14-10-57	26-02-04	26/02/2004	
2979	6052		NATESH D		20-07-61	26-02-04	26/02/2004	
2980	6054		SYED JEELANI PASHA ABDUL S INAMDAR		24-02-65	26-02-04	26/02/2004	
2981	6057		KUMARA RAVINDRA NEELAKANT		01-06-65	26-02-04	26/02/2004	
2982	6059		RAVISHANKAR D		10-06-60	26-02-04	26/02/2004	
2983	6063		VISWANATH M N		17-03-59	26-02-04	26/02/2004	
2984	606		GANGADHARAPPA K		01-06-61	26-02-04	26/02/2004	
2985	6068		SHIVANANDA VEERABHADRAPPA JADAR		14-04-65	26-02-04	26/02/2004	
2986	6071		NAGARAJ K		16-04-63	26-02-04	26/02/2004	
2987	6076		SHIVANNA K J		10-12-62	26-02-04	26/02/2004	
2988	6080		KUBER BASAVANNAPPA BANAD		20-07-60	26-02-04	26/02/2004	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
2989	6081		DIVAKAR S V		15-01-61	26-02-04	26/02/2004	
2990	6084		BASAPPA GANGAPPA HUGGI		22-06-64	26-02-04	26/02/2004	
2991	6092		MURALIDHAR HA		15-05-63	26-02-04	26/02/2004	
2992	6093		NAGALINGAPPA B K		20-08-56	26-02-04	26/02/2004	
2993	9095		KALADAGI G P		09-04-62	26-02-04	26/02/2004	
2994	6096		GOPALAREDDY H M		29-01-60	26-02-04	26/02/2004	
2995	6097		HANUMANTHARAYAPPA B		01-06-63	26-02-04	26/02/2004	
2996	6098		JAYARAMA T B		21-07-64	26-02-04	26/02/2004	
2997	6099		JAYANANDA ALLAIAH HIREMATH		01-10-65	26-02-04	26/02/2004	
2998	6103		LOKESH K S		02-03-63	26-02-04	26/02/2004	
2999	6108		SHIVARAM H B		21-06-62	26-02-04	26/02/2004	
3000	6125		HANUMANTHA GOWDA B S		22-05-63	26-02-04	26/02/2004	
3001	6126		SURESH M S		25-06-61	26-02-04	26/02/2004	
3002	6128		NIRANJAN T R		13-07-62	26-02-04	26/02/2004	
3003	6129		SURYANARAYANA D		01-02-62	26-02-04	26/02/2004	
3004	6144		Kantharaju	SC	01.06.1960	23.02.2011	26/02/2004	
3005	6157		MOHAN KUMAR N D		07-05-58	26-02-04	26/02/2004	
3006	6178		RAJKUMAR P		23-10-65	26-02-04	26/02/2004	
3007	6180		LOKESH N		12-02-62	26-02-04	26/02/2004	
3008	6200		HOOVANNA SHETTY		01-10-60	26-02-04	26/02/2004	
3009	6202		BHOJE GOWDA H B		10-03-46	26-02-04	26/02/2004	
3010	6206		MALATHESH N SESHAGIRI		22-05-63	26-02-04	26/02/2004	
3011	6213		MEHBOOB SHERIF		30-06-46	26-02-04	26/02/2004	
3012	6218		RAMADAS T		10-10-64	26-02-04	26/02/2004	
3013	6220		LAKKAPPA SIDDAPPA JOGI		01-06-62	26-02-04	26/02/2004	
3014	6224		SOMASHEKARAPPA R		03-09-62	26-02-04	26/02/2004	
3015	6228		GANAPATH BINDUDAR DESHPANDE		11-03-48	26-02-04	26/02/2004	
3016	6230		REVANNA ODEYAR T M		20-02-60	26-02-04	26/02/2004	
3017	6232		KATAGERI VANNAPPA RAMACHANDRA		01-06-47	26-02-04	26/02/2004	
3018	6236		MUNIRAJU CL		02-02-65	26-02-04	26/02/2004	
3019	6237		LAGAMAPPA MUDUKAPPA TUKANATTI		10-07-64	26-02-04	26/02/2004	
3020	6240		DIVAKAR		14-02-62	26-02-04	26/02/2004	
3021	6241		ESWARAPPA		26-02-63	26-02-04	26/02/2004	
3022	6242		PUTTEERA SETTY E		01-06-62	26-02-04	26/02/2004	
3023	6244		NARASINGAPPA		01-04-63	26-02-04	26/02/2004	
3024	6245		SHIVARAMEGOWDA M		01-07-62	26-02-04	26/02/2004	
3025	6247		NANDI BASAPPA KU		01-07-47	26-02-04	26/02/2004	
3026	6248		MALLIKARJUNA VENKAPPA RANGAREDDY		25-01-49	26-02-04	26/02/2004	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
3027	6251		MALLIKARJUNA HARIHARA		06-07-47	26-02-04	26/02/2004	
3028	6252		LAKSHMI NARASIMHA M		05-09-46	26-02-04	26/02/2004	
3029	6254		GUNDURAO R KULKARNI		26-06-46	26-02-04	26/02/2004	
3030	6255		MANJAPPA A		20-04-46	26-02-04	26/02/2004	
3031	6260		THIPPERUDRAPPA D		10-10-46	26-02-04	26/02/2004	
3032	6263		VISWAMBARA MAHADEV KULKARNI		01-05-50	26-02-04	26/02/2004	
3033	6265		KRISHNA SADASHIVARAO KULKARNI		19-04-47	26-02-04	26/02/2004	
3034	6267		MALLIKARJUNA V ANGADI		05-05-56	26-02-04	26/02/2004	
3035	6274		MUKUNDA KRISHNA RAO KANABUR		19-09-48	26-02-04	26/02/2004	
3036	6278		PRABHAKARA SHETTY S L		10-08-52	26-02-04	26/02/2004	
3037	6280		GURUDATH B		05-08-60	26-02-04	26/02/2004	
3038	6282		VISWANATH S		23-08-52	26-02-04	26/02/2004	
3039	6284		SURESH GURURAO DESAI		01-06-47	26-02-04	26/02/2004	
3040	6285		GURUSHANTHAPPA		08-10-48	26-02-04	26/02/2004	
3041	6286		NASIR AHMED		22-01-46	26-02-04	26/02/2004	
3042	6293		VEERENDRA		24-06-46	26-02-04	26/02/2004	
3043	6295		BASAVARAJAPPA H G		15-01-55	26-02-04	26/02/2004	
3044	6296		ASHOK GUNDOPANTH KULKARNI		20-04-49	26-02-04	26/02/2004	
3045	6299		SIDDANNA R		01-08-51	26-02-04	26/02/2004	
3046	6300		NAGABHUSHAN		01-09-47	26-02-04	26/02/2004	
3047	6301		AMARAPPA R GANGANGUDAR		01-02-46	26-02-04	26/02/2004	
3048	6303		SHASHIKANTH VASANTHRAO JOSHI		10-10-49	26-02-04	26/02/2004	
3049	6313		HANUMANTHAGOWDA DEVANAGOWDA PATIL		01-06-48	26-02-04	26/02/2004	
3050	6315		MALLARAO BHEEMARAO KULKARNI		29-03-46	26-02-04	26/02/2004	
3051	6317		ABDUL RAZAK MIRSAHEB NADAF		03-02-46	26-02-04	26/02/2004	
3052	6318		GAJENDRA B S		26-02-52	26-02-04	26/02/2004	
3053	6319		RACHAPPA		28-02-46	26-02-04	26/02/2004	
3054	6321		MOHAMMED YOUSUF LAHORI		01-06-49	26-02-04	26/02/2004	
3055	6327		SHIVANANDA T S		30-08-47	26-02-04	26/02/2004	
3056	6328		GIRIMALLAIAH K KADADEVAR		02-05-47	26-02-04	26/02/2004	
3057	6331		VENKATAREDDY K		10-07-47	26-02-04	26/02/2004	
3058	6335		MALLIKARJUNA D N		19-04-51	26-02-04	26/02/2004	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
3059	6336		MOHAMMED KHASIM		08-07-49	26-02-04	26/02/2004	
3060	6337		ANANTHASHAYANA A		27-11-47	26-02-04	26/02/2004	
3061	6340		GOVINDAN S Y		04-05-48	26-02-04	26/02/2004	
3062	6342		HANUMANTHA KIRESUR		05-11-46	26-02-04	26/02/2004	
3063	6354		SHIVASWAMY T A		21-09-46	26-02-04	26/02/2004	
3064	6357		SHARANAIAH		20-11-48	26-02-04	26/02/2004	
3065	6358		BHARATHKUMAR		27-06-48	26-02-04	26/02/2004	
3066	6358A		MANOHAR		10-12-62	26-02-04	26/02/2004	
3067	6390		VEERAREDDY		16-08-47	26-02-04	26/02/2004	
3068	6363		VEERAIAH S M		21-05-63	26-02-04	26/02/2004	
3069	6369		ARUNKUMAR		20-03-64	26-02-04	26/02/2004	
3070	6370		LAKSHMINARAYANA REDDY T		26-06-46	26-02-04	26/02/2004	
3071	6373		ABDUL LATIF S BABADE		20-02-51	26-02-04	26/02/2004	
3072	6374		SHRIMANTH		23-08-50	26-02-04	26/02/2004	
3073	6383		NAGARAJ RAO B		01-06-48	26-02-04	26/02/2004	
3074	6384		NAGABHUSHAN ARADHYA S K		06-06-54	26-02-04	26/02/2004	
3075	6386		ABDUL SATTAR S GULBARGA		14-01-47	26-02-04	26/02/2004	
3076	6387		SANGAPPA RUDRAPPA KOPPAD		01-06-52	26-02-04	26/02/2004	
3077	6389		CHANDRESH KUMAR K R		05-01-50	26-02-04	26/02/2004	
3078	6395		HEBBALI SIDDARAMESHWAR		01-04-52	26-02-04	26/02/2004	
3079	6397		LAKSHMINARAYANA H		14-05-48	26-02-04	26/02/2004	
3080	6399		SIDDEGOWDA		01-05-54	26-02-04	26/02/2004	
3081	6400		VEERANNA B S		08-02-52	26-02-04	26/02/2004	
3082	6402		ANANTHPAL		23-06-47	26-02-04	26/02/2004	
3083	6414		GURNERPA GUDI		03-07-50	26-02-04	26/02/2004	
3084	6419		GOVINDARAO		21-08-49	26-02-04	26/02/2004	
3085	6421		LAKSHMINARAYAN C S		19-05-60	26-02-04	26/02/2004	
3086	6423		KRISHNA K BIRADAR		01-04-51	26-02-04	26/02/2004	
3087	6430		RAJASHEKHAR M HIREMATH		20-05-66	26-02-04	26/02/2004	
3088	6431		GOVINDARAJU K V		25-11-62	26-02-04	26/02/2004	
3089	6432		MILANKUMAR S THAMAKI		01-04-60	26-02-04	26/02/2004	
3090	6435		MURTHY T T		01-06-64	26-02-04	26/02/2004	
3091	6438		SAHEBLAL AMINSAB NADAF		08-01-62	26-02-04	26/02/2004	
3092	6440		NARASIMHAIAH D A		12-06-61	26-02-04	26/02/2004	
3093	6441		SUBBAREDDY B		06-01-64	26-02-04	26/02/2004	
3094	6442		PADMANABH K S		01-02-64	26-02-04	26/02/2004	
3095	6443		RAMESH GURAPPAIAHLIGAR		27-05-64	26-02-04	26/02/2004	
3096	6444		SHIVASHANKAR S BIRADAR		25-07-60	26-02-04	26/02/2004	
3097	6445		NARASINGARAO DESHPANDE		12-11-62	26-02-04	26/02/2004	
3098	6446		RAVINDRANATH S R		15-02-65	26-02-04	26/02/2004	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
3099	6448		SHIVASHANKAR F		15-05-65	26-02-04	26/02/2004	
3100	6455		RAMADAS J ACHARI		19-04-63	26-02-04	26/02/2004	
3101	6456		MARISWAMY H		16-08-63	26-02-04	26/02/2004	
3102	6458		JAYATHIRTHA V KIRASUR		07-01-65	26-02-04	26/02/2004	
3103	6459		GURAPPA SHETTY		12-08-62	26-02-04	26/02/2004	
3104	6462		RAJKUMAR BALAPPA RAVADI		14-05-63	26-02-04	26/02/2004	
3105	6463		MANJUNATH M B		01-07-65	26-02-04	26/02/2004	
3106	6464		FEDRICK BOSCO		03-05-63	26-02-04	26/02/2004	
3107	6465		BASAVARAJ B SHETTY		27-09-65	26-02-04	26/02/2004	
3108	6466		SATHYANARAYAN JOSHI		04-09-63	26-02-04	26/02/2004	
3109	6467		ASHOK S KANAVI		05-11-64	26-02-04	26/02/2004	
3110	6469		ANANTH B		06-02-65	26-02-04	26/02/2004	
3111	6482		CHILLAPUR P KRISHNAJI		18-08-61	26-02-04	26/02/2004	
3112	6483		ERAPPA BASAPPA KAGAL		01-07-63	26-02-04	26/02/2004	
3113	6484		BHARATHAMALA SHRIPADA ALURA		22-07-65	26-02-04	26/02/2004	
3114	6488		BEERALINGAPPA D R		06-11-63	26-02-04	26/02/2004	
3115	6492		SHIVAKUMAR N Y		01-11-64	26-02-04	26/02/2004	
3116	6499		JAGADEESH I MUDUKAMATH		03-03-61	26-02-04	26/02/2004	
3117	6500		RAJKUMAR		04-11-63	26-02-04	26/02/2004	
3118	6503		VIJAYA C MISHRAKOTI		21-04-64	26-02-04	26/02/2004	
3119	6505		ASHOK KUMAR		15-07-62	26-02-04	26/02/2004	
3120	6506		THIMAPPA K P		10-08-63	26-02-04	26/02/2004	
3121	6510		SANGAPPA PATTANASHETTY		01-06-62	26-02-04	26/02/2004	
3122	6513		VEERANNA		01-06-61	26-02-04	26/02/2004	
3123	6517		RAJU C M		21-07-61	26-02-04	26/02/2004	
3124	6520		SHIVARAJ NARASHETTY		08-03-63	26-02-04	26/02/2004	
3125	6523		ABDUL MANNAN		01-06-62	26-02-04	26/02/2004	
3126	6525		MAHADESHWAR B M		14-10-58	26-02-04	26/02/2004	
3127	6526		SAAJID HUSSAIN		28-11-62	26-02-04	26/02/2004	
3128	6528		ASLAM PASHA M H		02-09-59	26-02-04	26/02/2004	
3129	6537		MANCHEGOWDA L		22-07-62	26-02-04	26/02/2004	
3130	6543		SUNITHA V R		07-07-65	26-02-04	26/02/2004	
3131	6544		SANNATHAMMEGOWDA		01-07-60	26-02-04	26/02/2004	
3132	6545		NARAYANAREDDY T K		23-08-63	26-02-04	26/02/2004	
3133	6581		NARAYANASWAMY N		10-06-61	26-02-04	26/02/2004	
3134	6584		SALIM PASHA		13-03-62	26-02-04	26/02/2004	
3135	6589		RAMADAS GOVINDA GUNAGI		16-02-62	26-02-04	26/02/2004	
3136	6590		SAIRA NAZEEM		26-05-62	26-02-04	26/02/2004	
3137	6592		MADAN SINGH S C		12-06-47	26-02-04	26/02/2004	
3138	6593		CHITTAIAH		03-06-62	26-02-04	26/02/2004	
3139	6595		RAMACHANDRAPPA		24-04-64	26-02-04	26/02/2004	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
3140	6596		MALLESH		20-11-58	26-02-04	26/02/2004	
3141	6597		SHIVARAJ B		01-04-66	26-02-04	26/02/2004	
3142	6600		ABDUL GAFOOR		01-03-56	26-02-04	26/02/2004	
3143	6603		JAMEEL ANSARI		06-06-60	26-02-04	26/02/2004	
3144	6604		SIDDHAPPA MALLAPPA HELAVAR		12-04-63	26-02-04	26/02/2004	
3145	6605		SRINIVAS V		15-07-62	26-02-04	26/02/2004	
3146	6606		JAGADISH BASAVANTHAPPA MADIVAL		01-06-64	26-02-04	26/02/2004	
3147	6608		KRISHNAPPA K		01-06-60	26-02-04	26/02/2004	
3148	6610		LAKSHMINARAYAN G P		05-06-58	26-02-04	26/02/2004	
3149	6620		DYAMAPPA		01-07-64	26-02-04	26/02/2004	
3150	6649		HIREMATH G KOTRAIAH		15-12-47	26-02-04	26/02/2004	
3151	6655		PARAMESHWARAPPA H		01-07-63	26-02-04	26/02/2004	
3152	658		HANAMANTHA RAMAKRISHNA KULKARNI		11-02-50	26-02-04	26/02/2004	
3153	6659		MURIGEPPA SIDDHAPPA JIGAJINNI		01-06-47	26-02-04	26/02/2004	
3154	6661		VIJAYAKUMAR S URKIMATH		26-10-48	26-02-04	26/02/2004	
3155	6663		ANIL VENKATARAYASHETTY MAHAJAN		22-05-49	26-02-04	26/02/2004	
3156	6664		PAVATE BASAVARAJ DUNDAPPA		14-01-48	26-02-04	26/02/2004	
3157	6666		PRAHLAD KRISHNA JOSHI		06-09-47	26-02-04	26/02/2004	
3158	6667		PRAHLAD VAMANRAO DESHPANDE		03-09-48	26-02-04	26/02/2004	
3159	6670		RAVINDRANATH Y R		02-09-53	26-02-04	26/02/2004	
3160	6672		ABDUL REHMAN		01-06-53	26-02-04	26/02/2004	
3161	6673		KUMARAPPA N		02-06-59	26-02-04	26/02/2004	
3162	6675B		RANGASWAMY A S		26-09-47	26-02-04	26/02/2004	
3163	6677A		NAUSHAD N T		30-09-63	26-02-04	26/02/2004	
3164	6677		SHASHIDHAR		22-02-66	26-02-04	26/02/2004	
3165	6677A1		PATIL R P		01-01-51	26-02-04	26/02/2004	
3166	6677B		HARIDAS D G		01-06-47	26-02-04	26/02/2004	
3167	6688		DANI S K		28-10-46	26-02-04	26/02/2004	
3168	6692		SAMBASHIVAIAH H M		08-07-48	26-02-04	26/02/2004	
3169	6694		PATIL S V		05-05-47	26-02-04	26/02/2004	
3170	6698		RAMESH M		28-07-49	26-02-04	26/02/2004	
3171	6704A		BELLARI N C		01-06-50	26-02-04	26/02/2004	
3172	6707		SIDDIQUI M D		16-01-52	26-02-04	26/02/2004	
3173	6713		SAJJAN L R		17-07-47	26-02-04	26/02/2004	
3174	6723		SUBHASHCHANDRA		05-06-47	26-02-04	26/02/2004	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
3175	6725		KULKARNI R K		11-04-49	26-02-04	26/02/2004	
3176	6729		SIDNAL V A		01-03-47	26-02-04	26/02/2004	
3177	6732A1		MOMIN AIYU		08-05-47	26-02-04	26/02/2004	
3178	6737		NANJUNDAPPA B M		02-09-47	26-02-04	26/02/2004	
3179	6740		JAYARAM T S		22-11-46	26-02-04	26/02/2004	
3180	6749		RAJENDRABABU		22-01-58	26-02-04	26/02/2004	
3181	6755A		SYED SUHAIL			26-02-04	26/02/2004	
3182	6765		BILAGIKAR N R		05-05-47	26-02-04	26/02/2004	
3183	6770		HULLUR V V		01-06-47	26-02-04	26/02/2004	
3184	6771		SRINIVASMURTHY K		26-06-46	26-02-04	26/02/2004	
3185	6772		THUNGAL S B		25-12-49	26-02-04	26/02/2004	
3186	6774		GANIGER M L		11-06-48	26-02-04	26/02/2004	
3187	6778		HIREMATH S L		01-06-49	26-02-04	26/02/2004	
3188	6781		HANGARANGI C B		01-02-50	26-02-04	26/02/2004	
3189	6782		GUDI V B		01-06-48	26-02-04	26/02/2004	
3190	6784		KULKARNI B Y		01-03-50	26-02-04	26/02/2004	
3191	6786		HIREMATH S K		01-06-52	26-02-04	26/02/2004	
3192	6791		KALYANI VAJANATH			26-02-04	26/02/2004	
3193	6796		MUKESH QURESHI A		01-06-63	26-02-04	26/02/2004	
3194	6797		UMADEVI H N		22-03-69	26-02-04	26/02/2004	
3195	6798		SHABBIR AHMED		04-02-61	26-02-04	26/02/2004	
3196	6801A		MANOHAR C S		24-09-65	26-02-04	26/02/2004	
3197	6801B		PRASAD M V			26-02-04	26/02/2004	
3198	6802		VENKATESH G		20-06-68	26-02-04	26/02/2004	
3199	6817		SRINIVASMURTHY B N		23-04-69	26-02-04	26/02/2004	
3200	6819		CHIKKAMATH C M		22-07-68	26-02-04	26/02/2004	
3201	6828		PRAKASH R		12-10-66	26-02-04	26/02/2004	
3202	6829		RAJARAM B		30-10-64	26-02-04	26/02/2004	
3203	6839		VENKATESH A DANDAGE		22-07-67	26-02-04	26/02/2004	
3204	6840		DIVANJI K V		26-10-62	26-02-04	26/02/2004	
3205	6842		HONGAL B V		01-05-57	26-02-04	26/02/2004	
3206	6845		RAMEGOWDA C		02-05-63	26-02-04	26/02/2004	
3207	6846		CHIKKANNA N V		08-09-48	26-02-04	26/02/2004	
3208	6849		KRISHNASWAMY S		18-04-47	26-02-04	26/02/2004	
3209	6851		GANESH B S		25-04-71	26-02-04	26/02/2004	
3210	6852		MURTHY M R		22-07-64	26-02-04	26/02/2004	
3211	6853		NATESH G		24-04-70	26-02-04	26/02/2004	
3212	6859		SYED SHAKIR RAJA		21-07-67	26-02-04	26/02/2004	
3213	6862		BHIMAREDDY S Y		05-05-61	26-02-04	26/02/2004	
3214	6864		ARUN T P		11-09-71	26-02-04	26/02/2004	
3215	6871		TAJMUL HUSSAIN		25-12-65	26-02-04	26/02/2004	
3216	6879		JAYAPPA D V		20-06-68	26-02-04	26/02/2004	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
3217		222	Mahadev Chavan	SC	01.06.1958	14.07.2009	26/02/2004	
3218		282	Mukundhan TV	SC	03.12.1961	23.02.2011	26/02/2004	
3219		295	Subaschandra S Mudihi	ST	20.04.1965	23.02.2011	26/02/2004	
3220		296	Shivalingappa	SC	15.04.1955	23.02.2011	26/02/2004	
3221		299	Lakshimi Kantha Mitra	SC	28.04.1971	23.02.2011	26/02/2004	
3222		301	Gunashekar P	SC	01.06.1958	23.02.2011	26/02/2004	
3223		307	Shambhu Lingaiah	SC	20.08.1957	23.02.2011	26/02/2004	
3224		392	Shayamanna M	SC	14.10.1957	23.02.2011	26/02/2004	
3225		493	Honnabasavapur	ST	01.06.1969	23.02.2011	26/02/2004	
3226	4955		VENKATASHIVAREDDY		04-02-57	26-02-05	28/05/2004	
3227	5125		CHANDRAKANTH K		11-10-53	26-02-05	28/05/2004	
3228	5134		NAGARAJU N		30-05-55	28-05-04	28/05/2004	
3229	5401		YESHAWANTH D NAIK		16-01-62	28-05-04	28/05/2004	
3230	5495		KHITHOOR I S		10-11-60	28-05-04	28/05/2004	
3231	5533		NALANI B R		12-07-59	28-05-04	28/05/2004	
3232	5534		KAMANNAVAR Y M		01-06-59	28-05-04	28/05/2004	
3233	5537		SRIDHAR K S		20-02-59	28-05-04	28/05/2004	
3234	5554		SHANKARA BHARATHI		17-05-60	28-05-04	28/05/2004	
3235	5559		MANJUNATHA T R		20-07-60	28-05-04	28/05/2004	
3236	5561		SHIVANNA J D		21-09-56	26-02-05	28/05/2004	
3237	5566		SASHIDHAR YELAPPA KHATHANHALLI		01-06-81	28-05-04	28/05/2004	
3238	5567		SYED NASRATH ALI		07-08-63	28-05-04	28/05/2004	
3239	5602		RAGHURAM R S		08-11-62	26-02-05	28/05/2004	
3240	5604		VIJAYAKUMAR A		24-06-63	26-02-05	28/05/2004	
3241	5628		HALESHAPPA A		04-08-63	28-05-04	28/05/2004	
3242	5685		NAGARAJU M		22-07-59	28-05-04	28/05/2004	
3243	5752		SASHIDHAR B VALI		07-07-62	28-05-04	28/05/2004	
3244	5806		SYED VAZID ALI		04-06-59	28-05-04	28/05/2004	
3245	5807		MOHAMOD ASIF		01-02-64	28-05-04	28/05/2004	
3246	5822		OMKARAPPA R C		23-09-59	28-05-04	28/05/2004	
3247	5824		NAGARAJU N		18-06-58	28-05-04	28/05/2004	
3248	5826		ABUDL AZEEM		15-06-63	28-05-04	28/05/2004	
3249	5839		MANJUNATHA JETTI NAIK		07-04-63	28-05-04	28/05/2004	
3250	5840		GOPAL REDDY V		20-07-57	28-05-04	28/05/2004	
3251	5870		SURESH R KHANESAY		20-04-62	28-05-04	28/05/2004	
3252	5877		RAMAKRISHNA S JOSHI		06-05-60	28-05-04	28/05/2004	
3253	5885		ASWATHNARAYAN RAO M S		08-03-59	28-05-04	28/05/2004	
3254	5893		PADMAZA D PATIL		30-10-62	28-05-04	28/05/2004	
3255	5897		PRABHULINGHA G		15-03-64	28-05-04	28/05/2004	
3256	5908		SURESH CHANNABASAPPA PATIL		26-08-62	28-05-04	28/05/2004	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
3257	5927		MURAGAPPA BASAPPA GASTHI		01-06-62	28-05-04	28/05/2004	
3258	5959		HIRANYIAH B K		22-04-61	28-05-04	28/05/2004	
3259	5984		H D SHESHADRI		20-07-64	28-05-04	28/05/2004	
3260	5987		H L DHATHARI		15-09-64	28-05-04	28/05/2004	
3261	5989		RAVINDRANATH S DANI		25-12-63	28-05-04	28/05/2004	
3262	5990		K KRISHNAKUMAR		15-08-62	28-05-04	28/05/2004	
3263	6047		C R LAKSHMINARASHIMA		04-08-50	28-05-04	28/05/2004	
3264	6053		H RAMESH		21-08-62	28-05-04	28/05/2004	
3265	6061		ASOKA REDDY		10-09-62	28-05-04	28/05/2004	
3266	6062		MOHANRAO M R SHANKAPALAY		20-07-63	28-05-04	28/05/2004	
3267	6088		HAZISAHIB D ALOOR		22-05-63	28-05-04	28/05/2004	
3268	6105		SHANTHALINGAPPA S		01-05-61	28-05-04	28/05/2004	
3269	6107		GAYATHRI M N		20-07-64	28-05-04	28/05/2004	
3270	6116		RAMANNA		22-05-63	28-05-04	28/05/2004	
3271	6123		GOPALKRISHNA K A		30-06-57	28-05-04	28/05/2004	
3272	6205		S N SHESHADRI IYANGER		18-01-50	28-05-04	28/05/2004	
3273	6210		EWARA S HATTI		01-06-59	28-05-04	28/05/2004	
3274	6229		SUDHARSHAN S HONNAVAR		26-01-63	28-05-04	28/05/2004	
3275	6243		GANGANNA		20-08-63	28-05-04	28/05/2004	
3276	6272		VEERABHADRAPPA C ATHANI		03-02-47	28-05-04	28/05/2004	
3277	6287		SHANMUKHAPPA G S		19-11-46	28-05-04	28/05/2004	
3278	6324		ARUNKUMAR		15-06-46	28-05-04	28/05/2004	
3279	6326		KALKUNTTI HNUMAPPA NAGENDRAPPA		07-07-47	28-05-04	28/05/2004	
3280	6334		MUDDAPPA GANGAPPA SHIGHIHALLI		05-08-48	28-05-04	28/05/2004	
3281	6346		SARANAPPA GIRIMALAPPA ANGADI		06-06-49	28-05-04	28/05/2004	
3282	6394		PACHHIGOWDA C		23-06-46	28-05-04	28/05/2004	
3283	6396		MALLIKARJUNA B KUMBAR		25-03-47	28-05-04	28/05/2004	
3284	6410		MALLIKARJUNA REDDY G		15-04-59	28-05-04	28/05/2004	
3285	6420		GOVINDAPPA		01-10-48	28-05-04	28/05/2004	
3286	6427		GURUSIDAPPA V GARAG		04-07-51	28-05-04	28/05/2004	
3287	6428		NAGACHARAN SINGH B		07-05-59	28-05-04	28/05/2004	
3288	6454		LAKSHMAN GOPAL PATIL		19-09-60	28-05-04	28/05/2004	
3289	6457		VISWAS DAMODHAR PUJARI		05-05-64	28-05-04	28/05/2004	
3290	6461		MADHAV APPAJI CHOGLAY		18-08-58	28-05-04	28/05/2004	
3291	6473		JOSFIN WESELY		02-01-60	28-05-04	28/05/2004	
3292	6481		CHINNAPA PARAPPA JAKATHI		01-06-64	28-05-04	28/05/2004	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
3293	6495		HANUMESH G KULKARNI		17-02-66	28-05-04	28/05/2004	
3294	6496		NAGARAJAPPA E		05-06-61	28-05-04	28/05/2004	
3295	6497		MRUTHUNJAYA M JADDLIMATT		20-12-64	28-05-04	28/05/2004	
3296	6502		ANANDAKUMAR		01-05-63	28-05-04	28/05/2004	
3297	6524		SHASHIDHAR H S		22-08-63	28-05-04	28/05/2004	
3298	6535		HUSINSAB M K		24-10-62	28-05-04	28/05/2004	
3299	6538		ISMAIAL SHARIFF		15-06-61	28-05-04	28/05/2004	
3300	6588		KOTEYAPPA HANUMAPPA UDHAGATTI		20-08-63	28-05-04	28/05/2004	
3301	6591		SIDDARAJU V		01-06-63	28-05-04	28/05/2004	
3302	6598		BASAPPA NIGAPPA DHALAVE		01-06-63	28-05-04	28/05/2004	
3303	6615		RAMAKRISHNA GOWDA		01-08-60	28-05-04	28/05/2004	
3304	6618		MANJAPPA T N		24-04-59	28-05-04	28/05/2004	
3305	6662		SALEEM NIZAMUDDIN TAKKALAKI		25-10-48	28-05-04	28/05/2004	
3306	6734		R C KHADHAKOL		20-05-47	28-05-04	28/05/2004	
3307	6754		ZAFER KHALEEM		12-02-67	28-05-04	28/05/2004	
3308	6760		B R RAVIKUMAR		14-03-61	28-05-04	28/05/2004	
3309	6785		SUDHINDRA		21-05-64	28-05-04	28/05/2004	
3310	6838		RIYAZ AHAMED DHAFEDHAR		01-09-68	28-05-04	28/05/2004	
3311	6850		RAMESH D S		02-05-68	28-05-04	28/05/2004	
3312	6858		RAJESH K N		21-07-68	28-05-04	28/05/2004	
3313	6860		SOMASHEKHARAPPA B		15-05-71	28-05-04	28/05/2004	
3314	6882		SATHYANARAYANA M C		14-01-69	28-05-04	28/05/2004	
3315	6883		PUTTAHANUMANTHARAJU		23-09-68	26-02-04	28/05/2004	
3316	6887		SHADAKSHARI K		01-07-70	26-02-04	28/05/2004	
3317	6888		SATHISH ASHOK MIRZI		20-05-70	26-02-04	28/05/2004	
3318		422A	Rajaiah R	SC	25.06.1962	23.02.2011	28/05/2004	
3319		454	Babaleshwar ST	SC	17.04.1963	23.02.2011	28/05/2004	
3320		465	Nathu Shankar Pawar	SC	04.01.1962	23.02.2011	28/05/2004	
3321		467	Rathod RS	SC	01.06.1967	23.02.2011	28/05/2004	
3322		489	Gopalaswamy DS	SC	28.05.1956	23.02.2011	28/05/2004	
3323	4378		MOHAMAD BHADHARUDDIN		03-12-46	28-07-04	28/07/2004	
3324	5168		NARAYANAPPA J		010/6/56	28-07-04	28/07/2004	
3325	5383		K M MRUTHUNJAIHAH		23-07-63	28-07-04	28/07/2004	
3326	5457		NARADA M CHARMAN		10-08-55	28-07-04	28/07/2004	
3327	5609		SIDDANAGOWDA VISHWANATHA MOODALAGI		22-09-60	26-02-05	28/07/2004	
3328	5615		SRINIVASMURTHY S N		12-02-64	28-07-04	28/07/2004	
3329	5635		NARAYANA SHETTY K R		010/6/62	28-07-04	28/07/2004	
3330	5649		SHANTHAKUMAR M		18-11-62	26-02-05	28/07/2004	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
3331	5650		ABDUL NAZEER		10-03-57	28-07-04	28/07/2004	
3332	5733		VISWANATHA KHALLAIAH HEREMATT		05-10-63	28-07-04	28/07/2004	
3333	5736		FHAKHIRAPPA HANUMAPPA RAMAGERE		01-04-59	28-07-04	28/07/2004	
3334	5737		SHIVARAMU		08-06-58	28-07-04	28/07/2004	
3335	5763		BASAVANAGOWDA M		01-07-59	28-07-04	28/07/2004	
3336	5781		SHIVANANDA NIGAPPA AVATI		01-01-62	28-07-04	28/07/2004	
3337	5793		GAJANANA SATHYANARAYANA HEDGE		28-01-63	28-07-04	28/07/2004	
3338	5816		SHAMESH P		05-01-57	28-07-04	28/07/2004	
3339	5821		PATTAR VIRUPAKASHA CHANDRAPPA		21-07-62	26-02-05	28/07/2004	
3340	5867		SRIMANTH S MINAJIGI		18-01-60	28-07-04	28/07/2004	
3341	5879		DHARANESH B S		29-09-52	28-07-04	28/07/2004	
3342	5880		CHENNABASAPPA C E		19-06-59	26-02-05	28/07/2004	
3343	5894		KAGGI BASAVANAGOWDA		10-03-53	28-07-04	28/07/2004	
3344	5898		RAJASHEKHARAPPA S		21-07-59	28-07-04	28/07/2004	
3345	5902		SIDDALINGIAH M		01-06-57	26-02-05	28/07/2004	
3346	5905		SRINIVASALU E		13-06-62	28-07-04	28/07/2004	
3347	5917		HANUMANTHRAYA		22-07-47	26-02-05	28/07/2004	
3348	5922		RAGHURAM B S		14-06-54	26-02-05	28/07/2004	
3349	5933		SHESHAKRISHNA RAO B		14-10-62	28-07-04	28/07/2004	
3350	5964		SHANKER K H		20-07-62	26-02-05	28/07/2004	
3351	6013		SURESH LAKSHMAN NAIK		14-05-62	28-07-04	28/07/2004	
3352	6077		NARAYANASWAMY M		01-07-65	26-02-05	28/07/2004	
3353	6090		SRIKANTH S MAKANI		01-06-64	28-07-04	28/07/2004	
3354	6117		NAGARAJU		22-07-63	28-07-04	28/07/2004	
3355	6122		VEDAMURTHY T		01-06-62	26-02-05	28/07/2004	
3356	6124		MANJUNATHA A M		01-06-58	26-02-05	28/07/2004	
3357	6203		KRISHNAPPA B		01-06-62	28-07-04	28/07/2004	
3358	6207		SOMASUNDRA		12-03-64	26-02-05	28/07/2004	
3359	6208		VISWANATHA N		10-04-64	26-02-05	28/07/2004	
3360	6217		ASWAKHAN AHAMED		26-08-57	28-07-04	28/07/2004	
3361	6271		VEERABHADRAPPA K		09-05-47	28-07-04	28/07/2004	
3362	6316		ANANDAGOWDA HUCHANAGOWDA PATIL		01-06-48	28-07-04	28/07/2004	
3363	6349		ABU ZAFER ABDUL HAMEED		07-01-49	26-02-05	28/07/2004	
3364	6368		HAMPANNA		04-11-50	28-07-04	28/07/2004	
3365	6474		ANANDA DASACHARI KATTI		01-06-63	26-02-05	28/07/2004	
3366	6475		MRUTHUNJAYA V G		05-11-64	26-02-05	28/07/2004	
3367	6641		THOYAZAKSHI D R		28-03-60	26-02-05	28/07/2004	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
3368	6647		NIJAGUNI LAKSHAMMAPPA AMMANNAVAR		01-03-47	26-02-05	28/07/2004	
3369	6678		NAGENDRA SAROLE D		23-04-64	26-02-05	28/07/2004	
3370	6691		MUKTHAMM		31-07-49	26-02-05	28/07/2004	
3371	6726		HELATHALI G N		01-06-48	26-02-05	28/07/2004	
3372	6728		HADAPAD S L		01-06-48	26-02-05	28/07/2004	
3373	6754		PATIL N R		15-02-47	26-02-05	28/07/2004	
3374	6841		JOSHI S R		12-04-47	26-02-05	28/07/2004	
3375		542	Shantappa Shankar Jadhav	SC	01.10.1970	23.02.2011	28/07/2004	
3376		544	Rajesh Panduranga Kittur	SC	01.07.1970	23.02.2011	28/07/2004	
3377	5331		SHIVANANDA S		12-06-57	25-08-05	26/02/2005	
3378	5670		KRISHNAMURTHY D		01-01-58	25-08-05	26/02/2005	
3379	5750		SHASHIKANTH HNUMANTH RAO GHANETHE		27-01-61	25-08-05	26/02/2005	
3380	5755		SATHYANARAYANA M		22-08-60	25-08-05	26/02/2005	
3381	5773		DANAPPA KASHEPPA DODDAMUNI		01-06-60	25-08-05	26/02/2005	
3382	6407		BABURAO M BALAMKAR (M)		10-06-47	28-07-04	26/02/2005	
3383	6428		B NAGACHARANA SINGH		07-05-59	28-07-04	26/02/2005	
3384	6434		M N NARAYANA SWAMY (M)		02-11-60	28-07-04	26/02/2005	
3385	6460		GURUM K CHANDRASHEKHAR		30-05-64	28-07-04	26/02/2005	
3386	6529		JAGADEESH H S		01-06-62	28-07-04	26/02/2005	
3387	6611		BASAVARAJU RAMAPPA KHECHADI		20-07-61	28-07-04	26/02/2005	
3388	6613		K N MALLIKARJUNA		01-06-64	28-07-04	26/02/2005	
3389	6668		NAGAPPA MALLAPPA HEBBALLI (M)		01-02-47	28-07-04	26/02/2005	
3390	6694		S V PATIL		05-05-47	28-07-04	26/02/2005	
3391	6697A		B K VISWHAKUMAR		12-06-49	28-07-04	26/02/2005	
3392	6697B		I G BASAVANNA GOWDER		01-04-47	28-07-04	26/02/2005	
3393	6701		HONNARAJU		09-11-46	28-07-04	26/02/2005	
3394	6758		PADNDURANGA RAO		01-01-64	28-07-04	26/02/2005	
3395	6762		VENKATESH MURTHY E P		18-10-68	28-07-04	26/02/2005	
3396	6783		NASHI S B		04-06-50	28-07-04	26/02/2005	
3397	6785		SHANTHAMALAPPA H		14-08-68	28-07-04	26/02/2005	
3398	6801		VIJAY M		28-04-60	28-07-04	26/02/2005	
3399	6818		BIJAPURA M M		07-12-63	28-07-04	26/02/2005	
3400	6822		NARAYANA KULKARNI		06-01-69	28-07-04	26/02/2005	
3401	6826		NAGARAJU T M		02-07-66	28-07-04	26/02/2005	
3402	6831		RAJESH K			28-07-04	26/02/2005	
3403	6847		KALKERE P V			26-02-05	26/02/2005	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
3404	6848		HONGAL H S		25-05-59	28-07-04	26/02/2005	
3405	6866		LINGARAJU M G		22-05-68	28-07-04	26/02/2005	
3406	6873		SANJEEVA REDDY K L		15-05-58	28-07-04	26/02/2005	
3407		545	Kamble DS	SC	01.07.1960	23.02.2011	26/02/2005	
3408	4958		RAJU PATEL		06-07-49	04-01-06	25/08/2005	
3409	5675		H SHANKER		22-05-62	04-01-06	25/08/2005	
3410	5719		VEERAPPA PHAKHIRAPPA MADIVALARA		15-09-55	04-01-06	25/08/2005	
3411	5772		SHARANAIAH SHIRURMATT		20-07-60	04-01-06	25/08/2005	
3412	5859		SHADHASKSHRAPPA S MALAPUR		09-10-58	25-08-05	25/08/2005	
3413	5915		KALAIAH		22-06-63	25-08-05	25/08/2005	
3414	6003		SUBRYA S.T		20-07-63	04-01-06	25/08/2005	
3415	6222		MOHAN HANUMANTH SALAGATTI		18-09-59	25-08-05	25/08/2005	
3416	6403		PUTTAPPA M		22-06-56	25-08-05	25/08/2005	
3417	6490		ABDUL RASID KHAN		18-06-64	25-08-05	25/08/2005	
3418	6574		SUJATHA K		10-01-62	04-01-06	25/08/2005	
3419	6710		HAZIMALANG		21-11-47	25-08-05	25/08/2005	
3420	6803		UMESH D		20-06-59	25-08-05	25/08/2005	
3421	6874		SRIDHAR		14-04-65	26-02-05	25/08/2005	
3422	5174		MARUTHI H.R		10-08-56	09-11-06	1/4/2006	
3423	5903		B S BIRADAR		01-06-56	09-11-06	1/4/2006	
3424	5913		SMT. DEENA PAVANA		11-04-60	09-11-06	1/4/2006	
3425	5964		SHANKER.K.H.		20-07-62	09-11-06	1/4/2006	
3426	6113		METI.K.M		01-03-64	09-11-06	1/4/2006	
3427	6119		SHEK AHAMAD.K.		28-04-64	09-11-06	1/4/2006	
3428	6684		SHIDARAMAPPA LADDE		05-08-49	04-01-06	1/4/2006	
3429	5530		SURAYKUMAR B		04-05-56	25-01-07	12/2/2006	
3430	6083		SUBSHA SIDDAPPA MUKARTHALA		20-07-59	25-01-07	12/2/2006	
3431	6147		PUTTA S		19-06-63	25-01-07	12/2/2006	
3432	6190		VEERAPPA.K		05-07-62	09-11-06	12/2/2006	
3433	6234		CHANDRAPPA H		16-03-63	25-01-07	12/2/2006	
3434	6314		MOHAMAD HUSSAIN		11-04-52	25-01-07	12/2/2006	
3435	6352		SHIVABASAPPA H		20-06-58	25-01-07	12/2/2006	
3436	6748		MARADAGI.A.I.		10-10-54	09-11-06	12/2/2006	
3437	6880		VEERAMMA GOWDA A		09-09-53	28-07-04	12/2/2006	
3438	6880		MURUGALI.G.R.		06-06-71	09-11-06	12/2/2006	
3439	5055		Bharath Kumar R		20.06.1951	14.07.2009	25/01/2007	
3440	5272		Somesh S B			12-01-09	25/01/2007	
3441	5294		Telkar VL		01.02.1958	14.07.2009	25/01/2007	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
3442	5358		Khalidali		22.10.1961	14.07.2009	25/01/2007	
3443	5402		Fazular Rahman		09.02.1963	14.07.2009	25/01/2007	
3444	5404		Vasudev M		10.10.1960	14.07.2009	25/01/2007	
3445	6478		SALI S.P		21-10-64	25-01-07	25/01/2007	
3446	6504		NARASHIMAMURTHY S.R		03-04-63	25-01-07	25/01/2007	
3447	6665		SURYA NARAYANA. T.R		25-01-50	25-01-07	25/01/2007	
3448	6892		PADMAKUMAR K P		04-10-65	26-02-04	25/01/2007	
3449	5484		Dhadekar KC		10.01.1956	14.07.2009	12.01.2009	
3450	5407		Rama Mohan SR		08.09.1961	03.09.2010	14.07.2009	
3451	5474		Srinivas C		08.04.1963	03.09.2010	14.07.2009	
3452	5555		Sagekar VG		01.02.1961	14.07.2009	14.07.2009	
3453	5569		Jamer		20.07.1961	14.07.2009	14.07.2009	
3454	5588		Kumar		01.08.1956	14.07.2009	14.07.2009	
3455	5592		Pawar SM		14.11.1961	14.07.2009	14.07.2009	
3456	5597		Ananda Kumar AR		20.07.1959	14.07.2009	14.07.2009	
3457	5616		Annappa		15.06.1961	14.07.2009	14.07.2009	
3458	5742		Vinayak S. Pawar		26.01.1960	14.07.2009	14.07.2009	
3459	5749		Alvin S. Crasta		31.10.1958	14.07.2009	14.07.2009	
3460	5771		Basanna Gouda R		07.02.1957	14.07.2009	14.07.2009	
3461	5782		John Vinson Lobo M		19.11.1954	14.07.2009	14.07.2009	
3462	5794		Desai MB		15.07.1954	14.07.2009	14.07.2009	
3463	5797		Byakodi SR		01.06.1958	14.07.2009	14.07.2009	
3464	5808		Devendra Gowda		09.09.1957	03.09.2010	14.07.2009	
3465	5830		Kotresh D		19.07.1961	14.07.2009	14.07.2009	
3466	5868		Bhaskara BR		20.07.1963	14.07.2009	14.07.2009	
3467	5871		Kalasappa JH		20.02.1959	14.07.2009	14.07.2009	
3468	5890		Hanumantharaya H		08.08.1962	14.07.2009	14.07.2009	
3469	5906		Lokanatha Rao S		18.02.1957	14.07.2009	14.07.2009	
3470	5914		Talawar BL		10.09.1962	14.07.2009	14.07.2009	
3471	5960		Umesha GH		18.07.1965	14.07.2009	14.07.2009	
3472	6001		Prakash K		04.07.1962	14.07.2009	14.07.2009	
3473	6012		Madhusudan R. Kularni		11.05.1963	14.07.2009	14.07.2009	
3474	6051		Tejamurthy		16.07.1964	14.07.2009	14.07.2009	
3475	6209		Gajendra Kumar P		07.10.1964	14.07.2009	14.07.2009	
3476	6433		Nataraj BV		05.07.1960	14.07.2009	14.07.2009	
3477	6511		Gangadhara SP		20.07.1964	14.07.2009	14.07.2009	
3478	6607		Babu Shivalingappa Kulad		25.10.1961	14.07.2009	14.07.2009	
3479	6821	29	Mohamed Aslam		22.08.1965	14.07.2009	14.07.2009	
3480	6825	34	Subaschandra M		25.05.1963	14.07.2009	14.07.2009	
3481		42	Erasingh		14.06.1955	14.07.2009	14.07.2009	
3482		43	Bandi RJ		01.02.1957	14.07.2009	14.07.2009	
3483		51	Afgan SM		01.08.1960	14.07.2009	14.07.2009	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
3484		53	Achal V Bhat		07.01.1961	14.07.2009	14.07.2009	
3485		54	Puttaswamy N		05.02.1963	14.07.2009	14.07.2009	
3486		57	Suresh Shetty HV		22.07.1957	14.07.2009	14.07.2009	
3487		58	Nirmala Devi GK		01.09.1959	14.07.2009	14.07.2009	
3488		61	Mahanandhiswaraiyah YM		01.07.1955	14.07.2009	14.07.2009	
3489		69	Samikeri VA		08.03.1960	14.07.2009	14.07.2009	
3490	6849	81	Rajashekar		22.06.1953	14.07.2009	14.07.2009	
3491		85	Nagoji		01.06.1957	14.07.2009	14.07.2009	
3492		87	Hanumesh Rao CK		09.10.1957	14.07.2009	14.07.2009	
3493		88	Ramesh JB		07.05.1956	14.07.2009	14.07.2009	
3494		90	Nagarj H		14.09.1958	06.11.2009	14.07.2009	
3495		96	Vadiraj BS		22.12.1959	14.07.2009	14.07.2009	
3496		99	Nagabhushan S		30.05.1957	14.07.2009	14.07.2009	
3497		108	Basavaraj KM		01.06.1959	14.07.2009	14.07.2009	
3498		111	Nayak AP		06.06.1957	14.07.2009	14.07.2009	
3499	6880	130	Biradhar BS		21.07.1965	14.07.2009	14.07.2009	
3500	6893	143	Mohamed Saleem		15.07.1968	14.07.2009	14.07.2009	
3501		148	Ganesh Babu BG		14.11.1962	14.07.2009	14.07.2009	
3502		160	Joshi MM		20.09.1960	14.07.2009	14.07.2009	
3503		163	Sudakhar S		20.05.1961	06.11.2009	14.07.2009	
3504	6902		VINAYAKA PUJAR		14-05-70	26-02-04	14.07.2009	
3505	6904		SHIVASARANA		23-05-71	28-05-04	14.07.2009	
3506	6908	168	Rajashekar Hiregowdar		06.06.1970	14.07.2009	14.07.2009	
3507	6909		VENKATESH MELKHED		04-10-71	09-11-06	14.07.2009	
3508	6911		SOMANNAGOWDA		04-11-72	26-02-04	14.07.2009	
3509		169	Nagegowda HK		25.03.1961	14.07.2009	14.07.2009	
3510		173	Hafeezur Rehman		10.02.1955	14.07.2009	14.07.2009	
3511	6913	178	Niranjan S		16.08.1969	14.07.2009	14.07.2009	
3512	6919		NAGARAJ S		15-05-70	26-02-04	14.07.2009	
3513	6920		UMESH BHATT S		03-05-68	28-05-04	14.07.2009	
3514	6921		C G JINAGA		16-04-69	28-05-04	14.07.2009	
3515	6923		G MURALIDHAR		10-11-71	28-05-04	14.07.2009	
3516	6924		JERRISON GEORGE		27-03-67	26-02-04	14.07.2009	
3517	6927		PRASHANTH KRISHNA NAYAK		14-04-70	26-02-04	14.07.2009	
3518	6929		SURESH M M		01-06-68	26-02-04	14.07.2009	
3519	6935		PUROHITH R N		01-05-70	26-02-04	14.07.2009	
3520	6936		MOHANPANDU NAIK		02-10-68	28-05-04	14.07.2009	
3521	6937		JAGADEESH S		13-02-69	26-02-04	14.07.2009	
3522	6937		SURESH M L		01-06-68	25-08-05	14.07.2009	
3523	6941		PARAMESHWARAPPA H N		01-06-57	26-02-04	14.07.2009	
3524	6946		MULLA A M		02-07-63	28-05-04	14.07.2009	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
3525		559	Suresh JM	SC	25.10.1975	23.02.2011	14.07.2009	
3526		573	Babu Rathod	SC	28.12.1961	23.02.2011	14.07.2009	
3527		594	Samuvel	SC	05.07.1963	23.02.2011	14.07.2009	
3528		603	Ramachandra Nayak B	SC	09.06.1961	23.02.2011	14.07.2009	
3529		619	Veerashetty Rathod	SC	15.05.1964	23.02.2011	14.07.2009	
3530		620	Vijayakumar	SC	03.03.1965	23.02.2011	14.07.2009	
3531		188	Narendra MR		10.03.1957	14.07.2009	16.11.2009	
3532		197	Mudebihal SH		17.04.1963	14.07.2009	16.11.2009	
3533		204	Kariyappa KC		10.06.1957	14.07.2009	16.11.2009	
3534	5292		Ustad NA		05.08.1955	23.02.2011	03.09.2010	
3535	5810		Shankar		12.04.1957	23.02.2011	03.09.2010	
3536	5825		Lokesh G		21.11.1961	23.02.2011	03.09.2010	
3537	5865		Manjunath TL		12.10.1955	23.02.2011	03.09.2010	
3538	5883		Rajanna Mahagundappa Talikoti		01.05.1959	23.02.2011	03.09.2010	
3539	6017		Dore Raju K		20.10.1955	23.02.2011	03.09.2010	
3540	6760A		Tarakesh T		29.11.1968	03.09.2010	03.09.2010	
3541	6820	28	Manjunath T		22.07.1962	03.09.2010	03.09.2010	
3542		41	Ramaswamy A		17.04.1953	03.09.2010	03.09.2010	
3543		44	Vasudevachar S		02.06.1951	03.09.2010	03.09.2010	
3544		45	Honurappa P		15.06.1955	03.09.2010	03.09.2010	
3545		49	Rudraiah BT		11.04.1953	03.09.2010	03.09.2010	
3546		50	Faridodhin K		05.06.1955	03.09.2010	03.09.2010	
3547		90A	Paremeshwarappa P		01.06.1955	03.09.2010	03.09.2010	
3548		91	Syed Ashrappa		01.06.1956	03.09.2010	03.09.2010	
3549		97	Shivakumar K		01.08.1960	03.09.2010	03.09.2010	
3550		100	Siddalingagowda P		01.10.1960	03.09.2010	03.09.2010	
3551		153	Shivananda		01.02.1960	03.09.2010	03.09.2010	
3552		174	Shivaprakash T		01.02.1956	03.09.2010	03.09.2010	
3553		179	Uthagonnavar CI		01.07.1961	03.09.2010	03.09.2010	
3554		223	Ramanujam PB		02.12.1955	14.07.2009	03.09.2010	
3555		226	Ravi G		17.05.1963	03.09.2010	03.09.2010	
3556		228	Chadrashekar PA		21.05.1963	03.09.2010	03.09.2010	
3557		229	Sriramachandra		28.08.1959	14.07.2009	03.09.2010	
3558		230	Shafik Ahmed		21.07.1961	14.07.2009	03.09.2010	
3559	6953		MANCHIAH.P		09-07-58	25-01-07	03.09.2010	
3560	6951	234	Sadiulla Khan DH		15.07.1967	14.07.2009	03.09.2010	
3561	6954	237	Umakantha S		02.11.1966	03.09.2010	03.09.2010	
3562		239	Padmanabha A		11.10.1955	03.09.2010	03.09.2010	
3563		240	Manjunatha Prasad BV		05.05.1964	03.09.2010	03.09.2010	
3564		627	Eswar Jatinga Rao	SC	01.06.1973	23.02.2011	03.09.2010	
3565		46	Sudakar G		07.09.1956	23.02.2011	23.02.2011	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
3566		61C	Mokashi BS		01.06.1958	23.02.2011	23.02.2011	
3567		96A	Chamaraj C		01.06.1958	23.02.2011	23.02.2011	
3568		114	pashupathi Bellad		26.02.1954	23.02.2011	23.02.2011	
3569		123	Neelakantaiah		05.08.1961	23.02.2011	23.02.2011	
3570		171	Puttaiah LV		07.07.1959	23.02.2011	23.02.2011	
3571		178A	Raju T		05.06.1955	23.02.2011	23.02.2011	
3572		182	Kantharaj		15.06.1962	23.02.2011	23.02.2011	
3573	6917	184	Achutha Rao		01.06.1969	23.02.2011	23.02.2011	
3574		210	Jaya Boregowda RK		03.06.1959	23.02.2011	23.02.2011	
3575		216	Raghunatha Rao		01.06.1957	23.02.2011	23.02.2011	
3576		224A	Devaraj SM		09.08.1960	23.02.2011	23.02.2011	
3577		241	Angadi KS		20.01.1962	03.09.2010	23.02.2011	
3578		243	Malikarjuna		01.01.1962	14.07.2009	23.02.2011	
3579		244	Ramudu		05.09.1959	14.07.2009	23.02.2011	
3580		245	Viswanath J		23.07.1961	03.09.2010	23.02.2011	
3581		246	Keshavamurthy L		23.06.1963	06.11.2009	23.02.2011	
3582	6856		Ravindra Singh		10.03.1968	03.09.2010	23.02.2011	
3583		248	Parthasarathi KA		15.07.1963	03.09.2010	23.02.2011	
3584	6957	249	Srinidhi BR		11.05.1965	14.07.2009	23.02.2011	
3585		250	Lingeswar J		01.06.1961	14.07.2009	23.02.2011	
3586	6957C	252	Muralidhar V		03.03.1962	14.07.2009	23.02.2011	
3587	6958		SANJAN N		17-08-70	28-05-04	23.02.2011	
3588	6962		VENKATESH N D		26-09-68	26-02-04	23.02.2011	
3589	6963		RAVIKUMAR R		16-10-70	28-07-04	23.02.2011	
3590		254	Shettar NV		09.07.1961	14.07.2009	23.02.2011	
3591		257	Jaleel Khan		01.07.1960	14.07.2009	23.02.2011	
3592		258	Padmarani K		29.01.1962	14.07.2009	23.02.2011	
3593	6965	263	Ramesh MJ		09.06.1969	14.07.2009	23.02.2011	
3594	6966		SHAKHIR HUSIN M		20-06-73	28-05-04	23.02.2011	
3595	6967		VIJAYAKUMAR M C		29-08-72	26-02-04	23.02.2011	
3596	6968		GHOUSE MOINUDDIN KATIL		280/6/68	26-02-04	23.02.2011	
3597		268	Chinthamani Basavaraj Bhadrapur		26.06.1958	03.09.2010	23.02.2011	
3598	6969	269	Sridhar		04.06.1967	14.07.2009	23.02.2011	
3599	6970		NAGARAJ S NAIK		27-07-71	28-05-04	23.02.2011	
3600	6974		MAHESH CT		13-03-74	26-02-04	23.02.2011	
3601	6468		Niranjan S		01.06.1962	03.09.2010	23.02.2011	
3602	6470		Hegade MN		01.12.1957	03.09.2010	23.02.2011	
3603	6472		Kusumakshi V Hegade		21.07.1963	03.09.2010	23.02.2011	
3604	6898		Nagaraja R		05.06.1966	03.09.2010	23.02.2011	
3605	6024		Sangappa Neelakantappa Kalburgi		03.05.1964	23.02.2011	23.02.2011	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
3606	6055		Aravind S Rawal		15.06.1964	23.02.2011	23.02.2011	
3607	6086		Ashok Shivagouda Chali		18.05.1962	23.02.2011	23.02.2011	
3608	6480		Halaswamy KM		13.10.1961	23.02.2011	23.02.2011	
3609	6509		Mallikarjuna VS		03.06.1963	23.02.2011	23.02.2011	
3610	6515		Raghava Reddy N		08.04.1964	23.02.2011	23.02.2011	
3611	6671		Gopalakrishna		06.08.1955	23.02.2011	23.02.2011	
3612	6674		Kandula Adishesha Reddy		01.02.1956	23.02.2011	23.02.2011	
3613	6755		Anantharamaiah R		22.09.1956	23.02.2011	23.02.2011	
3614		278	Mahesh Kumar M		01.05.1963	23.02.2011	23.02.2011	
3615		283	Mahalingaiah M		15.02.1963	23.02.2011	23.02.2011	
3616		284	Channappa Goudar CR		01.06.1963	23.02.2011	23.02.2011	
3617		285	Kulkarni AS		30.04.1964	23.02.2011	23.02.2011	
3618		288	Srinivasamurthy MV		05.03.1969	23.02.2011	23.02.2011	
3619		289A	Kubasad IS		01.06.1959	23.02.2011	23.02.2011	
3620		289B	Prabhu N		20.07.1962	23.02.2011	23.02.2011	
3621		290	Nagaraju H		01.12.1956	23.02.2011	23.02.2011	
3622		291	Krishna G. Horthikar		17.04.1963	23.02.2011	23.02.2011	
3623		292	Gungudi VB		20.07.1970	23.02.2011	23.02.2011	
3624		297	Shivaprakash G		16.03.1963	23.02.2011	23.02.2011	
3625		300	Ravindra G Nandargi		01.06.1959	23.02.2011	23.02.2011	
3626		302	Ravikumar N		20.05.1973	23.02.2011	23.02.2011	
3627		303	Thondihala SA		12.07.1963	23.02.2011	23.02.2011	
3628		305	Bhagirathi Hegade		22.07.1960	23.02.2011	23.02.2011	
3629		306	Kallesh N		11.07.1962	23.02.2011	23.02.2011	
3630		308	Md. Shabudding		01.06.1962	23.02.2011	23.02.2011	
3631		309	Shivappa KP		10.03.1963	23.02.2011	23.02.2011	
3632		310	Halasngi BM		20.06.1962	23.02.2011	23.02.2011	
3633		311	Chennegowda H		22.07.1973	23.02.2011	23.02.2011	
3634		313	Shivamadhava		08.10.1964	23.02.2011	23.02.2011	
3635		315	Purshothamma BC		04.07.1962	23.02.2011	23.02.2011	
3636		316	Jolli SG		19.07.1969	23.02.2011	23.02.2011	
3637		317	Madhu		01.06.1971	23.02.2011	23.02.2011	
3638		319	Prakash HR		10.02.1963	23.02.2011	23.02.2011	
3639		320	Basappa MS		01.07.1960	23.02.2011	23.02.2011	
3640		321	Shivamurthy KV		18.02.1963	23.02.2011	23.02.2011	
3641		322	Prakash KP		18.09.1963	23.02.2011	23.02.2011	
3642		323	Jaganath		21.03.1962	23.02.2011	23.02.2011	
3643		324	Rajendra Basavannappa Varadai		22.07.1966	23.02.2011	23.02.2011	
3644		325	Parushuram Shivaji Chavan		05.04.1964	23.02.2011	23.02.2011	
3645		326	Srinivasan CS		20.05.1963	23.02.2011	23.02.2011	
3646		329	Jayappa R		04.01.1963	23.02.2011	23.02.2011	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
3647		330	Patil MM		01.06.1964	23.02.2011	23.02.2011	
3648		331	Lokesh AP		22.07.1963	23.02.2011	23.02.2011	
3649		332	Vanajakshi HK		05.07.1961	23.02.2011	23.02.2011	
3650		334	Sethu G		03.04.1962	23.02.2011	23.02.2011	
3651		335	Sannaki SS		01.06.1961	23.02.2011	23.02.2011	
3652		336	Zarina Smt.		07.07.1973	23.02.2011	23.02.2011	
3653		336A	Shettakeri PM		03.08.1964	23.02.2011	23.02.2011	
3654		338	Kumar MC		30.08.1960	23.02.2011	23.02.2011	
3655		341	Malikurjuna S		08.12.1973	23.02.2011	23.02.2011	
3656		342	Kumaraswamy E		04.07.1962	23.02.2011	23.02.2011	
3657		343	Shamasundar Sarnade		20.07.1968	23.02.2011	23.02.2011	
3658		344	Shankuchakradhara KS		25.01.1964	23.02.2011	23.02.2011	
3659		346	Sowmya CR		19.04.1974	23.02.2011	23.02.2011	
3660		349A	Ramegowda J		22.07.1960	23.02.2011	23.02.2011	
3661		351	Lokappa K		01.07.1958	23.02.2011	23.02.2011	
3662		352	Raja BT		01.01.1963	23.02.2011	23.02.2011	
3663		353	Thumbagi VN		22.07.1963	23.02.2011	23.02.2011	
3664		355	Krishna Murthy V		14.06.1962	23.02.2011	23.02.2011	
3665		356	Veerasha Babu BC		22.07.1966	23.02.2011	23.02.2011	
3666		357	Bapugowda		17.03.1962	23.02.2011	23.02.2011	
3667		358	Shivakumar LP		20.05.1961	23.02.2011	23.02.2011	
3668		360	Mugeeba Ali		04.12.1962	23.02.2011	23.02.2011	
3669		361	Raghvendra Korti		06.10.1967	23.02.2011	23.02.2011	
3670		362	Mamatha Somayagi		12.01.1965	23.02.2011	23.02.2011	
3671		363	Prakash KR		15.03.1964	23.02.2011	23.02.2011	
3672		364	Patil RVS		22.07.1962	23.02.2011	23.02.2011	
3673		366A	Venugopala Raju TN		25.01.1964	23.02.2011	23.02.2011	
3674		367	Prakash MR		15.03.1963	23.02.2011	23.02.2011	
3675		369	Basavareddy G		01.06.1970	23.02.2011	23.02.2011	
3676		371	Maheshwarappa UR		19.07.1963	23.02.2011	23.02.2011	
3677		373	Purushotham BC		06.02.1965	23.02.2011	23.02.2011	
3678		374	Lakshimi Narasimha		25.09.1972	23.02.2011	23.02.2011	
3679		375	Balakrishna TV		08.12.1961	23.02.2011	23.02.2011	
3680		377	Kaladagi BS		01.04.1966	23.02.2011	23.02.2011	
3681		379	Jayaprakash H		22.07.1964	23.02.2011	23.02.2011	
3682		381	Nagaraj		15.07.1963	23.02.2011	23.02.2011	
3683		383A	Vishwanath R		21.03.1964	23.02.2011	23.02.2011	
3684		385	Nayak KR		21.07.1963	23.02.2011	23.02.2011	
3685		388	Gururaja S		24.03.1974	23.02.2011	23.02.2011	
3686		391	Bhimashankar		01.04.1963	23.02.2011	23.02.2011	
3687		393	Nagaraj M		20.07.1962	23.02.2011	23.02.2011	
3688		394	Md. Isak Syed		20.03.1969	23.02.2011	23.02.2011	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
3689		395	Shivayogi H		10.07.1964	23.02.2011	23.02.2011	
3690		395A	Rajakumar BA		12.11.1962	23.02.2011	23.02.2011	
3691		396	Halagatti RI		06.07.1964	23.02.2011	23.02.2011	
3692		400	Shivappa G		19.02.1958	23.02.2011	23.02.2011	
3693		402	Md. Anwar PA		28.12.1973	23.02.2011	23.02.2011	
3694		402A	Siddapaji Gowda SJ		02.05.1963	23.02.2011	23.02.2011	
3695		403	Grish DM		03.04.1970	23.02.2011	23.02.2011	
3696		404	Karnal JB		22.09.1962	23.02.2011	23.02.2011	
3697		405	Yogish K		11.12.1961	23.02.2011	23.02.2011	
3698		409	Chate UP		01.06.1969	23.02.2011	23.02.2011	
3699		410	Kinninge CD		01.06.1961	23.02.2011	23.02.2011	
3700		412	Prakash Marigappa Savalgi		18.10.1961	23.02.2011	23.02.2011	
3701		413	Chetan Babu M		13.07.1974	23.02.2011	23.02.2011	
3702		415	Prahaladarao N		31.12.1964	23.02.2011	23.02.2011	
3703		416	Kavalekar MS		30.06.1974	23.02.2011	23.02.2011	
3704		417	Satyendra Rao GN		13.01.1964	23.02.2011	23.02.2011	
3705		420	Jyothi KS		30.03.1965	23.02.2011	23.02.2011	
3706		421	Anis Ahmed A		01.11.1961	23.02.2011	23.02.2011	
3707		422	Prasanna AK		18.07.1959	23.02.2011	23.02.2011	
3708		428	Chikkanna MN		20.05.1965	23.02.2011	23.02.2011	
3709		430	Suresh GS		06.01.1966	23.02.2011	23.02.2011	
3710		431	Shivegowda C		01.01.1957	23.02.2011	23.02.2011	
3711		434	Mahadevappa HC		04.01.1953	23.02.2011	23.02.2011	
3712		436	Nagaraja CS		20.07.1965	23.02.2011	23.02.2011	
3713		437	Doddaninganaik SL		01.07.1958	23.02.2011	23.02.2011	
3714		446	Rajesh HS		20.03.1970	23.02.2011	23.02.2011	
3715		449	Yogesh OG		04.08.1968	23.02.2011	23.02.2011	
3716		450	Mohan Kumar GS		24.06.1968	23.02.2011	23.02.2011	
3717		455	Malagonda MG		01.06.1963	23.02.2011	23.02.2011	
3718		457	Badegera VM		01.05.1962	23.02.2011	23.02.2011	
3719		459	Desai SM		10.06.1965	23.02.2011	23.02.2011	
3720		462	Karabasabbagola SB		22.07.1964	23.02.2011	23.02.2011	
3721		463	Hallad SS		01.06.1961	23.02.2011	23.02.2011	
3722		464	Pattar VS		26.01.1964	23.02.2011	23.02.2011	
3723		468	Biradara Gowdar MB		21.07.1962	23.02.2011	23.02.2011	
3724		469	Suresh		01.06.1966	23.02.2011	23.02.2011	
3725		470	Gowdar BR		01.06.1960	23.02.2011	23.02.2011	
3726		478	Basavarajappa GR		04.05.1969	23.02.2011	23.02.2011	
3727		479	Hasareddy PK		10.07.1974	23.02.2011	23.02.2011	
3728		480	Kulakarni RN		20.07.1962	23.02.2011	23.02.2011	
3729		481	Venkararao SM		01.06.1973	23.02.2011	23.02.2011	
3730		482	Khaleed MA		22.07.1963	23.02.2011	23.02.2011	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
3731		485	Mestri PG		27.06.1961	23.02.2011	23.02.2011	
3732		486	Sampangi Ramaiah		15.07.1962	23.02.2011	23.02.2011	
3733		488	Sudarshan Raj G		05.11.1964	23.02.2011	23.02.2011	
3734		494	Ananda Rao HG		07.05.1965	23.02.2011	23.02.2011	
3735		497	Surendra Gowda MV		01.06.1968	23.02.2011	23.02.2011	
3736		498	Vidyadhara D. Kolamkar		06.02.1952	23.02.2011	23.02.2011	
3737		499	Prahald N Rani		26.09.1967	23.02.2011	23.02.2011	
3738		500	Bhaskar		23.12.1972	23.02.2011	23.02.2011	
3739		502	Rajendra Vital Jadav		07.03.1973	23.02.2011	23.02.2011	
3740		504	Jagadeesh P		25.03.1971	23.02.2011	23.02.2011	
3741		505	Somashekar B Yagatimath		10.02.1972	23.02.2011	23.02.2011	
3742		507	Mahesh Kulkarni		12.06.1967	23.02.2011	23.02.2011	
3743		509	Krishnamurthy M	ST	08.06.1967	23.02.2011	23.02.2011	
3744		513	Harishkumar D		25.04.1972	23.02.2011	23.02.2011	
3745		517	Chidananda R		20.06.1968	23.02.2011	23.02.2011	
3746		518	Malleshappa G		10.06.1971	23.02.2011	23.02.2011	
3747		520	Patil MA		01.06.1964	23.02.2011	23.02.2011	
3748		522	Manjunatha TP		02.07.1967	23.02.2011	23.02.2011	
3749		523	Chandrashekar BE		25.06.1968	23.02.2011	23.02.2011	
3750		527	Srinivasu VM		19.04.1963	23.02.2011	23.02.2011	
3751		529	Ramesh		01.02.1974	23.02.2011	23.02.2011	
3752		532	Samiyodin Kuram		25.08.1972	23.02.2011	23.02.2011	
3753		533	Chavan TY		01.06.1963	23.02.2011	23.02.2011	
3754		534	Chandrakanth B. Kugudi		23.07.1962	23.02.2011	23.02.2011	
3755		535	Muneer Pasha		06.05.1973	23.02.2011	23.02.2011	
3756		536	Srinivas KG		29.04.1972	23.02.2011	23.02.2011	
3757		538	Prabhudeva DB		01.06.1964	23.02.2011	23.02.2011	
3758		543	Anvar Basha R		28.06.1966	23.02.2011	23.02.2011	
3759		547	Nagaraju JS		12.12.1964	23.02.2011	23.02.2011	
3760		550	Ramachandra KS		02.02.1960	23.02.2011	23.02.2011	
3761		553	Jagadeesh M		05.02.1972	23.02.2011	23.02.2011	
3762		554	Ramakrishnegowda DB		20.07.1965	23.02.2011	23.02.2011	
3763		555	Ramappa B. Bajari	ST	05.06.1964	23.02.2011	23.02.2011	
3764		557	Boregowda V		17.02.1966	23.02.2011	23.02.2011	
3765		557A	Rajesh D		21.07.1971	23.02.2011	23.02.2011	
3766		560	Chennegowda		15.05.1966	23.02.2011	23.02.2011	
3767		561	Biradar BA		01.10.1963	23.02.2011	23.02.2011	
3768		562	Bhimanagowda M Biradar		01.06.1965	23.02.2011	23.02.2011	
3769		563	Narasimhe Gowda ST		04.08.1962	23.02.2011	23.02.2011	
3770		564	Hosamani Abdul Rajak		21.05.1965	23.02.2011	23.02.2011	
3771		567	Patil BV		01.06.1963	23.02.2011	23.02.2011	
3772		568	Ramachandrappa K		14.06.1963	23.02.2011	23.02.2011	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
3773		569	Shivanagowda		27.08.1963	23.02.2011	23.02.2011	
3774		570	Rajesh Rai		30.05.1969	23.02.2011	23.02.2011	
3775		572	Palin GMW		14.06.1964	23.02.2011	23.02.2011	
3776		576	Devananda Gurappa Jugathi		22.07.1965	23.02.2011	23.02.2011	
3777		578	Medlari MS		10.05.1965	23.02.2011	23.02.2011	
3778		579	Nagashetty Biradar		01.06.1961	23.02.2011	23.02.2011	
3779		584	Srinivas G		01.12.1960	23.02.2011	23.02.2011	
3780		585	Venkatesh		30.01.1964	23.02.2011	23.02.2011	
3781		586	Vandala GC		01.08.1965	23.02.2011	23.02.2011	
3782		587	Rajendra		11.12.1958	23.02.2011	23.02.2011	
3783		589	Raghvendra Kulakarni		25.08.1967	23.02.2011	23.02.2011	
3784		590	Vijayakumar		28.07.1963	23.02.2011	23.02.2011	
3785		591	Uppar MG		01.06.1964	23.02.2011	23.02.2011	
3786		593	Venkatesh Murthy DR		08.05.1962	23.02.2011	23.02.2011	
3787		596	Mahesh PN		14.05.1959	23.02.2011	23.02.2011	
3788		598	Biradar KS		21.05.1964	23.02.2011	23.02.2011	
3789		600	Jayaramappa A		01.06.1966	23.02.2011	23.02.2011	
3790		602	Siragur AN		20.05.1961	23.02.2011	23.02.2011	
3791		604	Vijayashetty		19.08.1964	23.02.2011	23.02.2011	
3792		605	Thippeswamy M		16.06.1965	23.02.2011	23.02.2011	
3793		609	Srinivasulu MV		09.04.1964	23.02.2011	23.02.2011	
3794		611	Anil Kumar		11.09.1965	23.02.2011	23.02.2011	
3795		613	Syed Muktar		20.06.1965	23.02.2011	23.02.2011	
3796		616	Yogeesh		18.10.1966	23.02.2011	23.02.2011	
3797		617	Anil Kumar Koroshi		21.07.1963	23.02.2011	23.02.2011	
3798		618	Shashikantha P Desai		25.12.1966	23.02.2011	23.02.2011	
3799		621	Siddalingaswamy R		21.08.1967	23.02.2011	23.02.2011	
3800		623	Govindra Rao		07.12.1967	23.02.2011	23.02.2011	
3801		625	Gurunatha		15.08.1965	23.02.2011	23.02.2011	
3802		629	Uppaladinni BL		22.07.1964	23.02.2011	23.02.2011	
3803		633	Pinjar Amanulla Saib		20.05.1969	23.02.2011	23.02.2011	
3804		634	Nagendra		04.08.1970	23.02.2011	23.02.2011	
3805		637	Bammanal SS		25.08.1960	23.02.2011	23.02.2011	
3806		638	Vastrad SJ		22.07.1962	23.02.2011	23.02.2011	
3807		639	Md. Sirajuddin		20.07.1961	23.02.2011	23.02.2011	
3808		643	Huballi NK		15.07.1967	23.02.2011	23.02.2011	
3809		643A	Satish J		28.03.1968	23.02.2011	23.02.2011	
3810		645	Suresha Devatha Raj		26.01.1966	23.02.2011	23.02.2011	
3811		647	Thirupathi Anantharao		01.05.1967	23.02.2011	23.02.2011	
3812		648	Raju		20.07.1957	23.02.2011	23.02.2011	
3813		649	Md. Kalliudin		30.12.1966	23.02.2011	23.02.2011	
3814		650	Vidhyasagar Patil		21.04.1964	23.02.2011	23.02.2011	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
3815		650B	Veeranjegowda SV		12.08.1966	23.02.2011	23.02.2011	
3816		651	Ramesh		05.03.1967	23.02.2011	23.02.2011	
3817		651A	Veerananjegowda SV		12.08.1966	23.02.2011	23.02.2011	
3818		653	Suresha G. Nayak		03.01.1964	23.02.2011	23.02.2011	
3819		655	Suraya Kantha		15.07.1964	23.02.2011	23.02.2011	
3820		657	Virupakshappa G Devasoor		05.03.1967	23.02.2011	23.02.2011	
3821		658	Hanumantha Poojari	ST	05.02.1963	23.02.2011	23.02.2011	
3822		660	Satish Madhava Disly		23.06.1967	23.02.2011	23.02.2011	
3823		661	Revanakar MG	SC	02.04.1962	23.02.2011	23.02.2011	
3824		662	Birdar Patil VP		03.05.1967	23.02.2011	23.02.2011	
3825		667	Ganapathi KC		26.06.1967	23.02.2011	23.02.2011	
3826		668	Lingesh KS		08.05.1959	23.02.2011	23.02.2011	
3827		670	Yogananda A	SC	20.01.1964	23.02.2011	23.02.2011	
3828		671	Guthi GN	SC	01.07.1960	23.02.2011	23.02.2011	
3829		672	Geetha S		20.07.1966	23.02.2011	23.02.2011	
3830		673	Sangam YI		22.05.1961	23.02.2011	23.02.2011	
3831		675	Devangadha RP		19.02.1962	23.02.2011	23.02.2011	
3832		676	Kulakarni RM		17.05.1966	23.02.2011	23.02.2011	
3833		677	Poojari AM	SC	13.09.1957	23.02.2011	23.02.2011	
3834		678	Badiger BC		23.07.1961	23.02.2011	23.02.2011	
3835		682	Nagesh K Ankolekar M		02.01.1963	23.02.2011	23.02.2011	
3836		685	Pothadar MM		23.07.1963	23.02.2011	23.02.2011	
3837		686	Malikarjuna S. Nandikola		25.05.1962	23.02.2011	23.02.2011	
3838		687	Yogaraj DP		19.08.1959	23.02.2011	23.02.2011	
3839		688	Raghavendra D Joshi		30.09.1967	23.02.2011	23.02.2011	
3840		689	Kantharaj CH		20.01.1960	23.02.2011	23.02.2011	
3841		690	Shekar HR	SC	09.04.1963	23.02.2011	23.02.2011	
3842		691	Bannura DM		18.07.1965	23.02.2011	23.02.2011	
3843		692	Rajashekar P Malimath		15.10.1966	23.02.2011	23.02.2011	
3844		694	Rudravadi SR	SC	22.02.1965	23.02.2011	23.02.2011	
3845		696	Sanjeev R Nayak		15.12.1964	23.02.2011	23.02.2011	
3846		697	Suresh Hanamantha Patroti	SC	02.02.1967	23.02.2011	23.02.2011	
3847		700	Venkaravanappa V		18.06.1964	23.02.2011	23.02.2011	
3848		706	Santhosh Kumar Shetty P		11.10.1967	23.02.2011	23.02.2011	
3849		707	Suresh Babu G		26.03.1968	23.02.2011	23.02.2011	
3850		708	Chandrakantha Malke	ST	25.02.1965	23.02.2011	23.02.2011	
3851		709	Bheemaiah PA		18.07.1959	23.02.2011	23.02.2011	
3852		710	Balusa GK		01.06.1958	23.02.2011	23.02.2011	
3853		711	Chikkanna MN		01.07.1964	23.02.2011	23.02.2011	
3854		714	Shivaraj Patil		20.06.1965	23.02.2011	23.02.2011	
3855		716	Rathod KP	SC	01.06.1954	23.02.2011	23.02.2011	
3856		717	Kanagahavi BS		01.05.1968	23.02.2011	23.02.2011	

Sl. No.	JE Grade No 01.01.93	JE Grade No	Names	SC/ST	Date of Birth	Actual Promotion	Eligibility Date	Remarks
1	2		3	4	5	6	7	8
3857		718	Abdul Asham Saib DF		12.09.1966	23.02.2011	23.02.2011	
3858		722	Arshad Pasha ME		10.06.1967	23.02.2011	23.02.2011	
3859		727	Ashik Hanumathappa Moli		20.06.1964	23.02.2011	23.02.2011	
3860		728	Ramakrishna HE		24.08.1967	23.02.2011	23.02.2011	
3861		730	Doddamani ML	SC	10.06.1967	23.02.2011	23.02.2011	
3862		732	Shivakumar Gogi		01.07.1966	23.02.2011	23.02.2011	
3863		733	Gulam Mohinudding		01.06.1966	23.02.2011	23.02.2011	
3864		734A	Thalavar BB		20.09.1967	23.02.2011	23.02.2011	
3865		735	Madivala BB		01.06.1965	23.02.2011	23.02.2011	
3866		740	Honnegowda		14.01.1966	23.02.2011	23.02.2011	
3867		741	Shivalingaiah SK		19.06.1966	23.02.2011	23.02.2011	
3868		742	Kali Selvi		28.07.1968	23.02.2011	23.02.2011	
3869		744	Somaraju AN		22.07.1966	23.02.2011	23.02.2011	
3870		745	Mohina		05.11.1966	23.02.2011	23.02.2011	
3871		747	Ramachandra CA		08.09.1957	23.02.2011	23.02.2011	
3872		749	Md. Kdirudin Chodary		01.09.1964	23.02.2011	23.02.2011	
3873		750	Prasannakumar TS		20.06.1968	23.02.2011	23.02.2011	
3874		751	Parameswarappa	SC	29.08.1967	23.02.2011	23.02.2011	
3875		752	Arunkumar Shankar Kedgonavi		20.06.1965	23.02.2011	23.02.2011	
3876		753	Sangamantha		05.11.1966	23.02.2011	23.02.2011	
3877		754	Amrutha Rao Patil		29.05.1966	23.02.2011	23.02.2011	
3878		756	Bala Bhima Jadav		04.11.1962	23.02.2011	23.02.2011	
3879		757	Sollapura SC		12.12.1966	23.02.2011	23.02.2011	
3880		758	Basavarajappa GR		05.06.1963	23.02.2011	23.02.2011	
3881		759	Pandurangappa R		01.06.1964	23.02.2011	23.02.2011	
3882		760	Kallappa Gireppa Jainapur		01.05.1962	23.02.2011	23.02.2011	
3883		761	Sunil Kumar Shankar Rao		03.06.1963	23.02.2011	23.02.2011	
3884		762	Manik Rao		15.10.1967	23.02.2011	23.02.2011	
3885		763	Ashok MK		04.06.1967	23.02.2011	23.02.2011	
3886		766	Ramesh KB		01.05.1965	23.02.2011	23.02.2011	
3887		767	Pandurangababu Dhanvadi		01.06.1965	23.02.2011	23.02.2011	
3888		768	Alisaba		01.10.1967	23.02.2011	23.02.2011	
3889		769	Dasharatha	ST	01.06.1966	23.02.2011	23.02.2011	
3890		770	Ashok Kemashetty		10.06.1963	23.02.2011	23.02.2011	
3891		771	Bhimashaikrao Vajrabandi		25.11.1965	23.02.2011	23.02.2011	
3892		774	Shashikala BT	SC	15.06.1964	23.02.2011	23.02.2011	
3893		777	Nayakavadi BD		23.03.1967	23.02.2011	23.02.2011	
3894		780	Patil GS		20.06.1968	23.02.2011	23.02.2011	
3895		781	Thammappa S		20.06.1968	23.02.2011	23.02.2011	
3896		782	Sharannappa S. Chelavadi	SC	17.07.1968	23.02.2011	23.02.2011	
3897		783	Channappa Padmanna Shetty		01.03.1966	23.02.2011	23.02.2011	
3898		785	Ranganatha H		01.06.1967	23.02.2011	23.02.2011	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
3899		786	Bharamappa K	ST	30.06.1965	23.02.2011	23.02.2011	
3900		788	Girish KP		02.04.1968	23.02.2011	23.02.2011	
3901		791	Batti SM		01.06.1964	23.02.2011	23.02.2011	
3902		792	Doolappa Hembade		25.06.1968	23.02.2011	23.02.2011	
3903		793	Sathyendranatha		19.07.1968	23.02.2011	23.02.2011	
3904		794	Patil CS		01.06.1965	23.02.2011	23.02.2011	
3905		795	Rachanna		20.12.1966	23.02.2011	23.02.2011	
3906		796	Shivaprakash		09.09.1966	23.02.2011	23.02.2011	
3907		797	Ramesh Patil		18.08.1968	23.02.2011	23.02.2011	
3908		799	Kenchappa	SC	01.06.1969	23.02.2011	23.02.2011	
3909		803	Venkatesh AS		15.07.1967	23.02.2011	23.02.2011	
3910		804	Kasthuri Krishna		27.12.1958	23.02.2011	23.02.2011	
3911		806	Sinnannan P	SC	17.08.1967	23.02.2011	23.02.2011	
3912		810A	Patil CV		15.05.1965	23.02.2011	23.02.2011	
3913		811	Parameshwarappa GC		12.07.1968	23.02.2011	23.02.2011	
3914		813	Manjunatha S Nayak		10.04.1968	23.02.2011	23.02.2011	
3915		814	Savagaov SA		01.09.1964	23.02.2011	23.02.2011	
3916		817	Channakeshva BT	SC	25.01.1967	23.02.2011	23.02.2011	
3917		821	Shivakumar Puranik		01.06.1967	23.02.2011	23.02.2011	
3918		824	Nasuralla M		06.05.1963	23.02.2011	23.02.2011	
3919		826	Rajkumar	SC	20.06.1966	23.02.2011	23.02.2011	
3920		827	Vijay Kumar S. Kuratti		01.06.1965	23.02.2011	23.02.2011	
3921		829	Laskhmi Narayana Reddy		09.07.1967	23.02.2011	23.02.2011	
3922		831	Dundappa		26.11.1969	23.02.2011	23.02.2011	
3923		832	Abdula Fazal		29.09.1964	23.02.2011	23.02.2011	
3924		833	Kholivada JN		01.07.1967	23.02.2011	23.02.2011	
3925		839	Pattted VN		22.07.1965	23.02.2011	23.02.2011	
3926		840	Thoppalakatti AS		22.06.1966	23.02.2011	23.02.2011	
3927		841	Kulkarni AG		11.05.1970	23.02.2011	23.02.2011	
3928		842	Neelakantappa		01.01.1967	23.02.2011	23.02.2011	
3929		844	Kamble PR	SC	28.07.1967	23.02.2011	23.02.2011	
3930		847	Shivabasappa Kalashetty		01.07.1966	23.02.2011	23.02.2011	
3931		848	Basappa CG		19.09.1963	23.02.2011	23.02.2011	
3932		849	Harlapur CU		20.03.1967	23.02.2011	23.02.2011	
3933		850	Premakumar		02.01.1965	23.02.2011	23.02.2011	
3934		851	Shashidhara GA		24.06.1969	23.02.2011	23.02.2011	
3935		852	Thippeswamy KS	SC	18.07.1962	23.02.2011	23.02.2011	
3936		853	Hanumatha Raju H		28.06.1966	23.02.2011	23.02.2011	
3937		854	Veena S		12.01.1968	23.02.2011	23.02.2011	
3938		855	Girish N		09.05.1969	23.02.2011	23.02.2011	
3939		855A	Sanandaganesh BD		20.07.1966	23.02.2011	23.02.2011	
3940		856	Siddappa S		18.07.1967	23.02.2011	23.02.2011	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
3941		861	Chandrashekar S		04.07.1969	23.02.2011	23.02.2011	
3942		864	Prabhulinga		24.07.1965	23.02.2011	23.02.2011	
3943		865	Pradeep V Nayak		08.02.1965	23.02.2011	23.02.2011	
3944		866	Subash Dage		14.01.1966	23.02.2011	23.02.2011	
3945		866A	Dharmaprakash		29.01.1965	23.02.2011	23.02.2011	
3946		868	Basavarddy K		07.02.1968	23.02.2011	23.02.2011	
3947		869	Sanjeevakumar		01.06.1968	23.02.2011	23.02.2011	
3948		875	Pankaja Badasheshi		25.03.1959	23.02.2011	23.02.2011	
3949		877	Basavaraj Ireddi		24.03.1966	23.02.2011	23.02.2011	
3950		878	Brunda A Bopardikar		21.11.1963	23.02.2011	23.02.2011	
3951		881	Patil AV		26.06.1964	23.02.2011	23.02.2011	
3952		882	Mallinatha M. Malkapur		23.05.1968	23.02.2011	23.02.2011	
3953		883	Thalikote GK		30.06.1968	23.02.2011	23.02.2011	
3954		885	Revadi SM		20.07.1969	23.02.2011	23.02.2011	
3955		888	Md. Ayub		20.07.1968	23.02.2011	23.02.2011	
3956		890	Eeaappa Bhushetty		01.06.1969	23.02.2011	23.02.2011	
3957		891	Mallikarjuna H		01.03.1970	23.02.2011	23.02.2011	
3958		897	Kallappa		01.06.1970	23.02.2011	23.02.2011	
3959		898	Subash Chandra		01.06.1966	23.02.2011	23.02.2011	
3960		901	Manjanayak KH	SC	04.06.1960	23.02.2011	23.02.2011	
3961		905	Ashok Kumar		07.02.1963	23.02.2011	23.02.2011	
3962		909	Rudrappa GK		14.12.1970	23.02.2011	23.02.2011	
3963		913	Venkatesh MD	SC	22.07.1964	23.02.2011	23.02.2011	
3964		914	Mohan ND		10.07.1967	23.02.2011	23.02.2011	
3965		918	Sanganagoudara BK		24.01.1969	23.02.2011	23.02.2011	
3966		919	Chavan PB	SC	01.06.1965	23.02.2011	23.02.2011	
3967		921	Adivappa Sulibhavi		24.07.1961	23.02.2011	23.02.2011	
3968		925	Mahadevappa Nagammanavar	SC	13.03.1967	23.02.2011	23.02.2011	
3969		927	Rudraswamy H		20.03.1969	23.02.2011	23.02.2011	
3970		928	Basavaraj Nagaiah Garampalli		02.12.1964	23.02.2011	23.02.2011	
3971		931	Tjabuddin		01.06.1970	23.02.2011	23.02.2011	
3972		933	Shashikanth DH		01.04.1972	23.02.2011	23.02.2011	
3973		934	Manjanna M		24.02.1964	23.02.2011	23.02.2011	
3974		936	Kathal Hussain		01.06.1964	23.02.2011	23.02.2011	
3975		941	Lakshman Kumbar		01.06.1964	23.02.2011	23.02.2011	
3976		943	Ravishankar S		16.04.1965	23.02.2011	23.02.2011	
3977		945	Basavaraj S Bellary		13.11.1967	23.02.2011	23.02.2011	
3978		948	Pooaiah PB		22.07.1968	23.02.2011	23.02.2011	
3979		950	Rangappa R	SC	01.07.1968	23.02.2011	23.02.2011	

Sl. No.	JE Grade No 01.01.93	JE Grade No	Names	SC/ ST	Date of Birth	Actual Promotion	Eligibility Date	Remarks
1	2		3	4	5	6	7	8
3980		951	Ambadas	ST	01.07.1964	23.02.2011	23.02.2011	
3981		953	Hulappa S	ST	10.06.1967	23.02.2011	23.02.2011	
3982		954	Gadagkar UM		21.07.1971	23.02.2011	23.02.2011	
3983		959	Veerendra Shettykara		01.06.1968	23.02.2011	23.02.2011	
3984		964	Suresh Panchala		03.12.1967	23.02.2011	23.02.2011	
3985		967	Mallikarjuna Biradar		01.06.1969	23.02.2011	23.02.2011	
3986		972	Basavaraj DB	SC	20.02.1968	23.02.2011	23.02.2011	
3987		973	Dhavaru Rathod	SC	04.03.1967	23.02.2011	23.02.2011	
3988		975	Anantharaju B		07.02.1968	23.02.2011	23.02.2011	
3989		977	Prakash G. Patil		06.08.1965	23.02.2011	23.02.2011	
3990		979	Puttarajappa D	SC	22.07.1963	23.02.2011	23.02.2011	
3991		980	Taranath	SC	07.08.1966	23.02.2011	23.02.2011	
3992		981	Mydunasa		05.05.1972	23.02.2011	23.02.2011	
3993		986	Adura PK		03.02.1956	23.02.2011	23.02.2011	
3994		987	Prakash NS		20.06.1970	23.02.2011	23.02.2011	
3995		989	Telasanga KS		01.06.1968	23.02.2011	23.02.2011	
3996		990	Veerappa B		22.07.1970	23.02.2011	23.02.2011	
3997		991	Pashupathi	SC	10.02.1966	23.02.2011	23.02.2011	
3998		992	Shanthappa MallappaGouda Biradar		01.06.1966	23.02.2011	23.02.2011	
3999		993	Yelaguresh		22.07.1967	23.02.2011	23.02.2011	
4000		996	Chandrashekar Dube		01.04.1961	23.02.2011	23.02.2011	
4001		1000	Sanjeev Kumar		01.08.1969	23.02.2011	23.02.2011	
4002		1004	Ramappa Hanumanthappa Doddamani	ST	05.04.1966	23.02.2011	23.02.2011	
4003		1007	Swamy KS	SC	22.07.1970	23.02.2011	23.02.2011	
4004		1012	Doddaveeraiah C	SC	01.06.1963	23.02.2011	23.02.2011	
4005		1014	Kumar C	SC	01.08.1966	23.02.2011	23.02.2011	
4006		1017	Subash Kishan Rao	SC	20.05.1967	23.02.2011	23.02.2011	
4007		1024	Bhimaraya D	SC	10.04.1961	23.02.2011	23.02.2011	
4008		1064	Anandappa L Pathrothi	SC	23.07.1968	23.02.2011	23.02.2011	
4009		1072	Jayagopal	SC	01.08.1967	23.02.2011	23.02.2011	
4010		1092	Basavaraj Bandivaddar	SC	24.06.1970	23.02.2011	23.02.2011	
4011		1099	Premasagar	SC	24.10.1970	23.02.2011	23.02.2011	
4012		1105	Bannappa T	ST	01.07.1971	23.02.2011	23.02.2011	
4013		1114	Amarappa	ST	01.06.1971	23.02.2011	23.02.2011	
4014		1115	Basavaraju	SC	14.07.1969	23.02.2011	23.02.2011	
4015		1120	Nayak AK	SC	26.10.1970	23.02.2011	23.02.2011	
4016		1121	Paramesha Nayak N	SC	08.06.1970	23.02.2011	23.02.2011	

Sl. No.	JE Grade No 01.01.93	JE Grade No	Names	SC/ST	Date of Birth	Actual Promotion	Eligibility Date	Remarks
1	2		3	4	5	6	7	8
4017		1123	Suryakantha Sadurao Vadekar	SC	01.07.1967	23.02.2011	23.02.2011	
4018		1124	Mallikarjuna Hiremani	SC	12.07.1968	23.02.2011	23.02.2011	
4019		1125	Doddamani SG	SC	01.06.1972	23.02.2011	23.02.2011	
4020		1126	Poojar SM	ST	01.03.1968	23.02.2011	23.02.2011	
4021		1128	Thimmanna Rathnagiri	ST	01.06.1969	23.02.2011	23.02.2011	
4022		1132	Kolkar DY	ST	01.06.1968	23.02.2011	23.02.2011	
4023		1136	Chavan VV	SC	17.07.1971	23.02.2011	23.02.2011	
4024		1142	Shankar Muthappa Bandivaddar	SC	20.05.1966	23.02.2011	23.02.2011	

PR-717

Chief Engineer,
C&B[S], Bangalore.

ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಕಛೇರಿ,

ಅರಣ್ಯ ಸಂಚಾರಿ ದಳ ಮತ್ತು ಜಾಗೃತ, ಬೆಂಗಳೂರು.

ಸಂಖ್ಯೆ:ಉಅಸಂ.ಅಸಂದ.ಅಅಪ್ರ.71ಎ.264/96-97, ದಿನಾಂಕ:31-01-1997

ಶ್ರೀಗಂಧ ಕಳ್ಳ ಸಾಗಾಣಿಕೆ ವಾಹನದ ಬಗ್ಗೆ

ಪತ್ರಿಕಾ ಪ್ರಕಟಣೆ

ಲಾರಿ ಸಂಖ್ಯೆ:KA-07-712 ರಲ್ಲಿ ಶ್ರೀಗಂಧ ಮರದ ತುಂಡುಗಳನ್ನು ಅಕ್ರಮವಾಗಿ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಅರಣ್ಯ ಸಂಚಾರಿ ದಳ, ಬೆಂಗಳೂರು ಕಛೇರಿಯಿಂದ ದಿನಾಂಕ:31-01-1997ರಂದು ವಶಪಡಿಸಿಕೊಂಡು ಮೊಕದ್ದಮೆ ಸಂಖ್ಯೆ:264/1996-97 ಅನ್ನು ದಾಖಲಿಸಲಾಗಿದೆ. ಸದರಿ ಲಾರಿಯ ವಾರಸುದಾರರು ಈವರೆಗೆ ಯಾರೂ ಸಹ ಹಾಜರಾಗದೇ ಇರುವ ಕಾರಣ, ಈ ಕೆಳಗೆ ಮಾಹಿತಿ ನೀಡಿದ ವಾಹನದ ವಾರಸುದಾರರು ಯಾರಾದರೂ ಇದ್ದಲ್ಲಿ ಈ ಪ್ರಕಟಣೆಯು ದೈನಂದಿನ ಪತ್ರಿಕೆಯಲ್ಲಿ ಅಥವಾ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ 30 (ಮೂವತ್ತು) ದಿವಸದೊಳಗಾಗಿ ಸೂಕ್ತ ದಾಖಲಾತಿಗಳೊಂದಿಗೆ ಈ ಪ್ರಾಧಿಕಾರದ ಮುಂದೆ ಹಾಜರಾಗುವುದು. ತಪ್ಪಿದ್ದಲ್ಲಿ ವಾಹನದ ವಾರಸುದಾರರು ಯಾರು ಇಲ್ಲವೆಂದು ಪರಿಗಣಿಸಿ ಕರ್ನಾಟಕ ಅರಣ್ಯ ಕಾಯ್ದೆಯಲ್ಲಿನ ಕಲಂಗಳಂತೆ ವಾಹನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಮುಂದಿನ ಕ್ರಮ ಜರುಗಿಸಲಾಗುವುದು. ವಾಹನದ ವಿವರ ಈ ಕೆಳಕಂಡಂತಿದೆ.

ಕ್ರಮ ಸಂಖ್ಯೆ	ಅರಣ್ಯ ಅಪರಾಧ ಸಂಖ್ಯೆ ಮತ್ತು ದಿನಾಂಕ	ವಾಹನದ ನೋಂದಣಿ ಸಂಖ್ಯೆ	ವಾಹನದ ವಿವರ
1	ಸಂಖ್ಯೆ:264/1996-97, ದಿನಾಂಕ:31-01-1997	KA-07-712	ಕೆಂಪು ಮಿಶ್ರಿತ ಕಂದು ಬಣ್ಣದ ಲಾರಿ. ಚಾಸ್ಸಿ ನಂ.MUE-270959.MUE-151383.

ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ,

ಪಿ.ಆರ್.701

ಅರಣ್ಯ ಸಂಚಾರಿ ದಳ, ಬೆಂಗಳೂರು.

ಜಿಲ್ಲಾಧಿಕಾರಿಯವರ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು

ಅಧಿಸೂಚನೆ

ಸಂಖ್ಯೆ: ಎಂಎಜಿ(1) ಸಿಆರ್:65/11-12, ದಿನಾಂಕ:14.07.2011

ವಿಷಯ: ತುಮಕೂರು ನಗರದಲ್ಲಿ ಎಲ್‌ಸಿ 42 ಸರಪಳಿ 69/700-ಆರ್‌ಬಿ ರ ಬದಲಾಗಿ ಆರ್‌ಯುಸಿ ನಿರ್ಮಾಣ ಮಾಡುವ ಬಗ್ಗೆ ರೈಲ್ವೆ ನಿಲ್ದಾಣದಿಂದ ನಗರಕ್ಕೆ ಬರುವ ವಾಹನಗಳ ಮಾರ್ಗವನ್ನು ತಾತ್ಕಾಲಿಕವಾಗಿ ಬದಲಾಯಿಸುವ ಬಗ್ಗೆ.

ಉಲ್ಲೇಖ:1) ಮುಖ್ಯ ಆಡಳಿತಾಧಿಕಾರಿಗಳು, ದಕ್ಷಿಣ ರೈಲ್ವೆ, ಬೆಂಗಳೂರು ಇವರ ಪತ್ರದ ಸಂ. W352/CN/BNC/LC42 RUB TK ದಿನಾಂಕ:23.06.2011.

2) ಪೌರಾಯುಕ್ತರು, ನಗರಸಭೆ, ತುಮಕೂರು ಇವರ ಪತ್ರ ಸಂ. ತುಮನಪಾ, ತಾಂಶಾ.ಸಿಆರ್.119/11-12 ದಿನಾಂಕ:07.07.2011.

ಮುಖ್ಯ ಆಡಳಿತಾಧಿಕಾರಿಗಳು, ದಕ್ಷಿಣ ರೈಲ್ವೆ, ಬೆಂಗಳೂರು ಇವರು ರೈಲ್ವೆ ಟೈನ್ ದುರಸ್ತಿ ಪಡಿಸುವ ಸಲುವಾಗಿ ರೈಲು ನಿಲ್ದಾಣದಿಂದ ನಗರಕ್ಕೆ ಓಡಾಡುವ ರಸ್ತೆ ಮಾರ್ಗವನ್ನು ಬದಲಾಯಿಸುವಂತೆ ಉಲ್ಲೇಖಿತ 1 ರ ಪತ್ರದಲ್ಲಿ ಕೋರಿರುತ್ತಾರೆ.

ಸದರಿಯವರ ಕೋರಿಕೆಯಂತೆ ನಗರಸಭಾ ಕಾರ್ಯಾಲಯ ತುಮಕೂರು ಇವರು ಪೊಲೀಸ್ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ತುಮಕೂರು ಇವರು ಸ್ಥಳ ಪರಿಶೀಲಿಸಿ ಸಂಚಾರ ಬದಲಾಯಿಸುವ ಬಗ್ಗೆ ಜಂಟಿ ಪರಿವೀಕ್ಷಣಾ ವರದಿಯನ್ನು ದಿನಾಂಕ:07.07.2011 ರಂದು

ಉಲ್ಲೇಖ ೨ ರ ಪತ್ರದಲ್ಲಿ ತುಮಕೂರು ನಗರದಲ್ಲಿ ರೈಲ್ವೆ ಕೆಳಸೇತುವೆ ನಿರ್ಮಾಣ ಕಾಮಗಾರಿಗೆ ನಡೆಯುವುದರ ಸಲುವಾಗಿ ಈ ಸಂಬಂಧ ರೈಲ್ವೆ ನಿಲ್ದಾಣದಿಂದ ಗಾಂಧಿನಗರ ಮಾರ್ಗ ಹಾಗೂ ಶಾಂತಿನಗರಕ್ಕೆ ಸಂಚರಿಸುವ ವಾಹನಗಳನ್ನು ಬದಲಾಯಿಸಿ ರೈಲ್ವೆ ದುರಸ್ತಿ ಕೆಲಸಕ್ಕೆ ಅನುವು ಮಾಡಿಕೊಡಲು ಕೋರಿರುತ್ತಾರೆ.

ಆದೇಶ

ಡಾ: ಸಿ. ಸೋಮಶೇಖರ, ಭಾ.ಆ.ಸೇ. ಜಿಲ್ಲಾಧಿಕಾರಿ ಮತ್ತು ಜಿಲ್ಲಾದಂಡಾಧಿಕಾರಿ, ತುಮಕೂರು ಜಿಲ್ಲೆ, ತುಮಕೂರು ಆದ ನಾನು ಮೋಟಾರು ಕಾರಿಯೆ ೧೯೮೮ ರ ಕಲಂ ೧೧೭, ೧೧೮ ಮತ್ತು ೧೯೮೯ರ ಕರ್ನಾಟಕ ಮೋಟಾರು ವಾಹನ ನಿಯಮ ೨೨೧(ಎ) ಉಪನಿಯಮ (೬) ಹಾಗೂ ಕರ್ನಾಟಕ ಟ್ರಾಫಿಕ್ ಕಂಟ್ರೋಲರ್ ಕಾಯ್ದೆ ೧೯೬೦ ಕಲಂ ೩ರ ಅಡಿ ದತ್ತವಾದ ಅಧಿಕಾರವನ್ನು ಚಲಾಯಿಸಿ ಕೆಳಕಂಡಂತೆ ಆದೇಶಿಸಿರುತ್ತೇನೆ.

೧) ರೈಲ್ವೆ ನಿಲ್ದಾಣ ರಸ್ತೆಯಿಂದ ಗಾಂಧಿನಗರ ಮಾರ್ಗ, ಗಾಂಧಿನಗರ ಅಡ್ಡರಸ್ತೆ ಮೂಲಕ ಕೆ.ಕೆ. ರಸ್ತೆ, ಬನಶಂಕರಿ ಮಾರ್ಗವಾಗಿ ಶಾಂತಿನಗರವನ್ನು ಸೇರುವುದು.

೨) ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ಭಾರಿ ವಾಹನಗಳು ಶಾಂತಿನಗರದ ಕಡೆಯಿಂದ ನಗರಕ್ಕಾಗಲೀ ಅಥವಾ ರೈಲ್ವೆ ನಿಲ್ದಾಣದ ಕಡೆಯಿಂದ ಶಾಂತಿನಗರಕ್ಕಾಗಲೀ ಸಂಚರಿಸಬಾರದು.

೩) ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ಸರಕು ಸಾಮಗ್ರಿಗಳನ್ನು ರೈಲ್ವೆ ನಿಲ್ದಾಣದ ಉತ್ತರದ ಕಡೆಯಿಂದ ಲೋಕೋಪಯೋಗಿ ಪರಿವೀಕ್ಷಣಾ ಮುಂಭಾಗದ ರಸ್ತೆಯಿಂದ ಮಾತ್ರ ಹಾದು ಹೋಗುವುದು.

೪) ಕಾಮಗಾರಿ ನಿರ್ವಹಿಸುವ ಸಮಯದಲ್ಲಿ ಜನ ಜಾನುವಾರುಗಳು ಮತ್ತು ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ಅವಶ್ಯಕ ನಾಮಫಲಕ ಮತ್ತು ಅಕ್ಕಪಕ್ಕದ ಸಂಚಾರಿಗಳ ರಕ್ಷಣೆಗೆ ಸೂಕ್ತ ವ್ಯವಸ್ಥೆ ಮಾಡುವುದು.

ಈ ಆದೇಶ ಮುಂದಿನ ಆದೇಶವಾಗುವವರೆವಿಗೂ ಜಾರಿಯಲ್ಲಿರತಕ್ಕದ್ದು.

ಈ ಆದೇಶವನ್ನು ಅನುಸರಿಸಿ ಜಿಲ್ಲಾ ಆರಕ್ಷಕ ಅಧೀಕ್ಷಕರು ತುಮಕೂರು ಇವರು ೧೯೮೮ರ ಮೋಟಾರು ವಾಹನ ಕಾಯ್ದೆ ಕಲಂ ೧೧೬ ಹಾಗೂ ೧೯೬೦ರ ಕರ್ನಾಟಕ ಟ್ರಾಫಿಕ್ ಕಂಟ್ರೋಲ್ ಕಲಂ ೪ ರಲ್ಲಿರುವ ಅಧಿಕಾರದಂತೆ ಅವಶ್ಯಕ ಸ್ಥಳಗಳಲ್ಲಿ ನಾಮಫಲಕಗಳನ್ನು ಹಾಕಲು ಆದೇಶಿಸಿದೆ.

ಈ ಆದೇಶವನ್ನು ನನ್ನ ಸ್ವಹಸ್ತದಿಂದ ಮೊಹರಿನೊಂದಿಗೆ ದಿನಾಂಕ: ೧೪.೦೭.೨೦೧೧ರಂದು ಹೊರಡಿಸಿದೆ.

ಡಾ: ಸಿ. ಸೋಮಶೇಖರ

ಪಿ.ಆರ್.೭೧೮

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ,

ತುಮಕೂರು ಜಿಲ್ಲೆ, ತುಮಕೂರು.

COMMERCE AND INDUSTRIES DEPARTMENT

NOTIFICATION

NO.CI/22/SPI/2011, Bangalore, Dated: 28.06.2011

Sub: Constitution of a Committee to undertake the technical & financial evaluation of bidders for Branding & Communication Knowledge Partner/ Transaction Advisor & Event Manager for GIM 2012 selection.

A committee is constituted with immediate effect and until further orders with following members for the purpose mentioned below:

a)	Commissioner for Industrial Development and Director for Industries and Commerce	Chairman
b)	Chief Executive Officer, Karnataka Industrial Area Development Board	Member
c)	Ms. Seema Gupta, Assistant Professor, IIMB	Member
d)	Director, Tourism	Member
e)	CA & CEO, TECSOK	Member
f)	Director, Department of Field Publicity, Government of India	Member
g)	Managing Director, Karnataka Udyog Mitra	Member Secretary

This Selection Committee shall undertake the technical and financial evaluation of bidders for Branding and Communication Knowledge. Partner/ Transaction Advisor and Event Manager for GIM 2012.

The appeal on the said selection process shall rest with Principal Secretary, Commerce & Industries Department.

By Order and in the name of the Governor of Karnataka,

A.V. SRINIVASA DIKSHIT

Desk Officer (Technical Cell)

Commerce & Industries Department.